

TIGHT BINDING BOOK

UNIVERSAL
LIBRARY

OU_200401

UNIVERSAL
LIBRARY

OSMANIA UNIVERSITY LIBRARY

Call No. *K 83/R16BL* Accession No. *K 5601*

Author

Title

This book should be returned on or before the date last marked below.

ಖಾಗ್ಯಳ ಮದುವೆ

ಎಂ. ರಾಮನುಜಾರ್ಥ

ತ್ವಾಹಿತ್ಯ ಭಂಡಾರ
ದುಬ್ಬಳ್ಳಿ

ವಿಸೋದಿನಿ ಪ್ರಕಟಿಸಾಲಯ
ಒಸವನೆಗುಡಿ — — — — ಚಿಂಗಳೂರು ೬

ప్రథమ ముద్రణ జూన్ ८ రో.

ఎల్లా డశ్‌గళూ లేఖకరదు.

క్రిసివాస ముద్రణాలయ

తంజరపుర — — — — చెంగళారు ॥

“ನೀನು ಹಾಗೆ ಹೇಳಿದರೆ ಹೇಗಾಗುತ್ತದ್ವು ?” ಎಂದು ಸಮಾಧಾನದಿಂದಲೇ ಕೇಳಿದರು ವೆಂಕಟೀಶಯ್ಯನವರು.

ಹಾಗೆ ಸಮಾಧಾನದಿಂದ ಕೇಳಿದುದು ಅವರ ಸ್ವಭಾವಕ್ಕೆ ಸರಿಯಾಗಿಯೇ ಇದ್ದಿತು. ಅವರು ವರುಸ್ವಾದವರು. ಗಡ್ಡ ಮಿಂಸಿಗಳು ನೇರಿತಿದ್ದವು. ಅಪ್ಪೇ ಅಲ್ಲ. ಲೋಕಾನುಭವವೂ ಬೇಕಾದಷ್ಟಿದ್ದಿತು. ಇನ್ನೊಬ್ಬರಾದರೆ ಸಿಹಿದೆದ್ದು ಮಾತನಾಡುವಂತಹ ಸಂದರ್ಭದಲ್ಲಿಯೂ ಅವರು ಸಮಾಧಾನದಿಂದಲೇ ಮಾತನಾಡುತ್ತಿದ್ದರು.

ಭಾಗ್ಯಳು ತನ್ನ ಮೊಂದು ಹಟಿವನ್ನು ಬಿಡದೇ “ಹಾಗಲ್ಲದೇ ಏನ್ನಿ. ಇವೊಂದೂ ನನಗೆ ಸರಬೀಳುವುದಿಲ್ಲ” ಎಂದಳು.

ಅವರುಗಳು ಮಾತನಾಡುತ್ತಿದ್ದಾಗ ಭಾಗ್ಯಳ ತಾಯಿ ವಿಶಾಲಾಕ್ಷಮ್ಮುನವರೂ, ತಂದೆ ಗುಂಡೂರಾಯರೂ ಅಲ್ಲಿಯೇ ಇದ್ದರು.

ಮಗಳಾಡುವ ವರಾತಿನ ಫೋರಕೆಯನ್ನು ಕಂಡು ವಿಶಾಲಾಕ್ಷಮ್ಮನವರಿಗೆ ರೇಗಿಹೋಗಿ ಹೇಳಿದರು.

“ಹಾಳಾಗಿ ಹೋಗಲಿ, ಬಿಡಿ ವೆಂಕಟೀಶಯ್ಯನವರೇ. ಮಾತಿಗೆ ಮಾತು ಹೇಳುತ್ತಾಳಿ. ಅವಳಿಗೆ ಮುದುವೆಯೂ ಬೇಡ, ಏನೂ ಬೇಡ. ಗಿಣೇಕಂಭದ ಹಾಗೆ ನಿಂತಿರಲಿ. ನೀವೇಕೆ ಕಷ್ಟಪಡುತ್ತಿರಿ ?”

ಅಲ್ಲಿಗೂ ಭಾಗ್ಯ ಸುಮೃದ್ಧಾಗಲಿಲ್ಲ.

“ನಾನೂ ಅದೇ ಹೇಳಿದ್ದು. ಈ ಹೊಡಬಾಳು ಬಾಳುವುದಕ್ಕಿಂತಲೂ ಮುದುವೆಯೇ ಇಲ್ಲದೇ ಇದ್ದು ಬಿಡುವುದೂ ಹ್ಯಾನು”

“ಹಾಗೇ ಮಾಡು, ಹಾಗೇ ಮಾಡು. ನಿನ್ನಂತಹ ರಕ್ಷಣೆಯನ್ನು ನಾಷ್ಟ ಹೋಗಿ ಅದಾವನು ತಾನೇ ಸುಖಪಡುತ್ತಾನೆ ?”

“ಫುರೂ ಮಾತನಾಡಿದ ನೇಲೆ ತಾವು ತಲೆಹಾಕದಿರಲಾರದೇ ಗುಂಡೂರು” ತಾಯಿ. ನನ್ನ ಮಾತು ಸ್ವಲ್ಪ ಕೇಳು. ವೆಂಕಟೀಶಯ್ಯನಿಗೆ

ಬೇರೇ ಏನೂ ಕೆಲಸವೇ ಇಲ್ಲವೇ? ಉರಿನಲ್ಲಿರುವ ಗಂಡು ಹುಡುಗರನ್ನೇ ಖ್ಯಾತಿಯ ಹುಡುಕಿ ಕರೆದುಕೊಂಡು ಬಂದು ‘ಇವಕ್ಕನ್ನು ಮಾಡಿಕೊಳ್ಳುತ್ತಿರಾ’ ಎಂದು ಕೇಳುವುದೋಂದೇ ಇವನಿಗೆ ಕೆಲಸವೇ? ಏನೋಈ ನನಗೂ ಅವನಿಗೂ ಇಮ್ಮನ ಸ್ನೇಹಕ್ಕಾಗಿ ನಿಗೆಗೂಂದು ಮದುವೆಯಾಗಲೀ ಎಂದು ಕಷ್ಟಪಡುತ್ತಿದ್ದಾನೆ. ನಿನು ಅಂಥವನನ್ನೇ ದಬಾಯಿಸುವುದು ಚಿನ್ನಾಗಿರುವುದಿಲ್ಲ” ಎಂದರು.

ಅವರುಗಳು ಮಾತನಾಡಿ ಭಾಗ್ಯಳನ್ನು ರೀಗಿಸಿ ಕೆಲಸ ಕೆಡಿಸುತ್ತಾರೆಂದುಕೊಂಡು ವೆಂಕಟೇಶಯ್ಯನವರು “ವಿಶಾಲಾಕ್ಷಮವು, ಗುಂಡಪ್ಪ, ಸೀಸುಗಳು ಸುಮ್ಮನಿರಿ. ನಾನೂ ಭಾಗ್ಯಳೂ ಮಾತನಾಡುತ್ತಿದ್ದೇವೆ. ನಾವು ನಾವೇ ಒಂದು ತೀವ್ರಾನಕ್ಕೆ ಬರುತ್ತೇವೆ” ಎಂದು ಹೇಳಿ ಭಾಗ್ಯಳ ಕಡೆಗೆ ಶಿರುಗಿ “ನಿನ್ನ ಇಷ್ಟದಂತೆಯೇ ಆಗಲಿ. ಇನ್ನು ನಾನು ಗಂಡುಗಳನ್ನು ಕಡೆದು ಕೊಂಡು ಬರುವುದೂ ಬೇಡ. ನಿನು ಈ ರೀತಿ ರಗಳೇ ಮಾಡುವುದೂ ಬೇಡ. ವೋನ್ನೆ ಕರೆದುಕೊಂಡು ಬಂದಿದ್ದೆನಲ್ಲಾ. ಆ ನರಸಿಂಗರಾಯನನ್ನು ಒಟ್ಟು

ಹುಡುಗ ಸ್ವಲ್ಪ ಕಪ್ಪೆದರೂ ಲಕ್ಷಣವಾಗಿದ್ದಾನೆ. ಎಲ್. ಎಂ.

ಮಾಡಿದ್ದಾನೆ. ಸಕಾರಿ ಕೆಲಸ ಸಿಕ್ಕಿದಿದ್ದರೂ ಪರವಾಯಿಲ್ಲ.

ಂದರೆ ಹೇಗೋಈ ನಡೆದು ಹೋಗುತ್ತದೆ” ಎಂದರು.

ವೇ ಅವರನ್ನು ಲಕ್ಷಣನ್ನೇ ಬೇಕು”

ಂಂಡಸಿಗೆ ರೂಪವಿರಬೇಕು—ಎನ್ನು ವುದರಲ್ಲಿ ಅಧ್ಯವಿಲ್ಲ ಭಾಗ್ಯನ್ನು.

.. ಚೆನ್ನಾಗಿ ಸಂಪಾದನೆ ಮಾಡುವ ದಾಷತ್ತಿರಬೇಕು”

“ನೀವು ಏನೇ ಹೇಳಿ, ತಂತ ನನಗೆ ಒಪ್ಪಿತವಿಲ್ಲ”

ವರನು ತನಗೆ ಒಪ್ಪಿತವಿಲ್ಲವೆಂದು ಭಾಗ್ಯ ಹೇಳಿದ್ದಷ್ಟೇ ಆಲ್ಲ. ಆ ಮಾತು ಹೇಳುವಾಗ ವರನಿಗೆ ಏಕವಚನ ಪ್ರಯೋಗ ಮಾಡಿದ್ದಳು. ಅದನ್ನು ಗಮನಿಸಿದ ಸೂಕ್ಷ್ಮವುತ್ತಿಯಾದ ವೆಂಕಟೇಶಯ್ಯನವರು ಇನ್ನು ಆ ವರನ ವಿಷಯ ಪ್ರಯೋಜನವಿಲ್ಲವೆಂದುಕೊಂಡರು.

“ಅದು ಸರಿಯಲ್ಲ. ಇಷ್ಟವಿಲ್ಲದವನನ್ನು ಮದುವೆ ಮಾಡಿಕೊಈ ಬೇಕೆಂದು ನಾನು ತಾನೇ ಬಲಾತ್ಮಾರ ಮಾಡುತ್ತೇನೆಯೆ? ಒಂದು ದಿನ ವರಡು ದಿನಗಳ ಮಾತಾದರೆ ಅದು ಬೇರೇ. ಇದು ಹಾಗಲ್ಲ. ಇನ್ನಾಡ್ಯಂ ಘ್ರಾಣ ಇರುವಂತಹ ಸಂಬಂಧ. ನಾವುಗಳು ಇಷ್ಟೆಲ್ಲಾ ಮಾಡುತ್ತಿರುವು

ತಾನೇ ಏಕೆ? / ನೀನು ಸುಖವಾಗಿರಬೇಕೆಂದಲ್ಲವೇ? ಅದೇ ಆಗದೇ ಇದ್ದರೆ ನಾವು ಕಷ್ಟಪಟ್ಟಿ ಸಾಥ್ರಕವೇನು? ಮೊನ್ಮೆಯ ದಿನ ಬಂದಿದ್ದವನು ಬೇಡ ವಾದರೆ ಬಿಡು. ವರಗಳಗೇನು, ಬೇಕಾದಹಾಗಿನೆ. ನೂರು-ನೂರು ಜನರನ್ನ ಬೇಕಾದರೂ ತಂದು ನಿಲ್ಲಿಸುತ್ತೇನೆ. ಬೇಕಾದವನನ್ನು ಆರಿಸಿಕೊಂಡು ಮದುವೆ ಮಾಡಿಕೊಂಡು

ಗುಂಡಪ್ಪ ನಗುತ್ತಾ “ನೀನಂತೂ ನೂರು ಜನರನ್ನು ತಂದು ನಿಲ್ಲಿಸುವಂತಹ ಫಷ್ಟಿಗನೇ ಹೋದು. ಭಾಗ್ಯಳೂ ಅಪ್ಪೇ. ಒಬ್ಬಬ್ಬಿನಲ್ಲಿಯೂ ಒಂದೊಂದು ಕೊಂಕು ಹೇಳುತ್ತಾಳೆ. ಆದರೆ ಈ ಸ್ವಯಂವರವನ್ನು ಪರಿದಿಕೆಸಲು ನಾನೇನು ರಾಜಾಧಿರಾಜನೇನಯ್ಯ” ಎಂದರು.

“ಆಯಿತು, ಸ್ವಯಂವರವೇ ಎಂದುಕೊಂಡು. ಆದಕ್ಕೆ ನೀನೇನು ಮಾಡಬೇಕಾಗಿದೆ ಎಂದು ಹೀಗೆ ಪರಿಗುಟ್ಟಿರುತ್ತೀರು. ಇದ್ದುದರಲ್ಲಿ ಸರಿ ಮಾಡಿವಿಶಾಲಾಕ್ಷಮ್ಯ ಬಂದಿಪಟ್ಟ ಕಾಷ್ಟೀ ಉಪ್ಪಿಟ್ಟು ಮಾಡಿಕೊಂಡುತ್ತಾರೆ. ನೀನು ಮನೆಯಲ್ಲಿದ್ದರೂ ಆಯಿತು. ಹೋರಣು ಹೂದರೂ ಆಯಿತು” ಎಂದು ಹೇಳಿ ವೆಚಟೀಕರ್ಯೆ ಭಾಗ್ಯಳ ಕಡೆಗೆ ತಿರುಗಿ ಹೇಳಿದರು. “ಆಗಲೀನಮ್ಯ ಬೇರೇ ವರನನ್ನು ನೋಡೋಣ”

ಭಾಗ್ಯ ಆದಕ್ಕೆ ಸ್ವಪ್ನವಾಗಿ ಎದುರು ಹೇಳಿದ್ದರೂ ಆವಳ ಶರಹ ಪ್ರತಿ ಹೇಳಿದಂತೆಯೇ ಇತ್ತು. ಏನೋ ಗೊಣಗುಟ್ಟಿತ್ತುವಂತೆ ಭಾಸಿನಾಯಿತು.

“ಮೆಚಟೀಕರ್ಯೆನವರು .ಇನ್ನೇನವೂ. ನೀನು ಹೇಳಿದುದಕ್ಕೆ ಲಾಲಾಪ್ಪಿಕೊಂಡರೂ ಸಹ ಇನ್ನೂ ಗೊಣಗುಟ್ಟಿತ್ತಿದ್ದೀರು?” ಎಂದರು.

“ಆದರೂ ಹೀಗೆ— — —”

“ಅಂದರೆ— — —”

“ಯಾವುದೋ ಮನೆಯಲ್ಲಿ ಯಾರೂ ಬಂದು ಕುಳಿತುಕೊಳ್ಳುತ್ತಾರೆ ಶಲ್ಲ ಹಾಗೆ ನಾನು ಬಂದು ಕುಳಿತುಕೊಳ್ಳುವುದು-ಕಂಡ ಕಂಡವರು ಅಂದು ವಾಕೆಟ್ಟಿನಲ್ಲಿ ತರಕಾರಿ ನೋಡಿದಂತೆ— — —”

ಆವಳಿ ಮಾತು ಮುಂದುವರಿಸುವಪ್ಪರಲ್ಲಿಯೇ ವಿಶಾಲಾಕ್ಷಮ್ಯನವರು ಇಡು “ಎನ್ನೇ. ಹೊಡ್ಡಿವರು ಎಂಬುದಿಲ್ಲ ಸಣ್ಣವರು ಎಂಬುದಿಲ್ಲ.

ತೋರಿದಂತೆಲ್ಲ ಮಾತನಾಡುತ್ತಿದ್ದೀರ್ಯೇ. ನಿನ್ನ ಬಾಯಿಗೆ ತಡೆಣಿಂದಿರ್ಲಿ ಇಲ್ಲ ವಾಗಿದೆ” ಎಂದು ಹೇಳಿ “ಬೇಡ. ಹೆಣ್ಣು ಮಗಳು. ಹೆಚ್ಚಿಸಿಕೊಂಡಿ—ಎಂದು ಬಡಿದುಕೊಂಡಿ. ಇರುವವರು ಒಬ್ಬಳೇ ಮಗಳು ಅಂತ ಮುದ್ದುಮಾಡಿ ಮುದ್ದುಮಾಡಿ ಈ ಸ್ಥಿತಿಗೆ ತಂದರು. ಈಗ ನೋಡಿದವರು ಅವರನ್ನು ಅಳ್ಳಿತ್ತಾರೆಯೋ, ನನ್ನನ್ನು ಅನ್ನತಾರೆಯೋ? ತಾಯಿಯಂತೆ ಮಗಳು, ನೂರಿನಂತೆ ಶಾಲೆ-ಅಂತ. ಈ ಒಳಗಿನ ವಿಷಯಗಳೆಲ್ಲ ಯಾರಿಗೆ ಗೊತ್ತಾಗುತ್ತದೆ” ಎಂದು ತಮಗೆ ತಾವೇ ಮಾತನಾಡಿಕೊಂಡಂತೆ ಹೇಳಿದರೂ ಗಟ್ಟಿಯಾಗಿಯೇ ಹೇಳಿದರು.

ಆಕೆ ಮಾತೇ ಆಡಲಿಲ್ಲವೆನ್ನು ವಂತೆ ನೆಂಕಟೀಶಯ್ಯ ಅಂದರು.

“ಭಾಗ್ಯಮ್ಮ. ನಿನು ಹೇಳುವುದು ವಿಚಿತ್ರವಾಗಿದೆ. ತೋರಿದಲ್ಲಿ ಎಲ್ಲಿಯೂ ಇಲ್ಲದುದು ಅದು. ಮದುವೆ ಅಂದರೆ ಗಂಡು ಹೆಣ್ಣುಗಳು ಪರ ಸ್ವರ ನೋಡಬೇಡನೇ? ಒಬ್ಬರನ್ನು ಒಬ್ಬರು ಒಪ್ಪಬೇಡನೇ? ನೋಡಬೇಡ ಒಪ್ಪಿವುದು ಹೇಗೆ ತಾನೇ ಸಾಧ್ಯ? ನಾನೇನು ನಿನ್ನನ್ನು ಮನೆ ಮನೆಗೆ ಕರೆದುಕೊಂಡು ಹೋಗಿ ಇವಳನ್ನು ಮದುವೆ ಮಾಡಿಕೊಳ್ಳುತ್ತೀರಾ — ಎಂದು ಕೇಳುತ್ತಿದ್ದೇನೆಯೆ? ಪರಗಳೇ ಬಂದು ನೋಡಿಕೊಂಡು ಹೋಗುತ್ತಿವೆ. ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಈ ಪದ್ದತಿಯಲ್ಲಿ ಅಪಮಾನವೇನೂ ಇಲ್ಲ”

“ಆದರೆ—————”

“ಇದರಲ್ಲಿ ಇನ್ನೂ ಆದರೇನು ಎಲ್ಲಿಬಂದಿತಮ್ಮ? ಮಾತಿಗೆ ಹೇಳುತ್ತೀನೇ. ನಾವು ಯಾರನ್ನೋ ನೋಡಿಕೊಂಡು ಬಂದು ಅವನನ್ನು ಮದವೆಯಾಗು—ಎಂದರೆ ಅವನನ್ನು ನಿನು ಮದುವೆ ಮಾಡಿಕೊಳ್ಳುತ್ತೀರೂ? ಹೆಣ್ಣು ನೋಡಬೇಡೆ ಮದುವೆ ಮಾಡಿಕೊಂಡೇ ಎಂದು ಗಂಡನ್ನು ದರೂ ಬಲ್ಲಾತ್ಮಾರ ಮಾಡುವುದು ಸರಿಯೇ? ಹೆಣ್ಣು ಗಂಡುಗಳು ಪರಸ್ವರ ನೋಡಿದ್ದರಾಗುತ್ತದೆಯೇ?”

ಭಾಗ್ಯಳಿಗೆ ಇಪ್ಪತ್ತು ವರ್ಷ ವಯಸ್ಸು. ಆದರ ಮೇಲೆ ವಿದ್ಯಾವ್ಯಾಪ್ತಿ ಅಂತಹವಳಿಗೆ ಗಂಡನ್ನೇ ನೋಡಬೇಡೆ ಒಪ್ಪಿವುದು ಸರ್ವಾಧಾ ಸರಿಯೇನಿಸುತ್ತಿರಲಿಲ್ಲ. ಆದರೆ ಗಂಡುಗಳು ಬಂದು ನೋಡುವ ಈ ತರಹದಲ್ಲಿ ಮಾತ್ತಾಗಿ ಬೇಜಾರಾಗಿದ್ದಿಲ್ಲ.

“ಮನುನೆಯ ನೋದಲು ಹೇಣ್ಣು ಗಂಡುಗಳು ಪರಸ್ಪರ ನೋಡು ಬೇಕೆಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಅದರೆ ಈ ೧೧—”
ಮುಂದೆ ಹೇಳುವುದು ಭಾಗ್ಯಾಳಿಂದ ಆಗಲಿಲ್ಲ.

ನೋದಲು ಅವಳು ಹೇಳಿದ್ದೂ ಇಷ್ಟೇ ಮಾತ್ರ. ಈಗಲೂ ಹೇಳಿದು ಇಷ್ಟೇ ಮಾತ್ರ. ಅದರೆ ಈಗ ಆ ಮಾತನ್ನು ಹೇಳಿದ ಧ್ವನಿಯಲ್ಲಿ ಹೊಸ ಅಥವು ತೋರಿತು ನೆಂಕಟೇಶಯ್ಯನವರಿಗೆ.

“ನೀನು ಹೇಳುವುದು ಸನಗಿ ಅಥವಾಗುತ್ತದೆಯೊಂದು. ಅದು ನಾನ್ಯಾಯವಾಗಿಯೂ— —”

ಈ ಮುಂದು ಇದ್ದಕ್ಕಿಂದ ಹಾಗೆಯೇ ತಿರುಗಿಕೊಂಡುಬಿಟ್ಟಿರಲ್ಲಾ— ಎಂದು ವಧುವಿನ ತಾಯಿ ತಂದೆಗಳೂ ಅವರ ಕಡೆಗೆ ನೋಡುತ್ತೊಡಗಿದರು. ಭಾಗ್ಯಾಳ ಗಮನವೂ ಅತ್ಯ ಕಡೆಗೆ ತಿರುಗಿತು.

“ಅದು ಒಂದು ಕೆಲಸವಾಗುತ್ತದೆಯುದ್ದು. ವಧೂವರರು ನೋಡು ವಂತಹ ಕ್ರಮ ನಡೆಯಬೇಕಾದುದು ಹೀಗೇ ಆನ್ನು. ಗಂಡಿಗಾದರೂ ಅಷ್ಟೇ, ಹೇಣ್ಣಿಗಾದರೂ ಅಷ್ಟೇ. ನೋದನೋದಲು ತಮ್ಮನ್ನು ವರಿಸಲು ಯಾರಾದರೂ ಒರುತ್ತಾರೆ ಎಂದರೆ ಒಹಳ್ಳಿ ಉತ್ಸಾಹವಿರುತ್ತದೆ, ಅವರೆವ್ಯಾಪ್ತಿ ಬೇಗ ಒಂದಾರು, ನಾವು ಯಾವಾಗ ನೋಡುತ್ತೇವೆ— ಎಂದು ಆಸೆಪಡುತ್ತಿರುತ್ತಾರೆ. ಅದರೆ ಈ ನೋಡುವ ಕೆಲಸವೇ ಹೆಚ್ಚಾಗಿ ಹೋಡರೆ ಯಾರಿಗಾದರೂ ಬೇಜಾರಾಗುತ್ತದೆ. ಇವರೇಕೆ ಒಂದು ಸಮ್ಮನ್ನು ನೋಡುತ್ತಾರೆ, ಎನ್ನಿಸುತ್ತದೆ. ಗಂಡು ಹುಡುಗರಿಗಂತಲೂ ಹೇಣ್ಣು ಹುಡುಗಿಯರ ಮನ ಸ್ವಿನ ಮೇಲೆ ಇದು ಹೆಚ್ಚು ಪರಿಣಾಮವನನ್ನು ಒಟ್ಟಿಮಾಡುತ್ತದೆ. ನೀನು ಹೇಳುವುದು ಸರಿಯುದ್ದು. ನಾಯಕಸಾನಿಯರ ಮನೆಗೆ ವಿಟ್ಟುರುಣರು ಹೀಗೆತ್ತಾರೆ. ಹುಡುಗಿಯರನ್ನು ಎದುರಿಗೆ ತಂದು ಶೂರಿಸುತ್ತಾರೆ. ಏರುಬುರುತ್ತಾರೆ ಹುಡುಗಿಯರ ಮನಸ್ಸಿಗೆ ಹೀಗೇ ಆನ್ನಿಸುತ್ತದೆ. ನಾಳೀಕೆಂಡತೆ ಮಕ್ಕಳಿಗೆ ಹೊಟ್ಟೇಇಂಬ ಅನ್ನ ಹಾಕುವ ಯೋಗ್ಯತೆಯಿರುತ್ತದೆ ಹೀಗೆ ಇಲ್ಲವೇ, ಈ ಹುಡುಗ ಮುಂಡಿವೆ ಒಂದು ತೋರಿದಂತೆ ಮಾತನಾಡುತ್ತವೆ. ಹುಡುಗಿಯರ ಉಂಗುಷ್ಟವನ್ನು ಹೋಲುವ ಯೋಗ್ಯತೆಯಲ್ಲಿದ್ದರೂ ಇವಳು ಹೀಗೆ, ಅವಳು ಹಾಗೆ ಎಂದು ಮಾತನಾಡುತ್ತಾರೆ. ಇದನ್ನು ಲಾಲಾ ನೋಡಿದರೆ ಯಾರಿಗೆ ತಾನೇ ಬೇಜಾರಾಗುವುದಿಲ್ಲ—ಹೇಳು”

ಈ ಮುದುಕನಾದರೂ ತನ್ನ ಮನೋಭಾವವನನ್ನು ಅರ್ಥವಾಡಿ ಕೊಂಡನಲ್ಲ—ಎಂದು ಭಾಗ್ಯಾ ಹಿಗೆ ಸಂತೋಷವಾಯಿತು.

ವಿಶಾಲಾಕ್ಷ್ಯವನ್ನನವರಿಗೆ ವೆಂಕಟೀಶಯ್ಯನವರ ಮಾತು ಹಿಡಿಸಲಿಲ್ಲ.

“ಈಗಲೇ ಅವಕ್ಕ ಸನೋಮಿರಾ ಅಂತ ಕುಳತುಬಿಟ್ಟಿದ್ದಾ ಹೀ. ಇನ್ನೂ ನೀವು ಅವಳಿಗೆ ರೂಲು ಹಾಕಿಕೊಟ್ಟಿರೆ ತಲೆಯ ಮೇಲಿನ ಕೊಂಬಾಗಿ ಕುಳತು ಕೊಂಡುಬಿಡುತ್ತಾ ಹೀ”

ಗುಂಡಪ್ಪನವರು “ಒಟ್ಟೀಯವನೋ ನೀನು. ನೀನೂ ಅವಳ ಕುಣಿತಕ್ಕೆ ತಕ್ಕಂತೆ ತಾಳ ಹಾಕುತ್ತೀ ! ಗಂಡುಗಳು ಬಂದು ನೋಡಿದ್ದರೆ ಇವಳಿಗೆ ಮುದುವೇಯಾಗುವುದು ಹೇಗಯಾಗ್ಯಾ” ಎಂದರು.

ವೆಂಕಟೀಶಯ್ಯನವರು ನಗುತ್ತಾ “ನಾನು ಹಾಗೆಲ್ಲಿ ಹೇಳಿದೆ, ಗುಂಡಪ್ಪ. ವಧೂವರರುಗಳು ಪರಸ್ಪರ ಸೋಡಿದಿದ್ದರೆ ಮುದುವೇಗಳಾಗುವುದು ಹೇಗೆ ? ಇನ್ನೂ ನಾಲ್ಕು ಮಂದಿ ವರಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ. ಅವರಲ್ಲಿ ನಮ್ಮ ಭಾಗ್ಯವನ್ನು ಯಾರನ್ನಾದರೂ ಒಬ್ಬರನ್ನು ಒಸ್ಪಿಯೇ ಒಷ್ಟು ತ್ತಾ ಹೀ” ಎಂದರು.

“ನಿನ್ನೊಂದಿಗೆ ಎಹೊಮ್ಮೆ ಹೇಳಬೇಕೆಂದಿದೆ ಚಂಡಯ್ಯ. ಆದರೆ ಏನು ಹೇಳುವುದಕ್ಕೂ ನನಗೆ ಬಾಯೇ ಬರುವುದಿಲ್ಲ—— —”

“ಯಾಕೆ, ಏನು ಬೇಕಾದರೂ ಹೇಳು”

“ಅದೇನಪ್ಪ. ನೀನು ಇದುವರೆವಿಗೆ ಎಹೊಮ್ಮೆ ಗಂಡುಗಳನ್ನು ಕರೆದು ಕೊಂಡು ಬಂದೆ. ಏನೋ ಆಗಿ ಯಾವುದೂ ಸರಿಹೋಗಲಿಲ್ಲ. ಪುನಃ ನಿನ್ನನ್ನು—— —”

“ಹಾಗೆಂದರೆ ಹೇಗಾಗುತ್ತದೆ. ಪ್ರೀಮರೀ ಸ್ನಾಲಿನ ಶುಸ್ತಿಕಡಲ್ಲಿ ಓದಿಲ್ಲವೇ ? ಮರಳಯತ್ತುವ ಮಾಡು—ಮರಳಯತ್ತುವ ಮಾಡು ಎಂದು. ಈ ಕೆಲಸವಾಗುವವರೆವಿಗೂ ಅಷ್ಟೇ ?”

“ಸರಿಯಪ್ಪ. ನಾಡಿಕೆಯಾದರೂ ಹೇಳಬೇಕು. ಇಲ್ಲದಿದ್ದರೂ ಹೇಳಬೇಕು. ಇನ್ನೂ ರನ್ನೊಮ್ಮೆ ಸೋಡಿದ್ದೇನೆ—ಎಂದೆಯಾಲ್ಲ. ಅವರನ್ನು ಯಾವಾಗ ಕರೆದುಕೊಂಡು ಬರುತ್ತಿರುತ್ತಾ ?”

“ಸಿನಗೆ ಗೊತ್ತಿರುವಂತೆ ಈ ವಾರವೆಲ್ಲಾ ಇಲ್ಲಯೇ ಕಳೆದುಬಿಟ್ಟಿ.

ನಮ್ಮ ಜಯಳ ಮನುವೆ ಹದಿನೈಸ್ಯದು ದಿನವಿದೆ. ಇನ್ನೂ ಯಾವ ಏಷಾರ್ಟೀ
ಗಳನ್ನೂ ನಾಡಿಯೇ ಇಲ್ಲ. ಅದಪ್ಪು ಬೇಗ ಉರಿಗೆ ಹೋಗಬೇಕು—”

ವೆಂಕಟೀಶಯ್ಯನವರ ಮಗಳ ಮನುವೆ ಕ್ಷೀಪ್ರದಲ್ಲಿಯೇ ಇದೆ ಎಂಬುದು
ಗೊತ್ತಿದ್ದರೂ ತಮ್ಮ ಮಗಳ ಮನುವೆಯ ಪ್ರಯತ್ನ ನುಂದುವರಿಯದೇ
ಸಿಂತುಹೋಗುತ್ತದೆಯಲ್ಲಾ ಎನಿಷ್ಟು ಸಿತು ಅವರಿಗೆ.

ವಿಶಾಲಾಕ್ಷಮ್ಮನವರು ತಡೆದುಕೊಳ್ಳಲಾರದೇ “ನಮ್ಮ ಭಾಗ್ಯಳ ಮನು
ವೆಯು ಈ ಜೀವ್ಸ್ಯದಲ್ಲಿಯೇ ಆಗುತ್ತದೆ ಎಂದಿದ್ದೆ” ಎಂದು ಮೆಲು ದಸಿಯಲ್ಲಿ
ಹೇಳಿದರು.

ಬಡಾಖಂಡಿತವಾಗಿ “ಇಲ್ಲಮ್ಮ. ಅದು ಈ ಜೀವ್ಸ್ಯಮಾಸದಲ್ಲಿ ಆಗು
ವುದಿಲ್ಲ. ಆಗುವುದು ಶಾರುವಣದಲ್ಲಿಯೇ. ನಾನು ಅವಳ ಜಾತಕ ನೋಡಿ
ದ್ದೇನೇ. ಈ ಒಂದು ತಿಂಗಳು ಕಳೆಯುವವರೆನಿಗೆ ಅವಳಿಗೆ ಗುರುಬಲವಿಲ್ಲ”
ಎಂದರು ವೆಂಕಟೀಶಯ್ಯ.

ಅನಂತರ ಎರಡು ನಿಮಂಗಳು ಲೋಕಾಭಿರಾಮವಾಗಿ ಮಾತನಾ
ಡುತ್ತಾ ಇದ್ದು “ಮರಿತುಬಿಟ್ಟಿನಲ್ಲವೇ. ರೈಲಿಗೆ ಹೋಗಬೇಕು. ಈಗ
ಗಂಟೆ ಎಷ್ಟು ?” ಎಂದರು.

ಗಂಟೆ ಎಷ್ಟೀಂದು ಹೇಳುವುದರ ಕಡೆ ಲಕ್ಷ್ಯವೇ ಮಾಡದೇ ಗುಂಡಪ್ಪ
ನವರು “ಏನೋ ? ಈಗ ಮಾಗಡಿಗೆ ಹೋಸದಾಗಿ ರೈಲು ಹಾಕಿದ್ದಾರೆಯೇ?”
ಎಂದರು.

“ಮಾಗಡಿಗಲ್ಲಯ್ಯ. ತುಮಕೂರಿಗೆ. ಈಗ ಸೆಟಿಲ್ ಗಾಡಿ ಹೂರ
ಡುತ್ತದೆ, ಐದೂನರೆಗೆ. ಆದರಲ್ಲಿ ಹೋಗುತ್ತೇನೆ. ಸ್ವಲ್ಪ ಕೆಲಸವಿದೆ”
ಮಾಡಿಕೊಂಡು ಬರುತ್ತೇನೆ”

“ಯಾವಾಗ ಬರುತ್ತೀರೆಯೇ ?”

“ನಾಳೇ ಸಾಯಂಕಾಲವೇ ಬರುತ್ತೀನೆ. ನಾಡಿದ್ದು ಬೆಳಗಾಗಿನ
ಬಸ್ಸಿಗೇ ನಮ್ಮೂರಿಗೆ ಹೋರಬು ಹೋಗಬೇಕು”

ವೆಂಕಟೀಶಯ್ಯನವರು ಬೆಂಗಳೂರಿಗೆ ಬಂದರೆ ಗುಂಡೂರಾಯರ ಮನೆ
ಯಲ್ಲಿಯೇ ಇಂದುಕೊಳ್ಳುತ್ತದ್ದರು. ಹಾಗೆಯೇ ಈಗಲೂ ಅಲ್ಲಿಯೇ ತಂಗಿ

ದರು. ಒಳಗಡೆ ಹೋಗಿ ಹಾಕಿಕೊಳ್ಳುವ ಪಂಚಿ ಪರಟಿಗಳೂ, ಹೋದ್ದು ಕೊಳ್ಳುವ ಶಾಲುವೂ ಇದ್ದ ಕೈಚೀಲವನ್ನು ತೆಗೆದುಕೊಂಡು ಹೊರಡಲು ಅನುವಾದರು.

ವಿಶಾಲಾಕ್ಷೇಮ್ಯನವರು “ಸ್ವಲ್ಪ ಕುಳತುಕೊಳ್ಳಿ” ಎಂದು ಹೇಳಿ ಮುಕ್ಕಾಲು ಲೋಟೂದಪ್ಪು ಕಾಫಿಯನ್ನು ತಂದು ಮಾಂದಿಟ್ಟಿರು.

“ಮದ್ದಾಹ್ಯಾ ಆಯಿತಲ್ಲವ್ಯಾ

“ಆಯಿತು. ಆದರೆ ಪುನಃ ಆಗಲಿ. ತೆಗೆದುಕೊಳ್ಳಿ. ಎಪ್ಪು ಹೊತ್ತಿಗೆ ಉರು ತಲುಪುತ್ತಿರೋ, ಎಪ್ಪು ಹೊತ್ತಿಗೆ ಉಟ್ಟೋ? ಅಲ್ಲಿಯವರೆ ವಿಗೆ ಹೊಟ್ಟಿಯಲ್ಲಿ ಏನಾದರೂ ಇರಬೇಕಲ್ಲ”

“ಆಗಲಿನವ್ಯಾ. ನೀವು ಹೇಳಿದ ಮೇಲೇಕೆ ಬೇಡವೆನ್ನಲಿ”

ವೆಂಕಟೀಶಯ್ಯನವರು ಕಾಫಿಯನ್ನು ಕುಡಿದು ಚೀಲವನ್ನು ತೆಗೆದು ಕೊಂಡು ಹೊರಟಿರು.

ತಲೀಬಾಗಿಲಿನವರಿವಿಗೆ ಹೋದವರು ಏನೋ ಯೋಚಿಸಿಕೊಂಡು ಪುನಃ ಒಳಗೆ ಬಂದರು.

“ಗುಂಡಪ್ಪ. ಒಂದು ವಿಷಯ ಹೇಳಬೇಕಾಗಿತ್ತು. ಹಾಳು ಮರವು. ಪಮಾದವಾಗಿ ಹೋಗುತ್ತಿತ್ತು”

“ನನಯ್ಯಾ ಆದ್ದು”

“ತೆಗುಕೊರಿಗೆ ಹೋಗುವ ಪ್ರೇಗಾರಂ ನನಗೆ ಇರಲೇ ಇಲ್ಲ. ನೇರ ವಾಗಿ ನಾಳೇ ಬಿಳಿಗಾಗ ಉರಿಗೆ ಹೊರಟು ಹೋಗೋಣವೆಂದಿದ್ದೆ——”

“ಅಗಲೂ ಹಾಗೆಯೇ ಮಾಡಬಹುದಲ್ಲ”

“ಅದಕ್ಕೇ ನಿನ್ನನ್ನು ಏಳು ತಿಂಗಳಿಗೇ ಹಂಟಿದವನು ಎಂದು ಹೇಳುವುದು. ಪೂರಾ ಹೇಳುವವರಿವಿಗೆ ಸ್ವಲ್ಪ ತಡೆದುಕೊಂಡು”

ಗುಂಡೂರಾಯರು ನಗುತ್ತಾ “ಅಗಲಿ. ನನಗೆನು? ಸಮಾಧಾನವಾಗಿ ಕೇಳುತ್ತೇನೆ. ಎಪ್ಪು ನಿದಾನವಾಗಿ ಬೇಕೋ ಆಪ್ಪು ನಿದಾನವಾಗಿ ಹೇಳು. ಆದರೆ ರೈಲಿಗೆ ಹೊತ್ತಾಗದಂತೆ ನೋಡಿಕೋ” ಎಂದರು.

“ಅದೂ ನಿಜಾಪ್ಪ. ಬೇಗ ಹೋಗಬೇಕು. ಈಗಾಗಲೇ ಹೊತ್ತಾಗುತ್ತೇ ಬಂದಿತು. ಆದರೂ ಇರುವ ವಿಷಯ ಹೇಳಿಯೇ ಹೋಗಬೇಕಲ್ಲ,

ನಾಳಿಯ ದಿನ ಬೆಳಗಾಗ ರಾಜಣ್ಣ ಅಂತ ಒಬ್ಬ ಹುಡುಕಿಕೊಂಡು ಬರು ತ್ವಾನೇ, ನಾನು ಬರುವವರೆವಿಗೆ ಅವನನ್ನು ಇಲ್ಲಿಯೇ ಇಟ್ಟುಕೊಂಡಿರ ಬೇಕು”

“ಆಗಲಿ, ಬಿಡು. ಅದೇನು ದೊಡ್ಡ ವಿವಯ”

“ಹಾಗಲ್ಲಿಯ್ಯ ! ಆ ಹುಡುಗ ಬಕ್ಕಳ ಸಂಕೋಚ ಪ್ರಕೃತಿಯವನು. ಅವನು ಬೇಡ ಬೇಡವೆಂದರೂ ಬಲಾಶ್ವರಮಾಡಿ ಅವನ ಉಟ ಉಪಚಾರ ನೋಡಿಕೊಳ್ಳಬೇಕು. ನಾಡಿದ್ದು ಬೆಳಗಾಗ ನಾನು ಹೋಗುತ್ತಾ ಉರಿಗೆ ಕರೆದುಕೊಂಡು ಹೊರಟು ಹೋಗುತ್ತೇನೇ”

“ಎಲ್ಲಾ ನೋಡಿಕೊಳ್ಳುತ್ತೇನವ್ವು. ಸಿನ್ನ ಕಡೆಯವನು ಆಂದರೆ ಅವ್ಯಾವಾದುವುದಿಲ್ಲವೇ ? ನಿನೇನೂ ಯೋಚನೆ ಮಾಡಬೇಡ”

“ಸರಿಯವ್ವ ಹೊರಡುತ್ತೇನೇ” ಎಂದು ಹೇಳಿ “ಏನು ವಿಶಾಲಾಕ್ಷಮ್ಯ
ನವರೀ. ನಮ್ಮ ಹುಡುಗನ ವಿವಯ — — — ” ಎಂದರು.

“ಅವರಿಗೆ ಹೇಳಿದ ವೇಲೆ ಎಲ್ಲಿರಿಗೂ ಹೇಳಿದಂತೆಯೇ ಆಯಿತಲ್ಲ”

“ಅದರೂ ನಿನುಗೆ ಹೇಳಿದ್ದ ರಾಗುತ್ತದೆಯೇ ? ನಿನ್ನ ಮನೆಯೊಳಗನ ಯಜಮಾನರು”

“ಸರಿ. ಸರಿ. ನಿಮ್ಮ ತಮಾಷೆಗೇನು ಹೇಳಿ”

ವೆಂಕಟೀಶಯ್ಯನವರು ಹೊರಟಿರು.

ಅವರೊಂದಿಗೆ ಮಾತನಾಡಿಕೊಂಡು ಹೊರಟಿ ಗುಂಡೂರಾಯರು ಬಸ್ತಿಸಾಪ್ತಾಪ್ತಾನವರೆಗೆ ಹೋಗಿ ಬಂದರು.

೩

ಗುಂಡೂರಾಯರಿಗೆ ಕೆಲಸಪಲಸವೇನೂ ಇರಲಿಲ್ಲ, ರಿಟ್ಟೋ ಅಗಿತ್ತು. ಆದರೂ ಆತ ಯಾವಾಗಲೂ ಮನೆಯಲ್ಲಿಯೇ ಕುಳತುಕೊಳ್ಳುವ ಸ್ವಭಾವದ ವರಲ್ಲ. ಗಂಡಸು ಅನ್ನ ವವನು ಕೆಲಸ ಕಾಯಿಕೆ ಹೋಗಬೇಕು. ಆದಿಲ್ಲ ದಿದ್ದರೆ ಬೆಳಗಾಗ ಸಾಯಂಕಾಲ ಹೊರಗೆ ಹೋಗಿ ತಿರುಗಾಡಿಕೊಂಡಾದರೂ

ಬರಬೀಕೆಂಬಿದು ಅವರ ಸಿದ್ಧಾಂತ. ಅಷ್ಟೇ ಆಲ್ಲ. ಬರುವಾಗ ಏನೂ ಇಲ್ಲ ದಿದ್ದರೆ ಒಂದು ಕಲ್ಲಾನ್ನಾದ್ದೂ ಕೈಯ್ಯಲ್ಲಿ ಖಿಡಿದುಕೊಂಡು ಬರಬೀಕೆಂದೂ ಇತ್ತು. ಹಾಗೆ ಹೋದಾಗಲೆಲ್ಲಾ ಒಂದೊಂದು ಕಲ್ಲು ತಂದು ಹಾಕಿದರೆ ಗುಡ್ಡೆಯಾದಾಗ ಆದು ಯಾವುದಾದರೂ ಕೆಲಸಕ್ಕೆ ಬರುತ್ತದೆಯಾಲ್ಲ.

ಪ್ರಾತಃಕಮಂಗಳೀಳ್ಳಿ ಪೂ ತೀರಿದನೀಶರ ಕೋಟಿ ಪೇಟಾಗಳನ್ನು ಘರಿಸಿ ಕೈಯ್ಯಲ್ಲಿ ವಾಕಿಗೊಣಿಕ್ಕಾ ಓಡಿದು ಎಲ್ಲಿಯಾದ್ದೂ ಸುಳ್ಳಾಡಿ ಕೊಂಡು ಬರುವುದು ಅವರ ದಿನದ ಪದ್ಧತಿ.

ಅದರೆ ಈ ದಿನ ಅವರು ಹೊರಗೆಲ್ಲಿಯಾ ಹೋಗಿಸಿವೆಂತೆ ಇದೆಲ್ಲಲ್ಲ.

ವೆಂಕಟೀಶಯ್ಯನವರು ಅವರ ಒಳಾಲ್ಯ ಸ್ನೇಹಿತರು, ಅಷ್ಟೇ ಆಲ್ಲ. ಆ ಬಾಲ್ಯಸ್ನೇಹ ಮುದುಕೂಡ ಮೇಲೆಯಾ ಮಾಡಿವಾಡಿಕೊಂಡು ಬಂದಿದ್ದಿತು. ಮನುಷ್ಯ ರಾಸ್ಯಪ್ರಪಂತಿಯಾವರಾದ್ದೂ ಒಳಕೆ ಸಾತ್ವಿಕರು. ಕನ್ನಸುಖಕ್ಕೆ ಅಗುವಂತಹವರು. ಇದುವರೆವಿಗೆ ಅವರು ಒಂದೇ ಒಂದು ಪ್ರತ್ಯುಪಕಾರವನ್ನು ಸಿಕ್ಕಿ ಕೇಳಿದ್ದರೆಲ್ಲ. ಅಂತಕ್ಕೆವೀ “ನನ್ನ ರ್ಯಾಯ ಮನುಷ್ಯನೇಂಬಿನ್ನು ಬರುತ್ತಾನೆ. ಅವನನ್ನು ಸ್ವಲ್ಪ ನೋಡಿಕೊಳ್ಳಿ” ಎಂದು ಹೇಳಿ ಹೋಗಿದ್ದಾರಿ. ತಾವಿಲ್ಲಿದಿದ್ದೂ ಈ ಮುಖ್ಯರೆಂದತ್ತಿಯಿಂದುತ್ತಾಳೆ. ಮನೆಯಲ್ಲಿ ಎಪ್ಪು ಮಂದಿ ಹೇಗೆಸಿದ್ದೂ ಗಂಡಸು ಇದ್ದ ರಾಗೆಲ್ಲಿ ಉರ್ವಾರೆ. ಅದಕ್ಕೊಂ್ಬೆಸ್ವರವೇ ಸಲವತ್ತು ವರ್ಷದ ಹೆಂಗಸೂ ಸಾಲ್ಪು ಪಾರ್ವತೆ ರೋಕಾ ಒಂದೆಂದು ಹೇಳುವುದು. ಅದೂ ಅಲ್ಲದೇ ಬರುವವನು ಒಂಕೆ ಸಂಕೋಚ ಪ್ರವೃತ್ತಿಯನೆಂದು ವೆಂಕಟೀಶಯ್ಯನವರು ಹೇಳಿದ್ದಾರಿ. ಯಾರ್ಥಾ ಹೋದಿನ ಗಂಡಸು ಬಂದರೆ ಮನೆಯು ಹೇಗೆಸರಿಗೂ ಸಂಕೋಚ. ರಾಗಿರುವಾಗ ಅವನು ಬರುವ ವೇಳಿಗೆ ತಾವಿಲ್ಲಿದಿದ್ದರೆ ಹೇಗೆ?

ಅದರಿಂದ ಗುಂಡೂರಾಯರು ಆ ದಿನ ಎಲ್ಲಿಯಾ ಹೊರಗೆ ಹೋಗದೇ ಮನೆಯಲ್ಲಿಯೇ ಇದ್ದರು.

ಹೆಚ್ಚಾರದಲ್ಲಿ ಕುಳಿತಿದ್ದ ಗುಂಡೂರಾಯರಿಗೆ ಬೆಳಗಾಗ ಹತ್ತು ಗಂಟೆಯ ಸಮಯದಲ್ಲಿ ಯಾರೋ ಹೊರಗಡಿ ನಿಂತು “ವೆಂಕಟೀಶಯ್ಯನವರು ಇಡ್ಡಿಯೇ” ಎಂದು ಕೂಗಿದ ಶಬ್ದ ಕೇಳಿ ಬಂದಿತು.

ಅವರು ದಾಖಿಧನೆ ಹೊರಗೆ ಬಂದರು.

ಜಗುಲಿಯ ನೇರೆ ಒಬ್ಬ ಯುವಕ ನಿಂತುಕೊಂಡಿದ್ದ.

ಸಾಧಾರಣವಾಗಿ ಉದ್ದೇಶಿಸಿ ಹೇಳಬಹುದಾದ ದೃಢಕಾರ್ಯವಾದ ಶಿರೀರ. ತೇಜೋವಂಶವಾದ ಮುಖ. ಅದರಲ್ಲಿ ಮಂದಹಾಸವು ಮನೆ ಮಾಡಿಕೊಂಡಿದೆ.

ಗುಂಡೂರಾಯರು ವಿನಯದಿಂದ “ನೀವು ರಾಜಣ್ಣನವರೇನು?” ಎಂದರು.

“ಹೌದು. ವೆಂಕಟೀಶಯ್ಯನವರು ಮನೆಯಲ್ಲಿಲ್ಲವೇನು?”

“ಹೊರಗೆ ನಿಂತುಕೊಂಡಿದ್ದೀರಲ್ಲಾ ಒಳಗೆ, ಬನ್ನಿ. ಮಾತನಾಡೋಣ” ತಾನು ಕೇಳಿದ ಪ್ರಶ್ನೆಗೆ ವೆಂಕಟೀಶಯ್ಯ ಇದ್ದಾರೆ ಅಥವಾ ಇಲ್ಲ ಎಂದು ಯಾವುದಾದೀಂದು ಜವಾಬು ಕೊಡಬೇಕು. ಅದು ಬಿಟ್ಟು ಒಳಗೆಬ್ಬು, ಮಾತನಾಡೋಣ” ಎನ್ನು ತ್ತಿದ್ದಾನೆ. ಒಳಗೆ ಹೊಗಿ ಮಾತನಾಡುವುದಾದರೂ ಏನಿದೆ?

ಅದರೆ ಹಾಗೆ ಮನಸ್ಸಿಗೆ ಬಂದದ್ದನ್ನೇ ಲಾಲ ಕೇಳುವುದನ್ನು ಮನುಷ್ಯರು ಸೌಜನ್ಯವಲ್ಲ ಎನ್ನುತ್ತಾರೆ.

ಅನರಿಂದ ಗುಂಡೂರಾಯರು ಹೇಳಿದಂತೆ ಒಳಗೆ ಹೋದ.

ಅಮು ಸಾಧಾರಣವಾದುದೀಂದು ಹಜಾರ. ಗೋಡೆಗಳ ನೇರೆಲ್ಲಾ ಪರಗಳನ್ನು ಹಾಕಿದ್ದಾರೆ. ಒಳಗೆ ಹೇಗೆ ಪ್ರದಕ್ಷಿಣ ಪಕ್ಕದ ಕೊಣಗೆ ಹೋಗುವುದಕ್ಕೂ ಇದ್ದ ಬಾಗಿಲುಗಳಿಗೆ ತೊರೆಣಗಳಂತೆ ಗಾಜಿನ ಮಣಿಗಳ ಪರದೆಗಳನ್ನು ಇಳಬಿಟ್ಟಿದೆ. ಎದರಿಗೊಂದು ಬಣ್ಣದ ಚಾನೆ ಹಾಕಿದೆ. ಪಕ್ಕದಲ್ಲಿ ಸಣ್ಣ ವೇಜು. ಕನೂತಿ ಮಾಡಿದ ಬಟ್ಟಿಯನ್ನು ಹಾಸಿ, ಅದರ ನೇರೆಲ್ಲಿ ರೀಡಿಯೋ ಇಟ್ಟಿದೆ. ಅದರ ಮಗ್ಗುಲಲ್ಲಿ ಆ ದಿನದ ಕನ್ನಡ ವೃತ್ತಪತ್ರಿಕೆಯ ನೇರೆ ಒಂದಿರು ಕಾಡಂಬರಿಗಳು ಕುಳಿತಿನೆ.

ಗುಂಡೂರಾಯರು ನೇರಿದ ಪಕ್ಕದಲ್ಲಿದ್ದ ಕುಚಿರೆಯನ್ನು ಎಳೆಯುವುದರ ಮೂಲಕ ಅವನ್ನು ನಿರ್ದೇಶಿಸಿ “ಕುಳತುಕೊಳ್ಳ” ಎಂದರು

ರಾಜಣ್ಣ ಕೈಯಲ್ಲಿದ್ದ ಹ್ಯಾಂಡ್ ಬ್ರ್ಯಾಗನ್ನು ಕೆಳಗಿಟ್ಟು ಕುಳತುಕೊಂಡ.

ಪುನಃ ಅತ್ಯಂತ ಗೌರವನನ್ನು ಸೂಚಿಸುವ ಧೋರಣೆಯಿಂದ ಕುಚಿರೆ ನೇರೆ ಕುಳತುಕೊಳ್ಳಬೇಕೆಂದು ಗುಂಡೂರಾಯರು ಒತ್ತಾಯ ಮಾಡಿದರು.

ಆದರೆ ರಾಜಣ್ಣನು ಅಲ್ಲಿಂದ ಮೇಲೇಳಲಿಲ್ಲ. ತಾನು ಮೊದಲು ಕೇಳಿದ ಪ್ರಶ್ನೆಯನ್ನೇ ಪುನಃ ಹಾಕಿದ.

ವೆಂಕಟೇಶಯ್ಯನವರು— — —

“ಬರುತ್ತಾರೆ. ಕುಳತುಕೊಳ್ಳು. ಅವರೆಲ್ಲಿಯೋ ಹೋಗಿದ್ದಾರೆ. ನಿವು ಬರುತ್ತೀರಿಂದೂ, ಬಂದರೆ ತಾವು ಬರುವವರೆವಿಗೆ ಇಲ್ಲಿಯೇ ಇರಬೇಕೆಂದೂ ಹೇಳ ಹೋಗಿದ್ದಾರೆ”

ಬಳಗೆ ಬಂದದ್ದಾಯಿತು. ಕುಳತುಕೊಂಡದ್ದಾಯಿತು. ವೆಂಕಟೇಶಯ್ಯನವರು ಬರುವುದಾಗಿ ಹೇಳುತ್ತಿದ್ದಾರೆ. ಇನ್ನು ಎದ್ದು ಹೋಗುವುದು ಚೆನ್ನಾಗಿರುವುದಿಲ್ಲ. ಅಲ್ಲಿಯೇ ಕುಳತುಕೊಂಡ.

ಹೋರಗಡೆ ಗುಂಡೂರಾಯರು ಅವನನ್ನು ನಿರೀಕ್ಷಿಸುತ್ತಿದ್ದಂತೆಯೇ ವಿಶಾಲಾಕ್ಷಮ್ಯನವರೂ ಕಾಯುತ್ತಿದ್ದರು. ಗಂಡನು ಯಾರೊಂದಿಗೆ ಮಾತ್ರ ನಾಡುತ್ತಿರುವ ಸೂಕ್ಷ್ಮ ಅವರ ಕೆವಿಗೂ ಬಿದ್ದಿತು.

ಹೋರಗೆ ಬಂದು ನಿಂತುಕೊಂಡು “ಇನರೇ ರಾಜಣ್ಣನವರೋ?” ಎಂದು ವಿಚಾರಿಸಿದರು.

ಆಕೆ ಕೇಳಿದ ಪ್ರಶ್ನೆಯ ಅಂತರಾಧಿಕ್ಯ ಗುಂಡೂರಾಯರಿಗೆ ಗೊತ್ತಾಗ ದಿರಲಿಲ್ಲ. ವೆಂಕಟೇಶಯ್ಯನವರು ಈ ಅತ್ಯೇಯನಿಗಾಗಿ ಅವರು ಕಾಫೀ ಉಪಿಟ್ಟುಗಳನ್ನು ಬೆಳಗಾಗಲೇ ಮಾಡಿಟ್ಟುಕೊಂಡಿದ್ದರು.

“ಹಂ. ಇವರೇ” ಎಂದು ಹೆಂಡತಿಗೆ ಹೇಳಿ ರಾಜಣ್ಣನ ಕಡೆಗೆ ತಿರುಗಿ ಗುಂಡೂರಾಯರು “ವಳಿ, ಕೈ ಕಾಲು ತೊಳೆದುಕೊಳ್ಳು” ಎಂದರು. :

ಇವರು ತನ್ನನ್ನು ಉಟಕ್ಕೆಬ್ಬಿಸುತ್ತಾರೆಯೇನೋ ಅನ್ನಿಸಿತು ರಾಜಣ್ಣನಿಗೆ. ಇಷ್ಟು ಬೇಗ ಅವರಿಗೆ ಉಟ ಬೇಕಾಗಿರಲಿಲ್ಲ. ಆದರೆ ಆ ಮಾತ್ರ ಹೇಳುವುದು ಹೇಗೆ? “ವೆಂಕಟೇಶಯ್ಯನವರು ಬರಲಿ” ಎಂದು ಹೇಳೋಣ ವೆಂದುಕೊಂಡ.

ಅಷ್ಟರಲ್ಲಿ ವಿಶಾಲಾಕ್ಷಮ್ಯನವರು .“ಕಾಫೀ ತೆಗೆದುಕೊಳ್ಳುವದಕ್ಕೆ ಕೈ ಕಾಲು ಯಾಕೆ ತೊಳೆದುಕೊಳ್ಳಬೇಕು?” ಎಂದರು.

ಪರವಾಯಿಲ್ಲ. ಇಷ್ಟುಕೈ ಮುಗಿಯಿತಲ್ಲ ಎಂದು ರಾಜಣ್ಣನಿಗೆ ತ್ವರ್ತಿ ಮೂರಿಯಿತು.

ಗುಂಡೂರಾಯರು “ನಿಜ. ಅದರೂ ಈಗತಾನೇ ಉಂಟಿಗೆ ಬಂದಂತಿದೆ. ಕ್ಯೊ ಕಾಲು ತೊಳೆದುಕೊಳ್ಳಬೇಕೆಂದಿದೆಯೇನೋ ಎಂದು ಹೇಳಬೇ” ಎಂದರು.

ಪರಿಚಯವಿಲ್ಲದವನ ಇಷ್ಟಾನಿಷ್ಟ್ ಗಳ ವಿವರ ತಾವು ಗಂಡಹೆಂಡಿರು ಚಚೆ ಮಾಡುತ್ತಿರುವುದು ಸೋಜಿಗವಾಗಿ ತೋರಿ ಅವರಿಗೆ ನಗು ಬಂದಿತು.

“ನೋಡಿ. ಇದೇ ಮನುಷ್ಯನ ಸ್ವಭಾವ. ಯಾವುದೋ ವಿಷಯ ಸಿಕ್ಕಿದರೆ ಸುಮ್ಮನೆ ಮಾತನಾಡುವುದಕ್ಕೆ ಮೊದಲು ಮಾಂಡುವುದು. ಕ್ಯೊ ಕಾಲು ತೊಳೆದುಕೊಳ್ಳುವುದಾದರೆ ತೊಳೆದುಕೊಳ್ಳಬಹುದು. ಇಲ್ಲದಿದ್ದರೆ ಹಾಗೆ ತೆಗೆದುಕೊಳ್ಳಬಹುದು. ನಿಮ್ಮ ಇಷ್ಟ್”

ತಿಂಡಿಯ ಅವಶ್ಯಕತೆಯಿಲ್ಲದಿದ್ದರೂ ಆ ಸಮಯದಲ್ಲಿ ಅರ್ಥ ಲೋಟೂ ಕಾಫಿ ಕೊಟ್ಟಿದ್ದರೆ ಬೇಡ ಎನ್ನುವ ಸ್ಥಿತಿಯಲ್ಲಿರಲಿಲ್ಲ ರಾಜಣ್ಣ. ಕಾಫಿ ತಿಂಡಿ ತೆಗೆದುಕೊಳ್ಳುವ ಮೊದಲು ಕ್ಯೊ ಕಾಲು ಮುಖಗಳನ್ನು ತೊಳೆದುಕೊಳ್ಳಲ್ಲಿಬೇಕೆಂಬ ನಿಯಮವನ್ನೂ ಅವನಿಟ್ಟುಕೊಂಡಿರಲಿಲ್ಲ. ಅದರೂ ಕೊಡುತ್ತೇನೆ ಎಂದು ಹೇಳಿದ ತಪ್ಪಣಿ “ಹುಂ ಸಿದ್ದ್” ಎಂದು ಹೇಳಲು ಅವನಿಗೆ ಸಂಕೋಚ.

“ಕ್ಯೊ ಕಾಲು ತೊಳೆದುಕೊಳ್ಳುತ್ತೇನೇ”

ಅವನು ಮಾತು ಹೇಳುವ ವೇಳೆಗೆ ವಿಶಾಲಾಕ್ಷಮ್ಯನವರು ಒಳಗೆ ಹೊರಟ್ಟಿಹೊಗಿದ್ದರು. ಒಳಗೆ ಕರೆದುಕೊಂಡಲು ಹೋಗಲು ಸಿದ್ದವಾಗಿ ನಿಂತುಕೊಂಡರು ಗುಂಡೂರಾಯರು.

ರಾಜಣ್ಣ ಲೋಟು ಬಿಟ್ಟಿರ್ಹಾಂಡ್ ಬ್ರಾಗನ ಮೇಲೆ ಇಡುತ್ತಿದ್ದ ಹಂಗೆಯೇ ಗುಂಡೂರಾಯರು ಅದನ್ನು ತೆಗೆದು ಅಲ್ಲಿಯೇ ಇದ್ದ ಪರದ ಮಳಿಗೆ ಸಿಕ್ಕಿದರು.

ಅನಂತರ ಅವನನ್ನು ಬಳ್ಳಲು ಮನೆಗೆ ಕರೆದುಕೊಂಡು ಹೋಗಿ ಪಾತ್ರ ಯಲ್ಲಿ ನೀರು ತೆಗೆದು ಕೃಗೆ ಕೊಟ್ಟಿರು. ಮುಖ ಕ್ಯೊ ಕಾಲು ತೊಳೆದುಕೊಳ್ಳುವುದರೊಳಗಾಗಿ ಚೌಕವನ್ನು ಹಿಡಿದು ಸಿದ್ದವಾಗಿ ನಿಂತಿದ್ದರು.

ರಾಜಣ್ಣ ನಡುವನೆಗೆ ಬರುತ್ತಿದ್ದ ಹಾಗೆಯೇ ತುಂಡು ಚಾಪೆಗಳಿರುವನ್ನು ಹಾಕಿತ್ತು. ಗುಂಡೂರಾಯರ ನಿರ್ದೇಶದಂತೆ ಬಂದರ ಮೇಲೆ ಕುಳ್ಳಿತುಕೊಂಡ. ಚೆನ್ನಾಗಿ ತೊಳೆದು ಬೆಳಗುತ್ತಿದ್ದ ತಟ್ಟಿಯಲ್ಲಿ ವಿಶಾಲಾಕ್ಷಮ್ಯ

ಉಪ್ಪಿಟ್ಟು ತಂದಿಟ್ಟಿರು. ಅದು ಉದುರುದರಾಗಿಯೂ. ಮೃದುವಾಗಿ ಯಾಗಿದ್ದು ರುಚಿಯಾಗಿತ್ತು.

ಅವನು ಉಪ್ಪಿಟ್ಟು ತನ್ನ ತಿದ್ದಂತೆಯೇ ಗುಂಡೂರಾಯರು ಮಾತ್ರ ಅರಂಭಿಸಿದರು.

“ಅವರು ಸ್ವಲ್ಪ ಕಾಣಿತಿಂಡಿ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡಿ. ಅನಂತರ ನೆಂಕಟೀಶಯ್ಯನವರು ಬರುವವರಿಗೆ ಅವಕಾಶನಿಡಿಯಲ್ಲ ಮಾತ್ರ ನಾಡುವುದಕ್ಕೆ”

ಗುಂಡೂರಾಯರು ಹೆಂಡತಿಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳು ದಂತೆ ಮಾತ್ರ ಮುಂದುವರಿಸಿದರು. ಚಾಚೂ ವ್ಯಾತಾಸವಾಗದಂತೆ ನೋಡಿ ಕೊಳ್ಳಬೇಕೆಂದು ನೆಂಕಟೀಶಯ್ಯನವರು ಹೇಳಿದ್ದ ಈ ಯುವಕನ ವಿಷಯ ತಿಳಿದುಕೊಳ್ಳುವುದರಲ್ಲಿ ಅವರು ಬಹಳ ಆಸಕ್ತರಾಗಿದ್ದರು.

ರಾಜಣ್ಣನು ಇನ್ನು ಪಟ್ಟಣದವನೆಂದೂ, ಅಲ್ಲಿನ ಲಾಯರು ರಂಗಣ್ಣನವರ ಮಗನೆಂದೂ, ನೆಂಕಟೀಶಯ್ಯನವರು ತನ್ನ ಪರಿಚಯದವರೆಂದೂ ಅದ್ದು ಕಾಣಿ ಅವರನ್ನು ಹುಡುಕಿಕೊಂಡು ಬಂದೆನೆಂದೂ ಹೇಳಿದ.

ಹಿಂದಿನ ದಿನ ಸಂಜಿಯವರಿಗೆ ನೆಂಕಟೀಶಯ್ಯ ಈ ರಾಜಣ್ಣನ ವಿಷಯನನ್ನು ಹೇಳಲಿಲ್ಲ. ಇವನು ಅವರಿಗೆಲ್ಲಿ ಪರಿಚಯ ಈ ಹುಡುಗನನ್ನು ಅವರೇಕೆ ಇಷ್ಟು ದೊಡ್ಡದು ಮಾಡಿದ್ದಾರೆ-ಎಂಬ ಶುರೂಹೆಲಪು ಗುಂಡೂರಾಯರಲ್ಲಿ ಇಂತಿ ನೋಡುತ್ತಿದ್ದಿತು.

ಅದರೆ ಸ್ವಷ್ಟವಾಗಿ “ನಿನಗೂ ನೆಂಕಟೀಶಯ್ಯನವರಿಗೂ ಹೇಗೆ ಪರಿಚಯ? ಅವರೇಕೆ ನಿನ್ನ ವಿಷಯದಲ್ಲಿ ಇಷ್ಟೊಂದು ಆಸಕ್ತಿಯನ್ನು ಹಿಂಸುತ್ತಾರೆ ಎಂಬುದಾಗಿ ಕೇಳಲು ಸಂಕೋಚ. ನೇರವಾಗಿ ಪ್ರಶ್ನೆ ಕೇಳದೇ ತಮಗೆ ಬೇಕಾದ ಉತ್ತರವನ್ನು ನಡೆಯಲಾಗುವುದೋ ಎಂದು ಎಷ್ಟೋ ಪ್ರಯತ್ನ ಮಾಡಿದರು.

ಕೇಳಿದ್ದ ಕ್ಷೇತ್ರದಲ್ಲಿ ಅಷ್ಟು ಉತ್ತರ ಹೇಳುತ್ತಿದ್ದನೇ ವಿನಾ ರಾಜಣ್ಣ ಹೆಚ್ಚಾಗಿ ಮಾತ್ರ ಬೇಳಸಲಿಲ್ಲ.

ವಿಶಾಲಾಕ್ಷಮ್ಯಾರಾಜಣ್ಣನಿಗೆ ಒಂದು ಲೋಟ್ಟಾ ಕಾಫಿಯನ್ನು ತಮ್ಮ ಯಜವಾನರಿಗೆ ಅರೆ ಲೋಟ್ಟಾ ಕಾಫಿಯನ್ನು ತಂದಿಟ್ಟಿರು. ಅದನ್ನು ಕುದಿದು ಅವರಿಬ್ಬರೂ ಹೊರಗಡೆ ಬಂದರು.

ಹೊರಗಡಿ ಚಾಪೆಯ ವೇಗೀ ಬಂದು ಕುಳಿತುಕೊಂಡ ನಂತರ ಇನ್ನು ತಡೆಯಲಾರದೇ ಗುಂಡಾರಾಯರು ಸೇರವಾದ ಪ್ರಶ್ನೆಯನ್ನೇ ಹಾಕಿದರು.

“ರಾಜಣ್ಣನವರೇ ! ನಿಮಗೆ ವೆಂಕಟೀಶಯ್ಯನವರ ಪರಿಚಯ ಹೇಗೆ ?”

ಅವನಿಗೆ ಕಾಳ್ಜಿ ಬಿಕ್ಕಿಯಾದಂತಾಗಿ ಕಣ್ಣಾಬಿಟ್ಟುಕೊಂಡು ನೋಡಿದ.

“ನಿಷ್ಠೆ ಯಾವ ಮಾತನ್ನು ಹೇಳಿಸುದ್ದಕ್ಕೂ ಸಂಕೋಚಪಡಬೇಕಾಗಿಲ್ಲ. ನನಗೂ ವೆಂಕಟೀಶಯ್ಯನವರಿಗೂ ಬಾಲ್ಯಸ್ನೇಹ. ನಿಮ್ಮದೂ ಅವರದೂ ಹೊಸ ಪರಿಚಯವೆಂದು ಕಾಣಾತ್ತದೆ. ಇಲ್ಲದೇ ಇದ್ದಿದ್ದರೆ ಅವರು ನಿಮ್ಮ ವಿಷಯವನ್ನು ನನ್ನೊಂದಿಗೆ ಹೇಳಿದೇ ಇರುತ್ತಿರಲಿಲ್ಲ. ನಿನ್ನೆಯ ದಿನ ಅವಸರವಾಗಿ ಹೋಗುತ್ತಾ ನಿಷ್ಠೆ ಬರುತ್ತಿರೆಂಬ ವಿಷಯವನ್ನು ಹೇಳಿ ಹೊರಟುಹೋದರು.”

ತನ್ನನ್ನು ಕೇಳಿದ ಪ್ರಶ್ನೆಯನ್ನೇ ಮರಿತು “ನಿನ್ನೆಯ ಸಾಯಂಕಾಲ ಹೇಳಿ ಹೊರಟು ಹೋದರು ಎಂದರೆ ಎಲ್ಲಿಗೆ ಹೊರಟುಹೋದರು ? ಅವರು ಉಂನಲ್ಲಿಲ್ಲನೇನು ?” ಎಂದು ಕೇಳಿದ.

“ಇಲ್ಲಿಯೇ ತುಮಕೂರಿಗೆ ಹೋಗಿದ್ದಾರೆ. ಮಧ್ಯಾನ್ತ ಬಂದು ಬಿಡುತ್ತಾರೆ”

ವೆಂಕಟೀಶಯ್ಯವರು ಮಾಡಿದ ಕೆಲವ ರಾಜಣ್ಣನಿಗೆ ಅಷ್ಟು ಸಮರ್ಪಕವಾಗಿ ಕಂಡುಬರಲಿಲ್ಲವೆಂದು ಕಾಣಾತ್ತದೆ.

“ಉಂರಿಗೆ ಹೋಗುವುದಾಗಿ ಅವರು ನವೊಂದಿಗೆ ಹೇಳಿಯೇ ಇರಲಿಲ್ಲ”

“ಇಲ್ಲ. ಅವರಿಗೂ ಗೊತ್ತಿರಲಿಲ್ಲ. ಅಜೆಂಟಾಗಿ ಹೋಗಬೇಕಾಯಿತು”

“ಹಾಗಾದರೆ ಯಾವಾಗ ಬರುತ್ತಾರೆ ?”

ಆ ವಿಷಯಕಾಗುಗಳೇ ಉತ್ತರ ಬಂದಿದ್ದರೂ ಅವನು ಪುನಃ ಕೇಳಿದ.

“ಮಧ್ಯಾನ್ತ ಬರುವುದಾಗಿ ಹೇಳಿದ್ದಾರೆ. ಎಷ್ಟು ನಿದಾನವಾದರೂ ಸಾಯಂಕಾಲಹೋಳಗಾಗಿ ಬಂದುಬಿಡುತ್ತಾರೆ. ರಾತ್ರಿ ಇಲ್ಲಿಯೇ ಉಟ್ಟ ಮಾಡಿ ಮಲಗಿದ್ದು ನಾಳೇ ಬೆಳಗಾಗಿನ ಬಣಿಗೆ ಮಾಗಡಿಗೆ ಹೋಗುವುದಾಗಿ ಹೇಳಿದ್ದಾರೆ”

ಪನೋ ಹೆಚ್ಚು ಕಡಿಮೆಯಾದಂತೆ ರಾಜಣ್ಣ “ನನಗೆ ಅವರು ಈ ವಿಷಯ ಹೇಳಿದ್ದರೆ ನಾಳೇ ಬೆಳಗಾಗಲೇ ಬಂದುಬಿಡುತ್ತಿದ್ದೆ” ಎಂದ.

“ಅವರಿಗೇ ಆ ವಿಷಯ ಗೊತ್ತಿರಲ್ಲವೆಂದು ಹೇಳಿದೆನಲ್ಲಾ. ಯಾಕೆ. ಅವರಿಲ್ಲದಿರುವುದು ನಿಮಗೆ ಸಂಕೋಚವಾಗುತ್ತದೆಯೇನು ?”

ಅವನದಕ್ಕೆ ಜವಾಬು ಹೇಳಲಿಲ್ಲ.

“ನಿಂದೇನು ಸಂಕೋಚಪಟ್ಟಿಕೊಳ್ಳಬೇಡಿ, ರಾಜಣ್ಣ. ನಾನಿದ್ದರೆ ವೆಂಕಟೀಶಯ್ಯ ಇದ್ದ ಹಾಗೆಯೇ. ನನ್ನಿಬ್ಬರದೂ ಏಕದೇಹ ನಾಯ್ಯ”

“ಅಂತಹದೇನೂ ಇಲ್ಲ. ನನ್ನಿಂದ ನಿಮಗೆ ವ್ಯಧಾ ತೊಂದರೆಯಲ್ಲಾ- ಎಂದು”

“ತೊಂದರೆ ! ತೊಂದರೆಯೇನು ಬಂದಿತು, ಗೃಹಸ್ಥ ಅಂತ ಇದ್ದ ನೇತಿ ಮನೆಗೆ ಯಾರಾದರೂ ಬಂದರೆ ತೊಂದರೆಎಂದರೆ ಏನಥರ್? ಅಂದ ಹಾಗೆ. ಏನೋ ಮಾತನಾಡುತ್ತದ್ದೇವು. ಆ ವಿಷಯವೇ ಮರಿತುಹೋಯಿತು”

ಅವರು ಎತ್ತಿದ್ದ ಮಾತು ರಾಜಣ್ಣನಿಗೆ ಚೆನ್ನಾಗಿ ಜ್ಞಾಪಕವಿತ್ತು. ಅದರೆ ನಿಂದು ಎತ್ತಿದ್ದ ಮಾತು ಇಂತಹದೇ ಎಂದು ಅವನಾಗಿ ಹೇಳಲಿಲ್ಲ.

ಗುಂಡೂರಾಯರೇ ಅದನ್ನು ನೆನೆಸಿಕೊಂಡು “ವಯಸ್ಸಾಗುತ್ತಿದ್ದ ಹಾಗೆ ಜ್ಞಾಪಕಕ್ಕಿಂತಿಯೇ ಕಡಿಮೆಯಾಗಿ ಹೋಗುತ್ತದೆ. ಆ-ಹೌದು- ನಿಮಗೂ ವೆಂಕಟೀಶಯ್ಯನವರಿಗೂ ಹೇಗೆ ಪರಿಚಯ ಎಂದು ಕೇಳಿದ್ದೆ. ಅವು ರಲ್ಲಿ ಬೇರೇ ಯಾವುದೋ ಮಾತು ಬಂದಿತು” ಎಂದರು,

ತನ್ನ ಮತ್ತು ವೆಂಕಟೀಶಯ್ಯನವರ ಪರಿಚಯವು ಹೇಗಾಯಿತು ಎಂಬ ದನ್ನು ಹೇಳಲು ರಾಜಣ್ಣ ಸಂಕೋಚಿಸಿದ.

“ಅದೇನು ಗುಟ್ಟಿನು ? ಗುಟ್ಟಿನ ವಿಷಯವಾದರೆ— —”

“ಅಯ್ಯೋ ! ಗುಟ್ಟಿನು ? ವೆಂಕಟೀಶಯ್ಯನವರ ಮಗಳು ಜಯಮ್ಮೆ ನಿಗೆ ಮದುವೆ ಗೊತ್ತಾಗಿರುವುದು ನಿಮಗೆ ಗೊತ್ತಿರಬಹುದು— —”

“ಗೊತ್ತಿಲ್ಲದೇ ಉಂಟಿ ? ಇನ್ನು ಹದಿನ್ನೆಂದು ದಿನಗಳಿಗೆ ಮದುವೆ. ವೆಂಕಟೀಶಯ್ಯನೇ ಆ ವಿಷಯವನನ್ನು ಹೇಳಿದ್ದಾನೆ”

“ಗೊತ್ತಾಗಿರುವ ವರ ರಾಮಕೃಷ್ಣಯ್ಯನೇಂದು. ತಾವು ಅವನನ್ನು ನೇರುಡಿದ್ದಿರಾ ?”

“ಇಲ್ಲ. ನೋಡಿಲ್ಲ— —”

ಮಂಬಿ ರಾಜಣ್ಣ ಮಾತನಾಡುವುದರಲ್ಲಿ ತಾವು ಅವನನ್ನು ಯಾಕೆ

ಇನ್ನೂ ನೋಡಿಲ್ಲವೆಂಬುದಕ್ಕೆ ಗುಂಡೂರಾಯರು ವಿವರಕ್ಕೆ ಕೊಟ್ಟಿರು.

“ಆ; ಹುಡುಗ ತಂತ್ರಿಕೆಯವನಂತೆ. ಮಾಗಡಿಗೆ ಹೋಗಿ ಹುಡುಗಿಯನ್ನು ನೋಡಿದವನು ಆ ಕೂಡಲೇ ಏನೂ ಹೇಳಲಿಲ್ಲ. ಉರಿಗೆ ಹೋಗಿ ತಿಳಿಸುವುದಾಗಿ ಹೇಳಿದನಂತೆ— —”

“ಅವನು ಆ ಮಾತು ಹೇಳಲಿಲ್ಲ. ನಾನು ವೆಂಕಟೀಶಯ್ಯನವರಿಗೆ ಹೇಳಿದೆ”

“ಒಹೋ! ನಿವ್ವೂ ವರನ ಜೊತೆಯಲ್ಲಿ ಹೆಣ್ಣು ನೋಡಲು ಹೋಗಿದ್ದರೇನು?”

ನಗುತ್ತಾ ರಾಜಣ್ಣ ‘ಹಂ’ ಎಂದ.

“ಸರಿ. ಸರಿ, ನಿವ್ವು ಜಯಳಿಗೆ ಗೊತ್ತಾಗಿರುವ ವರನ ಸ್ವೇಚ್ಛಿತರು. ಹಾಗೆ ನಿವುಗೂ ವೆಂಕಟೀಶಯ್ಯನವರಿಗೂ ಪರಿಚಯ. ಈಗ ಅರ್ಥವಾಯಿತು” ಎಂದು ತಾವೂ ನಗಲು ಆರಂಭ ವಾಡಿದರು ಗುಂಡೂರಾಯರು.

ಅವರೇಕೆ ಇದಕ್ಕೆ ಇದ್ದಂತೆಯೇ ನಗುತ್ತಾರೆಂಬುದು ರಾಜಣ್ಣನಿಗೆ ಅರ್ಥವಾಗಲಿಲ್ಲ. ಅಪ್ಪು ಹೊತ್ತು ನೂತನಾಡಿದ್ದ ದರಿಂದಾಗಿದ್ದ ಬಳಕೆಯಿಂದ ಅದೇಕೆ ನಗುತ್ತಾದ್ದಾರೆಂಬುದನ್ನು ವಿಚಾರಿಸಿದ.

“ಅಪ್ಪಿಲ್ಲದೇ ನಾವು ನಮ್ಮ ವೆಂಕಟೀಶಯ್ಯನನ್ನು ಬುದ್ಧಿವಂತನೆಂದು ಅನ್ನುತ್ತೀರೆಯೇ? ಗಿಳಿಯನನ್ನು ಹಿಡಿದರೆ ಅಳಯ ಕೈಗೆ ಸಿಕ್ಕಿದಂತೆಯೇ ತಾನೇ. ಅದರಿಂದ ಅವನು ನಿಮ್ಮನ್ನು ಚಿನ್ನಾಗಿ ಹಿಡಿದುಬಿಟ್ಟಿದ್ದಾನೆ”

“ರಾನುಕೈಣ್ಣ ಹುಡುಗಿಯನ್ನು ನೋಡಿ ಬಪ್ಪಿಕೊಂಡಿದ್ದಾ—

“ಸ್ವಲ್ಪ ತಡೆಯಿರಿ. ನಿಮ್ಮ ಸ್ವೇಚ್ಛಿತರು ಜಯಳನ್ನು ಬಪ್ಪಿಕೊಂಡ ನಿವಯನನ್ನೇನೋ ಹೇಳುತ್ತಿದ್ದೇ”

ಆದೇನೆಂದು ಜ್ಞಾಪಿಸಲು ರಾಜಣ್ಣನಿಗೂ ಸ್ವಲ್ಪ ಶ್ರಮವೇ ಆಯಿತು. ಆ ಮಾತಿನ ಸೂತ್ರ ಅವನಿಗೂ ತಪ್ಪಿಹೋಗಿತ್ತು. ಅನಂತರ ಕಷ್ಟಪಟ್ಟಿ ವಿಷಯನೇನೆಂದು ಜ್ಞಾಪಿಸಿದ.

“ನಾನು ಮೋದಲೇ ಹೇಳಿದಂತೆ ಹಾಳುಮರವು. ಇಲ್ಲಿ ಏನೋ ಕೆಲಸ ಮಾಡುತ್ತಾ ಅರ್ಥವಾ ಏನೋ ಮಾತನಾಡುತ್ತಾ ನೀಂತಿರುತ್ತೇನೇ ಆನ್ನಿ. ಅಲ್ಲಿ ಅವಕು ಯಾವುದಕ್ಕಾದರೂ ಕರೆಯುತ್ತಾಳೆ. ಅಪ್ಪರಲ್ಲಿ ಇಲ್ಲಿನದು

ಮರೆತೆಹೋಗುತ್ತದೆ. ಈ ಮರೆವು ವಯಸ್ಸಿನ ದೊಡ್ಡವಲ್ಲ. ಈಗ ನನ್ನ ಗೀನು ಅಪ್ಪೊಂದು ವಯಸ್ಸಾಗಿರುವುದು? ಇನ್ನೊ ಅವಶತ್ತು ಪರ್ವ. ಎಪ್ಪತ್ತೆಯದು ಎಂಬತ್ತು, ಪರ್ವದವರನ್ನು ಸೋಡಿದ್ದೇನೆ. ನಮ್ಮ ಸೋಡರ ಮಾನವ ಮಗನಿಗೆ ಎಂಬತ್ತುಮಾರು ಪರ್ವವೀಗ. ಅವನಿಗೆ ಎಪ್ಪು ಜಾಳ ಹಕ ಶಕ್ತಿ ಎನ್ನುತ್ತಿರಿ— — —”

ಈ ಮುದುಕ ಮಾತನಾಡುತ್ತದ್ದು ವಿವರುವ ಪುನಃ ತನಗೂ ಮರೆತೆಹೋಡಿತೆಂಬ ಭಾವನೆಯಿಂದ ರಾಜಣ್ಣ “ರಾಮಕೃಷ್ಣ ಯ್ಯಾನನ್ನು ನೀವು ಯಾಕೆ ಸೋಡುವುದಕ್ಕಾಗಲಿಲ್ಲ ಎಂಬ ವಿವರ ಹೇಳುತ್ತಿದ್ದರಿ” ಎಂದ.

“ಹುಂ. ಅದನ್ನೇ ನಾನು ಹೇಳುತ್ತಿದು. ಈ ಮರುವಿನ ಮಾತು ಹೇಳುತ್ತಾ ಈಗತಾನೇ ನೀವು ಜಾಳ ಪಿಸಿದ ವಿವರವನ್ನು ಸಹ ಮರೆತುಬಿಟ್ಟಿದ್ದೆ ವಿವರ ಏನೂ ಎಂದರೆ ಜಯಳನ್ನು ಸೋಡಿದವನು ಉರಿಗೆ ಹೋಗಿ ತಿಳಿಸುವುದಾಗಿ ಹೇಳಿದನೆಲ್ಲಾ—ಅಲ್ಲಾ ಉರಿಗೆ ಹೋದನಂತರ ತಿಳಿಸುವುದಾಗಿ ನೀವು ವೆಂಕಟೀಶಯ್ಯಾನಿಗೆ ಹೇಳಿದರಲ್ಲ--ಅಂತೂ ರಾಮಕೃಷ್ಣ ಯ್ಯಾನವರು ಉರಿಗೆ ಹೋದ ವಾರದೊಳಗೆಲ್ಲಾ ಕಾಗದವು ಬಂದಿತು ಆವರು ಜಯಳನ್ನು ಮದುವೆಯಾಗಲು ಒಪ್ಪಿರುವುದಾಗಿ. ಎಪ್ಪೊ ಜನ ಜಯಳನ್ನು ಸೋಡಿಕೊಂಡು ಹೋದರು. ಹಾಗೆಯೇ ಸೋಡಿಕೊಂಡು ಹೋದ ರಾಮ ಶ್ರವಣ ಯ್ಯಾನವರಲ್ಲಿ ಆಗ ಅಸಕ್ತಿಯಿರಲಿಲ್ಲ. ಆವರು ಜಯಳನ್ನು ಮದುವೆಯಾಗುವು ಒಪ್ಪಿದ್ದಾರೆಂದೂ ಮದುವೆಯು ಗೂತ್ತಾಯಿತೆಂದು ತಿಳಿದ ಮೇಲೆ ಆಸಕ್ತಿಯಾಂಟಾಯಿತು. ಆದರೆ ಆನಂತರ ನಿಮ್ಮ ಸ್ನೇಹಿತರು ಇತ್ತು ಕಡೆ ಬರಲೇ ಇಲ್ಲ”

“ಇನ್ನೇನು ಮದುವೆಗೇ ಬರುತ್ತಾನೆಯಲ್ಲಾ. ಸೋಡುವಿರಂತೆ”

“ಸೋಡೆದೇ ಇರುತ್ತೀನೆಯೇ? ಸೋಡಿಯೇ ಸೋಡುತ್ತೇನೆ. ಆ ಮಾತನ್ನು ಲ್ಲಾ ನಾನು ಹೇಳಿದು. ಆಗಲೇ ರಾಮಕೃಷ್ಣ ಯ್ಯಾನವರನ್ನು ಸೋಡಿದ್ದಿದ್ದಿದ್ದರೆ ನಮ್ಮ ಪರಿಚಯವೂ ಇರುತ್ತೆ”

“ನನ್ನ ಪರಿಚಯವಿಲ್ಲದಿದ್ದರೆ ಏನಂತೆ? ನಾನೇನು ಗಾಂಥಿಯೇ, ಸೈಕರೂವೇ?”

“ಗಾಂಥಿ ಸಹದೂಗಳು ನಮ್ಮ ಮನೆಗೆ ಬರುವುದಕ್ಕಾಗುವುದೇ,

ರಾಜಣ್ಣ. ನಮ್ಮ ಮನೆಗೆ ಬರುವವರೇ ನಮಗೆ ಗಾಂಥಿ ಸೈಹರುಗಳು”

ಜಯಳಿ ಗಂಡನಾಗುವ ರಾಮಕೃಷ್ಣರ್ಯು ಯಾರ ಮಗ. ಏನು ಈ ದಾನೆ ಮುಂತಾದ ವಿಷಯಗಳನ್ನು ಕೇಳಬೇಕೆಂದು ಗುಂಡೂರಾಯರಿಗೆ ಅನ್ನಿಸಿತು. ಆದರೆ ಅಷ್ಟರಲ್ಲಿ ಆ ವಿಷಯವನ್ನೆ ಲಾಲ ವೆಂಕಟೀಶರ್ಯುನವರು ಹೇಳಿದ್ದುದು ಸೇನಪಿಗೆ ಬಂದು ಸುಮೃನಾದರು.

ವಾತು ಮುಗಿಸಿ ಗುಂಡೂರಾಯರು “ಸ್ವಲ್ಪ ಕುಲತ್ವಕೊಳ್ಳಿ. ಒಂದು ಚಿಪ್ಪೆ” ಎಂದು ಹೇಳಿ ಅವನ ಮುಂದೆ ಆ ದಿನದ ವೃತ್ತಪತ್ರಕೆಯನ್ನು ಹಾಕಿ ಒಳಗೆ ಹೊಡರು.

ರಾಜಣ್ಣ ಆ ದಿನದ ಪತ್ರಕೆಯನ್ನು ಓದಿರಲ್ಲಿ. ಆದು ಮುಂದೆಯೇ ಇತ್ತು. ಕಣ್ಣಿ ಅದರ ನೇಲಿ ಆತ್ಮಕಡೆಯಂದ ಇತ್ತು ಕಡೆಗೆ ಹಾಯುತಿತ್ತು. ಆದರೆ ಅವನ ಮನಸ್ಸು ಅಲ್ಲಿ ನಿಲ್ಲಿದೇ ಎಲ್ಲೋಲ್ಲಿಯೋ ಹರಿದಾಡುತ್ತಿತ್ತು.

ಮೊದಲು ಆದು ವೆಂಕಟೀಶರ್ಯುನವರ ಕಡೆಗೆ ಹರಿಯಿತು. ಈಚಿಗೆ ಒಂದು ತಿಂಗಳಿಂದಲೂ ಆವನಿಗೆ ವೆಂಕಟೀಶರ್ಯುನವರ ಪರಿಚಯ. ಆದರೂ ಅದು ವಾರಾಂತರಗಳ ಬಾಂಧವ್ಯದಂತಿ ಬೆಳೆದುಕೊಂಡು ಬಂದಿತ್ತು. ಯಾರಿ ಗಾದರೂ ಆಗಲೀ, ವೆಂಕಟೀಶರ್ಯುನವರ ವಿಷಯವಲ್ಲಿ ಆತ್ಮೀಯತೆಯುಂಟಾಗ ಬೇಕಾದರೆ ಆದಕ್ಕೇನೂ ಒಹಳ ಕಾಲವು ಬೇಕಾಗುತ್ತಿರಲ್ಲ. ಆವರು ವಿಶ್ವಾಸದಿಂದ ‘ಎನಪ್ಪೆ’ ಎಂದು ಸಂಭೋಧಿಸುತ್ತಿದ್ದ ಒಂದು ಮಾತೇ ಸಾಕಾಗಿತ್ತು. ಆದನ್ನು ಕೇಳಿದ ಕೂಡಲೀ ಯಾವ ಜನ್ಮದ ಬಂಧುವೋ ಎಂದೆನಿಸುತ್ತಿತ್ತು.

ಮುದನೆ ಹದಿನ್ನೆಡು ದಿನವಿದೆ ಎನ್ನುವಾಗಲೇ ರಾಜಣ್ಣ ಹಾಗಡಿಗೆ ಹೋಗುವುದೆಂದು ಹೊತ್ತಾಗಿತ್ತು. ಬರುವ ಹೊತ್ತಿಗೆ ಸಿದ್ಧವಾಗಿರುವುದಾಗಿಯೂ ಸೇರವಾಗಿ ಬಸ್ಸಿಗೆ ಹೊಟ್ಟಿಹೋಗುವುದೆಂದೂ ಹೇಳಿದ್ದರು. ಆಂತಹದರಲ್ಲಿ ಅವರಿಗೆ ಕೆಲಸವೇನು ಬಿಡ್ಡಿತು. ಯಾಕೆ ಹೊಡರು?

ಆನಂತರ ಈ ಮನೆಯು ದಂಪತ್ತಿಗಳ ವಿಷಯ ಮನಸ್ಸಿಗೆ ಒಂದಿತು. ಇವರುಗಳು ಎವ್ವು ಸರಳವಾದವರು ಎವ್ವು ವಿಶ್ವಾಸದಿಂದ ಮಾತನಾಡುತ್ತಾರೆ. ಇವರಲ್ಲಿ ದೋಷವನೆಂದರೆ ಒಂದೇಒಂದು ದೋಷವನ್ನು ಹೇಳಬಹುದು. ಈ ಗೃಹಸ್ಥಸಿಗೆ ವಿಸರಿತ ಮಾತನಾಡುವ ಚರ್ಚ.

ಆ ವ್ಯಾದ್ದ ದಂಪತೀಗಳನ್ನು ಕುರಿತು ಆಲೋಚಿಸುತ್ತಿದ್ದ ರಾಜಣ್ಣನಿಗೆ ಅನ್ನಿಸಿತು. ತಾನೂ ಇವರ ಹಾಗೆಯೇ ಬದುಕಬೇಕೆಂದು.

ಇವರುಗಳೇನು ಆಗಭರ ಶ್ರೀಮಂತರಲ್ಲ. ಸಿರಿವಂತಿಕೆಯ ಸೂಚನೆ ಗಳೇ ಇಲ್ಲ. ಸಾಧಾರಣ ಮಧ್ಯಮ ದರ್ಜೆಯ ಜನಗಳಂತೆ ಇದ್ದಾರೆ. ಮಗನೋ. ಮಕ್ಕಳೋ ಇರಬೇಕು. ಅವರುಗಳು ಏನೋ ಸಂಪಾದಿಸಿ ತರಬಹುದು. ಈ ಮುದುಕನಿಗೆ ಅಷ್ಟೋ ಇಷ್ಟೋ ಪೇನ್ಟ್ ಬರಬಹುದು, ಏನೋ ಇದ್ದದರಲ್ಲಿ ತ್ಯಾಸಿಯಾಗಿ ಅನಂದದಿಂದ ಕಾಲ ಹಾಕುತ್ತಿದ್ದಾರೆ. ಹೀಗೆ ತ್ಯಾಸಿಯಿಂದ ಬದುಕುವ ಜೀವನವು ಮುಖ್ಯವೇ ಹೊರತು ಸಿರಿವಂತಿಕೆಯಿಂದ ಏನಾಗುತ್ತದೆ?

ರಾಜಣ್ಣನ ಮನಸ್ಸು ಅತ್ಯಾಜತ್ತ ಚಲಿಸುತ್ತಾ ಅವನ ಕಣ್ಣಗಳು ನೇಪ ಮಾತ್ರಕ್ಕೆ ಪತ್ರಿಕೆಯ ಮೇಲೆ ಹಾಯುತ್ತಿದ್ದ ಹಾಗೆಯೇ ಹಜಾರದಲ್ಲಿ ತೂಗು ಹಾಕಿದ್ದ ದೊಡ್ಡ ಗಡಿಯಾರ ಗಂಟಿ ಹೊಡಿದು ಹನ್ನೆರಡಾಯಿತೆಂಬು ದನ್ನು ಸೂಚಿಸಿತು.

೩

ವಿಶಾಲಾಕ್ಷಮ್ಯನವರು ಅಂದು ಮಾಮೂಲು ಅಡಿಗೆಯನ್ನೇ ಮಾಡಿದ್ದರು. ಹೊಸಬನೋಬ್ಬನು ಬಂದಿದ್ದಾನೆಯಲ್ಲಾ ಎಂದು ಸ್ವಲ್ಪ ಚಟ್ಟಾಗಿದೆ, ನಾಲ್ಕು ಸಂಡಿಗೆ ಹುಡಿದ್ದರು.

ಅದರೆ ಬಡಿಸಿದಾಗ ಉಪ್ಪಿನ ಕಾಯಿ, ಚಟ್ಟೀ, ಪಲ್ಯ, ಬಜ್ಜೀ, ಸಂಡಿಗೆ, ಅನ್ನಗಳಿಂದ ಎಲೆಯು ತುಂಬಿಹೋಯಿತು. ಸಮೃದ್ಧಿಯಾಗಿ ಅಡಿಗೆ ಮಾಡಿದ್ದಂತೆ ಭಾಸವಾಗುತ್ತತ್ತು.

ಎರಡೆಲೆಯನ್ನು ಒಂದು ಕಡೆ ಹಾಕಿತ್ತು. ಮತ್ತೊಂದು ಎಲೆಯನ್ನು ಶೇರೀ ಪಂಕ್ತೀಯಲ್ಲಿ ಹಾಕಿತ್ತು.

ಹೊಗಿ ಕುಳಿತುಕೊಳ್ಳುತ್ತಿದ್ದಾಗಲೇ ಆ ಮತ್ತೊಂದು ಎಲೆಯು ಯಾರಿಗೆಂದು ರಾಜಣ್ಣ ಯೋಚಿಸಿದ.

ವಿಶಾಲಾಕ್ಷಮ್ಯ ತುಪ್ಪ ಬಡಿಸಿ, ಸಾರಿನ ಪಾತ್ರೆಯನ್ನೂ ಸೌಟನ್ನೊಂದಿಗೆದುಕೊಂಡು ಬಂದ ಕೂಡಲೇ ಭಾಗ್ಯ ಬಂದು ಅಲ್ಲಿ ಕುಳಿತುಕೊಂಡಳು.

ಗಳನ್ನು ಆ

ಷಾರ್ಥದಲ್ಲಿ ಉಂಟಿಸಿದ.

ಆವಳ ಕಡೆಯಿಂದ ರಾಜ್ಯ
ಅಗಲಿಲ್ಲ.

ಭಾಗ್ಯಭಕ್ತಿ ಗುಂಡು ಮುಖ. ವಿಶಾಲವಂ
ಭಾಗವನ್ನು ಮುಚ್ಚುವಂತಹ ಮೆಟ್ಟಿಲು ಮೆಟ್ಟಿಲಾಗಿ
ಮುಂಗುರುಳು. ಆದರ ಕೆಳಗೆ ಈ ಕಡೆಯಿಂದ ಆ ಕಡೆಯು
ನೀಳವಾದ ಹುಬ್ಬ. ಪ್ರಕಾಶವಾನವಾದ ಬೋಗಸೆ ಕಣ್ಣಗಳು.
ಗಲ್ಲ. ತಾಂಬಾಲಚರ್ಚಣ ವಾಡಿದಂತೆ ಕಾಣುವ ಕೆಂದುಟಗಳು
ಲ್ಲಕ್ಕೂ ಹೊಂದಿಕೊಂಡಿರುವಂತಿರುವ ವಾಟವಾದ ಮಾರುಗು,
ಮೋದಲ ಎಲೆಯಲ್ಲಿ ರಾಜಣ್ಣನನ್ನು ಕೂರಿಸಿದ್ದರು. ಎರಡನೇ
ಎಲೆಯಲ್ಲಿ ಗುಂಡೂರಾಯರು ಕುಳಿತುಕೊಂಡಿದ್ದರು. ವಿಶಾಲಾಕ್ಷಮ್ಯ ಸಾರು
ಬಣಿಸಲು ನೋಡಲನೇಯ ಎಲೆಯ ಮುಂದೆ ನಿಂತುಕೊಂಡಿದ್ದರು.

ರಾಜಣ್ಣನ ಗಮನ ಅತ್ಯ ಕಡೆಯಿರಲಿಲ್ಲ. ಈ ಹುಡುಗಿ ಎಷ್ಟು ಲಕ್ಷ್ಯ
ವಾಗಿದ್ದಾಗಿ ಎಂದು ಸೋಡುತ್ತಿದ್ದ
ಸಾರಿನಪಾತ್ರ ಸೌಟುಗಳನ್ನು ಹಿಡಿದುಕೊಂಡಿದ್ದ ವಿಶಾಲಾಕ್ಷಮ್ಯ
“ಸಾರು ಬಣಿಸತ್ತೀ?” ಎಂದು ಮೃದುವಾಗಿ ಕೇಳಿದರು.

ರಾಜಣ್ಣ ಚೆಚ್ಚಿಬಿದ್ದ ದೃಷ್ಟಿಯನ್ನು ಭಾಗ್ಯಭ ಕಡೆಯಿಂದ ಎಳೆದು
ಕೊಂಡು “ಹುಂ” ಎಂದ.

ಆಕೆ ಆವಸ್ತಿಗೆ ಸಾರು ಹಾಕಿ, ಮಿಕ್ಕವರಿಗೂ ಬಡಿಸಿದರು.
ಸಾರು ಪನ್ನೀರಿನಂತೆ ತಿಳಿಯಾಗಿತ್ತು. ಬಹಳ ರುಚಿಯಾಗಿತ್ತು.
ಆದರ ಕಡೆ ರಾಜಣ್ಣನ ಗಮನವಿರಲಿಲ್ಲ. ಅವನ ದೃಷ್ಟಿ ಭಾಗ್ಯಭ
ಕಡೆಗಿತ್ತು. ಅಷ್ಟೇ ಆಲ್ಲ. ಅವನ ಮನಸ್ಸು ಆವಳ ದೂಷಣ್ಣದನೇಯ
ಲ್ಲಿಯೇ ಸಿಲ್ಲಲಿಲ್ಲ. ಇವಳಿಗೆ ಮದುವೆಯಾಗಿದೆಯೇ ಎಂದು ಸಹ ಆಲೋಚನೆ
ಮಾಡಿತು.

ಹುಡುಗಿ ಚೆನ್ನಾಗಿ ಬೆಳೆದಿದ್ದಾಗಿ. ಇಪ್ಪತ್ತೀರಡು ಇಪ್ಪತ್ತು ಮಾರು

.. గళు ప్రయత్నపట్టావు.
 .. రళ్ళన్నె దృష్టిసి నోడిద. ఎర
 ఎత్తావుదూ కండుబరలిల్ల. భూరంతి
 .. త్తిదేయేనోఏ ఎందు కద్దుకద్దు నోడిద.
 .. ఇల్ల, హుడుగిగే ముదువేయాగిల్లవేందే నిధిర

ప వయస్సుదరూ హుడుగిగేకి ముదువే మాడదే మనేయ
 ఎండిద్వారే ఎంబ ఆలోచనేయు సకె అవన మనస్సినల్లి సుఖ
 ఇరలిల్ల.

నిజ. ఆ ఆలోచనేయు ఆవస్త మనస్సిగి బందిద్దితు. ఆదరి
 జపల ఆవళన్నె పునఃపునః హోఁఁడువుదరల్లితు. ముఖమన్నె నోడి
 జీన్నాగిదే ఎందుకోఁడ కణ్ణగళు మత్తూ కేళగాఁదువు. ఆవళ
 కై కాలుగళన్నె నోడిదవు, ఉఱి మాడువాగ జలిసువ బిరళు
 గళన్ను ఆడువే తోఁళన్ను నోడిదవు. కోనులవాగ ఆవళ కై
 బెరకుగళిష్టు సొగసాగివే. కలిగి ఆస్తవన్ను బాయల్లిట్టుకోఁ
 ఇంతిద్దరూ ఆవు కలావతియ కై బెరళుగళంతియే ఇవే. తోఁళు
 గళు ఎంధూ తుంబు తోఁళుగళవు. కేంపు ఏశ్రవాద ఆ బిళయ
 తోఁళుగలగే అంచు బందిరువ ఆ రవికే ఎష్టు జీన్నాగి ఒప్పుత్తివే.
 ఆవళు స్తులావాగి సేరగు కోద్దిద్దళు. ఆదరి తన్న ఉన్న తవాద
 గుంచు కుండగళన్నెవళు ముజ్జిట్టుకోండిరువుదు సాధ్యవాగిరలిల్ల,

రాజణ్ణ బిళయ హుడుగియరన్ను నోడిద్ద. ఆల్లి, ఇవళ వ్యే
 బణ్ణ బిళయల్ల. సౌందయుఁవతియాద హింగశర వ్యేబణ్ణ బిళయ
 దాతవ మేలే చిన్నవన్ను కాసి హుయ్యంతి కాణువ నింబే హణ్ణిన
 బణ్ణ వుకిరుక్కువే ఎందు కాదుబరిగళల్లి ఓదిద్ద. ఇదు ఆ బణ్ణవల్ల.
 బిశుశ్వ నసుగెంపుగళు ప్రియవాద రితియల్లి బెరతే బణ్ణవదు. ఆ

ಬಣ್ಣನೇ ಚೆನ್ನೀ ಅಲ್ಲವೇ ಎಂದು ತರ್ಕ ವಾಡುವುದು ಪ್ರಯೋಜನವಿಲ್ಲ. ರೂಪರಾತಿಗೆ ವೇರಗು ಕೊಟ್ಟಂತೆ ಆ ಬಣ್ಣವು ಪ್ರಕಾಶಿಸುತ್ತದೆ.

ಸಾರೂ ಅನ್ನವನ್ನು ತಿಂದನಂತರ ಅನ್ನವನ್ನು ಹಾಕಿ ವಿಶಾಲಾಕ್ಷೇ ಮೃದುವರು ಮತ್ತನ್ನು ಚಟ್ಟಿಯನ್ನು ಕಾಳಿದರು. ಏರಡನೆಯ ಸಲ ಕಲೆಸಿ ಆಭ್ಯಾಸವಿಲ್ಲದಿದ್ದರೂ ರಾಜಣ್ಣ ಚಟ್ಟಿಯಲ್ಲಿ ಕಲೆಸಿದ.

ಆಕೆ ತುಪ್ಪವನ್ನು ಬಡಿಸಿ ನಗುತ್ತಾ “ನಿಮಗೆ ಬಹಳ ಸಂಕೋಚ. ಸರಿ ಯಾಗಿ ಉಟ್ಟ ವಾಡುವುದಿಲ್ಲ” ಎಂದರು.

ರಾಜಣ್ಣ ಸೌಜನ್ಯದಿಂದ “ಇಲ್ಲ. ನನಗೇನೂ ಸಂಕೋಚವಿಲ್ಲ. ನಾನು ಉಟ್ಟ ವಾಡುವುದೇ ಇನ್ನು” ಎಂದು ಹೇಳಿದ.

ಗುಂಡೂರಾಯರು ಮಹತ್ತರವಾದ ಸತ್ಯವನ್ನು ಹೇಳುವಂತೆ ಹೇಳಿದರು.

“ನಮ್ಮ ಮನೆಯಲ್ಲಿಯೇನೋ ಆಯಿತು. ನಾಳೆಯ ದಿನ ನೀವು ವಾಗಡಿಗೆ ಹೋಗವಿರಲ್ಲಾ. ನೀವೇ ಸರಿಯಾಗಿ ಹಾಕಿಸಿಕೊಂಡು ಉಟ್ಟ ವಾಡಿದರೆ ಸರಿ, ಇಲ್ಲದೇ ಇದ್ದರೆ ವೆಂಕಟೀಶಯ್ಯನವರು ಸುಮೃದ್ಧಿ ಬಿಡುವುದಿಲ್ಲ. ತಮಗನ್ನು ಬೇಕೋ ಅಷ್ಟನ್ನೂ ಎಲಿಗೆ ಹಾಕಿಸಿ, ನೀವು ತಿಂದು ಮುಗಿಸುವವರಿವಿಗೆ ಪಕ್ಷದಲ್ಲಿ ಕುಳತುಬಿಡುತ್ತಾರೆ. ಆವರೊಂದಿಗೆ ಕುಳತುನೀವು ಉಟ್ಟ ವಾಡಿಲ್ಲವೆಂದು ಕಾಣುತ್ತದೆ”!

“ಹಾಗೆ ವಾಡಿದರೆ ನಾನು ಅಲ್ಲಿಂದ ಓಡಿ ಬಂದುಬಿಡಬೇಕಾಗುತ್ತದೆ”

ಆ ವಾತಿಗೆ ಗಂಡಹೆಂಡರಿಬ್ಬರೂ ನಕ್ಕರು. ಭಾಗ್ಯಭಿ ಮುಖದಲ್ಲಿಯಾ ನಗುವು ಸುಳಿಯಿತು.

ವಾಗಡಿಗೆ ಹೋಗಿ ವೆಂಕಟೀಶಯ್ಯನವರ ಮನೆಯಲ್ಲಿ ಉಟ್ಟ ವಾಡಿದಾಗ ತಮಗಾದ ಕೆಲವು ಅನುಭವಗಳನ್ನು ಅವರು ಹೇಳತ್ತೊಡಗಿದರು.

ಮಜ್ಜಿಗೆ ಬಡಿಸುವವರಿವಿಗೆ ವಿಶಾಲಾಕ್ಷಮ್ಮ, ಹಾಗೋಹಿಗೋ ತಡೆದುಕೊಂಡರು. ಅನಂತರ ಇನ್ನು ತಡೆಯುವುದಕ್ಕಾಗಿ ಅಂದರು.

“ನೀವು ವಾತನಾಡಿಸುತ್ತಾ ಆಡಿಸುತ್ತಾ ವಾತಿನಲ್ಲಿಯೇ ಆವಂಗಿಹೊಟ್ಟೀ ತುಬಿಸುತ್ತಿದ್ದೀರಲ್ಲಾ. ಉಟ್ಟ ವಾಡಲಿ, ಸ್ವಲ್ಪ ಆವಕಾಶಕೊಡಿ”

“ಮಾತನಾಡುತ್ತಿದ್ದರೆ ಉಟ ಮಾಡುವುದಕ್ಕೆ ತೊಂದರೆ ಎನು ಬಂದಿತು? ಈಗ ನಾನು ಮಾತೂ ಅಡುತ್ತಾ ಉಟ ವಾಡುತ್ತಿಲ್ಲವೇ?”

“ನಿಮ್ಮ ಯಾಗೆಯೇ ಅವರಿಗೂ ಅಭ್ಯಾಸವಿರಬೇಕ್ಕಳ್ಳ”

“ಆದೇನು ಪರವಾಯಿಲ್ಲ. ಇಷ್ಟಕ್ಕೂ ಈಗ ಉಟವೇ ಆಗಿಹೋಯಿತ್ತಲ್ಲ”

ಆವನು ಹೇಳಿದಂತೆ ಆ ವೇಳೆಗೆ ಉಟ ಮುಗಿಯುತ್ತಾ ಬಂದಿತ್ತು.

ಖಣಿ: ಗಂಡಸರಿಬ್ಬರೂ ಒಂದು ಹಜಾರದ ಚಾಪೆಯ ಮೇಲೆ ಕುಳಿತು ಕೊಂಡರು. ಅಷ್ಟು ಹೊತ್ತಿಗಾಗಲೇ ಬೆಳ್ಳಿಯ ತಟ್ಟಿಯಲ್ಲಿ ಚಿಗುರಿಲೆ ಬಣ್ಣ ಕಟ್ಟಿದ ಅಡಿಕೆ, ಸುಣ್ಣಗಳು ಸಿದ್ದವಾಗಿದ್ದವು.

ತಾವು ತೆಗೆದುಕೊಳ್ಳುವ ನೊದಲು ಗುಂಡೂರಾಯರು “ತಾಂಬೂಲ ಹಾಕಿಕೊಳ್ಳಿ” ಎಂದರು.

“ಇಲ್ಲ, ನನಗೆ ಅಭ್ಯಾಸವಿಲ್ಲ” ಎಂದು ಹೇಳಿ ರಾಜಣ್ಣ ಎದು ಅಡಿಕೆ ತೆಗೆದು ಬಾಯಲ್ಲಿ ಹಾಕಿಕೊಂಡ.

ಗುಂಡೂರಾಯರು ಪಟ್ಟಂಗವಾಗಿ ಎಲೆ ಅಡಿಕೆ ಹಾಕಿಕೊಂಡರು.

“ನಾನು ಯಾವಾಗಲೂ ಸ್ವಲ್ಪ ಮಾತನಾಡುವುದು ಹೆಚ್ಚು. ನೀವು ಇಲ್ಲಿಯೇ ಇದ್ದರೆ ನಮ್ಮ ಯಜಮಾನತಿ ಹೇಳಿದಂತೆ ಮಾತನಾಡಿ ಆಡಿ ನಿಮಗೆ ಬೇಜಾರು ಮಾಡಿಬಿಡುತ್ತೇನೇ ಎಂದು ಕಾಣುತ್ತದೆ. ಬನ್ನಿ, ಆ ಕೋಣಿಯಲ್ಲಿ ಜಾಗ ಮಾಡಿಕೊಡುತ್ತೇನೇ. ವಿಶ್ರಾಂತಿ ತೆಗೆದುಕೊಳ್ಳುವಿರಂತೆ”

ರಾಜಣ್ಣ ಮಾಮೂಲಿಗಂತಲೂ ಸ್ವಲ್ಪ ಹೆಚ್ಚಾಗಿಯೇ ಉಟ ಮಾಡಿದ್ದ. ಅದರಿಂದ ಅವನಿಗೆ ವಿಶ್ರಾಂತಿಯೂ ಬೇಕಾಗಿತ್ತು. ಗುರುತು ಪರಿ ಚಯ ಸಹ ಇಲ್ಲದವರ ಮನೆಯಲ್ಲಿ ಮಲಗುತ್ತೇನೇ ಎನ್ನುವುದು ಹೇಗೆ? ಇಲ್ಲಿ ಹಜಾರದಲ್ಲಿ ಕುಳಿತುಕೊಂಡಿದ್ದರೆ ಮನೆಯವರು ಓಡಿಯಾಡುತ್ತಿರುತ್ತಾರೆ. ಯಾರಾದರೂ ಹೊರಗಿನವರು ಬರಬಹುದು. ಕುಳಿತುಕೊಳ್ಳುವಾಗ ಕಾಲು ಚಾಚಿಕೊಂಡು ಕುಳಿತುಕೊಳ್ಳುವುದಕ್ಕಾಗಿ ಇಲ್ಲ. ಯಾವುದೋ ಕೋಣ ಎನ್ನುತ್ತಾರೆಯಲ್ಲ ಅಲ್ಲಾದರೆ ಧಾರಾಳವಾಗಿ ಕುಳಿತುಕೊಳ್ಳಬಹುದೆನ್ನಿಸಿತು. ಗುಂಡೂರಾಯರು ಹೇಳಿದ್ದಕ್ಕೆ ಆವನು ತಯಾರಾಗಿಯೇ ಇದ್ದ. ಹಾಗಿದ್ದರೂ ಅವರು ಏಳು ಎಂದ ತಕ್ಷಣ ಎದ್ದು ಸಿಂತುಬಿಡುವುದು ಅವನಿಗೆ ಅಷ್ಟು ಸಮಂಜಸವಾಗಿ ತೋರಲಿಲ್ಲ. ಕುಳಿತೇ ಇದ್ದ.

ಅವನು ನಾನು ಇಸ್ತೇಲ್ಲಿಯೂ ಬರುವುದಿಲ್ಲ. ಇಲ್ಲಿಯೇ ಕುಳಿತ್ತಿರುತ್ತೇನೇ ಎಂದು ಹೇಳಿದ್ದರೂ ಗುಂಡೂರಾಯರು ಅವನೊಂದಿಗೆ ಕುಳಿತು ಮಾತನಾಡುತ್ತಿರಲಿಲ್ಲ. ಆದು ಅವರಿಗೆ ಇಪ್ಪುವಿಳ್ಳವೆಂದಲ್ಲ. ಉಟವಾದ ಮೇಲೆ ಶಲೆ ಕೆಳಗೆ ಹಾಕಿ ಮಲಗುವುದೇ ರೂಢಿಯಾಗಿದ್ದ ಅವರಿಂದ ಕುಳಿತುಕೊಳ್ಳುವುದು ಸರ್ವಥಾ ಸಾಧ್ಯವಿರಲಿಲ್ಲ.

“ಬಸ್ಸಿ” ಎಂದು ರಾಜಣ್ಣನನ್ನು ಕರೆದವರು ಎದ್ದು ನಿಂತುಕೊಂಡು ಬಿಟ್ಟರು. ವಿಧಿಯಿಲ್ಲದೇ ರಾಜಣ್ಣನೂ ಎದ್ದು ಆವರನ್ನು ಅನುಸರಿಸಿದ.

ಅವರು ರಾಜಣ್ಣನನ್ನು ಕರೆದುಕೊಂಡು ಹೋದ ಕೋಣೆಗೆ ರಜಂರ ದಿಂದಲೂ ಒಂದು ಬಾಗಿಲಿತ್ತು. ಆದು ಬೀದಿಯ ಕೋಣೆ. ಅಲ್ಲಿಯೂ ಒಂದು ಚಾಪೆಯನ್ನು ಹಾಸಿತ್ತು. ಮೂಲೆಯಲ್ಲಿ ಮೇಚು ಕುಚೀಗೆಂಳು, ಮೇಚದ ಮೇಲೆ ಪುಸ್ತಕಗಳೂ, ಟೀಬಲ್ ಲ್ಯಾಂಪೂ ಇದ್ದವು.

ಕೋಣೆಯನ್ನು ತೋರಿಸಿದ ಗುಂಡೂರಾಯರು ಯಾವ ಮಾತ್ರಾ ಆದದೆ ಒಳಗೆ ಹೊರಟುಹೋದರು. ಅವರೇಕೆ ಹಾಗೆ ಹೋಡರೆಂಬುದು ಅರ್ಥವಾಗದೇ ಕುಳಿತ್ತಿರುತ್ತೇಯೇ ಒಂದು ದಿಂಬು ತಂಡಿಟ್ಟು ‘ಮಲಗಿಕೊಳ್ಳು. ಕಾಫೀ ಆಗುತ್ತೆ ಲೂ ಎಬಿ ಸುತ್ತೇನೇ’ ಎಂದು ಹೇಳಿದರು.

ಹೋಗುತ್ತಾ ಅವರು ಬಾಗಿಲು ಸೇರಿಸಿಕೊಂಡು ಹೋದರು.

ಆ ಕೋಣೆಯಲ್ಲಿ ಹಾಸಿದ್ದುದು ಕಡಕೊಳದ ಬಣ್ಣದ ಚಾಪೆ. ಅದಿನನ್ನು ಹೊಸಹೊಸದಾಗಿಯೇ ಕಾಣುತ್ತು. ಆದರ ಕೊನೆಯಲ್ಲಿ ಮೃದುವಾದ ದಿಂಬು. ಅದನ್ನು ಅಗಸನ ಮಾಡಿವಾಡಿದ ಚೀಲದಲ್ಲಿ ಇಡಲಾಗಿದೆ. ಮೇಲೆ ಕೆಂಪು ಅಕ್ಕರಗಳಲ್ಲಿ “ಗುಡ್ ಸೈಟ್” ಎಂದು ಕರೂತಿ ಹಾಕಿದ್ದಾರೆ. ಹೂಟ್ಪು ಯೂ ಸ್ವಲ್ಪ ಭಾರವಾಗಿದೆ. ಅದಷ್ಟನ್ನೂ ನೋಡಿದರೆ ಯಾರಿಗಾದರೂ ಕಾಲು ಚಾಚಿ ಬಿಡ್ಡಕೊಳ್ಳಬೇಕು ಎಂದು ತೋರುವುದು ಸಹಜ.

ಅವನಿಗೂ ಹಾಗೆ ತೋರಿತು. ಮಲಗಿಕೊಂಡೆ.

ರಾಜಣ್ಣನಿಗೆ ಪುಧ್ಯಾನ್ನ ಮಲಗಿ ನಿದ್ದೆವಾಡುವುದು ಅಭ್ಯಾಸವಿರಲಿಲ್ಲ. ಆದರೂ ಒಳ್ಳೆಯ ನಿದ್ದೆ ಬಂದಿತು, ಆದು ಕೇವಲ ಒಂದು ಗಂಟೆಯ ಹೂತ್ತು ಮಾತ್ರ. ಅನಂತರ ಏನೋಽಿ ಇಡ್ಡಕ್ಕಿದ್ದ ಹಾಗೆಯೇ ಎಚ್ಚರವಾಯಿತು. ಅಲ್ಲಿಗೂ ನಿದ್ದೆಯ ಜೊಂಪು ಹೋಗಿರಲಿಲ್ಲ. ಪುನಃ ಸ್ವಲ್ಪ ಪ್ರಯತ್ನ ಮಾಡಿ

ದ್ವರೆ ನಿಡ್ದೆ ಬಂದುಬಿಡುತ್ತಿತ್ತು. ಯಾರಾದರೂ ಬರಬಹುದು. ಗುಂಡೂ ರಾಯರೇ ಬರಬಹುದು. ಕಾಲು ಚಾಚಿ ಮಲಗಿರುವುದು ಜೆನ್ನೆ ಗಿಳಿವೆಂದು ತೋರಿತು. ಕೂಡಲೇ ಎದ್ದು ಕುಳಿತುಕೊಂಡ.

ಎರಡು ನಿಮಿಷಗಳಲ್ಲಿ ಜೊಂಪು ಹೋಗಿ ಪೂರ್ಣವಾಗಿ ಎಚ್ಚರವಾಯಿತು.

ಗುಂಡೂರಾಯರು ಬರುತ್ತಾರೆಯೋ ಎಂದು ಸ್ವಲ್ಪ ಹೊತ್ತು ನಿರ್ದಿಷ್ಟಿಸೇತ್ತಿದ್ದೀರ್ಥಿತು. ಅವರ ಸುಳಿವೇ ಇಲ್ಲ.

ಸುಮ್ಮನೆ ಕುಳಿತುಕೊಂಡೆನು ಮಾಡುವುದೆಂದು ಎದ್ದು ಮೇಜದ ಬಳಿಗೆ ಹೋದ. ಅದರ ಮೇಲೆ ಕೆಲವು ಕಾಲೇಜು ಪ್ರಸ್ತುತಿಗಳು ಬಿಡಿದ್ದವು. ಮಾರಣೆಯ ದಿನ ಬೆಳಗಾಗ ಮಾಗಡಿಯ ಬಸ್ಟಿಗೆ ಹೋಗುವವರೆವಿಗೆ ಕಾಲಕೆಳಿಯಬೇಕಲ್ಲ. ಅಷ್ಟಿಲ್ಲದಿದ್ದರೆ ವೇಕಟೇಶಯ್ಯನವರು ಬರುವವರೆವಿಗೆ-ಇಲ್ಲ. ಅವು ಬಿಡುವಿಲ್ಲ-ಗುಂಡೂರಾಯರು ಕಾಫಿಗೆ ಕರೆದು ಮಾತು ಮೊದಲು ಮಾಡುವವರೆವಿಗೆ ಯಾದರೂ ಕಾಲ ಕೆಳಿಯಬೇಕಲ್ಲ. ಅವುಗಳಲ್ಲಿ ಯಾವುದಾದರೂಂದು ಕಾದಂಬರಿಯನ್ನು ಅರಿಸಿಕೊಂಡು ಓದೊಣವೆಂದುಕೊಂಡವನು ಆ ಕಾದಂಬರಿಗಳಷ್ಟುನ್ನೂ ಕೈಗೆತ್ತಿಕೊಂಡು ಬಂದ.

ನಾಲ್ಕು ರೆಜ್ಜೆಗಳೇ ಆಗಿರಬಹುದು. ಅಲ್ಲಿಂದ ಚಾಪೆಯ ಬಳಿಗೆ ಹೋಗಿ ಕುಳಿತುಕೊಳ್ಳಬೇಕು. ಅಷ್ಟರಲ್ಲಿ ಕುತೂಹಲವುಂಟಾಯಿತು. ಈ ಮನೆಯಲ್ಲಿ ಕಾಲೇಜಿಗೆ ಹೋಗುವವರಾರು? ಅವನು ಮೊದಲೇ ಒಂದೆಡೆಡು ಪರ್ಕ್ ಪ್ರಸ್ತುತಿಗಳನ್ನು ತಿರುವಿಹಾಕಿದ್ದು. ಅದರೆ ಅದರಲ್ಲಿ ಯಾರ ಹೇಸರು ಬರೆದಿದೆ ಎಂಬುದನ್ನು ಗಮನವಿಟ್ಟು ನೋಡಿರಲಿಲ್ಲ. ಈಗ ಆಸಕ್ತಿಯುಂಟಾದ ಮೇಲೆ ತೆಗೆದು ನೋಡಿದ. ಭಾಗ್ಯ-ಎಂದು ಬರೆದಿತ್ತು.

«ಹೋ! ನುಡ್ಯಾಹ್ಯ ತನ್ನೊಡನೆ ಉಟಕ್ಕೆ ಕುಳಿತುಕೊಂಡಿದ್ದ ಹುಡುಗಿಂತ ಹೇಸರು ಭಾಗ್ಯ. ಅವಳು ಭಾಗ್ಯಾಳೀ. ಅವೇನ್ನು ಕೈ ಖಿಡು ಯುವವನು ಭಾಗ್ಯವಂತನೇ.

ರಾಜಣ್ಣನ ಆಸಕ್ತಿಯು ಅಲ್ಲಿಗೇ ನಿಲ್ಲಲಿಲ್ಲ. ಮೇಜದ ಡ್ರಾಯರುಗಳಲ್ಲಿ ಏನವೆಯೋ ನೋಡಬೇಕನ್ನು ಸಿತು. ಅದಕ್ಕೆ ತಕ್ಕ ಕಾರಣವೂ ಇದ್ದಿತು.

ಅವನಿಗೆ ಅಕ್ಕತಂಗಿಯರು ಯಾರೂ ಇರಲಿಲ್ಲ. ಅವಯಸ್ಸಿನ ಹುಡುಗಿಯರು ತಮ್ಮ ದ್ವಾಯರುಗಳಲ್ಲಿ ಪನ್ನ ಮುಚ್ಚಿಟ್ಟುಕೊಂಡಿರುತ್ತಾರೆಯೋ ಗೊತ್ತಿರಲಿಲ್ಲ. ಅದನ್ನು ಸೋಡಬೇಕೆಂದು ಕುಶೂಹಲವುಂಟಾಯಿತು.

ಮೇಜದ ಬಳಿ ಸಿಂತಿದ್ದವನು ಯಾರಾದರೂ ಬಂದರೇನೋ ಎಂದು ಹಿಂದೆ ತಿರುಗಿ ಸೋಡಿದ. ಯಾರೂ ಕಂಡುಬರಲಿಲ್ಲ. ಬಾಗಿಲಿನ ಒಳಗೆ ಹೋಗಿ ಹಜಾರದಲ್ಲಿ ತಂಗಿ ಸೋಡಿದ. ಆಲ್ಲಿಯೂ ಯಾರ ಸುಳವೂ ಕಂಡುಬರಲಿಲ್ಲ.

ಪುನಃ ಬಂದವನು ಡ್ರಾಯರ್ ಎಳೆದು ಸೋಡಿದ.

ಮೊದಲು ಕಣ್ಣಿಗೆ ಬಿದ್ದುದೊಂದು ದಯಾಲ್ ಬಾಗಿನ ಚಮಚದ ವ್ಯಾಸಿಟೀಚ್‌ಬ್ಯಾಗ್. ಅದನ್ನು ತೆಗೆದು ಸೋಡಿದ. ಅದರಲ್ಲಿ ಒಂದೆಡು ರೂಪಾಯಿನ ಸೋಟುಗಳೂ, ಬಂದಿಷ್ಟು ಬೆಲ್ಲಿರೆಯೂ ಇದ್ದವು. ಹೇಳಿ ಪಿನ್ನು ಗಳೂ. ಬಾಚಣಿಗೆಯೂ, ಅಂದವಾದ ಪುಟ್ಟು ಕನ್ನಡಿಯೂ ಕೆಳಗೆ ಬಿದ್ದಿದ್ದವು. ಸೌಡರ್ ಡಬ್ಲಿಯಿಡ್ಡಿತು. ಪ್ರಸ್ತುತದಂತೆ ಚಚ್ಚೆ ಕವಾದ ಡಬ್ಲಿಯೇಂದಿದ್ದಿತ್ತಾ. ಅದನ್ನು ತೆಗೆದು ಸೋಡಿದ. ಅದರಲ್ಲಿ ಅನೇಕಾನೇಕ ಕವರು, ಕಾಡುಂಗಳು.

ಅದನ್ನು ಸೋಡಿದ ಕೂಡಲೇ ರಾಜಣ್ಣನ ಎದೆಯು ದಧಕ್ಕೆಂದಿತು. ಅವೇನಾದರೂ ಪ್ರೇಮ ಪತ್ರಗಳೋ?

ಒಂದೊಂದಾಗಿ ನಾಲ್ಕುರು ಪತ್ರಗಳನ್ನು ತೆಗೆದು ಸೋಡಿದ. ಇಲ್ಲ! ಅವು ಪ್ರೇಮ ಪತ್ರಗಳಲ್ಲ. ಯಾರು ಯಾರೋ ಗೆಳತಿಯರು ಭಾಗ್ಯಾಗೆ ಬರೆದಿದ್ದ ಪತ್ರಗಳು. ತಾನು ಸೋಡಿದುವಂತೂ ಪ್ರೇಮ ಪತ್ರಗಳಲ್ಲ. ಮಿಕ್ಕವುಗಳು? ಪ್ರಸ್ತುತದ ಹಾಳೆಗಳನ್ನು ಈಸ್ಟ್‌ಸಲು ಒಂದೇ ಬಾರಿ ತರುವಿದಂತೆ ಅವುಗಳನ್ನು ಸೋಡಿದ. ಕವರುಗಳ ವೇಲೆ ಬರೆದ ವಿಳಾಸಗಳೂ, ಕಾಡುಂಗಳ ವೇಲೆ ಬರೆದ ಅಕ್ಕರಗಳೂ, ಹೆಣ್ಣು ಕ್ಕೆಗಳಿಂದ ಬರೆಯಲ್ಪಟ್ಟವೇ ಎಂದು ಗುರುತು ಸಿಗುವಂತಿದ್ದುವು.

ಗಾಬಿಯಿಂದ ಪುನಃ ಹಿಂದಿರುಗಿ ಸೋಡಿದ. ಇನ್ನೂ ಯಾರೂ ಬಂದ ಸುಳವು ಇರಲಿಲ್ಲ. ಅದರಿಂದ ಅವುಗಳನ್ನು ಯಥಾಸ್ಥಿತಿಯಲ್ಲಿಟ್ಟು ಮೇಜದ ಡ್ರಾಯರು ಮುಚ್ಚಿಟ್ಟು ಚಾಪೆಯ ಮೇಲೆ ಬಂದು ಕುಳಿತುಕೊಂಡು.

ಆಗ ಅನ್ನಿಸಿತು. ಒಂದು ವೇಳೆ ಯಾರೋ ಭಾಗ್ಯಾಗೆ ಪ್ರೇಮ ಪತ್ರಗಳನ್ನೇ ಬರೆದಿದ್ದಾರೆಂದುಕೊಳ್ಳುವೇಣ. ಅದರಿಂದ ನಷ್ಟವೇನು? ತಾನೇಕೆ ಅದನ್ನು ಅಪ್ಪು ಪ್ರಾಮುಖ್ಯವಾಗಿ ತೆಗೆದುಕೊಳ್ಳಬೇಕಾಗಿತ್ತು? ತನ್ನ ಎಡಯೇಕೆ ಅದಕ್ಕಾಗಿ ದಢಕ್ಕೆನ್ನಬೇಕು?

ತನಗೂ ಭಾಗ್ಯಾಗೂ ಯಾವ ವಿಧವಾದ ಸಂಬಂಧವೂ ಇಲ್ಲ. ಆದರೂ ತನ್ನ ಎದರು ದಢಕ್ಕೆಂದುದುಂಟು. ಅದೇಕೆ ಜಾಗಾಯಿತೆಂದು ಯೋಚಿಸಿದ. ಅರ್ಥವಾಗಲಿಲ್ಲ.

ಪುನಃ ಆ ವಿಷಯ ಮನಸ್ಸಿಗೆ ಬಂದಿತು. ತನಗೇಕೆ ಸಂಬಂಧವಿಲ್ಲದ ವಿಚಾರ ಎಂದು ಆ ಭಾವನೆಯನ್ನು ಮನಸ್ಸಿಸಿಂದ ತಿಳಿಹಾಕ ಪ್ರಸ್ತುತವನ್ನು ಕೈಗೆತ್ತಿಕೊಂಡ.

ಅವನು ಅಕಸ್ಮಾತ್ ಎತ್ತಿಕೊಂಡರೂ ಕೈಗೆತ್ತಿಕೊಂಡ ಪ್ರಸ್ತುತ ಸ್ವಾರ ಶ್ವಾಸಾಗಿತ್ತು. ಯಾವನೋ ಕತ್ತಾರ ಜೆನ್ನಾಗಿಯೇ ಬರೆದಿದ್ದ.

ಒಂದು ಸುಖವಾದ ಸಂಸಾರ. ಹೊಸದಾಗಿ ಮದುವೆಯಾದ ದಂಪತ್ತಿಗಳು ಇನ್ನಂದದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಆ ಸಮಯದಲ್ಲಿ ಹೆಂಡತಿಗೆ ಒಂದು ಕಾಗದ ಬಂದಿತು. ಅಕಸ್ಮಾತ್ ಅದು ಗಂಡನ ಕೈಗೆ ಸಿಕ್ಕಿತು. ಯಾವನೋ ತನ್ನ ಕವ್ಯಗಳನ್ನೆಲ್ಲಾ ಬರೆದುಕೊಂಡು ಅವಳ ಜೀವನ ಸುಖವಾಗಿ ಸಾಗಲೆಂದು ಹಾರ್ಯಿಸಿದ್ದ. ಆ ಕಾಗದ ಬರೆದವನೂ ಆ ಹೆಣ್ಣು ಪ್ರೇರಿಗಳಾಗಿದ್ದರೆಂಬ ಭಾಯೆ ಆ ಪತ್ರದಲ್ಲಿ ಕಂಡುಬರುತ್ತಿತ್ತು. ಹಾಲಿನಂತಹ ಸಂಸಾರದಲ್ಲಿ ಹೀಗೆ ಹಿಂಡಿದೆಂತಾಯಿತು. ಅದರಿಂದ ಪ್ರಾಸ್ತು ವಾದಂತಹ ವಿವಿಧ ಫೋಟನೆಗಳನ್ನು ಕಾದಂಬರಿಕಾರ ಜಟಿಸಿದ್ದ. ಅಷ್ಟೇ ಇಲ್ಲ. ಮೊದಲಿನಿಂದ ಕಡೆಯವರೆವಿಗೆ ಪ್ರತಿ ಮಾತಿನಲ್ಲಿಯೂ ಆ ಕಾದಂಬರಿಕಾರ ಎಂದೋ ನಡೆದು ಹೋಗಿದ್ದಂತಹ ಆ ಫೋಟನೆಯನ್ನು ಗಂಡಸಾಗಲೀ ಹೆಂಡ ತಿಯಾಗಲೀ ಮನಸ್ಸಿನಲ್ಲಿ ಹಚ್ಚಿಕೊಳ್ಳಬೇಕೆಂದು ಮೊದಲಿನಂತೆಯೇ ಹಾಯಾಗಿರಬೇಕಾಗಿತ್ತೇಂಬ ತನ್ನ ಅಭಿಪ್ರಾಯವನ್ನು ತುಂಬಿದ್ದ.

ಆ ಕಾದಂಬರಿಕಾರನು ಸೀತಿಗಷ್ಟಿವನೆಂದು ಸಮಾಜವು ಭಾವಿಸುತ್ತಿತ್ತು. ಅವನ ಪ್ರಸ್ತುತಗಳನ್ನು ಮನಸ್ಸಿಗಳಲ್ಲಿ ಓದುವುದೂ ಸಹ ಸರಿಯಾಗಲಂದು ಮಾತ್ರ ನಾಡಿಕೊಳ್ಳಲಾಗುತ್ತಿತ್ತು. ಆ ವಿಷಯ ರಾಜಣ್ಣಸ್ಗಾಗೂ ಗೋತ್ತತ್ತು.

ಈ ಕಾದಂಬರಿಯ ಕೆಲ ಭಾಗಗಳನ್ನು ಓದಿದ ವೇಲೆ ಜನ ಭಾವಿಸುವುದು ಸರಿಯೆಂದು ರಾಜಣ್ಣಸಿಗೂ ತೋರೆಲಾರಂಭವಾಯಿತು. ಅಲ್ಲವೇ ಮತ್ತೆ? ಹೊಂದಿರಬಹುದೆಂಬ ಅಭಿಪ್ರಾಯವನ್ನು ಕಾದಂಬರಿಕಾರನು ಸೂಚಿಸಿದಾದ್ದನೇ ಯಿಲ್ಲ. ಹಾಗೆ ಹೇಳಬಹುದೇ? ಅಂತಹವನು ಬರೆದ ಪ್ರಸ್ತುಕಗಳನ್ನು ಜನರು ಓದಬಹುದೇ?

ಅದನ್ನೇನು ಓದುವುದು ಎಂದು ಕೆಳಗೆ ತೆಗೆದುಹಾಕಿದ.

ಪತ್ರಸಂಬಂಧವಾದ ಕಾದಂಬರಿಯ ಸ್ವಲ್ಪ ಭಾಗವನ್ನು ಓದಿದ ರಾಜಣ್ಣನಿಗೆ ಈಗ ಇನ್ನೇ ಸ್ವಲ್ಪ ದೇಶಿತನ ವೇದಲು ತನಾರಾದ ಆಸುಭವ ನೇನ್ನಾಯಿತು. ಭಾಗ್ಯಳಿಗೆ ಬಂದಿದ್ದ ಆ ಪತ್ರಗಳಲ್ಲಿ ಯಾವುದಾದರೂ ಪ್ರೇಮ ಪತ್ರನ್ನೋ ಎಂದು ತನ್ನ ಮನಸ್ಸಿಕೆ ಗಾಬರಿಗೊಂಡಿತು?

ಆ ಕಾದಂಬರಿಯಲ್ಲಿ ಗಂಡನ ಮನಸ್ಸು ಪ್ರಕ್ಕುಬ್ಧವಾದುದು ನಾಳಿಯ. ಯಾಕೆಂದರೆ ಅವನು ಅವಳ ಗಂಡ! ಅದರೆ ತಾನು? ಸ್ವಾಭಾವಿಕವಾಗಿ ಗೆಳತಿಯರಿಂದ ಅವಳಿಗೆ ಬಂದ ಪತ್ರಗಳನ್ನು ನೋಡಿ, ಅವುಗಳು ಪ್ರೇಮ ಪತ್ರಗಳೇನೋ ಎಂದು ಸಂದೇಹಿಸಬೇಕೇಕೆ? ಏನೋ ಸಂದೇಹವು ಬಂದಿತು ಎಂದುಕೊಂಡರೂ ಅದಕ್ಕಾಗಿ ತನ್ನ ಎದೆಯು ದಢಕ್ಕೆನ್ನುಬೇಕೇಕೆ?

ತನಗೆ ಹಾಗಾಗಲು ಕಾರಣ!

ತನಗೇ ಗೋಚರವಾಗದೇ ತನ್ನ ಮನಸ್ಸು ಭಾಗ್ಯಳನ್ನು ಪ್ರೇಮಿಸಲು ಆರಂಭಿಸಿದೆಯೇನು?

ಇರಬಹುದು. ಇಲ್ಲಿದಿದ್ದರೆ ತನ್ನ ಮನಸ್ಸಿಕೆ ಹಾಗೆ ಯೋಚಿಸುತ್ತಿತ್ತು?

ಇದುವರೆವಿಗೂ ಆಲೋಚನೆಮಾಡಿದ ಮನಸ್ಸು ಇನ್ನೂ ಸ್ವಲ್ಪ ಮುಂದೆ ಹೋಯಿತು. ಭಾಗ್ಯಳನ್ನು ನೋಡಿ ತನ್ನ ಮನಸ್ಸು ಆಕಷಣ್ಯತವಾಗಿದೆ - ಎಂಬುದಂತೂ ನಿಸ್ಟಂದೇಹ. ಆ ಆಕಷಣ್ಯಯಿಂದ ತಾನು ಅವಳನ್ನು ಪ್ರೀತಿಸಲಾರಂಭಿಸಿದರೆ-ಅವಳೂ ತನ್ನ ಪ್ರೇಮದ ಕರಿಗೆ ಕಿವಿಗೊಟ್ಟಿರೆ-ಅದು ಪ್ರಣಯದಲ್ಲಿ ಪರ್ಯಾವರಣವಾದರೆ?

ಆ ಹಗಲು ಕನಸುಗಳಿಲ್ಲಾ ಮನಸ್ಸಿಗೆ ಪ್ರಿಯವಾಗಿ ತೋರೆಲಾರಂಭವಾದುವು. ಇದೇ ಸಮಯದಲ್ಲಿ ೧೦ದು ಕಹಿ ನೇನ್ನೂ ಮನಸ್ಸಿಗೆ ಬಂದಿತು.

ಆ ಕಾದಂಬರಿಕಾರನ ಕರ್ತೀಯಲ್ಲಿ ಬರುವ ವಿವಾಹಾತ್ಮಾ ಪೂರ್ವ ಪ್ರಣಯ ಪ್ರಸಂಗಕ್ಕಾಗ್ಗೆ ಇದಕ್ಕೆಷ್ಟು ಏನು ವ್ಯತ್ಯಾಸ ?

ಇಲ್ಲಿ ! ತಾನು ಎಲ್ಲಿಯಾದರೂ ಹಾಗೆ ಮಾಡುವವನೇ ? ಒಂದು ವೇಳೆ ಅಂತಹ ಪ್ರಸಂಗನೇನಾದರೂ ಘಣ್ಟಿಸಿದರೆ ಅವಳನ್ನು ನುಡುವೆಯಾಗುತ್ತಾನೆ. ಕಾದಂಬರಿಯಲ್ಲಿ ಬರುವ ಆ ಭೃಷ್ಪತಿನಂತೆ ಹೇಡಿಯಾಗಿ ಪ್ರೀತಿಸುವ ಹೆಣ್ಣನ್ನು ಕೈಚಿಡುವುದಿಲ್ಲ.

ಆ ಸಮಯದಲ್ಲಿ ಮತ್ತೊಂದು ಆಲೋಚನೆಯು ಬಂದಿತು. ಅಂತಹ ಸಂದರ್ಭವು ಬಂದಿದ್ದರೆ ತಾನು ಆ ಭೃಷ್ಪತಿರುದಂತೆ ಹಿಂದೆ ಜೋಗುತ್ತಿರಲಿಲ್ಲ. ಅದು ಬಂಡಿತ. ಆದರೆ ಸರಿಸ್ತಿಗಳು ಬೇರೆಯ ಅಡ್ಡಿ ಆತಂಕಗಳನ್ನು ತಂದೊಡ್ಡಿಟ್ಟಿದ್ದರೆ ? ತನ್ನ ತಾಯಿತಂದೆಗಳು ಅಂತಹ ವಿವಾಹಕ್ಕೆ ಒಪ್ಪಿದ್ದರೆ ? ಹುಡುಗಿಯ ತಾಯಿ ತಂದೆಗಳು ಮಗಳನ್ನು ಕೊಡಲು ಸರ್ವಧಾ ಒಕ್ಕದೇ ಇದ್ದಿದ್ದರೆ ? ಆಗ ತಾನು ಏನು ಮಾಡುವುದಕ್ಕಾಗುತ್ತಿತ್ತು ?

ರಾಜಣ್ಣನಿಂದ ಆ ಸವಃಸ್ಯೇಯನ್ನು ಬಿಡಿಸಲಾಗಲಿಲ್ಲ, ಆದ್ದರಿಂದ ಆ ಭೃಷ್ಪತಿನು ಮಾಡಿದಂತೆ ಮಾಡುವುದು ಸರ್ವಧಾ ಯೋಗ್ಯವಲ್ಲವೆಂದು ಮನಸ್ಸು ಪುನಃಪುನಃ ಹೇಳುತ್ತಿತ್ತು.

ಒಂದು ಕಡೆ ಯಾರೇ ಆಗಲೇ ಹಾಗೆ ಮಾಡಬಾರದೆಂಬ ಭಾವನೆ, ಮತ್ತೊಂದು ಕಡೆ ಅಂತಹ ಪರಿಸ್ಥಿತಿಗಳು ಒದಗಿ ಬಂದರೇನು ಮಾಡುವುದೆಂಬ ಸಂಧಿಗ್ಗತಿ.

ಇವುಗಳಲ್ಲಿ ಸಿಕ್ಕಿಕೊಂಡು ಅವನು ತೋಳಲುತ್ತಾ ಇದ್ದಾಗ ಹೊರಗಿ ನಿಂದ ಗುಂಡೂರಾಯರು ಕೂಗಿದರು.

“ರಾಜಣ್ಣನವರೇ ? ಎಡ್ಡಿದ್ದೀರೇನು ? ಕಾಫಿಯು ಸಿದ್ದವಾಗಿದೆ”

ಉ

ವೆಂಜಟೀಶಯ್ಯನವರು ತಾವು ಹೇಳಿದಂತೆ ತುಮಕೂರಿನಿಂದ ಸಂಚಯ ದೃಲಿಗೇ ಬಂದರು.

ಬಂದವರು ಕೈ ಕಾಲು ತೊಳಿದುಕೊಂಡು ನಿಶಾಲಾಕ್ಷಮ್ಯನವರು ಕೈಟ್ಟು ಕಾಫಿಯನ್ನು ಕುಡಿಯುತ್ತಾ “ಪನಪ್ಪಾ. ನಮ್ಮ ರಾಜಣ್ಣನನ್ನು ಸರಿಯಾಗಿ ನೋಡಿಕೊಂಡಿಯಾ ?” ಎಂದು ವಿಚಾರಿಸಿದರು.

ಗುಂಡೂರಾಯರು ನಗುತ್ತಾ “ನಿನ್ನ ಅಳಿಯನ ಗಳಿಯನಾದ ಮೇಲೆ ಸರಿಯಾಗಿ ನೋಡಿಕೊಳ್ಳಬೇಡನೇ ? ಮನೆಯ ಅಳಿಯನಿಗೆ ಮಾಡಬೇಕಾದ ಉಷಜಾರವನ್ನು ಮಾಡಿದ್ದೀನಯ್ಯ. ಬೇಕಾದರೆ ಅವರನ್ನೇ ಕೇಳಿಕೊಏ” ಎಂದರು.

“ಹಾಗಾದರೆ ರಾಜಣ್ಣನವರ ಪುಟ್ಟು ಪೂರ್ವೋತ್ತರಗಳೀಲ್ಲವನ್ನೂ ವಿಚಾರಿಸಿಬ್ಬಿಟ್ಟಿದ್ದೀಯೆ ?”

“ಇಲ್ಲಪ್ಪಾ. ಅವರೇನೂ ಹೇಳಲಿಲ್ಲ. ಮಾತಿಗೆ ಮಾತು ಬಂದು ಇಷ್ಟು ಸಣ್ಣ ವಯಸ್ಸಿನವರಾದ ನಿಮಗೆ ಆಪ್ಪು ವಯಸ್ಸುದವರ ಸ್ನೇಹಕೆಗಾಯಿತೆಂದು ವಿಚಾರಿಸಿದೆ. ಅದಕ್ಕವರು ಸೂಕ್ಷ್ಮವಾಗಿ ನಿನ್ನ ಭಾವೀ ಅಳಿಯನ ಸ್ನೇಹಿತ ಎಂದು ಹೇಳಿದರು ಅಷ್ಟೇ ?”

ವೆಂಕಟೀಶಯ್ಯನವರು ಕಾಫಿ ಲೋಟಿವನ್ನು ಕೆಳಗಿಟ್ಟು ರಾಜಣ್ಣನನ್ನು ಉದ್ದೇಶಿಸಿ “ಈ ದಿನ ಬೆಳಗಾಗ ನೀನು ಬಂದ ಕೂಡಲೇ ಉಂಗಿ ಹೊರಟಿ ಹೋಗೋಣವೆಂದು ಹೇಳಿದೆನವ್ಯೇ. ಅಷ್ಟರಲ್ಲಿ ಜರೂರು ಕೆಲಸ ಬಿಡ್ಡಿತು. ಅದಕ್ಕಾಗಿ ತುಮಕೂರಿಗೆ ಹೊರಟಿ ಹೋದೆ. ಈ ದಿನ ರಾತ್ರಿ ಇಲ್ಲಿದ್ದು ನಾಕೇ ಬೆಳಗಾಗ ಹೊರಟಿ ಹೋಗೋಣ. ಏನು ಹೇಳುತ್ತೀಯೆ ?”

“ಆಗಬಹುದು. ಹಾಗೇ ಮಾಡೋಣ. ನಿವ್ವ ಹೀಗೆ ತುಮಕೂರಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದರೆ ನಾಳಿಯ ದಿನ ಬೆಳಗಾಲೇ ಬರುತ್ತಿದ್ದೆ. ಅಥವಾ ನೇರವಾಗಿ ಮಾಗಿದಿಗೇ ಬಂದುಬಿಡುತ್ತಿದ್ದೆ”

“ಈಗ ನಿನಗೇನಾದರೂ ತೊಂದರೆಯಾಯಿತೇನು ?”

“ತೊಂದರೆ ಏನಾದರೂ ಆಗಿದ್ದರೆ ಸಿಮ್ಮ ಸ್ನೇಹಿತರಿಗೆ ಆಗಿರಬೇಕು. ನನಗೆಂತಹ ತೊಂದರೆ ?”

“ಅದೆಲ್ಲಾ ಏನೂ ಇಲ್ಲ. ತೊಂದರೆ ಎಂದರೇನು ? ಸ್ನೇಹಿತ ಎಂದ ಮೇಲೆ ಇಷ್ಟು ಮಾಡಿದ್ದರೆ ಹೇಗೆ ?”

ಸುಮಾರು ಹತ್ತು ನಿವಂಘಗಳ ಕಾಲ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದರು.

ಅನಂತರ ರಾಜಣ್ಣ “ವೆಂಕಟೀಶಯ್ಯನವರೇ ! ಸಾನು ಹಾಗೇ ಹೋಗಿ ಮತ್ತಾ ಕುಳಿತುಕೊಂಡು ಬರಲೇ ?” ಎಂದು ಕೇಳಿದ.

“ಧಾರಾಳವಾಗಿ ಹೋಗಿಬಾಪ್ಪ. ಬೇಗ ಬಂದುಬಿಡು. ಏಳೂವರೆ ಯಾಗುವುದಕ್ಕಿಳಿ-ಗುಂಡಾ ಎಲೆ ಹಾಕಲು ಅವಸರಪಡಿಸುತ್ತಿರುತ್ತಾನೇ”

“ಏನಯಾ, ನೀನು ಒಂದೇ ಮಾನ ತೆಗೆಯುತ್ತೀ. ಬೇಗ ಉಟ್ಟ ಮುಗಿಸಿಬಿಡೋಣ- ಎಂದು ಹೇಳುವುದುಂಟು. ನನಗೆನಂತೆ, ಹತ್ತುಗಂಟೆಯ ಹೇಳಿ ಬೇಕಾದರೂ ಉಟ್ಟವಾದು”

ಮುದುಕರುಗಳು ಪರಸ್ಪರ ಮಾತನಾಡುತ್ತಿದ್ದ ಹಾಗೆಯೇ ರಾಜಣ್ಣ ಹೋರಗೆ ಕೊಡ.

ಹೆಂಕಟೀಶಯ್ಯನವರು “ಬೆಳ್ಗಾಗ ಬಂದ ರಾಜಣ್ಣ ಎಲ್ಲಾಗಾದರೂ ಹೋಗಿದ್ದನೇನಯಾ” ಎಂದರು.

“ಇಲ್ಲಿಪ್ಪ. ಎಲ್ಲಿಗೂ ಹೋದಹಾಗೆ ಕಂಡುಬರಲಿಲ್ಲ”

“ಅದಕ್ಕೇ ಮತ್ತೆ ಈಗ ಹೋದದ್ದು ?”

ಅಧ್ಯವಾಗದೇ ಇರುವವರ ಹಾಗೆ ಗುಂಡೂರಾಯರು ಸೋಡಿದರು.

“ಈ ಕಾಲದ ಹುಡುಗರು ನನ್ನ ಹಾಗೆ ನಿನ್ನ ಹಾಗೆ ಇರುತ್ತಾರೆಯೇ ? ಸಿಗರೀಜೋ ಪಗರೀಟೋ ಸೇದಿಕೊಳ್ಳಬೇಡವೇ ? ಅದಕ್ಕೇ ಸುತ್ತಾಡಿ ಕೊಂಡು ಬರುತ್ತೀನೆಂದು ಹೇಳಿ ಹೋದದ್ದು”

ದುಂಡೂರಾಯರು ಏನೋ ತೋಚಿಕೊಂಡು “ಈ ಹುಡುಗ ಯಾರ ಯಾ ?” ಎಂದರು.

“ಇಲ್ಲಿಯೇ ಚನ್ನ ಪಟ್ಟಣದಲ್ಲಿ ಪಟ್ಟಾಭಿರಂಬಣೆಯ್ಯ ಇಂತ ಒಬ್ಬರು ಲಾಯರಿದ್ದಾರೆ. ಇವನು ಅವರ ಮಗ”

“ಏನು ಓದುತ್ತಿದ್ದಾನೇ ?”

“ಬಿ. ಎ. ಆಗಿ ಎರಡು ವರ್ಷವಾಗುತ್ತಾ ಬಂದಿತು. ಅವರಪ್ಪನಂತೆ ಯೇ ಲಾಯರೀ ಪರಿಕ್ಕುಗೆ ಓದುತ್ತಿದ್ದಾನೇ”

“ಇವರಿಗೆ ಕೇಗೆ ಸರಿಇಯಾ ?”

“ಇದೇನೋ, ಬೆಕ್ಕಿಗೆ ಜ್ವಾರ ಬಂದಹಾಗೆ ಮಾತನಾಡುತ್ತಿದ್ದೀ. ಅವನನ್ನೇ ಕೇಳಿ ಎಲ್ಲವನ್ನೂ ತೀರುದುಕೊಂಡಿದ್ದೀಯೆ. ಆದರೂ ನನ್ನನ್ನ ಬೇರೇ ಕೇಳುತ್ತಿದ್ದೀ”

“ಕೇಳಿದೆ ಎಂದರೆ ಏನೋ ಕೇಳಿದೆ. ನಿನ್ನನ್ನ ಕೇಳಿದ ಹಾಗೆ ಅವನನ್ನ ಕೇಳುವುದಕ್ಕೆ ಆಗುತ್ತದೆಯೆ?”

“ಅವನನ್ನ ಕೇಳುವುದಕ್ಕೂ ನನ್ನನ್ನ ಕೇಳುವುದಕ್ಕೂ ವ್ಯತ್ಯಾಸವೇನು ಬಂದಿತಯಾಗ್ಯಾ. ಎಲ್ಲಾ ಒಂದೇ. ಅವನು ಬೇರೇ, ನಾನು ಬೇರೇ ಹೇಳುವುದಕ್ಕಾಗುತ್ತದೆಯೆ?”

“ಹಾಗಲ್ಲ. ಸಿಮಗೂ ವೆಂಕಟೀಶಯ್ಯನವರಿಗೂ ಹೇಗೆ ಪರಿಚಯ ಎಂದು ಕೇಳಿದೆ. ಆದೇ ನಿನ್ನ ಮಗಳನ್ನ ನೋಡುವುದಕ್ಕೆ ಬಂದ ವರನೊಂದಿಗೆ ಬಂದಿದ್ದು ಡಾಗಿಯಾ ಆದೇಂದ ಪರಿಚಯವೇದೂ ಹೇಳಿದ್ದು”

“ಅವನು ಬೇಕಿದಪ್ಪೀ. ಹಾಗೇ ನನಗೆ ರಾಜಣ್ಣನ ಪರಿಚಯವಾದದ್ದು”

ಗುಂಡೂರಾಯರು ನಗುತ್ತಾ “ಮಕ್ಕಳಗೆ ತಿಂಡಿ ಮರೆಸುವಾಗ ಮಾತನಾಡುವಂತೆ ಮಾಡುತ್ತಿರು. ಹುಡುಗಿಯನ್ನ ನೇರೆಡಲು ಬಂದ ವರನೊಂದಿಗೆ ಬಂದರೆ ಇಷ್ಟೊಂದು ಸ್ನೇಹವಾಗುತ್ತದೆಯೇ?” ಎಂದೆನು.

“ನಮ್ಮ ಜಯಾಗೆ ನೋಡಿರುವ ರಾಮಕೃಷ್ಣಯ್ಯನೂ ಇವನೂ ಒಹೆ ಸ್ನೇಹಿತರು. ಈ ರಾಜಣ್ಣ ಇದೇ ಉರಿನಲ್ಲಿ ರೂಂ ಮಾಡಿಕೊಂಡು ಹೊಟ್ಟಿಲಿನಲ್ಲಿ ಉಟ್ಟಮಾಡುತ್ತಾ ಓದುತ್ತಿದ್ದಾನೆ. ಈ ವರಗಳಿದ್ದೂ ದೀಯಲ್ಲಾ ಅವರು ವರಾಹಗಳ್ಳಿದ್ದಂತೆಯೇ. ಇವರ ಸಂಪರ್ವತ ಒಹೆ ಇವು. ಹುಡುಕಿಕೊಂಡು ಹೋಡುದು ಎಡು ಒಂದು ಬಾರಿ ಇಡಿವೇಯಾದರೆ ತಾತಪ್ಪದ ಮಾಡಿದರು ಎನ್ನುತ್ತಾರೆ. ಎಡು ಬಾರಿ ದೇಬಾಗಿ ಹೋಡರೆ ಬೇಜಾಡು ಮಾಡಿಕೊಳ್ಳುತ್ತಾರೆ. ಅದರಿಂದ ಆ ರಾಮಕೃಷ್ಣಯ್ಯನನ್ನ ಗೋತ್ತುವಾಡುವ ಸಂದರ್ಭದಲ್ಲಿಯೂ, ಆ ಮೇಲೆಯಾ ಈ ರಾಜಣ್ಣನನ್ನ ಹೋಗಿ ನೋಡುತ್ತಿದ್ದೆ. ಹುಡುಗ ಒಹೆ ಒಳ್ಳಿಯವನು. ಅದರಿಂದ ಹೆಚ್ಚು ಪರಿಚಯ ದಾಗಲು ಕಾರಣಪಾಯಿತು”

“ಪಟ್ಟಾಭಿರಾಮಯ್ಯನವರು ಅನುಕೂಲಸ್ಥರೆನರ್ಯಾ?”

ಗುಂಡೂರಾಯರು ಪ್ರಶ್ನೆ ಹಾಕಿದ ತಕ್ಷಣವೇ ವೆಂಕಟೀಶಯ್ಯನವರು

ಅವರ ಕಡೆಗೆ ನೋಡಿವರು. ಅಷ್ಟೇ ಅಲ್ಲ. ಅವರ ಪ್ರಶ್ನೆಗೆ ಎಷ್ಟು ಅಧ್ಯೇತಿ ವನ್ನು ಮಾಡಲು ಸಾಧ್ಯವೇ ಅಷ್ಟನ್ನೂ ಮಾಡಿದರು. ಅದರೆ ತಮ್ಮ ವನಸ್ಪಿಗೆ ಬಂದ ಯಾವ ಭಾವವನ್ನೂ ತೋರಿಸಿಕೊಳ್ಳಲಿಲ್ಲ. ಸಾಧಾರಣ ವಾದ ಪ್ರಶ್ನೆಗೆ ಕೊಡುವ ಸಾಮಾನ್ಯ ಉತ್ತರದಂತೆ ಹೇಳಿದರು.

“ತಕ್ಷಮಟ್ಟಿಗೆ ಆನುಕೂಲ ಸ್ಥಿತಿ ಎಂದು ಹೇಳಬಹುದು. ಆವರಿಗೆ ಇಬ್ಬರೇ ಮಕ್ಕಳು. ಒಬ್ಬ ಗಂಡು ಪಂಗ, ಒಬ್ಬ ಹೆಣ್ಣು ಪಂಗಳು. ಹೆಣ್ಣು ಮಗಳಿಗೆ ಮದುವೆ ಮಾಡಬಿಟ್ಟು ಡಾಡೆ. ಚನ್ನ ಪಟ್ಟಣದಲ್ಲಿ ಒಳ್ಳಿಯ ಮನೆಯಿಂದಿ. ನಾಲ್ಕುರು ಎಕದಿಗೆ ಗದ್ದೆಯಿರಬಹುದು. ಕಣ್ಣನದಿಯ ಪಕ್ಕದಲ್ಲಿ ಸೋಗಸಾದ ತೋಟವಿದೆ. ಲಾಂತರೀ ಕೆಲಸವೂ ಜೆನ್ನಾಗಿ ನಡೆಯುತ್ತಿರುವ ದರಿಂದ ಕೈಯಲ್ಲಿ ಸ್ಪೃಲ್ಪ ಕಾಸಿದ್ದರೂ ಇರಬಹುದು”

ಉತ್ತರಪಡಿದ ಗುಂಡೂರಾಯರು ಮುಂದಿನ ಮಾತ್ರ ಆಢಬಹುದೆಂದು ವೆಂಕಟೀಶಯ್ಯ ನಿರೀಕ್ಷಿಸಿದರು. ನಿಮುಖವಾದರೂ ಆತ ಏನೂ ಮಾತನಾಡದೇ ಇರುವುದನ್ನು ನೋಡಿ ನಗುತ್ತಾ ಕೇಳಿದರು.

“ಆದೇನಯಾಗ್ಯ ಹಾಗೆ ಕೇಳುತ್ತೀಯೆ ?”

“ಏನೂ ಇಲ್ಲ. ಸುಮ್ಮನೆ ವಿಚಾರಿಸಿದೆ”

ಗುಂಡೂರಾಯರು ಬಹೇ ಆಸಕ್ತಿಯಂದ ರಾಜಣ್ಣನ ವಿಷಯ ವಿಚಾರಿಸುತ್ತಿದ್ದರು ಕಿವಿಗೆ ಬಿದ್ದು ಏನು ಮಾತನಾಡುತ್ತಿದ್ದಾರೆಯೋ ಎಂದು ವಿಶಾಲಾಕ್ಷಮ್ಯನವರು ಹೊಸಲಿನಲ್ಲಿ ಬಂದು ನಿಂತುಕೊಂಡಿದ್ದರು.

ಆಕೆ “ನಮ್ಮ ಭಾಗ್ಯಳಿಗಾಗಿ ವಿಚಾರಿಸಬಹುದೇನೋ ಅಂತ—” ಎಂದು ತಮ್ಮ ಯಜಮಾನರು ತುಂಡುಮಾಡಿದ ಮಾತನ್ನು ಬೆಳ್ಳಿಸಿದರು.

“ಆದೇನೂ ಆಗುವಂತಿಲ್ಲವಾಗ್ಯ”

“ಯಾಕೆ, ಅವರ ಸಮಿಾಪ ಬಂಧುಗಳಲ್ಲಿಯೇ ಯಾರನ್ನಾದರೂ ಮಾಡಿಕೊಳ್ಳಬೇಕೆಂದಿದ್ದಾರೆಯೇನೋ ?”

“ಉಹುಂ, ಅದು ಹಾಗಲ್ಲ. ಮೊದಲು ನಾನು ಜಯಕನ್ನು ರಾಜಣ್ಣನಿಗೆ ಕೊಟ್ಟು ಮದುದೆ ಮಾಡಬೇಕೆಂದುಕೊಂಡಿದ್ದೆ. ಆವಾ ಲಾಯರೀ ಪರೀಕ್ಷೆ ಪಾಠಸಂಪನ್ಮಾಡಿ ಆಫಿಸ್‌ನು ಆರಂಭಿಸುವವರೆಗೆ ವಾದವೆ ಮಾಡಿಕೊಳ್ಳುವುದಿಲ್ಲವೆಂದ. ನಾನೂ ಎಷ್ಟೂ ಹೇಳಿದೆ, ಆವೇದನದ

ಹೇಳಿಸಿ ಸೋಡಿದೆ. ಏನು ಮಾಡಿದೂ ಒಪ್ಪಲ್ಲ. ಇನ್ನೇರಡು ವರ್ಷ ಮದುವೆ ಎಂಬ ಮಾತ್ರ ಸಹ ಎತ್ತಕಾಡದೆಂದು ಖಚಾಬಡಿಯಾಗಿ ಹೇಳಿ ಬಿಟ್ಟೆ. ಅದಾದ ಮೇಲೆಯೇ ನಾನು ರಾಮಕೃಷ್ಣ ಯ್ಯಾನನ್ನು ಸೋಡಿದ್ದು. ಒಂದು ವಿಧವಾಗಿ ಸೋಡಿದರೆ ಜಯಳಿಗೆ ವರನನ್ನು ಗೊತ್ತು ಮಾಡಿ ಕೊಟ್ಟಿದ್ದು ರಾಜಣ್ಣನೇ ಎಂದು ಹೇಳಬಹುದು”

ಯಾವ ವಿಷಯದಿಂದ ಆಕರ್ಷಿಸಲ್ಪಟ್ಟಿ, ವಿಶಾಲಾಕ್ಷಮ್ಯ, ಹೊಡಗೆ ಬಂದರೋ ಅದಾಗುವುದಿಲ್ಲವೆಂದು ತಿಳಿದೊಡನೆಯೇ ಅವರು ಹಿಂದಕ್ಕೆ ಹೊರ ಟುಕೊಡರು.

ಗುಂಡೂರಾಯರು “ರಾಜಣ್ಣ ಮದುವೆಯಾಗುವುದಿಲ್ಲವೆಂದು ಹೇಳಿದ್ದು ನಿನಗೆ ಒಳ್ಳಿಯದೇ ಆಯಿತನ್ನು” ಎಂದರು.

“ಅದು ಹೇಗರ್ಯ್ಯಾ ?”

“ರಾಜಣ್ಣ ಬೇಡವೆಂದಿದ್ದರೆ ನಿನಗೆ ರಾಮಕೃಷ್ಣ ಯ್ಯಾ ಸಿಕ್ಕುತ್ತಿದ್ದನೇ ? ಎಷ್ಟಾದರೂ ಈ ಕಾಲದಲ್ಲಿ ಲಾಯರು ಅಳಿಯನಿಗಿಂತಲೂ ಇಂಜನಿಯರು ಅಳಿಯ ಉತ್ತಮವಳ್ಳವೇ ?”

“ಅಯ್ಯೋ ಬಿಡಪ್ಪ. ಸ್ವಲ್ಪ ಹೆಸುರಾಗಿ ಕಾಣುವ ಈಡಿ ಹೆಸುವನನ್ನು ಕಟ್ಟಿಹಾಕಬೇಕು ಎನ್ನುವಂತೆ ನಾವು ನಾಡುವುದು. ಆದರೆ ಎಲ್ಲಾ ಇವರ ವರ ಅಫ್ಪಣ್ಣ. ಒಂದು ಒಂದೂವರೆ ವರ್ಷಗಳಿಂದಲೂ ಈ ಪರಾಹಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದೇನೆಯಲ್ಲ. ಇಂಜಿನಿಯಂಗ್ ವಾಸು ಮಾಡಿದ್ದರೂ ಕೆಲಸವಿಲ್ಲದೇ ಒದ್ದಾಡುತ್ತಿರುವವರನ್ನು ಎಪ್ಪೋ ಇನ್ನಾನ್ನು ಸೋಡಿದ್ದೀನೇ”

ಮತ್ತೆಪ್ಪ ಹೊತ್ತು ಇಬ್ಬರೂ ಸುಮ್ಮನೆ ಕುಳಿತುಕೊಂಡಿದ್ದರು.

ವೆಂಕಟೇಶಯ್ಯಾ “ನೀನು ಎಲ್ಲಿಯಾದರೂ ತಾರಾಡಿಕೊಂಡು ಬರುವುದಾದರೆ ಬಾಪ್ಪ. ನನ್ನಿಂದ ನಿನ್ನ :ವಾಕಿಂಗ್‌ಗೆ ಯಾಕೆ ತೊಂದರೆಯಾಗಬೇಕು ?” ಎಂದರು.

ಗುಂಡೂರಾಯರಿಗೆ ಸಹ ಆ ದಿನ ಹೊರಗೆ ಹೋಗುವುದು ಇಪ್ಪವಿರಲ್ಲಿ. ಆದರೂ ಸುಮ್ಮನೆ ಕೇಳಿದರು.

“ನಾನು ಹೋಡರಿ ನೀನು ಏನು ಮಾಡುತ್ತಿರುಂಬೇ ?”

“ರೈಲ್‌ಪ್ರೈಸ್‌ನೀಡ್‌ನೇರವಾಗಿ ಇಲ್ಲಿಗೆ ಬಸ್‌ : ಸಿಕ್ಕಲಿಳಿ. ಆದ ರಿಂದ ಮಾರ್ಕೆಟ್‌ನಲ್ಲಿಉದು ಅಲ್ಲಿಂದ ಬೇರೀ ಬಸ್‌ ಹತ್ತಿಕೊಂಡು ಬಂದೆ. ಆಗ ಮಾರ್ಕೆಟ್‌ನ ಬಳ ಕೆಡಿ ಹೇಪರ್ ಮಾರುತ್ತತ್ತು. ಈಗ ಜತ್ತಿಯವರ ಮಂತ್ರ ಮಂಡಲವು ಉರುಳಹೋಗುತ್ತದೆಂದು ಬರೆದಿದ್ದಾನೆ ಶೇಷಪ್ಪ. ಆದೇನು ವಿಚಯವೋ ನೋಡುತ್ತೇನೇ” ಎಂದು ಜೀಬಿನಲ್ಲಿ ಮಡಚಿಟ್ಟು ಕೊಂಡಿದ್ದ ಹೇಪರ್ ತಿಗಿದರು ನೆಂಕಟೀಶಯ್ಯನವರು.

ಇಬ್ಬರು ಪ್ರಷ್ಣದರೂ ಕುಳಿತು ಕೆಡಿ ಪತ್ರಿಕೆಯನ್ನು ಓದಿದರು. ಸ್ವಲ್ಪ ಹೊತ್ತು ಹೆಚ್ಚಿನರು : ರಾಜಕೀಯದ ವಿಷಯವಾಗಿ ಮಾತನಾಡುತ್ತಿದ್ದರು.

ಆದರೆ ಗುಂಡೂರಾಯರ ಮನಸ್ಸೆಲ್ಲವೂ ಮದುವೆಯ ವಿಷಯದಲ್ಲಿಯೇ ಆಸಕ್ತವಾಗಿತ್ತು.

ಕತ್ತಲಾಗುತ್ತ ಬಂದಿತ್ತು. ಎದ್ದು ಸ್ಪಿಚ್ ಹಾಕಿ ಕುಳಿತುಕೊಳ್ಳುತ್ತಾ ಸ್ವಲ್ಪ “ಸಿನ್ನ ಮಗಳ ಮದುವೆ ಇನ್ನೂ ಹದಿನ್ಯೇದು ದಿನಗಳವೇ ಅಲ್ಲವೇನಯ್ಯಾ” ಎಂದರು.

“ಹುಂ. ಕರಾರುವಾಕ ಹೇಳಬೇಕೆಂದರೆ ಹದಿನಾಲ್ಕು ದಿನಗಳು ಮಾತ್ರ ಇವೆ”

“ಅದು ಸರಿ. ಹಾಗಿರುವಾಗ ಈ ರಾಜಣ್ಣ ಈಗಲೇನಿಮೂರಿಗೆ ಬರುವ ವಿಶೇಷವೇನು? ಅವನೂ ನಿನ್ನ ಮಗಳ ಮದುವೆ ಏಫಾಟುಗಳಿಗೆ ಓಡಿ ಯಾಡಬೇಕೇನಯ್ಯಾ?”

“ಇಲ್ಲವ್ವ. ನಷ್ಟ ಮಗಳ ಮದುವೆಗೆ ಇವನು ಓಡಿಯಾಡುವುದೆಂದ ರೇನು? ಅವನು ನಮ್ಮಾರನ್ನು ನಿದಾನವಾಗಿ ನೋಡಬೇಕಾಗಿದೆಯಂತೆ”

“ನಿಮ್ಮಾರ್ಥೇನು ಬೊಂಬಾಯೇ, ಕಲ್ಪತ್ರಾನೇ? ಅಲ್ಲಿ ನೋಡುವುದಕ್ಕೆ ಏನಿದೆ?”

“ಇರಿತ್ಯ ಪ್ರಸಿದ್ಧವಾದ ಸಾವನ ದುರ್ಗವಿಲ್ಲವೇ?”

“ಇದೆ. ಯಾರಿಲ್ಲವೆಂದರು? ಆ ಮಣಿನ ಕೊಟೆಯೇನು ದೊಡ್ಡದು ಹೇಳು. ಅಷ್ಟಕ್ಕೂ ಅಲ್ಲಿ ನೋಡಬೇಕಾದುದು ಏನಿದೆ? ಮಧ್ಯಾನ್ನದೂ ದೊಟ್ಟರೆ ಸಾಯಂಕಾಲದೊಳಗಾಗಿ ಎಲ್ಲವನ್ನೂ ನೋಡಿಕೊಂಡು ಬಂದುಬಿಡಬಹುದು”

“ನಿನಗೆ ನನಗೇ ಕಾಣುವುದು ಅಷ್ಟೇ. ಮಾಗಡಿಯಲ್ಲಿ ಶಿವಶಂಕರ

ಶಾಸ್ತ್ರಿಗಳನ್ನು ಬಲ್ಲಿಯಷ್ಟೇ. ಅವರ ಮಂಗ ಸೋಮೆಶೇಖರ ಸಾವನದುಗಳ ದಿವಿಷಯವನ್ನು ಬಹಳವಾಗಿ ಹೇಳುತ್ತಾನೆ. ಅಲ್ಲಿ ನೋಡಬೇಕಾದ್ದಿರುವುದು ಒಂದು ಗಂಟೆಯಲ್ಲಿ ಆಗುವುದಲ್ಲ. ಒಂದು ವರ್ಷವಾದರೂ ಮುಗಿಯುವುದಿಲ್ಲವೆನ್ನುತ್ತಾನೆ. ಆ ಸಂಬಂಧವಾಗಿ ಆಲೋಚನೆ ಮಾಡಬೇಕಾಗಿರುವ ವಿಷಯ ವಣಾಂತರಗಳಾದರೂ ಮುಗಿಯುವುದಿಲ್ಲ ಎನ್ನುತ್ತಾನೆ.”

ಗುಂಡೂರಾಯರು ಬಹಳ ಆಸಕ್ತಿಯಿಂದ ತಮ್ಮ ಸ್ನೇಹಿತರ ಇಡೆ ನೋಡಿದರು.

“ಸಾವನದುಗಳ ಮತ್ತು ಮಾಗಡಿಗಳ ವಿಷಯ ನಿನಗೆ ನನಗೆ ಏನು ಗೊತ್ತು ಹೇಳು. ಸಾವನದುಗಳ-ಮಾಗಡಿ ಎಂದೊಡನೆಯೇ ನೋನ್ನೆ ಮೊನ್ನೆ ಇದ್ದ ಕೆಂಪೇಗೌಡನ ವಿಷಯ ನಮಗೆ ಜ್ಞಾಪಕ ಬರುತ್ತದೆ— —”

ಅವರು ಮಾತು ಮುಂದುವರಿಸುವಷ್ಟರಲ್ಲಿಯೇ ಗುಂಡೂರಾಯರು “ಹಾಗಾದರೆ ಕೆಂಪೇಗೌಡ ಸಾಮಾನ್ಯ ವ್ಯಕ್ತಿಯಿಂದು ಹೇಳುತ್ತಿರು?” ಎಂದರು.

“ನಾನು ಯಾರನ್ನೂ ಸಾಮಾನ್ಯ ವ್ಯಕ್ತಿಯಿಂದು ಹೇಳಲಿಲ್ಲವಯಾ. ನನಗೆ ಈ ದೊಡ್ಡ ವಿಷಯಗಳು ಗೊತ್ತಾಗುವುದಿಲ್ಲ ಎನ್ನುತ್ತೇನೆ. ನಮ್ಮೂರಿನ ಇತಿಹಾಸ ಕೇವಲ ಕೆಂಪೇಗೌಡನ ಕಾಲದಪ್ಪೇ ಹಳೆಯದಲ್ಲ. ಮಾರು ನಾಲ್ಕು ಸಹಸ್ರ ವರ್ಷಗಳಷ್ಟಾದರೂ ಪುರಾತನವಾದುದು ಎಂದು ಸೋಮ ಶೇಖರ ಹೇಳುತ್ತಾನೆ. ಅಲ್ಲಿ ಕೆಲವು ಗೋರಿಗಳವೆಯಂತೆ. ಅವು ಪುರಾತನ ದ್ವಾರಿತರಿಂದೂ, ಪುರಾತನ ದ್ವಾರಿತರಿಂದೂ ನಾಗರೀಕತೆಗಳು ಅಲ್ಲಿ ಕಂಡುಬರುತ್ತವೆ ಎಂದೂ ಅವನು ಹೇಳುತ್ತಾನೆ”

“ಸರಿ. ನಿಮ್ಮೂರಿನ ಕಡೆ ದೊಡ್ಡ ದಾಗಿರುವಂತಿದೆಯಲ್ಲವು”

“ಎನ್ನೋ ಯಾರು ಬಲ್ಲರು? ರಾಜಣ್ಣ ನಮ್ಮೂರಿಗೆ ಬಂದಾಗ ಅವನಿಗೆ ಸೋಮಶೇಖರನ ಭೇಟಿಯಾಯಿತು. ಅವರಿಬ್ಬರೂ ಮಾತನಾಡಿದರು. ಸೋಮಶೇಖರ ಇವನಿಗೆ ಎಷ್ಟೋ ವಿಷಯಗಳನ್ನು ಹೇಳಿದ ಅದರಿಂದ ರಾಜಣ್ಣನಿಗೆ ವಿಪರೀತ ಆಸಕ್ತಿಯಾಯಂಟಾಯಿತು. ತಾನು ಎಂಟು ಹತ್ತು ದಿನಗಳು ಅಲ್ಲಿದ್ದುಕೊಂಡು ಎಲ್ಲವನ್ನೂ ನೋಡಬೇಕೆಂದು ಆಸ್ತೇವಷ್ಟು. “ಅಗಲೀ ಬಾಪ್ಪ” ಎಂದು ಕರೆದೆ. ಬರುತ್ತಾನೆ”

“ತು ಹುಡುಗನಿಗೆ ಇದರಲ್ಲಿ ಲ್ಲಾ ಆಸಕ್ತಿಯಿದೆಯೇ ?”

“ಅಷ್ಟೇ ಅಲ್ಲ. ಅವನಿಗೆ ಇನ್ನೂ ಎಷ್ಟೋ ವಿವರಗಳಲ್ಲಿ ಆಸಕ್ತಿಯಿದೆ. ಅವನು ಸಂಗೀತವನ್ನೂ ಬಲ್ಲ”

“ಸಂಗೀತ ಬರುತ್ತದೆಯೇ ?”

ಗುಂಡೂರಾಯರಿಗೆ ಸಂಗೀತ ಎಂದರೆ ಬಹುಳ ಆಸಕ್ತಿ. ಎರಡು ಮೈಲಿ ದೂರದಲ್ಲಿ ಕಚೇರಿಯಿದೆ ಎಂದರೂ ಬೇಜಾರಿಲ್ಲದೇ ಹೊಗಿ ಬರುತ್ತಿದ್ದರು. ರಾಮ ನವಮಿ ಕಾಲದಲ್ಲಿ ಶಣ್ಣಪುಟ್ಟಿ ಕಚೇರಿಗಳಿಂದ ಹಿಡಿದು ದೊಡ್ಡ ದೊಡ್ಡ ಕಚೇರಿಗಳವರೆಗೆ ಎಲ್ಲಕ್ಕೂ ಹೊಗಿಬರುತ್ತಿದ್ದರು. ಒಂದೇ ದಿನ ಎರಡು ಕಡೆ ಒಳ್ಳೀ ಕಚೇರಿಗಳಿದ್ದರೆ ಆವರು ಪತ್ರಗಳಿಟ್ಟಿತ್ತದ್ದು ಆಷ್ಟಿಷ್ಟಿಲ್ಲ.

“ಕಚೇರಿ ಮಾಡುವನ್ನು ಸಂಗೀತವು ಬರುತ್ತದೆಯೋ ಇಲ್ಲವೋ ಹೇಳಿ ಲಾರೆ. ಸಂಗೀತ ನಿನಗೆ ಗೊತ್ತಾಗುವನ್ನು ನನಗೆ ಗೊತ್ತಾಗುವುದಿಲ್ಲ. ಆದರೆ ರಾಜಣ್ಣ ದೇವರನಾಮಗಳನ್ನು ಹಾಡುತ್ತಾನೆ. ಕನ್ನಡ ಪದ್ಯಗಳನ್ನು ಓದುತ್ತಾನೆ. ಕೆಲವು ಪದಗಳನ್ನು ಹೇಳುತ್ತಾನೆ. ಅವುಗಳನ್ನು ಲ್ಲಾ ಕೇಳಲು ಬಹುಳ ಚೆನ್ನಾಗಿರುತ್ತದೆ”

“ನನಗೆ ಗೊತ್ತಾಗೆಲಿಲ್ಲವಲ್ಲಯ್ಯ ! ಗೊತ್ತಿದ್ದಿದ್ದರೆ ಮಧ್ಯಾನ್ತ ಅವರಿಂದ ಕೆಲವು ದೇವರ ನಾಮಗಳನ್ನಾದರೂ ಹಾಡಿಸುತ್ತದ್ದೆ”

“ಅದಕ್ಕೆನು ಬಿಡಯ್ಯ. ಯಾವಾಗಬೇಕಾದರೂ ಹೇಳಿಸೋಣ. ಒಳ್ಳೀ ಹುಡುಗ. ಜಂಭವಿಲ್ಲ. ಹೇಳು ಎಂದರೆ ಹೇಳುತ್ತಾನೆ”

“ಅವನು ಹೇಳಿವುದಿಲ್ಲ. ಎಂದರೆ ನೀನು ಬಿಡಬೇಕ್ಕಳ್ಳ” ಎಂದು ಹೇಳುತ್ತಾಗೆ ಗುಂಡೂರಾಯರು ನಕ್ಕರು.

ಇಂದು ಪ್ರಥಮ ರೂ ಹೊರಗಡೆ ಕುಳತು ಮಾತನಾಡುತ್ತಿದ್ದ ಹಾಗೆ ಒಳಗೊಂದ ವೀಕ್ಷಣಾನಾದನವು ಕೇಳಿ ಬಂದಿತು. ಗುಂಡೂರಾಯರು ಆಡಿದ ವಾತಿಗೆ ನನೋ ಹೇಳಬೇಕೆಂದುಕೊಂಡಿದ್ದ ವೆಂಕಟೇಶಯ್ಯವರನ್ನು ಮಾತನಾಡದುತ್ತೆ ಅದು ಗಳಿಗೆಯ ಕಾಲ ತಡೆಯಿತು.

“ವನಯಾ ! ಸುಮೃಸಾಗಿಬಿಟ್ಟಿ ?”

“ಒಳಗಿನಿಂದ ವೀಕ್ಷಣೆಯ ದ್ವಿಯಾಗತ್ತಿ ವೆಯಲ್ಲಾ. ಅದನ್ನು ಹೇಳುತ್ತಿದ್ದೇನೆ”

“ನಿನಗೆ ಸಂಗೀತದಲ್ಲಿ ಇನ್ನಿತ್ತು ಹೀಗೆ ಇಂಬಾ-

“ಇಲ್ಲ, ನಿಜ. ಅದರೆ ಲಕ್ಷ್ಮೀಪಾಗಿ ಸೀಕ್ ಬಾರಿಸುತ್ತಿದ್ದರೆ ಯಾರಿಗೆ ತಾನೇ ಸುಖವಾಗುವುದಿಲ್ಲ. ಕೇಳಲ್ಲಿನೇ, ತಿಕುನೇರ್ತಿ ಪರುನೇರ್ತಿ ಅಂತೆ. ಭಾಗ್ಯ ಸಂಗೀತ ಕಲಿಯುತ್ತಿದ್ದಾಗೆ ಶೀಂದು ಗೊತ್ತಿತ್ತು. ಇದರೆ ಇದುವರೆವಿಗೆ ಅವಳು ಹಾಡುವುದನ್ನಾಗಲೀ, ಬಾರಿಸುವುದನ್ನಾಗಲೀ ಕೇಳಿಯೇ ಇರಲಿಲ್ಲ”

“ಸಾಯಂಕಾಲದ ಹೊತ್ತು ನಾವಿಬ್ಬಿರೂ ವಾಕಿಂಗ್ ಹೊರಟಿಹೋಗುತ್ತಿದ್ದಿವು. ಅದರಿಂದ ಕಿವಿಯಲ್ಲಿ ಬೀಳಲಿಲ್ಲವೆಂದು ಕಾಣುತ್ತದೆ. ಈ ವರ್ಷ ಸೀನಿಯರ್‌ಗೆ ಕಟ್ಟಿದ್ದಾಗೆ ನೋಡಬೇಕು, ಏನಾಗುತ್ತದೆಯೋ?”

“ಅಗುವುದೇನು ಖಂಡಿತ ಪಾಸು ಮಾಡುತ್ತಾಗೆ. ಎನ್ನು ಜಿನ್ನಾಗಿ ಬಾರಿಶುತ್ತಾಗೆ. ಇವಳಿಗೇ ಪಾಸಾಗದಿದ್ದರೆ ಇನ್ನಾರಿಗೆ ತಾನೇ ಪಾಸಾಗುತ್ತದೆ”

ಏಂದೂ ಏಳೂವರೆಯವರೆವಿಗೆ ರಾಗೆಯೇ ಮಾತನಾಡುತ್ತಾಗೆ ಕುಳಿತುಕೊಂಡಿದ್ದರು. ಅನಂತರ ವೆಂಕಟೀಶಯ್ಯನವರು ಎದ್ದು ಒಳಗೆ ಹೊರಟಿ ಹೋದರು.

ಪುನಃ ಅವರು ಹೊರಗೆ ಬರುವುದು ಇಂಥಾಗಿಯಾಯಿತು. ಅಪ್ಪು ಹೊತ್ತಿಗೆ ಅವರ ಸಂಧಾರವಂದನೆಯು ಮುಗಿದಿತ್ತು. ಹಳೆಯಲ್ಲಿ ಶ್ರವಂತ್ರಗಳು ಕಂಗೊಳಿಸುತ್ತಿದ್ದವು. ಕೆಂಪು ಶಾಲುವನ್ನು ಹೆಚ್ಚಿ ತುಂಬಾ ಹೊದ್ದುಕೊಂಡಿದ್ದರು.

ಅದಾದ ಸ್ವಲ್ಪ ಹೊತ್ತಿಗೆ ರಾಜಣ್ಣ ಬಂದ.

“ಬಾಪ್. ಇನ್ನು ಹೊತ್ತಾಯಿತಲ್ಲ, ಯಾಕೆ ಬರಲಿಲ್ಲವೋ ಎಂದು ಯೋಚನೆ ಮಾಡುತ್ತಾ ಇದ್ದೆ”

ರಾಜಣ್ಣ ನಗುತ್ತಾ ಬಂದು ಅವಕ ಸಮಾಕಷದಲ್ಲಿ ಕುಳಿತುಕೊಂಡ.

“ಏನು. ಬಹಳ ದೂರ ಹೋಗಿದ್ದೆಯೋ?”

“ಇಲ್ಲ. ವಿಶ್ವೇಶ್ವರಪುರದ ಸರ್ಕಾರ ವರೆವಿಗೆ ಚೋಗಿ ತಿರ್ಕಾಡಿಕೊಂಡು ಬಂದೆ”

“ಬೆಳಗಾಗಿನಿಂದ ಇಲ್ಲಿ ಕುಳಿತು ಬೇಜಾರು ಬಾಡುಬಿಟ್ಟಿರಬೇಕು”

“ಎನಿಲ್ಲ, ನಿಮ್ಮ ಸ್ನೇಹಿತರು ಅದೂ ಇದೂ ಮಾತನಾಡಿಸುತ್ತಾಂದ್ದರು”

ಉಂಟಾಗಿ

“ಅದೇ ನಾನು ಹೇಳಿದ್ದು. ಮಾತನಾಡಿ ಮಾತನಾಡಿ . ಇಜಾರು ಮಾಡಿ ಬಿಟ್ಟನೋ ಅಂತ. ನಮ್ಮ ಗುಂಡಣ್ಣನ ಮಾತು ಸ್ವಲ್ಪ ಹೇಚ್ಚು”

ರಾಜಣ್ಣ ಮುಖದಲ್ಲಿ ನಗುವನ್ನು ತಂದುಕೊಂಡು “ಅಂತಹದೇನೂ ಇಲ್ಲ. ಅವರು ಮಾತನಾಡದೇ ಇದ್ದಿದ್ದರೆ ಬೇಜಾರಾಗುತ್ತಿದ್ದಿ ತೇನೇ? ಎಂದ.

“ಪರವಾಯಿಲ್ಲ, ಬಿಡು. ಇವನ ಮಾತು ಕೇಳಿ ಹೆದರಿಕೊಂಡು ಓಡಿ ಹೋದೆಯೇನೇ, ನನಗೆ ಸಿಕ್ಕುವುದೇ ಇಲ್ಲವೇನೋ ಎಂದುಕೊಂಡಿದ್ದೀ”

ಗುಂಡೂರಾಯರು ಮಾತು ಮುಗಿಸುತ್ತಾ .“ವೆಂಕಟೀಶಯ್ಯನ ಮಾತ ಸ್ನೇಹಾ ಕೆಟ್ಟಿಕೊಳ್ಳಬೇಡಿ, ಸ್ವಾಮಿ. ಒಂದು ಕೆವಿಯಲ್ಲಿ ಕೇಳಿ ಮತ್ತೊಂದು ಕೆವಿಯಲ್ಲಿ ಬಿಟ್ಟುಬಿಡಿ” ಎಂದರು.

ರಾತ್ರಿ ಉಟವಾದನಂತರ ಗಂಡಸರ್ಲೀರೂ ಹೆಚಾರದಲ್ಲಿ ಕುಳಿತು ತಾಂಬಾಲ ಚವಣಿ ಮಾಡುತ್ತಿದ್ದಾಗ ಗುಂಡೂರಾಯರು ಅಂದರು.

“ರಾಜಣ್ಣನವರೇ, ಎರಡು ದೇವರ ನಾಮಗಳನ್ನು ಹೇಳಿ ಕೇಳೋಣ.”

ಆ ಮಾತು ಕೇಳಿದ ರಾಜಣ್ಣ ಕಕ್ಷಾಬಿಕ್ಷಿಯಾಗಿ ನೋಡಿದ. ವೆಂಕಟೀಶಯ್ಯನವರು ಹೇಳಿರಬಹುದೆಂದು ಅವರ ಕಡೆ ದೃಷ್ಟಿ ಬಿತ್ತು.

ಗುಂಡೂರಾಯರು “ಅವನ ಕಡೆಗೇನು ನೋಡುತ್ತೀರಿ, ಎರಡು ದೇವರ ನಾಮ ಹೇಳಿ. ಲಕ್ಷ್ಮಣಾಗಿ ಕೇಳೋಣ” ಎಂದರು.

“ಹೇಳಿ, ರಾಜಣ್ಣ. ಆತ ಆಪ್ಪ ಕೇಳುವಾಗ ಇಲ್ಲವೇನ್ನ ಬಾರದು” ಎಂದು ವೆಂಕಟೀಶಯ್ಯನವರೂ ಸಹ ಒತ್ತಾಯ ಮಾಡಿದರು.

ರಾಜಣ್ಣನಿಗೆ ಸಂಕೋಚವಾದರೂ ಅವರುಗಳು ಒತ್ತಾಯ ಮಾಡಿದ್ದ ರಿಂದ ಆರಂಭ ಮಾಡಿದ.

ಅವನು ಹೇಳಿದ್ದಿರುತ್ತಾ ಪುರಂಥರ ದಾಸರ ಕೀರ್ತನೆಗಳು. ಒಳಳ ಜಿನಾಂಗಿಯೇ ಹೇಳಿದ. ವಿಶಾಲಾಕ್ಷ್ಮೇನ್ನವರೂ ಸಹ ಹೂರಗೆ ಬಂದು ಕೇಳುತ್ತಾ ಕುಳಿತುಕೊಂಡರು.

ಅದು ಮುಗಿದ ವೇಲೆ ಎಲ್ಲರೂ ಪ್ರಶಂಸಿಸಿದರು.

ರಾಜಣ್ಣನು ಸೌಜನ್ಯದಿಂದ “ನನಗೆ ಸಂಗಿತ ಬರುವುದಿಲ್ಲ. ಅಭ್ಯಾಸ ಮಾಡಿ ಬಂದುದಲ್ಲ. ಅವರಿವರು ಹೇಳುವುದನ್ನು ಕೇಳಿ ಏನೇ? ಹಾಗೆನ್ನ ತೈನೇ” ಎಂದ.

ಗುಂಡೂರಾಯರು “ಏನೂ ಇಲ್ಲ. ಸೋಗಸಾಗಿಯೇ ಇದೆ. ಬಹಳ ಚೆನ್ನಾಗಿ ಹೇಳಿದಿಂ. ನನ್ನ ಮನಸ್ಸಿಗಂತೂ ಬಹಳ ತ್ವರಿತಾಗಿದೆ” ಎಂದರು.

“ಗುಂಡಣ್ಣ ಚೆನ್ನಾಗಿದೆ ಎಂದ ಮೇಲೆ ಮುಗಿಯಿತು. ಅದರ ಮೇಲೆ ಅಪೀಲೀ ಇಲ್ಲ” ಎಂದು ನೆಂಕಟೀಶಪ್ಪನವರು ಆ ಮಾತು ಪುಷ್ಟಿಗೊಳಿಸಿದರು.

ಅಲ್ಲಿಯೇ ಬಾಗಿಲಿನಲ್ಲಿ ಸಿಂತು ಕೇಳುತ್ತಿದ್ದ ಭಾಗ್ಯಳೂ “ಸಂಗೀತ ಬರುತ್ತದೆಯೋ ಇಲ್ಲವೋ? ಇನ್ನೂ ಅಷ್ಟು ಹೊತ್ತು ಕೇಳಿಂಣವೆಂಬಂ ತಿದೆ” ಎಂದುಕೊಂಡಳು.

ಮಧ್ಯಾನ್ನ ಮಲಗಿದ್ದ ಕೋಟಿಯಲ್ಲಿಯೇ ರಾಜಣ್ಣನಿಗೆ ಹಾಸಿಗೆ ಹಾಸಿ ಕೊಡಲಾಯಿತು. ನೆಂಕಟೀಶಪ್ಪನವರೂ, ಗುಂಡೂರಾಯರೂ ಜೆಜಾರ ದಲ್ಲಿ ಹಾಸಿಗೆಗಳನ್ನು ಹಾಸಿಕೊಂಡು ಮಲಗಿದರು. ಯಾವಾಗಲೂ ಅಷ್ಟೇ. ಬಾಲ್ಯದಿಂದಲೂ ಸ್ನೇಹಿತರೂ ಆ ಮುದುಕರುಗಳಿಬ್ಬರೂ ಮನದರೀಯುವ ವರೆವಿಗೆ ಮಾತನಾಡುತ್ತಾ ಅಲ್ಲಿಯೇ ಮಲಗುತ್ತಿದ್ದರು.

ಮನೆಯಲ್ಲಿ ಎಲ್ಲಿರಿಗೂ ನಿದ್ದೆಯು ಬಂದುಬಿಟ್ಟಿದ್ದರೂ ಸಹ ಅವರುಗಳ ಬ್ಬಿರಿಗೂ ನಿದ್ದೆ ಬಂದಿರಲಿಲ್ಲ. ಮಾತನಾಡುತ್ತಲೇ ಇದ್ದರು,

ಒಂದು ಹೊತ್ತಿನಲ್ಲಿ ಗುಂಡೂರಾಯರು “ಈ ಮದುವೆಯ ಕಾಲ ಮುಗಿಯುವುದರೊಳಗಾಗಿ ಭಾಗ್ಯಳಿಗೆ ಮದುವೆಯಾಗುತ್ತದೆ ಎಂದು ಬಹಳ ಆಸೆಯನ್ನು ಟ್ರೈಕೊಂಡಿದೆ” ಎಂದರು.

“ಏನುಂಂದಿಗೆ ಮಾತು ಹೇಳುತ್ತಿರುತ್ತಾನ್ನಿ. ಇನ್ನೂ ಈ ಮದುವೆ ಕಾಲವಿರುವುದು ಹದಿನ್ಯೇದು ಇಪ್ಪತ್ತು ದಿನಗಳು. ಇವು ವರನನ್ನು ನಿಶ್ಚಯಮಾಡಿ ಮದುವೆ ಮಾಡುವುದು ಅಸಾಧ್ಯ. ಅದೂ ಅಲ್ಲದೇ ನಿನ್ನೆಯ ದಿನವೇ ಹೇಳಿದ್ದೇನೆ. ಈ ಒಂದು ತಿಂಗಳ ಕಾಲ ಭಾಗ್ಯಳಿಗೆ ಗುರು ಬಲವಿಲ್ಲ. ಗುರು ಬಲವಿಲ್ಲದ್ದಿದ್ದರೆ ಮದುವೆಯಾಗುವುದಿಲ್ಲ. ಈಗ ಗೊಚಾರ ರೀತಿಯ ಗುರು ಮಾರನೆಯ ಮನೆಯಲ್ಲಿದ್ದಾನೆ. ಇನ್ನೊಂದು ತಿಂಗಳಿಗೆ ಅವನು ನಾಲ್ಕನೆಯ ಮನೆಗೆ ಬರುತ್ತಾನೆ. ಆ ಮಹಡಾಯ ಆ ಮನೆಯಲ್ಲಿ ಕಾಲಿ ಟ್ರೈನೋ ಸೀನು ಬೇಡ ಬೇಡ ಅಂದರೂ ಮದುವೆಯಾಗಿ ಹೇಳಿಗುತ್ತದೆ. ಸ್ವಲ್ಪ ಸಮಾಧಾನಮಾಗಿರು. ಏನಾದರೂ ಮಾಡಿ ನಾಳಿ ಶ್ರವಣದಲ್ಲಿ ಅವಳ ಮದುವೆ ಮಾಡಿಬಿಡೋಣ”

ವಧೂವರರನ್ನು ಆರೀವೆದಿಸಿ ಕನ್ನಾಪಿತ್ತುಗಳ ಮನಸ್ಸಂತೋಷಪಡಿ ಸಲು ಗುಂಡಬರಾಯರು ಸಹರಿವಾರ ಸಮೇತರಾಗಿ ನಾಲ್ಕು ದಿನ ಮುಂಚಿತವಾಗಿಯೇ ಮಾಗಣಗೆ ಬಂದಿದ್ದುರು.

ವೆಂಕಟೇಶಯ್ಯನವರ ಮನೆಯು ಸಾಧಾರಣವಾಗಿ ದೊಡ್ಡ ದಾಗಿಯೇ ಇದ್ದಿತ್ತ. ಬಹುವ ಶತಾಬ್�ಿ ಅಭಿಜ್ಞರುಗಳಿಗೆ ಸಾಲುವುದೋ ಇಲ್ಲವೋ ಎಂದು ಮನೆಯ ಮಾಂದಿದ್ದ ಬಯಲನಲ್ಲಿ ದೊಡ್ಡ ಜಪ್ಪರ ಹಾಕಿಸಿದ್ದರು. ಅವೆಲ್ಲವೂ ಬಂಧುಭಾಂಧವರಿಂದಲೂ, ಆವೈಷ್ಟರುಗಳಿಂದಲೂ ತುಂಬಿಹೋಗಿದ್ದತ್ತ.

ಒಯ ಮತ್ತು ರಾಮಕೃಷ್ಣಯ್ಯ ಇವರ ಮದುವೆ ಇದ್ದುದರಲ್ಲಿ ವಿಜ್ಞಂ ಭಣೆಯಾಗಿಯೇ ನಡೆಯಿತು.

ವೆಂಕಟೇಶಯ್ಯ ಉಲ್ಲಿನವರೆಲ್ಲಂಗೂ ಬೇಕಾದವರು. ಆದ್ದರಿಂದ ಆವ ಶೀಲರೂ ಬಂದು ಓಡಿಯಾದಲಾರೆಂಭ ಮಾಡಿದರು. ರಾಜಣ್ಣ ಗಿಳಿಯನಂತೆ ಗಂಭೀರವಾಗಿ ಕುಳತುಬಿಡಲಿಳ್ಳ. ಮದುವೆಯ ನಾಲ್ಕು ದಿನವೂ ಪಾದರಸದಂತೆ ಓಡಿಯಾಡಿದೆ. ಬಂದವರನ್ನು ಆದರದಿಂದ ಕೂರಿಸಿ ಕಾಫೀ ತಿಂಡಿ ತಂದು ಕೂಡುವುದರಿಂದ ಹುಡಿದು, ಪುರೋಣಿತರ ಮುಂದಿರುವ ಬೆಳ್ಳಿ ಬಿಟ್ಟುಲಿನಲ್ಲಿ ಮಂತ್ರಾಕ್ಷತೆಯದೆಯೋ ಇಲ್ಲವೋ ಎಂಬುದರವರೆನಿಗೆ ಎಲ್ಲವನ್ನೂ ಸೋಡಿಕೊಳ್ಳುತ್ತಿದ್ದ. ಬಹಳ ಆವು ರಾದವರು ವಿನಾ ಉಳಿದವರು ಆವಸುವರನ ಸ್ನೇಹಿತನೆಂದುಕೊಳ್ಳಲಿಲ್ಲ. ವೆಂಕಟೇಶಯ್ಯನವರ ಮಗನೇ ಎಂದು ಕೊಂಡರು.

ಭಾಗ್ಯಕೂ ಆವೈಷ್ಟೇ, ಅವಳಿಗೆ ವೆಂಕಟೇಶಯ್ಯನವರಲ್ಲಿ ಆವಾರ ಗೌರವ ವಿಶ್ವಾಸಗಳಿದ್ದವು. “ನಮ್ಮ ಮನೆಯಲ್ಲಿ ಓಡಾಡುವರಿಲ್ಲ. ಜಯಕ ಮದುವೆ ಓಡಾಟಿವೆಲ್ಲವೂ ನಿನ್ನದೇ” ಎಂದು ಆವರು ನೋಡಲೇ ಭಾಗ್ಯಳಿಗೆ ಹೇಳಿದ್ದರು. ಗುಂಡರಾಯರೂ, ಸರಾಲಾಕ್ಕುಮ್ಮನವರೂ ನಹ ಆದೇ ಮಾತ್ರ ಹೇಳಿದ್ದರು.

ರಾಜಣ್ಣನಂತೆಯೇ ಭಾಗ್ಯಳೂ ಸಹ ಸ್ವಲ್ಪವೂ ಬೇಸರ ಮಾಡಿಕೊಳ್ಳಬೇಕೆಂದಿ ಯಾಡುತ್ತಿದ್ದಳು.

ಈ ಓಡಾಟಿಗಳಲ್ಲಿ ಅವರಿಬ್ಬರೂ ಪರಸ್ಪರ ಅಭಿಮುಖರಾಗಬೇಕಾಗಿ ಬರುತ್ತತ್ತು. ಒಬ್ಬರೊಂದಿಗೆ ಒಬ್ಬರು ಮಾತನಾಡಬೇಕಾಗಿ ಬರುತ್ತತ್ತು. ಇದರಿಂದ ನೋಡಲು ನೋಡಲು ಇಬ್ಬರಿಗೂ ನಾಚಿಕೆ ಸಂಕೋಚಿಸಿ ಗಾಗುತ್ತಿದ್ದವು. ರಾಜಣ್ಣ ಮದುವೆಗೆ ಎರಡು ವಾರಗಳ ನೋಡಲೇ ಮಾಗಡಿಗೆ ಬಂದಿದ್ದ. ಭಾಗ್ಯಳು ನಾಲ್ಕು ದಿನಗಳ ನೋಡಲು ಬಂದಿದ್ದಳು. ಮದುವೆಯು ಆರಂಭವಾಗುವವರೆವಿಗೂ ನಾಚಿಕೆ ಸಂಕೋಚಿಸಿದ್ದಿಂದ ಅವರುಗಳು ದೂರ ದೂರವಾಗಿರಲು ಸಾಧ್ಯವಾಯಿತು. ಆದರೆ ಆದು ಹಾಗೇಯೇ ಇರಲಾಗಲ್ಲಿ. ನೋಡಲನೆಯ ದಿನದ ಓಡಾಟಿಗಳಲ್ಲಿಯೇ ಆ ನಾಚಿಕೆ ಸಂಕೋಚಿಸಿ ಬಿಟ್ಟು ಹೋಗಬೇಕಾಗಿ ಬಂದುವು. ಸಂಜೀ ಗಂಡಿನ ಬಿಡಾರದಲ್ಲಿ ವರ ಪ್ರಾಚೇಗೆ ಹೋಗುವುದರೊಳಗಾಗಿ ಅವರುಗಳು ಒಂದೇ ಮನೆಯವರಂತಾಗಿ ಹೋಗಿದ್ದರು,

ಧಾರೆಯ ದಿನ ಸಂಜೀ ಇರತಕ್ಕೆಯನ್ನು ಟೈಕೊಂಡಿದ್ದರು

ಕಡೆಯ ಪಂಗ್ತಿ ಉಟಿವಾಗುವ ವೇಳೆಗೆ ಮಧ್ಯಾಹ್ನ ಮಾರು ಗಂಟಿ ಯಾಯಿತು. ಎಲೆಗಳನ್ನು ತೆಗೆದುಹಾಕಿ ಚಪ್ಪರವನ್ನು ಜೊಕ್ಕಿಟಿ ಮಾಡಿದ ಕೂಡಲೇ ಭಾಗ್ಯ, ರಾಜಣ್ಣ ಇಬ್ಬರೂ ಸೇರಿ ಸಂಜೆಯ ಏರಾಡುಗಳಲ್ಲಿ ತೊಡಗಿದರು. ಪ್ರೈಮರೀ ವಿಡಲ್ ಸ್ಕೂಲುಗಳಿಂದ ಕುಚ್ಚಿ ಬೆಂಚು ಗಳನ್ನು ತರಿಸಿ ಚಪ್ಪರದ ಒಂದು ಕಡೆ ಸೂಟಿ ಹಾಕಿಕೊಂಡು ಬಿರುವ ಸಾಹೇ ಬರುಗಳಾಗಿ ಅಣಿಗೊಳಿಸಿದರು.

ಚಪ್ಪರದ ಪ್ರಶ್ನವಾದ ಎಡೆಯಲ್ಲಿ ಉಯ್ಯಾಲೆ ಮಣಿ ತಂದಿಟ್ಟು. ಅದರ ಮೇಲೆ ಜನುಖಾವವನನ್ನು ಮಡಿಚಿ ಹಾಕಿ, ಲಕ್ಷ್ಮಣವಾಗಿ ಕಾಣುವಂತೆ ಮೇಲುಗಡೆ ಜರಿಯ ಪೀಠಾಂಬರವನ್ನು ಒಪ್ಪವಾಗಿ ಹಾಸಿದರು.

ಆ ಸಮಯದಲ್ಲಿ ಭಾಗ್ಯಳು “ಇಷ್ಟು ಮಾಡಿದರೂ ಸಹ ಈ ಆರತಕ್ಕ ತೆಯು ಕಳಿಗಟ್ಟಿವುದಿಲ್ಲವೇನೋ?” ಎಂದಳು.

ರಾಜಣ್ಣ ಗಾಬರಿಯಾಗಿ “ಯಾಕೆ ಹಾಗೆ ಹೇಳುತ್ತೀರಿ?” ಎಂದ.

“ನೀವು ಗಾಬರಿಪಟ್ಟಿಕೊಳ್ಳಬೇಕಾಗಿಲ್ಲ. ನಾನು ಹೇಳುವುದೇನೀಂದರೆ

ವಧೂವರರು ಹನೆಯ ಮೇಲೆ ಕುಳತುಕೊಂಡಿರುತ್ತಾರೆ. ಬರುವರು ಬಂದು ಅವರುಗಳನ್ನು ಸೋಡಿಕೊಂಡು ಹೊರಟು ಹೋಗುತ್ತಾರೆ. ಪುನಃ ಯಾರಾ ದರೂ ನೋಡಲು ಬರುವವರಿಗೆ ವಧೂವರರು ನವರಾಶ್ರಯಲ್ಲಿ ಪಟ್ಟಕ್ಕೆ ಕೂರಿಸಿದ ಗೊಂಬಿಗಳಂತೆ ಕುಳತುಕೊಂಡಿರಬೇಕು. ಆದು ಆವರಿಗೂ ಬೇಜಾರಾಗುತ್ತದೆ. ನಮಗೂ ಚೆನ್ನಾಗಿರುವುದಿಲ್ಲ”

“ಹಾಗಾದರೆ ಏನು ಮಾಡಬೇಕು ಎನ್ನುತ್ತಿರಿ?”

“ಹಾಗಾಗದಿರಲೆಂದೇ ಮದುವೆಗಳಲ್ಲಿ ಸಂಗೀತವನ್ನೇನ್ನು ಪಂಗೀತವನ್ನೇನ್ನು ಏರ್ವಡಿಸುವುದು. ಬಂದವರು ಸಂಗೀತ ಕೇಳುತ್ತಾರೆ ಎರಡು ಗಳಿಗೆ ಕುಳತುಕೊಳ್ಳುತ್ತಾರೆ. ಅವರು ಹೊರಡುವುದರೂ ಗಾಗಿ ಮತ್ತಪ್ಪು ಇನ್ನ ಬರುತ್ತಾರೆ, ಹನೇ ಮಣಿಯಲ್ಲಿ ಕುಳತುಕೊಂಡಿರುವವರಿಗೂ ಅಷ್ಟೇ. ತಮ್ಮನ್ನು ನೋಡಲು ಬರುವವರಿಗಾಗಿ ಕುಳಿತ್ತಿದ್ದೇ ನೇಂಬ ಭಾವನೆ ಇರುವುದಿಲ್ಲ. ಸಂಗೀತಕೇಳುತ್ತಾರೆ ಕುಳತುಕೊಂಡಿದ್ದೇ ನೇ ಎಂದುಕೊಳ್ಳುತ್ತಾರೆ”

ಭಾಗ್ಯಳು ಹೇಳಿದ್ದು ರಾಜಣ್ಣನಿಗೆ ಸೂಕ್ತವಾಗಿ ಕಂಡಿತು. ಮೈಸೂರು ಬೆಂಗಳೂರು ಪಟ್ಟಣಗಳಲ್ಲಾದರೆ ಯಾರಾದರೂ ಸಂಗೀತಗಾರರನ್ನು ಕರೆದು ಕೊಂಡು ಬಂದು ಹಾಡಿಸಬಹುದಾಗಿತ್ತು. ಆದರೆ ಈ ಉರಿನಲ್ಲಿ ಯಾರು ಸಿಕ್ಕುತ್ತಾರೆ. ಅದೊಂದೂ ಅವನಿಗೆ ಸಾಧ್ಯವಾಗುವಂತೆ ಕಾಣಲಿಲ್ಲ.

“ಈ ಉರಿನಲ್ಲಿ ಸಂಗೀತಗಾರರನ್ನೇಲ್ಲಿ ಕರೆದುಕೊಂಡು ಬರುವುದು? ನಿಮ್ಮಪುಣ್ಯ ಸುಮ್ಮನ್ನಿರಿ. ಆಮೇಲೆ ನಾನೇ ಕುಳತು ಹಾಡಬೇಕಾಗಿಬರುತ್ತದೆ”

ಹುಸಿ ನಗೆಯನ್ನು ನಗುತ್ತಾ “ಅದೂ ಒಳ್ಳೆಯದೇ ಆಯಿತು. ಲಕ್ಷ್ಮಣ ವಾಗಿ ನಾಲ್ಕು ದೇವರ ನಾಮಗಳನ್ನು ಹಾಡಿರಿ. ಕೇಳುವವರಿಗೂ ಪುಣ್ಯ ಬರುತ್ತದೆ” ಎಂದಳು ಭಾಗ್ಯ.

“ನಾನು ದೇವರ ನಾಮಗಳನ್ನು ಹೇಳಬೇಕೋ? ತಡೆಯಿರಿ, ನೆಂಕಟೀಶಯ್ಯನವರಿಗೆ ಹೇಳಿ ನಿಮ್ಮ ಸಂಗೀತ ಕಚೇರಿಯನ್ನು ಏಪಾರಿಟು ಮಾಡಿಸುತ್ತೇನೆ”

ಈ ಐದಾರು ದಿನಗಳಲ್ಲಿ ಭಾಗ್ಯಳು ರಾಜಣ್ಣನ ರೀತಿಯನ್ನು ತಕ್ಷಣ ಪಟ್ಟಿಗೆ ಅಥವ ಮಾಡಿಕೊಂಡಿದ್ದಳು. ಅವನು ತೋರಿದುದನ್ನು ಮಾಡಿಯೇ ಬಿಡುತ್ತಾನೆಂದು ಮನಸ್ಸಿಗೆ ಬಂದು ಹೆದರಿದಳು.

“ನೀವು ಸುಮೃದ್ಧಿ ತಮಾನೆ ಮಾಡಬೇಡಿ. ಉರು ಎಂದರೆ ಯಾವಾಗೆಲೂ ಹಾಳಲ್ಲ. ಯಾರೋ ಒಬ್ಬ ಸಂಗೀತಗಾರನೋ, ಸಂಗೀತದ ಮೇಷೆಷ್ಟ್ರೋ ಇರುತ್ತಾನೆ. ಚೆನ್ನಾಗಿ ಹಾಡಲೇಬೇಕೆಂಬ ನಿಯಮವೇನೂ ಇಲ್ಲ. ಏನೋ ಕಚೇರಿ ಅಂತ ಏಸಾರ್ಟಿ ಮಾಡಿದರೆ ನಾಕು ಕಳಿ ಕಟ್ಟುತ್ತದೆ. ಎಲ್ಲಾದರೂ ಒಂದು ಲೌಡ್ ಸ್ಪೀಕರ್ ಸಿಕ್ಕಿಬಿಟ್ಟಿರಂತೂ ಏನಿಲ್ಲದಿದ್ದರೂ ಅದರ ಗಲಾಟಿಯಂದಲೇ ಚಪ್ಪರವು ತುಂಬಿಹೊಗುತ್ತದೆ”

ಅವಳು ಹೇಳಿದುದು ರಾಜಣ್ಣನ ಮನಸ್ಸಿಗೆ ಹಿಡಿಯಿತು

“ನೀವು ಹೇಳಿವುದು ಸರಿಯಾಗಿದೆ. ಭಾಗ್ಯ. ನೀವು ಇಲ್ಲಿಯ ಏಸಾರ್ಟಿಗಳನ್ನು ನೋಡಿಕೊಳ್ಳಿರಿ. ನಾನು ಹೋಗಿ ಯಾವನಾದರೂ ಸಂಗೀತಗಾರ ಸಿಕ್ಕುತ್ತಾನೆಯೇ ಎಂದು ನೋಡಿಕೊಂಡು ಬರುತ್ತೇನೆ” ಎಂದು ಹೇಳಿಕೊಂಡು.

ರಾಜಣ್ಣ ಈ ಹೊಸ ಏಸಾರ್ಟಿನ ವಿವರವನ್ನು ಹೇಳಿದಾಗ ಅದು ಕೂಡಲೇ ವೆಂಕಟೀಶಯ್ಯನವರ ಮನಸ್ಸಿಗೆ ಬರಲಿಲ್ಲ. ಅವನು ಸಮರ್ಥನೆಯೆ ಎರಡು ವರಾತುಗಳನ್ನು ಹೇಳಿದ. ಕೂಡಲೇ ಅವನು ಹೇಳಿವುದರಲ್ಲಿ ಅರ್ಥವಿದೆ ಎಂದು ಗೃಹಿಸಿದರು.

ವೆಂಕಟೀಶಯ್ಯನವರು “ಸ್ವಾಲುಗಳಲ್ಲಿ ಪಾಠ ಹೇಳುವ ಸಂಗೀತದ ಮೇಷೆರುಗಳಿದ್ದಾರೆ. ಅದರೆ ಅವರಿಗೆ ಕಚೇರಿ ಮಾಡುವಷ್ಟು ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ” ಎಂದು ಹೇಳಿದವರು ಗಳಿಗೆಯ ಕಾಲ ಯೋಜನೆಮಾಡಿ “ಹಾ- ಈಗ ಜ್ಞಾನಕ ಬಂದಿತು ನೋಡು. ಈ ಉರಿನಲ್ಲಿ ಗೋಪಾಲಯ್ಯ ಅಂತ ಒಬ್ಬನಿದ್ದಾನೆ. ವಂಶಾನುಕ್ರಮವಾಗಿ ಅವರು ವೀಣೆ ತಯಾರಿಸುತ್ತಿದ್ದಾರೆ. ಅಷ್ಟೇ ಅಲ್ಲ. ಸಂಗೀತ ವಿದ್ವಾಂಸರೆಂದೂ ಹೇಸರಾಗಿದ್ದಾರೆ. ನಾನು ಹೇಳುವ ಗೋಪಾಲಯ್ಯನಿಗೂ ಸಂಗೀತ ಬರುತ್ತದೆಂದು ಕೇಳಿದ್ದೇನೆ. ಹೊರಗಡೆ ಕಚೇರಿಗಳಿಗೆ ಸಹ ಹೋಗುವುದುಂಟು. ಹೋಗಿ ವಿಚಾರಿಸೋಣ, ಬಾ” ಎಂದರು.

ಅವರಿಬ್ಬರೂ ಹೊರಟಿ ಗೋಪಾಲಯ್ಯನವರ ಮನಸ್ಸಿಗೆ ಹೋಡರು. ಪುಣ್ಯವಶಾತ್ ಆತ ಮನೆಯಲ್ಲಿಯೇ ಇದ್ದರು. ವೆಂಕಟೀಶಯ್ಯ ತಾವು ಹೋದ ಉದ್ದೇಶವನ್ನು ಹೇಳಿಡತು.

ಗೋಪಾಲಯ್ಯನವರು “ನೀವು ಹೇಳುವುದು ಸರಿ. ನೀವು ಬಂದು ಕರೆದರೆ ಆಗುವುದಿಲ್ಲವೆಂದು ಹೇಳಲು ಬಾಯಿ ಬರುವುದಿಲ್ಲ. ಆದರೆ ನೀವು ಕಟ್ಟಿಕಡೆಯ ಗಳಿಗೆಯಲ್ಲಿ ಬಂದಿದ್ದೀರಿ. ಈ ಹೊತ್ತಿನಲ್ಲಿ ಪಕ್ಕ ವಾಡ್ಯದವರನ್ನು ಎಲ್ಲಿ ಹುಡುಕಿಕ್ಕೆಯಂತಿರಿ. ಕಚೇರಿಯನ್ನು ಮಾಡುವುದು ಹೇಗೆ?”, ಎಂದರು.

ವೆಂಕಟೀಶಯ್ಯನವರು “ಅದು ವಾಸ್ತವ. ಆದರೆ ಈ ನಿನಿಪದವರೆವಿಗೆ ಹೀಗೆ ತೋರಲೇ ಇಲ್ಲ. ನಮ್ಮ ಹುಡುಗ ಕಚೇರಿ ಆಗಲೇಬೇಕೆಂದು ಈ ರಹಿದುಬಟ್ಟಿದ್ದಾನೆ. ಏನಾದರೂ ಮಾಡಿ ನೀವು ದೊಡ್ಡ ಮನಸ್ಸು ಮಾಡಬೇಕು” ಎಂದಿರು.

“ಈ ಹೊತ್ತಿನಲ್ಲಿ ಇನ್ನು ಏನು ಮಾಡುವುದಕ್ಕೂ ಆಗುವುದಿಲ್ಲ. ನಾನೀ ದ್ದೀನೆ. ನನ್ನ ವಿಜ್ಞಯಿದೆ. ಅದನ್ನು ತಂದು ನೀವು ಎಪ್ಪು ಹೊತ್ತು ಬಾರಿಸು ಎಂದರೆ ಅಪ್ಪು ಹೊತ್ತು ಬಾರಿಸಿ ಹೋಗುತ್ತೀನೆ”

ರಾಜಣ್ಣನು ಬಾಯಿ ಹಾಕಿ “ಅಪ್ಪು ಮಾಡಿದರೆ ಸಾಕು. ವಿಜ್ಞ ಗಂತಲೂ ಉತ್ತಮವಾದ ವಾಸ್ಯನೇನಿದೆ? ವಿಜ್ಞಾವಾದನಕ್ಕಿಂತಲೂ ಉತ್ತಮವಾದ ಸಂಗೀತವಾವುದಿದೆ? ಸರಸ್ವತಿಯು ಬಾರಿಸುವುದೇ ವಿಜ್ಞಯ ಸ್ವಲ್ಪವೇ? ಅಪ್ಪು ಮಾಡಿ. ಸಾಕು” ಎಂದ.

ಅವರು ಒಪ್ಪಿಕೊಂಡರು.

ಹೊರಟ್ಟಿ ಬರುವ ಮೊದಲು ರಾಜಣ್ಣನು “ಗೋಪಾಲಯ್ಯನವರೇ! ನೀವು ವಿಜ್ಞಾ ವಾದನದಲ್ಲಿ ಪರಿಣತರೆಂದು ಹೇಳಿದ್ದೀನೆ. ನಾವೇ ಅಲ್ಲದೇ ನಾಲ್ಕು ಜನರೂ ಹೇಳಲಿ ಏದು ನನ್ನ ಅಭಿಪ್ರಾಯ. ಈ ಉರಿನಲ್ಲಿ ಎಲ್ಲಿ ಯಾದರೂ ಲೌಡ್ ಸ್ಪೀಕರು ಸಿಕ್ಕುವುದಾದರೆ ಅದನ್ನು ಏಪಾರಟು ಮಾಡಿ ಬಿಂಬಿಸು ಎಂದು ಮನಸ್ಸು” ಎಂದ.

ಗೋಪಾಲಯ್ಯ ವೆಂಕಟೀಶಯ್ಯನವರನ್ನು ಕುರಿತು “ಭಕ್ತಿದಿಂದ ಕೆಳಗೆ ನಂಜಂಡರಾಯರ ಮಗ ಅನಂತ ಅಂಗಡಿಯಿಟ್ಟುಕೊಂಡಿದ್ದಾನೆ, ನೋಡಿ. ಅವನ ಬಳ ಲೌಡ್ ಸ್ಪೀಕರ್ ಇದೆ. ಈ ದಿನ ಹಿಂದಿಯಾರೂ ಗೋತ್ತು ಮಾಡಿ ಕೊಳ್ಳಿದೇ ಇದ್ದರೆ-ಬಹುಮಟ್ಟಿಗೆ ಗೋತ್ತು ಮಾಡಿಕೊಂಡಂತೆ ಇಲ್ಲ-ಅವನನ್ನು ಕೇಳಿದರೆ ಎಲ್ಲಾ ಏಪಾರಡೂ ಮಾಡುತ್ತಾನೆ” ಎಂದರು.

ರಾಜಣ್ಣನಿಗೆ ಬಹಳ ಸಂತೋಷವಾಯಿತು.

“ಆ ಉರಿನಲ್ಲಿ ಲೌಡಾ ಸ್ಪೀಕರ್ ಸಿಕ್ಕೆ ಬಹುದೆಂದು ನಾನು ಭಾವಿಸಿರುತ್ತಿಲ್ಲ”

“ಸಿಕ್ಕೆದೇ ಏನು ಸ್ವಾಮಿ. ಈಗ ಹಲ್ಲಿಪಟ್ಟಗಳಿಗೂ ಇವೆಲ್ಲಾ ಬೇಕು. ಮಂತ್ರಿಗಳ ಪ್ರವಾಸ, ಸಭೆ ಸಮಾರಂಭಗಳು, ಎಲ್ಲದಕ್ಕೆಂತಲೂ ಹೆಚ್ಚಾಗಿ ಎಲೆಕ್ಟ್ರಾಗಳು, ಲೌಡಾ ಸ್ಪೀಕರ್ಗಳಿಲ್ಲದಿದ್ದರೆ ನಡೆಯುವುದೇ ಇಲ್ಲ”

ಗೋಪಾಲಯ್ಯನವರಿಗೆ ಧನ್ಯವಾದಗಳನ್ನು ಸಮರ್ಪಿಸಿ ಅವರಿಬ್ಬರೂ ಹೊರಗೆ ಬಂದರು.

ಅನಂತ ಲೌಡಾ ಸ್ಪೀಕರ್ ಸಾಧನಗಳನ್ನು ತಂದು ಜೋಡಿಸಿ, ಎರಡು ಬಾರಿ “ಹೆಲೋ—ಹೆಲೋ” ಎಂದು ಕೂಗಿ, ರಿಕಾಡುಗಳನ್ನು ಹಾಕತೊಡಗಿ ದಾಗ ಭಾಗ್ಯಳು ಬಂದು ನಿಂತು ನೋಡಿದಳು, ತಾನು ಹೇಳಿದುದು ನೇರವೇ ರಿತಲ್ಲಾ ಎಂಬ ತೃಪ್ತಿಯಿಂದ ರಾಜಣ್ಣನ ಕಡೆಗೆ ನೋಡಿದಳು. ತಾಫೋಂದು ಮಹತ್ವಾರ್ಥವನ್ನು ಮಾಡಿದಂತೆ ಅವನಿಗೆ ಭಾಸವಾಯಿತು.

ಸಂಚೆ ಸಂಗೀತವು ನಡೆಯುತ್ತೆದೆಂದು ಮದುವೆಗೆ ಬಂದವರೆಲ್ಲಿರ್ಗೂ ಗೊತ್ತಿತ್ತು. ಹೆಂಗಸರು ಗಂಡಸರು ಅಲಂಕಾರ ಮಾಡಿಕೊಂಡು ಚಪ್ಪರದಲ್ಲಿ ಸೇರಿದರು. ಸಮಯಕ್ಕೆ ಸರಿಯಾಗಿ ಗೋಪಾಲಯ್ಯನವರು ಬಂದರು. ವಧೂ ವರರು ಹಸೇಮಣಿಯ ಮೇಲೆ ಕುಳಿತುಕೊಳ್ಳುತ್ತಲೇ ಆತ ವೀಣಾವಾದನ ವನ್ನು ಆರಂಭಿಸಿದರು. ಆದು ತಕ್ಕುಮಟ್ಟಿಗೆ ಚಿನ್ನಾಗಿಯೇ ಇದ್ದಿತು.

ಆ ಹೊತ್ತಿಗೆಲ್ಲಾ ಆಕ್ರಾನಿತರುಗಳು ಬರಲಾರಂಭಿಸಿದರು. ಭಾಗ್ಯಳು ಹೆಂಗಸರನ್ನೂ, ರಾಜಣ್ಣನು ಗಂಡಸರನ್ನೂ ಕರಿತಂದು ಕೂರಿಸಿ ಗೌರವಿಸಿದರು.

ಸಮಾರು ಎಂಟು ಗಂಟೆಯ ಮೇಳಿಗೆ ತರತಕ್ಕೆತೆಗಳು ಮಾಡಿವು.

ಉಂಟಕ್ಕೆ ಇನ್ನೂ ಬೇಕಾದವ್ಯು ಹೊತ್ತಿತ್ತು. ಅನಂತ ಒಂದೊಂದಾಗಿ ತನ್ನಲ್ಲಿದ್ದ ರಿಕಾಡುಗಳೆಲ್ಲವನ್ನೂ ಮಾಗಿಸಿ ತಮಿಳು ಸಿನಿಮಾದ ಹಾಡುಗಳನ್ನು ಹಾಕಲು ವೋದಲು ಮಾಡಿದ. ಯಾವುದೇನೇ ಹಿಂದಿ ಚಿತ್ರದ ದಾಟ ಯಲ್ಲಿ ತಮಿಳು ಗಂಡುಹೊಣ್ಣಿಗಳು ಪರಸ್ಪರ ವಾಗ್ವಾದವನ್ನು ಮಾಡುತ್ತಿದ್ದ ರಿಕಾಡು.

ಅದನ್ನು ಕೇಳಿ ರಾಜಣ್ಣನಿಗೆ ಬೇಜಾರಾಯಿತು. ಹೋಗಿ ನೀಲಿಸಿಬಿಡ ಬೇಕೆಂದು ಯೋಚನೆ ಬಂದಿತು. ಹಾಗೆ ವಾಡಿದರೆ ಇರುವ ಗಲಾಟೆಯು ಸಹ ನಿಂತುಹೊಗುತ್ತದೆ. ಬೇರೇ ರಿಕಾಡು ಹಾಕಬೇಕೆಂದು ಹೇಳಬಹುದು. ಅನಂತ ತಾನೇನು ಮಾಡಬಲ್ಲ? ಜನಪ್ರಿಯವಾದರಿಕಾಡುಗಳನ್ನು ಕೊಂಡು ತಂದಿಟ್ಟುಕೊಂಡಿರುತ್ತಾನೆ. “ಬೇರೇ ತೆಗೆದುಕೊಂಡು ಬಾ” ಎಂದರೆ ಅವನೆಲ್ಲಿ ತರುತ್ತಾನೆ?

ಆಗ ಅವನಿಗೂಂದು ಯೋಚನೆಯು ಬಂದಿತು.

ಭಾಗ್ಯಳನ್ನು ಕರೆದು “ಭಾಗ್ಯ. ಈ ಹಾಳು ರಿಕಾಡುಗಳು ಬಹು ಬೇಜಾರಾಗುತ್ತವೆ. ಯಾರಾದರೂ ಚಿನ್ನಾಗಿ ಹಾಡುವ ಹುಡುಗಿಯರಿದ್ದರೆ ಕರೆದುಕೊಂಡು ಬಾ. ವೈಕ್ ಮುಂದೆ ಅವರನ್ನು ಹಾಡಿಸೋಣ. ಹಿಸೇ ಮಣಿಯ ಮುಂದೆ ಕೂರಿಸಿ ಬಲಾತ್ಮಾರದಿಂದ ಹಾಡು ಹೇಳಿಸುತ್ತಿರಿ. ಗಲಾ ಟಿಯಲ್ಲಿ ಅವರ ಹಾಡು ಕೇಳಿವರೇ ಇಲ್ಲ. ಈಗಲಾದರೂ ನಾಲ್ಕುರು ಹಾಡುಗಳನ್ನು ಹೇಳಿಸಿದರೆ ಚಿನ್ನಾಗಿರುತ್ತದೆ” ಎಂದ.

ಅವಳಿಗೂ ಅದು ಒಪ್ಪಿತು.

ನಾಲ್ಕುರು ಮುಂದಿ ಹುಡುಗಿಯರನ್ನು ಹಿಡಿದುಕೊಂಡು ಬಂದು ವೈಕ್ ಮುಂದೆ ಕೂರಿಸಿ ಹಾಡುವಂತೆ ಹೇಳಿದರು. ನಾಚಿಕೆಯಿಂದ ಅವರಾರೂ ಒಪ್ಪಲಿಲ್ಲ. ಬಲಾತ್ಮಾರದಿಂದ ಒಬ್ಬ ಹುಡುಗಿಯಿಂದ ಹಾಡು ಹೇಳಿಸಲು ತಾವು ತಾವೆಂದು ಎಲ್ಲರೂ ಮುಂದೆ ಬಂದರು. ಗಂಡು ಹುಡುಗರು. ಯುವ ಕರು ಸಹ ತಾವು ಹಾಡುವುದಾಗಿ ಹೇಳಿ ಹಾಡತೋಡಿದರು,

ತಮ್ಮ ಮಕ್ಕಳಮರಿಗಳೇ ಹಾಡಲು ಮೊದಲು ಪೂಡಿದುದೆಂದ ಮಧುವೇಂಬಿಂದ ಬಂದವರಿಗೆಲ್ಲಿರಿಗೂ ಖಾಸಿಯಾಯಿತು. ಅವರುಗಳು ಅತ್ಯಾ ಶಕ್ತಿ ಯಿಂದ ಕೇಳತೋಡಿದರು.

ಇದ್ದಕ್ಕಿದ್ದ ಹಾಗೆಯೇ ಆದ ಈ ಹೋಸ ಬದಲಾವಣೆಯನ್ನು ಹೊಡಿ ವೆಂಕಟೇಶ್ವರನವರು ವೈಕ್ ಬಳಗೆ ಬಂದರು. ಅಲ್ಲಿ ಕುಳಿತ್ತದ್ದ ಹೋಸ ಶಂಕಿತಾರರುಗಳನ್ನೂ. ಸಂಗೀತ ಪ್ರವರ್ತಕರನ್ನೂ ಸೋಡಿ ಹೇಳಿದರು.

“ಏನು, ನೀವು ವಿವಿಧ ವಿಸ್ತಾರದಾಷಣೆಯನ್ನೇ ಏರ್ವಡಿಸಿರುವಂತೆ ಕಂಡುಬರುತ್ತಿದೆಯಲ್ಲ”

ಭಾಗ್ಯ ಚು ಹೇಮೇಯಿಂದ “ಹೇಗಿದೆ ನೋಡಿ. ಆ ರಿಕಾರ್ಡ್‌ಗಳಿಗೆ ತಲೂ ಈ ವಿವಿಧ ವಿನೋದಾವಳಿಯು ಎಷ್ಟೋ. ಚೆನ್ನಾಗಿದೆ. ಏನೆನ್ನು ತ್ತೀರಿ?” ಎಂದಳು.

ವೆಂಕಟೇಶಯ್ಯನವರು ಕುಳಿತುಕೊಂಡು “ಭಾಗ್ಯ. ಮಧ್ಯಾನ್ತ ರಾಜಣ್ಣ ಬಂದು ಸಂಗೀತವನ್ನು ಏರ್ಡಿಸಬೇಕೆಂದು ಹೇಳಿದಾಗ ನಿಸ್ಸಿಂದಲೇ ಹಾಡಿಸ ಬೇಕೆಂದು ಯೋಚನೆ ಮಾಡಿದ್ದೆ” ಎಂದರು.

“ನೀವು ಯೋಚಿಸಿದ ಹಾಗೆ ಮಾಡದಿದ್ದುದೇ ಒಕ್ಕೆಯಾದಾಯಿತು. ನೀವು ನನ್ನ ಸಂಗೀತವನ್ನೇ ಏರ್ಡಿಗಿದ್ದರೆ ಬಂದವರೆಲ್ಲರೂ ಹೇಳಿದೇ ಹೊರಟುಹೋಗುತ್ತಿದ್ದರು”

“ಹಾಗೇನೂ ಇಲ್ಲ. ನೀನು ಆ ದಿನ ಕೋಣೆಯಲ್ಲಿ ಕುಳಿತು ವೀಕ್ಷಣೆ ಬಾರಿಸುತ್ತಿದ್ದುದನ್ನು ಕೇಳಿದ್ದೆ. ಅದೇನು ಕಳಪೆಯಲ್ಲ. ಅದೆಮ್ಮೋ ಚೆನ್ನಾಗಿತ್ತು. ಅದೂ ಅಲ್ಲದೇ ನೀನು ಚೆನ್ನಾಗಿ ಹಾಡುತ್ತೀರೆಯೆಂದು ನಿಮ್ಮಪ್ಪನೇ ಹೇಳುತ್ತಾನೆ. ಅವನು ಹೇಳಿದ ವೇಲೆ ಯಾರೂ ಏನೂ ಮಾತನಾಡುವಂತೆಯೇ ಇಲ್ಲ”

ರಾಜಣ್ಣನು “ಇವರಿಗೆ ಸಂಗೀತ ಬೇರೇ ಬರುತ್ತದೆಯೇನು? ನನಗೆ ಗೊತ್ತೇ ಇರಲಿಲ್ಲ. ಗೊತ್ತಿದ್ದಿದ್ದರೆ ಇವರದೇ ಆಗಲ ಎಂದು ಹೇಳುತ್ತಿದ್ದೆ. ನಿನುಗೆ ಗೊತ್ತಿದ್ದೂ ನಿವೇಕೆ ನನೆನ್ನಂದಿಗೆ ಹೇಳಲಿಲ್ಲ?” ಎಂದ.

“ಒಕ್ಕೇ ಬುದ್ಧಿವಂತನಯಾ ನೀನು. ಅವಳನ್ನು ಸಂಗೀತ ಹಾಡುವುದಕ್ಕೆ ಕೂರಿಸಿಬಿಟ್ಟಿದ್ದರೆ ಬಂದ ಹೆಂಗಸರನ್ನೆ ಲಾಲ್ ಕರೆತಂದು ಕೂರಿಸಿ ಆವರಿಗೆ ತಾಂಬಾಲವನ್ನು ಕೊಡಲು ನಾನು ಸಿರೆ ಉಟ್ಟಿಕೊಂಡು ಓಡಿಯಾಡಬೇಕಾಗಿತ್ತು ಎಂದು ಹೇಳುತ್ತೀರೆನು?”

“ಹೋಗಲಿ. ಆಗಂತೂ ಇವರ ಸಂಗೀತ ಕಚೇರಿ ಏರ್ಡಿಸಲು ಆಶಂಕಿತಿದ್ದಿತು. ಈಗ ಏರ್ಡಿಸಬಹುದಲ್ಲ. ಈಗ ಯಾವ ಅಡ್ಡಿ ಆಶಂಕಗಳೂ ಇಲ್ಲವಲ್ಲ”

ಆ ವಿಷಯ ವೆಂಕಟೇಶಯ್ಯನವರಿಗೆ ತೋರಿಯೇ ಇರಲಿಲ್ಲ. ಈಗ ರಾಜಣ್ಣ ಸೂಚನೆ ಮಾಡಿದ ವೇಲೆ ಹೇಳಿದರು.

“ಹೋದಮ್ಮೆ. ನೀನು ಚೆನ್ನಾಗಿ ಹಾಡುತ್ತೀರೆಯೆಂದು ಹೇಳಿದ್ದೀನೆ.

ಆದರೆ ನೀನು ಹಾಡಿದುದನ್ನು ಕೇಳಿಲ್ಲ. ಯಾವುದಾದರೂ ಒಂದೆರಡು ಕೇತ್ತೆ ಸೆಗಳನ್ನು ಹಾಡು”

ಭಾಗ್ಯ ಹಾಡುವುದಕ್ಕೆ ಒಪ್ಪಲ್ಲಿ. ವೆಂಕಟೀಶಯ್ಯನವರು ಬಲಾತ್ಮಾರ ಮಾಡಿದರು. ಅಲ್ಲಿಗೂ ಅವಳು ತನ್ನ ಸಮೃತಿಯನ್ನು ಸೂಚಿಸಲಿಲ್ಲ.

ರಾಜಣ್ಣನು “ದೊಡ್ಡವರು ಹೇಳಿದ ಮಾತು ತೆಗೆದುಹಾಕಬೇಡಿ, ಹೇಳಿ” ಎಂದ.

ಅವನ ಕಡೆಗೆ ದುರುಗುಟ್ಟಕೊಂಡು ನೋಡುತ್ತಾ ಭಾಗ್ಯ ಅಣಕಿಸುವ ದ್ವನಿಯಲ್ಲಿ “ಹೋದು. ದೊಡ್ಡವರು ಹೇಳಿದ ಮಾತು ತೆಗೆದುಹಾಕಬೇಡಿ, ನೀವೇ ಎರಡು ದೇವರ ನಾಮಗಳನ್ನು ಹೇಳಿ” ಎಂದಳು.

“ವೆಂಕಟೀಶಯ್ಯನವರು ಹೇಳಿದ್ದು ನನಗಲ್ಲ, ನಿಮಗೆ”

“ನಿಮಗೇ ಹೇಳಿದರೆಂದುಕೊಂಡು ಹೇಳಿ”

“ಅವನಿಂದಲೂ ಹೇಳಿಸೋಣ. ನೀನು ಹೇಳಿಮ್ಮು”

“ನಿಮಗೆ ಗೂತ್ತಿಲ್ಲ. ಅವರು ನುಣಿಕೆಕೊಂಡುಬಿಡುತ್ತಾರೆ”

“ಆಯ್ಯೋ ! ನಾನು ಹಿಡಿದುಬಟ್ಟಿರೆ ಜಡೀ ಹಿಡಿದ ಹಾಗೆ. ನಾನೇಲ್ಲಿ ಚಿಡುತ್ತೇನೇ. ನೀನು ಹೇಳಿಮ್ಮು”

ವಿಧಿಯೇ ಇಲ್ಲದೇ, ಭಾಗ್ಯಳು ಎರಡು ಕೇತ್ತನೆಗಳನ್ನು ಹೇಳಿದಳು. ಇವು ಬಲಾತ್ಮಾರ ದ ಮೇಲೆ ಹೇಳಿದವಳು ಅಲ್ಲಿಗೇ ಮುಗಿಸುತ್ತಾಳಿಂದು ಕೊಂಡಿದ್ದರು. ಆದರೆ ಅವಳು ಅಲ್ಲಿಗೇ ನಿಲ್ಲಿಸಲಿಲ್ಲ. “ಎಂತನೇಚಿನಾ ಅಂತ ಕಾಂತ ದಾಸುಲೇ” ಎಂಬ ಕೇತ್ತನೆಯನ್ನು ಹೇಳಿ ಮುಗಿಸಿದಳು.

ಅದಾದ ಮೇಲೆ “ನನ್ನಿಂದ ಹೇಳಿಸಿದರಲ್ಲಾ. ಇನ್ನು ಅವರಿಂದಲೂ ಹೇಳಿಸಿರಿ. ದೇವರ ನಾಮಗಳನ್ನು ಕೇಳಿ ಪುಣಿ ಕಟ್ಟಿಕೊಳ್ಳೋಣ” ಎಂದು ಹೇಳಿ ನಕ್ಕಳು ಭಾಗ್ಯ.

ವೆಂಕಟೀಶಯ್ಯನವರು ರಾಜಣ್ಣನನ್ನು ಎರಡು ದೇವರ ನಾಮಗಳನ್ನು ಹೇಳಿವಂತೆ ಹೇಳಿದರು.

ಅವನು ಏನೂ ಮಾತನಾಡಿದೇ ಎದ್ದು ನಿಂತುಕೊಂಡ.

ಭಾಗ್ಯಳು “ನೋಡಿದಿರಾ. ನಾನು ಹೇಳಿದಂತೆಯೇ ಅವರು ತಪ್ಪಿಸಿ ಕೊಂಡು ಹೊರಟು ಬಿಡುತ್ತಿದ್ದಾರೆ” ಎಂದಳು.

ಅನ್ವ್ಯ ಹೊತ್ತಿಗಾಗಲೇ ಅವನ ಕೈ ಹಿಡಿದು ಕೂರಿಸುತ್ತಿದ್ದ ವೆಂಕಟೀ ಶಯ್ಯನವರು “ಏನಯಾ. ಹೆಣ್ಣು ಹುಡುಗಿಯಂಗಿಂತ ಸಂಕೋಚಿಸಬಹುದು ತ್ತೀಯೆ. ಖಣ್ಣೇರಂದು ಏನಾದರೂ ಹೇಳು” ಎಂದರು.

ಕುಳತುಕೊಂಡು ರಾಜಣ್ಣ ಹೇಳಿದ.

“ನನಗೆ ದೇವರ ನಾಮಗಳ ವಿನಾ ಮತ್ತೇನೂ ಬರುವುದಿಲ್ಲ”

ವೆಂಕಟೀಶಯ್ಯನವರು ಮಾತನಾಡುವ ಮೊದಲೇ ಭಾಗ್ಯಳು “ಪರವಾಯಿಲ್ಲ. ಅದನ್ನೇ ಹೇಳಿರ” ಎಂದಳು.

“ಮಂದುವೆಯು ಮನೆಯಲ್ಲಿ ಕೀರ್ತನೆಗಳನ್ನೊಂದು ಯಾಡುಗಳನ್ನೊಂದು ಹೇಳಬೇಕು. ಅದುಬಿಟ್ಟು ದೇವರ ನಾಮಗಳನ್ನು ಹೇಳಿದರೆ ಯಾರಾದರೂ ನಗುತ್ತಾರೆ”

“ಅವರಿಗೆ ಹಾಡುವುದಕ್ಕೆ ಬರುವುದು, ಅದೇ. ದಯವಿಟ್ಟು ನಗಬೀಡಿ-ಎಂದು ನಾನು ಎಲ್ಲರೊಂದಿಗೂ ಹೇಳಿಕೊಂಡು ಬರುತ್ತೇನೆ”

ರಾಜಣ್ಣ ಉಸುರಿತ್ತದೇ ಕುಳತುಬಿಟ್ಟು.

ಭಾಗ್ಯಳು ಅಲ್ಲಿಗೇ ಬಿಡದೇ “ಕಡೆಗೂ ಅವರು ತಪ್ಪಿಸಿಕೊಂಡು ಬಿಡುತ್ತಾರೆ, ವೆಂಕಟೀಶಯ್ಯನವರೇ. ನಿವ್ಯ ಅವರಿಂದ ಹೇಳಿಸಲೇಬೇಕು” ಎಂದು ಒತ್ತಾಯ ಮಾಡಿದಳು

ವಯಸ್ಸುಗಿಡ್ಡರೂ ಸಣ್ಣದೊಂದು ಕುಹಕವನ್ನು ಮಾಡಬೇಕೆಂದು ವೆಂಕಟೀಶಯ್ಯನವರಿಗೆ ಚಪಲವುಂಟಾಯಿತು.

“ಅವನಿಂದ ಹಾಡು ಹಾಡಿಸಲೇಬೇಕೆಂದು ನಿನಗೇಕಮ್ಮೆ ಅಷ್ಟೊಂದು ಹಟ್ಟ”

ಆ ಪ್ರಶ್ನೆಯನ್ನು ಭಾಗ್ಯ ಸರ್ವೇಸಮಾನ್ಯವಾಗಿ ಭಾವಿಸಿದಳು!

“ಹಟ್ಟನೇನೂ ಇಲ್ಲ. ಆ ದಿನ ರಾತ್ರಿ ನಮ್ಮೆ ಮನೆಯಲ್ಲಿ ಹೇಳಿಸಿದಿರಲ್ಲಾ. ಚೆನ್ನಾಗಿ ಹೇಳುತ್ತಾರೆ. ಪುನಃ ಕೇಳೋಣ ಅಂತ ಹೇಳಿದೆ. ಆದರೆ ಹೇಳಲೇ ಕೂಡದೆಂದು ಅವರಿಗೇಕೆ ಹಟ್ಟ ?”

ವೆಂಕಟೀಶಯ್ಯನವರು “ಹೇಳು, ರಾಜಣ್ಣ. ಹೆಣ್ಣು ಹುಡುಗಿಯರೇ ಧ್ಯೇಯವಾಗಿ ಹೇಳುವಾಗ ನಿನು ಸಂಕೋಚಿಸಬಂಧುವುದು ತರವಲ್ಲ. ರಾಜಾರೋಣಾಗಿ ಹೇಳು” ಎಂದರು.

“ಹೋದು. ರಾಜಾರೋಷಾಗಿ ಹೇಳಿರಿ” ಎಂದು ಭಾಗ್ಯಳೂ ಸಮಧಿ ಹಿಡಳು.

ಒತ್ತಾಯ ಹೆಚ್ಚಾಗಲು ರಾಜಣ್ಣ ಪ್ಯೇಕ್‌ನ ಮುಂದೆ ಕುಳಿತುಕೊಂಡ. ಮೊದಲು ಏನೋ ಹೇಳುವುದಕ್ಕೆ ಹೊರಟಿದ್ದವನು “ರಾಯರು ಬಂದರು ಮಾವನ ಮನೆಗೆ” ಎಂಬ ಲಘು ಗೀತವನ್ನು ಹೇಳಲು ತೊಡಗಿದ. ಅನಂತರ ಮೈಸೂರು ಮಲ್ಲಿಗೆಯದೇ ಪಾತ್ತೊಂದು ಪದವನ್ನು ಹೇಳಿ ಮುಗಿಸಿದ.

ಮದುವೆಯ ಮನೆ, ರಾತ್ರಿಯ ಹೊತ್ತು, ನೆರೆದಿದ್ದ ಜನರ ಹಾಯಾದ ಮನೋಭಾವ ಇವೆಲ್ಲವೂ ರಾಜಣ್ಣ ಹೇಳಿದ ಹಾಡುಗಳಿಗೆ ಮತ್ತಪ್ಪು ಕಳಿ ಕಟ್ಟಿದ್ದವು. ಹುಡುಗರಿಗೆ ಅವು ತಮಾನೆಯಾಗಿದ್ದವು. ಯುವಕ ಯುವ ತಿಯರಿಗೆ ಮನೋಹಾದಕರವಾಗಿದ್ದವು. ವೃದ್ಧರಿಗೆ ಅವರ ತಾರುಣ್ಯದ ದಿನ ಗಳನ್ನು ಸೆನಪುಮಾಡಿ ಕೊಡುತ್ತಿದ್ದವು.

ಎಲ್ಲರೂ ಮತ್ತಪ್ಪು ಹಾಡುಗಳನ್ನು ಹೇಳಬೇಕೆಂದು ಬಲಾತ್ಮಾರ ಮಾಡಿದರು. ವೆಂಕಟೇಶರ್ಯಾನವರೂ ಬಲಾತ್ಮಾರ ಮಾಡಿದರು. ಬಚಾವಾಗ ಬೇಕಾದರೆ ರಾಜಣ್ಣ ಮತ್ತೆ ನಾಲ್ಕು ಪದಗಳನ್ನು ಹೇಳಬೇಕಾಯಿತು. ಮೊದಲು ಹೇಳಿದ “ರಾಯರು ಬಂದರು ಮಾವನ ಮನೆಗೆ” ಎಂಬ ಹಾಡನ್ನು ಪುನಃ ಒಂದು ಬಾರಿ ರಾಜಣ್ಣನಿಂದ ಹೇಳಿಸಿದರು.

೬

ಆ ರಾತ್ರಿ ರಾಜಣ್ಣ ಹೇಳಿದ್ದ ಹಾಡಿಗಳು ಭಾಗ್ಯಳ ಮನಸ್ಸಿನ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡಿದವು.

ವರ ವರಾಹಗಳು ಬಂದು ತನ್ನನ್ನು ಸೋಡಿಕೊಂಡು ಹೇಗೆತ್ತಿದ್ದೂ, ಒಬ್ಬೊರು ಒಂದೊಂದು ಮಾತನಾಡುತ್ತಿದ್ದೂದೂ ಭಾಗ್ಯಳ ಮನ ಸ್ಥಿಗಿ ಬಹಳ ಬೇಜಾರು ಮಾಡಿದ್ದವು. ಅವಳನ್ನು ಸೋಡಿದ ಯಾರೂ ಹುಡುಗಿಯು ಚೆನ್ನಾಗಿಲ್ಲವೆಂದಾಗಲೇ, ಅವಳು ಬೆಳ್ಳಿಗಿಲ್ಲವೆಂದಾಗಲೇ ಹೇಳಿವುದು ಸಾಧ್ಯವೇ ಇರಲಿಲ್ಲ. ಆದರೂ ಎಷ್ಟೋ ವರಗಳು ಬಂದು ಸೋಡಿಕೊಂಡು ಹೊಡರೂ ಅವಳಿಗೆ ಇನ್ನೂ ಮದುವೆಯೇಕೆ ಆಗಿರಲಿಲ್ಲ?

ಅದರ ಕಾರಣಗಳು ವಿಚಿತ್ರವಾಗಿದ್ದವು.

ಒಬ್ಬ ಭಾಗ್ಯಳನ್ನು ಬಂದು ನೋಡಿದ್ದು. ಒಪ್ಪಿಕೊಂಡೂ ಇದ್ದು. ಇನ್ನೇನು ಲಗ್ಗು ಪತ್ರಿಕೆಯಾಗಿ ಬಿಡುವುದರಲ್ಲಿಯೇ ಅವನಿಗೆ ಮತ್ತೊಂದು ಹುಡುಗಿಯನ್ನು ತೋರಿಸಿದರು. ಆ ಹುಡುಗಿ ಓತೀಕೇತನಂತಿದ್ದ ಈ, ಎಂಟು ನೂರು ರೂಪಾಯಿಯವರಿಗೆ ಸಂಬಳ ತೆಗೆದುಕೊಳ್ಳುವ ಇಂಜಿನಿಯರು ಅವ ಇನ್ನು ಯಾಕೆ ಮುದುವೆ ಮಾಡಿಕೊಳ್ಳುತ್ತಾನೇ-ಎಂದುಕೊಂಡೇ ಇದ್ದರು. ಅದರೆ ಹಾಗೆಂದುಕೊಂಡಿದ್ದವರ ಎಣಿಕೆಗಳು ತಪ್ಪಾದುವು. ಅವಳ ರೂಪ ಕ್ಷೀಂತಲೂ ಅವಕ್ಷಿಂಡನೆ ಬರುವ ಇಪ್ಪತ್ತು ಸಹಸ್ರ ರೂಪಾಯಿಗಳೇ ಪಾರವು ಇಲ್ಲವಾದುದೆಂದು ಆ ವರತ್ರೇಷ್ಠನಿಗೆ ತೋರಿತು.

ಮತ್ತೊಂಬ್ಬಿ ವರ ಬಂದು ಭಾಗ್ಯಳನ್ನು ನೋಡಿದ. ಅವನು “ಹುಡುಗಿ ಚೆನ್ನಾಗಿದ್ದಾಳೆ. ಅದರೂ ಮನಸ್ಸಿಗೇಕೊಂಡಿದ್ದ ಅಪ್ಪು ಒಪ್ಪಲಿಲ್ಲ” ಎಂದು ಹೇಳಿದ. ಭಾಗ್ಯ ಚೆನ್ನಾಗಿಲ್ಲವೆಂದು ಹೇಳಲು ಅವನಿಗೆ ಬಾಯಿ ಬರದಿದ್ದರೂ ಹುಡುಗಿ ಸಿನಿಮಾಸ್ಪಾರ್ಟ್ ಹಾಗಿಲ್ಲವೆಂದು ಮನಸ್ಸು ಹೇಳುತ್ತತ್ತು. ವೈಜಯಂತಿಮಾಲೀಯೋ, ನೂತನಾ ಸಮಧಾನೋ, ಮಧುಭಾಲೀಯೋ ಮುದುವೆ ಮಾಡಿಕೊಳ್ಳಲು ತನಗೆ ಹೇಳಿಕಳುಹಿಸುತ್ತಾರೆಂದು ಅವನಿನ್ನೂ ಆಶೀ ಇಟ್ಟಿಕೊಂಡಿದ್ದು.

ಮಗದೊಬ್ಬ ವರಾಹನದು ಇನ್ನೂ ವಿಚಿತ್ರ. ಅವನು ಭಾಗ್ಯಳನ್ನು ನೋಡಿಕೊಂಡು ಹೊರಗೆ ಹೊಡಿಕೊಡಲೇ ತನ್ನವರೊಂದಿಗೆ “ಈ ಹುಡುಗಿ ನನಗೆ ಬೇಡ” ಎಂದು ಹೇಳಿದನಂತೆ. ಅವನಿಗೆ ರೂಪವತ್ತಿಯಾದ ಹೇಡ ತಿಯು ಬೇಡವೆಂದಿತ್ತು. “ಭಾಯಾರ್ ರೂಪವತ್ತಿ ಶತ್ರುಃ” ಎಂದು ಯಾರೋ ಬುದ್ದಿಯಿಲ್ಲದವರು ಹೇಳಿದ್ದನ್ನು ಕೇಳಿ ಅವನ ತಲೆ ಕೆಟ್ಟಿತ್ತು.

ಮಗಳು ಬೆಳ್ಗಿ ತಕ್ಕೆಮಟ್ಟಿಗಿದ್ದರೆ ಸಾಕು. ಹೇಗೋ ಮುದುವೆ ಯಾಗುತ್ತದೆ—ಎಂದಿದ್ದ ಗುಂಡೂರಾಯಿರಿಗೆ “ಇದೊಂದು ಮುದುವೆಯಾಗಿ ಬಿಟ್ಟರೆ ಸಾಕಪ್ಪ—” ಎನ್ನಿಸಿಬಿಟ್ಟಿತ್ತು.

ಇದನ್ನೇಲ್ಲಾ ನೋಡುತ್ತಿದ್ದ, ಅನುಭವಿಸುತ್ತಿದ್ದ ಭಾಗ್ಯಳಿಗೆ ಇದು ಮುದುವೆ ಎಂಬುದಕ್ಕೀಂತಲೂ ಮಾರುಕಟ್ಟಿ ಎನ್ನಿವೆದೇ ಸರಿ ಎಂದು ತೋರಿತ್ತು.

ಅದರಿಂದ ಅವಳು ಮದುವೆಯ ವಿವರವಾಗಿ ತಾತ್ಪರದಿಂದ ಇದ್ದಳು. ಬಂದು ಸೋಡುತ್ತಿದ್ದ ವರಗಳ ವಿವರವಾಗಿ ನಿಲ್ರಕ್ಷ್ಯದಿಂದ ಇರುತ್ತಿದ್ದಳು.

ಬರುಬರುತ್ತಾ ಅವಳ ಮನಸ್ಸಿನಲ್ಲಿ ಇನ್ನೂಹಲವಾರು ಬಗೆಯ ಭಾವನೆ ಗಳು ಮನೆ ಮಾಡಿಕೊಂಡವು.

ವೈವಾಹಿಕ ಜೀವನದಲ್ಲಿ ಗಂಡು ಹೊಣ್ಣಿಗಳು ಸಹಾನುಸ್ಯಂದರು. ಗಂಡಸರು ಮದುವೆಯೇ ಇಲ್ಲದೇ ಮೂವತ್ತು ನಲವತ್ತು ವರ್ಷವಾದರೂ ಲಕ್ಷ್ಯವೇ ವಾಡಿದರುವಂತೆ ಹೆಂಗಸರೇಕೆ ಇರಬಾರದು? ಎಷ್ಟೇ ಇನ ಗಂಡಸರು ಮದುವೆಯೇ ಇಲ್ಲದೇ ತಮ್ಮ ಜೀವನವನ್ನು ಕಳೆಯುವುದಿಲ್ಲವೇ? ಹಾಗೆಯೇ ಹೆಂಗಸರೂ ಕೂಡಾ ಮದುವೆಯೇ ಇಲ್ಲದೇ ಜೀವನವನ್ನು ಕಳೆಯಬಾರದೇಕೆ?

ಯಾಕೆ ಹಾಗೆ ಇರಬಾರದೆಂದು ಯಾರೂ ಭಾಗ್ಯಳಿಗೆ ಹೇಳಿರಲಿಲ್ಲ. ಅವಳೀಂದಿಗೆ ಚಚೆ ಮಾಡಿರಲಿಲ್ಲ. ಆದರೆ ಆ ಸಂಬಂಧವಾದ ವಿವಾದಗ ಇನ್ನು ತನ್ನ ಮನಸ್ಸಿನಲ್ಲಿಯೇ ಉಹಿಸಿಕೊಂಡು ಆಲೋಚಿಸುತ್ತಿದ್ದಳು.

ಯೋಚಿಸುವಾಗಲ್ಲಿಲ್ಲ ಗಂಡಸರು ಹೇಗೆ ಮದುವೆಯಲ್ಲದೇ ಇರಬಹುದೋ ಹಾಗೆಯೇ ಹೆಂಗಸರೂ ಇರಬಹುದೆಂಬ ತೀಮಾರ್ಚನಕ್ಕೆ ಬರುತ್ತಿದ್ದಳು.

ಮಾತು ಬಂಡಾಗ ಅವಳ ತಾಯಿ ವಿಶಾಲಾಕ್ಷಮ್ಯನವರು “ನೀನು ಹೇಳುವಂತೆ ಇರಬಹುದೋ ಏನೋ? ಆದರೆ ಈ ಪ್ರಪಂಚದಲ್ಲಿ ಆ ರೀತಿಯಾರೂ ಇಲ್ಲ” ಎನ್ನುತ್ತಿದ್ದರು.

ಆಗ ಭಾಗ್ಯಳು “ಯಾರೂ ಇಲ್ಲದಿದ್ದರೇನಂತೆ! ಹಾಗೆ ಹೆಂಗಸರು ಸ್ವತಂತ್ರ ಬಾಳುವೆ ಮಾಡುವುದನ್ನು ಯಾರಾದರೂ ಆರಂಭಿಸಬೇಕಷ್ಟೇ. ನಾನೇ ಆದನ್ನು ಅರಂಭಿಸುತ್ತೇನೇ. ಜೀವನ ಮಾಡಲು ಮದುವೆ ಮಾಡಿಕೊಳ್ಳಬೇಕೆಂಬ ನಿಯಮವೇನೂ ಇಲ್ಲ. ಏನೂ ಇಲ್ಲದಿದ್ದರೆ ನೇಡಂ ಕೆಲಸ ವಾದರೂ ಸಿಕ್ಕುವುದಿಲ್ಲವೇ? ನೇಡಂ ಆಗುತ್ತೇನೇ” ಎಂದು ಹೇಳುತ್ತಿದ್ದಳು.

ಭಾಗ್ಯ ಕುಡುಗಿದ್ದಾಗಿದ್ದಾಗ—ಎಂದರೆ ಏಳು ಎಂಟು ವರ್ಷದ ಹುಡುಗಿಯಾಗಿದ್ದಾಗ “ನಾನು ಮದುವೆ ಮಾಡಿಕೊಳ್ಳುವುದಿಲ್ಲ. ಮೇಡಂ ಆಗುತ್ತೇನೇ” ಎಂದು ಹೇಳುತ್ತಿದ್ದಳು. ಈಗ ವಯಸ್ಸಾದ ಮೇಲೆ ಹೇಳುವ ಈ ಮಾತಿಗೂ ಅಷ್ಟೇ ಅಥವೆ ವೆಂದುಕೊಳ್ಳುತ್ತಿದ್ದರು ವಿಶಾಲಾಕ್ಷಮ್ಯನವರು.

ಅದರೆ ಅದು ಮಗಳ ಕೃತ್ಯಾರ್ಥ ಯಥೋಬುದು ತಾಯಿಗೆ ತಿಳಿಯಲಿಲ್ಲ.

ಮದುವೆಗೆ ಇಷ್ಟ ವಿರೋಧವಿದ್ದರೂ ಭಾಗ್ಯಳು ವರಾಹಗಳುಬಂದಾಗ ಎದುರಿಗೆ ಬಂದು ಕುಳಿತುಕೊಳ್ಳುತ್ತಿದ್ದಳು. ಅದಕ್ಕೆ ಕಾರಣ ತಾಯಿತಂಡಿಗಳು ನೋಂದುಕೊಳ್ಳುತ್ತಾರೆಯಲ್ಲ—ಎಂದು ಮಾತ್ರ. ಮದುವೆಯಾಗ ಬೀಕೆಂಬ ಬಯಕೆಯಿಂದಲ್ಲ.

ಹೆಣ್ಣೆಗೇ ಆಗಲೀ, ಗಂಡಿಗೇ ಆಗಲೀ ವಿವಾಹದ ವಿವರಗಳಲ್ಲಿ ಎಷ್ಟೇ ವಿರೋಧವಿದ್ದರೂ ಆವರುಗಳಿಗೆ ವೈವಾಹಿಕ ಜೀವನದೊಂದು ಆಸೆಯು ಒಳ ಮನಸ್ಸಿನಲ್ಲಿಯೇ ಅಡಗಿಕೊಂಡು ಕುಳಿತಿರುತ್ತದೆ. ತಮ್ಮ ಸಂಗಾತಿಗಳಾರೆಂಬುದು ಗೊತ್ತಿಲ್ಲದಿದ್ದರೂ ಒಂದಾನೊಂದು ವ್ಯಕ್ತಿಯನ್ನು ಮನಸ್ಸಿನಲ್ಲಿಯೇ ಚಿತ್ರಿಸಿಕೊಂಡು ಅದರೊಂದಿಗೆ ವಿವಹರಿಸುತ್ತಿದ್ದಾರೆ. ಆ ವಿಹಾರದ ಚಿತ್ರಗಳನ್ನು ಮನಸ್ಸಿನಲ್ಲಿಯೇ ತಂಡುಕೊಂಡು ಸುಖಿಸುತ್ತಾರೆ. ಆ ಕನಸು ಮನ ಸಾಗಲೀ ಎಂದು ಹಾರ್ಡೆಸುತ್ತಿರುತ್ತಾರೆ.

ಆಗಾಗ ಅಂತಹ ಆಶಾಚಿತ್ರಗಳು ಭಾಗ್ಯಳ ಭಾವಭಕ್ತಿಯಲ್ಲಿಯೂ ಸುಳಿಯುತ್ತಿದ್ದವು. ಅದರೆ ಬಲೋಧ್ಯಂಧವಾಗಿ ಆವಳವುಗಳನ್ನು ಒಳಗೇ ಅದುವಿಡುತ್ತಿದ್ದಳು.

ಆ ದಿನ ರಾತ್ರಿ ರಾಜಣ್ಣ ಹಾಡಿದ ಹಾಡುಗಳು ನೇರಿಂದ ನೇರಿಲ್ಲಿ ವೈವಾಹಿಕ ಜೀವನದ ರಸನಿಮಿವಯಗಳನ್ನು ನೇರಿಂದ ನೇರಿಲ್ಲಿ ನೇನಪು ಮಾಡಿಕೊಡುತ್ತಿದ್ದವು. ಎಷ್ಟು ದಮನ ಮಾಡಿದರೂ ಆವುಗಳನ್ನು ಅದುವಿಡುತ್ತಿದ್ದರೂ ಲಾಗದೆಂತಿತ್ತು.

ಮನುಷ್ಯ ಮಾಡುವ ಕೆಲಸಗಳು ತಪ್ಪಿರಬಹುದು, ಸರಿಯಿರಬಹುದು. ಅದರೆ ಆವೋಂದೂ ಮುಖ್ಯವಲ್ಲ. ಸೌಂದರ್ಯಕ್ಕೆ ಸಂಬಂಧಪಟ್ಟದೆಲ್ಲವೂ ಸುಂದರವಾಗಿಯೇ ಕಾಣುವಂತೆ ಸುಖಿನಿಮಿವಗಳನ್ನು ನೇನಪಿಗೆ ತರುವ ತಪ್ಪಿಗಳು ಒಪ್ಪಿಗಳಾಗಿಯೇ ಕಂಡುಬರುತ್ತವೆ. ಚೆಲುವೆಯಾದ ಹೆಣ್ಣಿನ ಮುಖದ ನೇರಿನ ತುಂಟು ನಗೆಯನ್ನು ಮತ್ತೆಮತ್ತೆ ನೋಡೋಣವೆಂದು ಆಸೆಯಾಗುವುದಿಲ್ಲವೇ ಹಾಗೆ.

ಗಂಡು ಆತ್ಮೀಯ ಮನಿಗೆ ಬರುವುದರ ಸಂದರ್ಭವನ್ನು ಭಾಗ್ಯ ಮನಸ್ಸಿ
[

ನಲ್ಲಿಯೇ ಚಿತ್ರಿಸಿಕೊಂಡಳು. ಅವನು ಹೆಂಡತಿಯನ್ನು ಕಾಣುವುದಕ್ಕೂ ಗಿಯೇ ಬಲು ದೂರದಿಂದ ಬಂದಿದ್ದಾನೆ. ಇನ್ನೇ ನು ಮನದನ್ನೈಯು ಬಳಿಗೆ ಬರುತ್ತಾ ಲೇ ಎಂದವನು ನಿರೀಕ್ಷಿಸುತ್ತಿದ್ದಾಗ ಕಟ್ಟಿಕಡಿಯ ನಿಮಿಷದಲ್ಲಿ ಗೊತ್ತಾಗುತ್ತದೆ. ಅವಳು ಹೋರಗಾಗಿದ್ದು ಓಂದು. ಮನಸ್ಸು ಮುರಿದ ಗಂಡು ಆ ಕ್ಷುಣವೇ ಹೋರಟು ಹೋಗಬೇಕೆಂದು ತೀವ್ರಾರ್ಥಿಸುತ್ತಾನೆ. ಆದರೆ ರಾತ್ರಿ. ಹೋಗುವುದಕ್ಕಿಲ್ಲ. ಹೇಗೋರಿ ಅಲ್ಲಿಯೇ ಕಳಿಯುತ್ತಾನೆ. ಮಾರ ನೇಯ ದಿನ ಬೆಳಗಾಗ ತಾನು ಹೋಗುತ್ತೇನೆಂದು ಹೇಳುವ ಹೊತ್ತಿಗೆ ಸರಿಯಾಗಿ ನಾದಿನಿಯೋ, ಯಾರೋ ಬಂದು ಹೇಳುತ್ತಾರೆ ಅವನ ಪ್ರೇಯಸ್ಸಿಗೆ ನಿರಾಯಿತೆಂದು.

ಆಷ್ಟು ಆತುರದಲ್ಲಿ ಆ ಗಂಡು ಕೋಪ ಮಾಡಿಕೊಂಡುದು ತಪ್ಪಿರ ಬಹುದು. ಆದರೆ ಆ ತಪ್ಪು ಏತಕ್ಕಾಗಿ? ಅದು ಅವನಿಗಿರುವ ಅತೀವ ಪ್ರೇಮದ ಪ್ರತೀಕ.

ಗಂಡಿಗಾಗುವ ಕ್ಷುಣಿಕ ನಿರಾಸೆ, ಕೂಡಲೇ ಅದು ಸರಿಹೋಗುವುದು. ಆ ಆಸೆ ನಿರಾಸಿಗಳು ಎಷ್ಟು ಸುಂದರವಾದವುಗಳು. ಗಂಡನಿಗೆ ತನ್ನ ಮೇಲೆ ಎಷ್ಟು ಸ್ತ್ರೀತಿಯಿದೆ ಎಂದು ಹೆಂಡತಿಯು ಅರಿತುಕೊಳ್ಳುವುದಕ್ಕೆ ಅದೆಂತಹ ಅವಕಾಶ.

ಆ ಗಂಡು ಹೆಣ್ಣುಗಳು ವೃದ್ಧರಾದರೂ, ಜೀರ್ಣಕಾಯರಾದರೂ ಈ ಸವಿ ನೀನೆಂಬು ಅವರಿಗೆನ್ನು ಹುಮ್ಮಸ್ಸು ಕೊಡುತ್ತಿರುತ್ತದೆ?

ಮತ್ತೊಂದು ಹಾಡೂ ಆಷ್ಟೇ ರವ್ಯಾವಾದುದು. ಹುದುಗಿಗೆ ತವರು ಮನೆಯಲ್ಲಿ ಹೂ ಮುಡಿಸುತ್ತಿರುತ್ತಾರೆ. ಎಲ್ಲರೂ ನೇರಿದಿದ್ದಾರೆ. ಅಂಗ ಶವೇ ತುಂಬಿಹೋಗಿರುತ್ತದೆ. ಆದರೆ ಹೆಣ್ಣಿಗೆ ಎಲ್ಲವೂ ಬಟ್ಟಬಯಲಾಗಿಯೂ, ಅಂಥಕಾರಮಯವಾಗಿಯೂ ಕಂಡುಬರುತ್ತದೆ.

ಅವಳ ಪ್ರಿಯತಮನು ಅಲ್ಲಿಲ್ಲ.

ಕವಿ ಎಷ್ಟು ಮಧುರವಾಗಿ ಆ ಹಾಡು ಕಟ್ಟಿದ್ದಾನೆ. ಗಂಡನ ವಿಷಯವನ್ನು ಹೆಂಡತಿಗೆ ಬಳಿಗಾರನಿಂದ ಹೇಳಿಸಿ ಅವಳ ಮನಸ್ಸಂತೋಷಪಡಿಸುತ್ತಾನೆ. ಬಟ್ಟಬಯಲಾಗಿ ಕಂಡ ಮನೆಯು ತುಂಬಿದಂತೆಯೂ, ಅಂಥಕಾರಮಯವಾಗಿ ಕಂಡುದು ಪ್ರಕಾಶಮಾನವಾಗಿ ಕಂಡುಬರುವಂತೆಯೂ ಮಾಡುತ್ತಾನೆ.

ಹಾಡುಗಳನ್ನು ಕವಿಯೇನೋ ಸುಂದರವಾಗಿಯೇ ಬರೆದಿದ್ದಾನೆ. ಹಾಗೆಯೇ ಅದನ್ನು ಹಾಡಿದ ರಾಜಣ್ಣನೂ ಮಧುರವಾಗಿಯೇ ಹಾಡಿದ. ಅವನೆ ಮನಸ್ಸಿನಲ್ಲಿಯೂ ಅಂತಹ ಆಶಾಕಲ್ಪನೆಗಳಿರಬೇಕು. ಆ ಭಾವಗಳು ಅವನನ್ನೂ ಅನಂದತುಂದಿಲವಾಗಿ ಮಾಡಿರಬೇಕು. ಇಲ್ಲದಿದ್ದರೆ ಹಾಡಿದುದು ಅಷ್ಟು ರಮ್ಮೆವಾಗುತ್ತಿರಲಿಲ್ಲ.

ಮಧುರವಾದ ರಾತ್ರಿಯಲ್ಲಿ ಹಾಡಿದ ಆ ಸುಂದರವಾದ ಹಾಡುಗಳನ್ನು ಭಾಗ್ಯಳು ಮರೆಯಲಾಗಲಿಲ್ಲ. ಮರೆಯುವುದೂ ಸಾಧ್ಯವಿರಲಿಲ್ಲ. ಆ ದಿನ ರಾತ್ರಿ ಬೆಂಗಳೂರಿನಲ್ಲಿಯೂ ರಾಜಣ್ಣ ಹಾಡಿದ್ದು. ಆದರೆ ಆ ಹಾಡುಗಳಿಗೆ ಈ ಹಾಡುಗಳಿಗೆ ಅಜಗಜಾಂತರ ವ್ಯತ್ಯಾಸ. ಅಂದಿನ ಹಾಡು ಎದುರಿಗೆ ಕುಳಿತಿದ್ದ ವ್ಯಕ್ತಿಯ ಬಾಯಿಂದ ಬರುತ್ತಿರುವಂತಿತ್ತು. ಇಂದೂ ಹಾಡಿದ ವನು ಅದೇ ವ್ಯಕ್ತಿ. ಆದರದು ಹಾಗಿರಲಿಲ್ಲ. ಆ ಸ್ವರವು ಒಂದು ಕಡೆ ಯಿಂದಲ್ಲ. ನಾನಾ ಕಡೆಗಳಿಂದ ಬಂದು ಕೆವಿಯಲ್ಲಿ ತಂಬಿಕೊಳ್ಳುವಂತಿ ದ್ವಿತ್ತು. ಒಂದು ಜೀನು ನೈಣವು ಜೀಯಿಂದು ಶಬ್ದ ಮಾಡಿದಂತೆ ಇರಲಿಲ್ಲ. ಮಧುವನ್ನು ಹೊತ್ತು ತಂದ ನೊರಾರು, ಸಾವಿರಾರು ಜೀನುಗಳು ತಂಬಿ ರಿಯ ಶೃತಿಯಂತೆ ದಸಿಮಾಡುತ್ತಾ ಸಾಸೆಲ್ಲಿ ನುಗ್ಗಲಿ, ಸಾಸೆಲ್ಲಿ ನುಗ್ಗಲಿ ಎಂದು ಸುಳಿದಾಡುತ್ತಿರುವಂತೆ ಭಾಸವಾಗಿತ್ತು. ಆವಳು ಕೊಣಕೆಯಲ್ಲಿ ಕುಳಿತಿದ್ದರೂ ಚಾವಣಿಯಲ್ಲಿದ ಅಂಗಳದಲ್ಲಿರುವಂತೆ ತೋರಿತ್ತು. ತಾನು ಹಾಲಿನಂತೆ ಚೆಲ್ಲಿರುವ ಚೇಳದಿಂಗಳನಲ್ಲಿ ಕುಳಿತಿರುವಂತೆಯೂ, ಶುಭ್ರಾಕಾಶದಲ್ಲಿ ಮಿನುಗುಟ್ಟುತ್ತಿರುವ ಚುಕ್ಕೆಗಳಿಂದ ಆ ಸಾದವು ಬರುತ್ತಿರುವಂತೆಯೂ ಬೋಧಿಯಾಗಿತ್ತು.

ಅದನ್ನು ಮರೆಯಲಾಗುವುದಿಲ್ಲ. ಇಲ್ಲ. ಆ ರಾತ್ರಿ ಆಮರ. ಆ ಭಾವಗಳು ಆಜರಾನುರ.

ಅಷ್ಟೇ ಅಲ್ಲ. ಆ ಹಾಡುಗಳು ನೆನಪಿಗೆ ಬರುತ್ತಿದ್ದುದ್ದೆಷ್ಟೇ ಅಲ್ಲ. ಆವು ಹಿಂದೆ ಎಷ್ಟೋ ಕಾಲದಿಂದ ಮನಸ್ಸಿನಲ್ಲಿಯೇ ಹುದುಗಿದ್ದ ವಿವಿಧ ಭಾವಗಗಳನ್ನು ಹೊರಗೆ ತರುತ್ತಿದ್ದವು. ಮನಸ್ಸಿನಲ್ಲಿ ಆಡಗಿದ್ದ ಸುಪ್ತ ಬಯಕೆಗಳನ್ನು ರೊಚ್ಚಿಗೆಬ್ಬಿ ಸುತ್ತಿದ್ದವು.

ಆದಾದನಂತರ ರಾಜಣ್ಣನ ವಿಷಯದಲ್ಲಿ ಶಿಥಿಲವಾಗಿ ಹೋಗಿದ್ದ ನಾಟಿಕೆ, ಸಂಕೋಚಗಳು ಪುನಃ ಚಿಗುವಲಾರಂಭಿಸಿದವು,

ಅದರೆ ಅವನಿಂದ ದೂರವಿರಲು ಆ ಸನ್ನಿಹಿತ ವಾತಾವರಣಗಳಲ್ಲಿ ಸಾಧ್ಯವಿರಲಿಲ್ಲ.

ಭಾಗ್ಯಳ ಆ ಸ್ಥಿತಿಯು ವಿಚಿತ್ರವಾದುದು.

ಅವನು ಕಾಣಿಸಾದರೆ ಕಣ್ಣಗಳು ಅವನಿಗಾಗಿ ಹುಡುಕುತ್ತವೇ. ಎಲ್ಲಿ ಹೊದನೋ ಎಂದು ಮನಸ್ಸು ಪತರಗುಟ್ಟಿತ್ತದೆ. ಸನಿಯದಲ್ಲಿ ಓಡಿ ಯಾಡುತ್ತಿದ್ದರೆ ಸಮಾಪಕ್ಕೆ ಹೊಗಿದಂತೆ ಯಾವುದೋ ಸಂಕೋಚವು ಹಿಡಿದಿದುತ್ತದೆ. ಏನಾದರೂ ಕೊಡುವಾಗಲೋ ಆಧ್ಯಾತ್ಮಿಕ ಶಿಕ್ಷಣದಲ್ಲಿ ವಾಗಲೋ ಆಕಸ್ತಾತ್ಮಾ ಅವನ ಕೈ ಸ್ವರ್ವವಾದರೆ, ಇಲ್ಲ, ಸಡಗರದಿಂದ ಓಡಿ ಯಾಡುವಾಗ ಆಕಸ್ತಾತ್ಮಾ ಅವನ ಸ್ವರ್ವವಾದರೆ ಮುಖವೆಲ್ಲಾ ಕೆಂಪಗಾಗುತ್ತದೆ. ಮೈ ಉಬ್ಬಿಕೊಂಡು ಬಂದು ಇನ್ನೇನು ಬಿರಿದು ಹೋಗುತ್ತದೆಯೋ ಎಂದು ಭಾಸವಾಗುತ್ತದೆ.

ಬಳಿಯಲ್ಲಿ ಅವನಿಲ್ಲದಿರುವುದೂ ಇರುವುದೂ ಎರಡೂ ಒಂದೊಂದು ಬಗೆಯಲ್ಲಿ ಪ್ರಿಯವಾಗಿರುತ್ತದೆ. ಅವನ ಸ್ಕೃತಿ ಸನಿಯಗಳಿರುತ್ತಾ ಹಿಯ ವಾಗಿರುತ್ತವೇ.

ಹಾಗೆ ಭಾಗ್ಯ ಈ ಸುಖ ಸ್ವಷ್ಟಿಗಳ್ಲಿ ಮದುವೆಯ ಕಡೆಯದೆದೆ ದಿನ ಗಳನ್ನೂ ಆ ಮೇಲೆ ಎಡಡು ದಿನಗಳನ್ನೂ ಕಳೆದಳು.

೨

ಧಾರೆ ಆರತ್ಕ್ಕೆತೆಗಳಾದ ಮಾರನೆಯ ದಿನವೇ ಬಂದಿದ್ದ ವರು ಒಬ್ಬಿಬ್ಬ ರಾಗಿ ಹೊರಡುತ್ತಾ ಅನುವಾದರು. ಮದುವೆ ಮಂಗಿದ ಎಡಡು ದಿನಗಳಲ್ಲಿ ಎಲ್ಲರೂ ಹೊರಟು ಹೊಗಿ ಅಕ್ಕೆಂತ ಆಪ್ತೇಷ್ಟಿರುತ್ತಾಗಳು ಮಾತ್ರ ಉಳಿದರು.

ಅವರುಗಳೂ ಸಹ ಹೊರಟು ಹೊಗಲು ಇಷ್ಟವ್ಯಾಪರಾಗಿದ್ದರು. ವೆಂಕಟೇಶರ್ಯಾಸವರ ಒತ್ತಾಯವಿಲ್ಲದಿದ್ದರೆ ಅವರುಗಳು ನಿಲ್ಲುತ್ತಿರಲಿಲ್ಲ.

ಎಲ್ಲರೂ ಹೊರಟು ಹೊದರೂ ಗುಂಡಾರಾಯರು ಹೊರಟು ಹೋಗಿ ಗುವುದು ಸಾಧ್ಯವಾಗಲಿಲ್ಲ. “ನಾನು ಹೋಗುತ್ತೇನೆಂ”ದು ಅವರು ವೆಂಕಟೇಶರ್ಯಾಸರೋಡನೆ ಹೇಳುವುದು ಸಹ ಕಷ್ಟವಾಗಿತ್ತು.

ಬೀಗರೂ ಹೊರಟು ಹೋಗಿ, ಮಂದುವೆಯ ಗಲಾಟಿಗಳಿಲ್ಲವೂ ಅಡಗಿದ ಮೇಲೆ, ಒಂದು ದಿನ ಗುಂಡೂರಾಯರು ಲೋಕಾಭಿರಾಮವಾಗಿ “ನನಗೂ ಮನೆ ಮರಗಳವೆ. ನಾನೂ ಉಂಗಿ ಹೋಗಬೇಕಯ್ಯ” ಎಂದರು.

“ಮನೆ ಮರಗಳವೆ, ನೀನೂ ಉಂಗಿ ಹೋಗಬೇಕು, ಒಪ್ಪಿಕೊಳ್ಳುತ್ತೇನೆ. ಅದರೆ ಈಗ ನಿನಗೆ ಉಂಗಿ ಹೋಗಲೇಬೇಕಾದ ಪ್ರಮುಖ ವಾದ ಕೆಲಸವೇನಿದೆ? ನಿನಗೇನು ಕಚ್ಚೆರಿಯೇ, ಕೊತ್ತಲಿಯೇ”

“ಅದೇನು ಇಲ್ಲ ಎನ್ನು. ಅದರೂ ಭಾಗ್ಯ ಕಾಲೇಜಿಗೆ ಹೋಗುವ ಏಪಾರಟು ಮಾಡಬೇಡವೇ? ಅವಳು ಸಂಗೀತದ ಪರೀಕ್ಷೆಗೆ ಬೇರೀ ಕಟ್ಟಿದ್ದಾರೆ. ಸ್ವಲ್ಪ ಅಭ್ಯಾಸ ಮಾಡಬೇಡವೇ?”

“ಸರಿಯವು. ಈ ವಾರದಲ್ಲಿ ನಿನ್ನನ್ನು ಕಳಿಸಿಕೊಟ್ಟು ರಾಯಿತೋ ಇಲ್ಲವೋ”

“ಇದೇನಯ್ಯ ಹುಡುಗನ ಹಾಗೆ ಮಾತನಾಡುತ್ತೀರ್ಯೇ? ಮನೆಗಿಬೀಗ ಹಾಕಿಕೊಂಡು ಒಂದು ಹದಿನ್ಯೆದು ದಿನವಾಯಿತು. ಇನ್ನೂ ಹೊರಡದೇ ಇದ್ದರೆ ಹೇಗಪ್ಪೆ”

ಅದು ವೆಂಕಟೇಶಯ್ಯನವರ ಮನಸ್ಸಿಗೆ ತಟ್ಟಿತು. ಅದರಿಂದ ಅದಕ್ಕೆ ಏನೂ ಹೇಳಬೇ ಸುಮ್ಮನಾದರು. ಅದೇ ಸಮಯದಲ್ಲಿ ಗುಂಡೂರಾಯರು ಮತ್ತೆ ಪ್ರಾಯ ಮಾಡಿ ಮಾರನೆಯ ದಿನ ಪ್ರಯಾಣ ಮಾಡುವುದೆಂದು ಗೊತ್ತು ಮಾಡಿಕೊಂಡರು.

ಆಗ ನಡುವೆ ಭಾಗ್ಯ “ಹೊರಡುವ ಮೊದಲು ಸಾವನದುಗ್ರವನ್ನು ನೋಡಿಕೊಂಡು ಹೋಗಬೇಕಪ್ಪೆ” ಎಂದಳು.

ಏನೋ ಒಂದು ಮಾರ್ಗದಲ್ಲಿ ವೆಂಕಟೇಶಯ್ಯನನ್ನು ಒಪ್ಪಿಸಿಕೊಂಡಿದ್ದಾರೆ. ಅಷ್ಟರಲ್ಲಿ ಮಗಳೊಂದು ಹೇಳುತ್ತಾಳೆಯಲ್ಲಾ ಎನ್ನಿಸಿತು ಗುಂಡೂರಾಯರಿಗೆ.

“ಅದನ್ನೇನೇ ನೋಡುವುದು. ಹೆಚ್ಚಿಯ ಕಾಲದ ಮಣ್ಣ ಕೋಟಿಯನ್ನು”

ವೆಂಕಟೇಶಯ್ಯನವರು “ನಮ್ಮಾರ್ಥಿನ ಕೋಟಿಯನ್ನು ಅಷ್ಟ ತಾತ್ವಾರ ಮಾಡಬೇಡಪ್ಪ. ಕೆಳಗೆ ಮಣ್ಣನ ಗೋಡೆಗಳು ಕಂಡರೂ ಭಜರಿ ಕೋಟಿ” ಎಂದರು.

“ಸರಿಯಪ್ಪ. ಭಜರೀ ಕೋಟಿಯೇ. ಏಳು ಸುತ್ತಿನ ಕೋಟಿ. ಇಂಥಹ ಕೋಟಿ ಈ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಒಸ್ಪಿಕೊಳ್ಳುತ್ತೇನೇ” ಎಂದು ವ್ಯಂಗವಾಗಿ ಹೇಳಿ, ಮಗಳನ್ನು ಕುರಿತು “ಅದನ್ನೇನು ನೋಡುವುದು ಭಾಗ್ಯ. ನಮ್ಮ ಬೆಂಗಳೂರಿನಲ್ಲಿ ಮಾರ್ಕೆಟ್‌ಗೆ ಹೋಗುತ್ತಾ ಕೋಟಿಯಿಲ್ಲವೇ ಹಾಗೆ. ಅಲ್ಲಿ ಒಂದು ಸುತ್ತು ಕೋಟಿ ಬತ್ತೇರಿಗಳು ಕಾಣುತ್ತವೆ. ಇಲ್ಲಿ ಅದೇ ಹೊಡ್ಡ ಆಕಾರದಲ್ಲಿರಬಹುದು. ಬೇಕಾದರೆ ಒಂದು ದಿನ ಕರೆದು ಕೊಂಡು ಹೋಗಿ ಅದನ್ನು ತೋರಿಸಿಕೊಂಡು ಬರುತ್ತೇನೇ” ಎಂದರು.

ಸಾವನದುಗ್ರವನ್ನು ನೋಡಿಕೊಂಡೇ ಹೋಗಬೇಕೆಂಬ ಅಭಿವೃತವು ಭಾಗ್ಯಾಳಗೆ ಬಲವಾಗಿತ್ತು. ಆದರೆ ತಂದೆ ಉರಿಗೆ ಹೊರಟೆಬಿಡಬೇಕೆಂದು ಒತ್ತಾಯ ಮಾಡುತ್ತಿರುವಾಗ ಎದುರು ಹೇಳಲು ಅವಳಿಗೆ ಧ್ವಯವಾಗಿಲ್ಲ.

ಅವಳ ಮನಸ್ಸಿನಲ್ಲಿದ್ದ ದ್ವಿನ್ನೆ ವೆಂಕಟೇಶಯ್ಯನವರೇ ಹೇಳಿದರು

“ಒಂದು ದಿನದಲ್ಲಿ ನಿನಗೆ ಮುಳುಗಿ ಹೋಗುವುದೇನು? ನಾಕೆ ಹೋಗುವುದು ನಾಡಿದ್ದ ಹೋಗುವುದು”

“ಆಗಲೇ ಹೇಳಿದೆನಲ್ಲಿಯ್ಯ. ಮನೆಗೆ ಬೀಗ ಹಾಕಿ ಹಡಿಸ್ಯೆದು ದಿನಗ ಇಂದುವೆಂದು. ಬೀಗ ಹಾಗೇ ಇದೆಯೋ ಯಾರಾದರೂ ಒಡೆದು ಹಾಕಿದ್ದಾರಿಯೋ ಹೋಗಿ ನೋಡಬೇಡವೇ?”

ವೆಂಕಟೇಶಯ್ಯ ತಾವೇ ಗೆಲ್ಲುತ್ತೇ ವೆಂಬ ಭಾವದಿಂದ ನಗುತ್ತಾ “ಆಗಲಪ್ಪ. ನೀನೂ ನಿನ್ನ ಹೆಂಡತಿಯೂ ನಾಕೆ ದಿನ ಬೆಳಗಾಗಿನ ಬಸ್ಸಿಗೇ ಪ್ರಯಾಣಮಾಡಿ. ಈ ದಿನ ಸಾಯಂಕಾಲವೇ ಎರಡು ಸೀಟುಗಳಿಗೆ ಬೇಕಾದರೆ ಹೇಳಿ ಬರುತ್ತೇನೇ. ಭಾಗ್ಯ ಇಲ್ಲಿಯೇ ಇರಲಿ. ನಾನು ಸಾವನದುಗ್ರವನ್ನು ತೋರಿಸಿಕೊಂಡು ಅವಳನ್ನು ಬೆಂಗಳೂರಿಗೆ ತಂದು ಬಿಟ್ಟು ಹೋಗುತ್ತೇನೇ. ಸರಿಯೇ?” ಎಂದರು.

ಮಗಳನ್ನು ವೆಂಕಟೇಶಯ್ಯನವರ ಮನೆಯಲ್ಲಿ ಬಿಟ್ಟು ಹೋಗುವುದಕ್ಕೆ ಅವರಿಗಾವ ಬಗೆಯ ಅಷ್ಟುಂತರವೂ ಇಲ್ಲಿಲ್ಲ. ಆದರೆ ಬಿಟ್ಟುಹೋಗುವುದು ಎಂದಾಗ ತಮ್ಮದೇನೋ ಕೊರತೆಯಾದಂತೆ ಆತನ ಮನಸ್ಸಿಗೆ ತೋರಿತು.

“ಸರಿಯಪ್ಪ. ನಿನ್ನ ಹಟವೇ ಗೆಲ್ಲಲಿ. ನಾವು ನಾಡಿದ್ದ ಬೆಳಗಾಗ ಪ್ರಯಾಣ ಮಾಡುತ್ತೇನೇ”

“ಹಾಗೆ ದಾರಿಗೆ ಬಾ”

ಮಾರನೀಯ ದಿನ ಬೆಳಗಾಗ ಎಲ್ಲರೂ ಸಾವನದುಗರ್ಕೆ ಹೋಗಿ ಬರುವುದೆಂದೂ ಅದಾದನಂತರ ಬೆಂಗಳೂರಿಗೆ ಗುಂಡೂರಾಯರು ಪ್ರಯಾಣ ಮಾಡುವುದೆಂದೂ ಗೊತ್ತು ಯಿತು.

ಕಾಫೀ ತಿಂಡಿಗಳನ್ನು ಮುಗಿಸಿಕೊಂಡು ಮಾರನೀಯ ದಿನ ಬೆಳಗಾಗ ಎಲ್ಲರೂ ಸಾವನದುಗರ್ಕೆ ಹೊರಟಿರು.

ಎಲ್ಲರೂ ಎಂದರೆ ಹೊರಟಿವರೀನು ವಿಪರೀತವಾಗಿರಲಿಲ್ಲ. ವೆಂಕಟೀ ಶಯ್ಯನವರು, ಗುಂಡೂರಾಯರು. ವಿಶಾಲಾಕ್ಷಮ್ಯ, ಜಯ, ಭಾಗ್ಯ. ಇವರುಗಳು ಹೊರಟಿರು. ವಿಶಾಲಾಕ್ಷಮ್ಯ ಜಯಳ ತಾಯಿ ಸಿತಮ್ಯನ ವರನ್ನ ಕರೆದರು. ಅದರೆ ಬರುವ ನೇತಿಗೆ ಎಲ್ಲರಿಗೂ ಅಡಿಗೆ ಮಾಡಬೇಕಾಗಿದ್ದು ದರಿಂದ ಆಕೆ ಹೋಗಿಲಿಲ್ಲ.

ಮನೆ ಬಿಟ್ಟು ಅಪ್ಪು ದೂರ ಹೋದ ಮೇಲೆ ಗುಂಡೂರಾಯರು “ಸೋಮೆಶ್ವರ ಇದ್ದಿದ್ದರೆ ಚೆನ್ನಾಗಿದ್ದಿತ್ತಲ್ಲನೇ?” ಎಂದರು

ವೆಂಕಟೀಶಯ್ಯನವರು “ಚೆನ್ನಾಗಿತ್ತು. ಯಾವಾಗಲೂ ನಿನು ಮಾಡುವುದು ಹೀಗೆಯೇ. ಸ್ವಲ್ಪ ಮೊದಲೇ ಹೇಳಿದ್ದರೆ ಅವನಿಗೆ ಹೇಳಿ ಗೊತ್ತು ಮಾಡಿಕೊಳ್ಳಬೇಕಾಗಿತ್ತು. ನಿನ್ನೆಯ ದಿನ ಸಾಯಂಕಾಲವೇ ವಿಚಾರಿಸಿದೆ. ಅವನು ಉರಿನಲ್ಲಿರಲಿಲ್ಲ. ಬೆಂಗಳೂರಿಗೆ ಹೋಗಿದ್ದಾನೆ” ಎಂದರು.

“ಹೋಗಬೇಕೆಂಬುದು ಮೊದಲು ಗೊತ್ತಾಗಿರಲಿಲ್ಲವಲ್ಲ. ಸೋಮೆಶ್ವರ ಇದ್ದಿದ್ದರೆ ಸೋಡಬೇಕಾದುದನ್ನೇ ಲ್ಲಾ ಸರಿಯಾಗಿ ತೋರಿಸುತ್ತಿದ್ದೆ ಎಂದಕೊಂಡೆ. ಇಷ್ಟಕ್ಕೂ ನಾವು ಸಾಯಂವರು ಅದನ್ನು ಸೋಡಿ ಆಗಬೇಕಾದುದೇನಿದೆ? ಹುಡುಗಿ ಆಸಿವೆದುತ್ತಾ ಲೀಯಲ್ಲಾ ಎಂದು ತೋರಿಸಲು ಕರೆದುಕೊಂಡು ಬಂದಿವು. ಅವಳಿಗೂ ಸೋಡಿದ ಆಸೆ ತೀರುತ್ತದೆಯಲ್ಲ, ಅಷ್ಟೇ ಸಾಕು”

“ಅವನಿಲ್ಲವೆಂದು ನಿನು :ಯೋಚನೆ ಮಾಡಬೇಕಾಗಿಲ್ಲವು. ನೆಮ್ಮುರಾಜಣ್ಣ ಇದ್ದಾನೆಯಲ್ಲಾ. ಅವನು ಎಲ್ಲವನ್ನೂ ತೋರಿಸುತ್ತಾನೆ. ಇವನು ಸೋಮೆಶ್ವರನೆಡನೆ ಎಂಟು ಹತ್ತು ದಿನಗಳು ಓಡಿಯಾಡಿ ಎಲ್ಲವನ್ನೂ ತಿಳಿದುಕೊಂಡಿದ್ದಾನೆ”

“ಸಾಕು ಸಾಕು, ನಡಿ ಎಪ್ಪು ನೋಡಬೇಕು”

ಮಾಗಡಿಯಿಂದ ಸಾವನದುರ್ಗಕ್ಕೆ ನಾಲ್ಕೆಪ್ಪು ದು ವ್ಯುತಿಗಳ ದೂರ. ಮುಮಾರು ಮುಂದು ವ್ಯುತಿಗಳಷ್ಟು ಸರಿಯಾದ ರಸ್ತೆ. ಅನಂತರ ಕಾಡು ರಸ್ತೆ. ಹೆಚ್ಚಾಗಿ ನಿಂತೆ ಸುತ್ತಿ ಕೊಂಡು ಮಳಗಿದ್ದ ಕೋಟಿಯ ಗೋಡೆಗಳು ದೂರದಿಂದಲೇ ಕಂಡುಬರುತ್ತದೆವು.

ಸಮಾಪಕ್ಕೆ ಹೋದ ಹಾಗೆಲ್ಲಾ ಕಾಡು ದಟ್ಟವಾಗುತ್ತದೆ. ಮಾರ್ಗವು ಅಷ್ಟೇ. ಕಲ್ಲಿ ಮುಳ್ಳುಗಳಿಂದ ಕೂಡಿತ್ತು. ಆದರೆ ಒಗೆಬಗೆಯ ಉದ್ದೇಶ ಗಳಿಗಾಗಿ ಜನರು ಹೋಗಿ ಬರುತ್ತಾ ಇದ್ದುದರಿಂದ ಹೋಗಲು ಅಸಾಧ್ಯವಾಗುವಂತೇನೂ ಆ ರಸ್ತೆ ಅಗವ್ಯವಾಗಿರಲಿಲ್ಲ.

ಕೆಳಗಡೆ ಮಣಿನ್ನು ಗೋಡೆಗಳೂ ಮೇಲೆ ದುರ್ಗಮವಾದ ಕೋಟಿಯೂ ಕಂಡನಂತರ ಗುಂಡೂರಾಯರು ಕೆಂಪೇಗೌಡನು ಕಟ್ಟಿದ ಕೋಟಿಯೇನೀಲೇ ಇದು’ ಎಂದರು.

ರಾಜಾಳ್ಳಿನು “ಇಲ್ಲ. ಈ ಕೋಟಿಯನ್ನು ಪ್ರಥಮಶಃ ಕಟ್ಟಿದವನು ಕೆಂಪೇಗೌಡನಲ್ಲ. ಅವನು ಬಂದು ಇದನ್ನು ಆಕ್ರಮಿಸಿದ್ದು” ಎಂದ.

ಕೋಟಿ ಕೆಂಪೇಗೌಡನದೇ ಎಂದು ಗುಂಡೂರಾಯರ ಭಾವನೆ.

“ಇದು ಕೆಂಪೇಗೌಡನೇ ಕಟ್ಟಿದನೆಂದು ಕೇಳಿದ್ದೀನೇ”

“ಹೋನು. ಜನರಲ್ಲಿರುವ ಪ್ರತೀತಿಯು ಅದೇ.” ಆದರೆ ಇದನ್ನು ಕಟ್ಟಿದವನು ಅವನಲ್ಲ. ವಿಜಯನಗರದ ಚಕ್ರವರ್ತಿಗಳು ತಮ್ಮ ಅಧಿಕಾರಿಯಾದ ಸಾವಂತರಾಯನನ್ನು ಈ ಭಾಗದ ಆಡಳಿತಕ್ಕೆ ಇಟ್ಟಿರು. ಅವನೇ ಇದನ್ನು ಕಟ್ಟಿದವನೆಂದು ಹೇಳುತ್ತಾರೆ. ಆದರಿಂದಲೇ ಇದಕ್ಕೆ ಸಾವಂತನ ದುರ್ಗ ವೆಂದು ಹೆಸರು ಬಂದಿತ:

“ಮತ್ತೆ ಕೆಂಪೇಗೌಡನ ಹೆಸರು ಬರಲು ಕಾರಣ”

“ಆ ಮೇಲೆ ಬೆಂಗಳೂರಿನ ಇಮ್ಮಡಿ ಕೆಂಪೇಗೌಡನು ಬಂದು ಆಕ್ರಮಿಸಿದ್ದು, ಕಡೆಯವರೆವಿಗೆ ಅವನೂ ಅವನ ಮಾತಜರೂ ಇಲ್ಲಿಯೇ ಇದ್ದುದರಿಂದ ಅವನ ಹೆಸರೇ ಬಂದುಬಿಟ್ಟಿತು. ಅದೂ ಅಲ್ಲದೇ ಸಾವಂತನ ದುರ್ಗವೆಂದು ಹೆಸರಿದ್ದು ದನ್ನು ಸಾವನದುರ್ಗವೆಂದು ಬದಲಾಯಿಸಿದವನೂ ಅವನೇ”

ದುರ್ಗದ ಸಮಾಪಕ್ಕೆ ಹೋದವರೇ ವಿಶಾಲಾಕ್ಷಮ್ಯನವರು ಕಾಲು

ನೋರುತ್ತದೆಂದು ಕುಳತುಕೊಂಡುಬಿಟ್ಟಿರು.

ಗುಂಡೂರಾಯರು “ನಾವು ತಿಂಡಿ ತಿಂದುಕೊಂಡು ಬಂದುದು ಒಳ್ಳೆಯಾಯಿವು. ಇಲ್ಲದಿದ್ದರೆ ಹಸಿನಿಂದ ಪ್ರಾಣ ಹೋಗುವಂತಾಗುತ್ತತ್ತು” ಎಂದರು.

ಬುಡದಿಂದ ಹೇಳಿ ಹೋಗುವುದಕ್ಕೆ ದಾರಿಯಿದ್ದರು. ಎಲ್ಲರೂ ಆ ದಾರಿಯಲ್ಲಿ ಹೋರಟಿರು,

ಗುಂಡೂರಾಯರು “ಇದನ್ನು ಏನೋ ಎಂದಿದ್ದೇನವ್ವಾ. ಈ ಬಂಡೆಯು ಇನ್ನೂ ಎಷ್ಟು ಬೆಳೆದು ನಿಂತಿದೆಯೋ? ಇನ್ನು ಹತ್ತುನ್ನುದು ನನ್ನಿಂದಾಗು ವುದಿಲ್ಲವ್ವೆ” ಎನ್ನತ್ತು ಹೆಚ್ಚಿಕೆಯನ್ನು ನವರನ್ನು ಕುರತು ಹೇಳಿದರು.

ರಾಜಣ್ಣ “ಇದು ಚಾಮುಂಡಿ ಬಿಟ್ಟಿ, ನಂದಿ ಬಿಟ್ಟಿಗಳಂತೆ ಇಲ್ಲ. ಅಲ್ಲಿ ಕಲ್ಲಿಗಳೊಡನೆ ವಿಪುಲವಾಗಿ ಮಣ್ಣ ಬೆರೆತಿದೆ. ಬಂದು ವಿಧವಾಗಿ ನೋಡಿದರೆ ಅವುಗಳನ್ನು ಗುಡ್ಡಗಳಿಂದು ಹೇಳಬಹುದು. ಆದರೆ ಇದು ಹಾಗಲ್ಲ. ಬೃಹದಾಕಾರವಾಗಿ ಬೆಳೆದು ನಿಂತಿರುವ ಬಂಡೆ ಕಲ್ಲು. ಆದರೆ ಹೇಳಿ ಕೋಟಿಯನ್ನು ಕಟ್ಟಿದೆ” ಎಂದು ಹೇಳಿದ.

ಅವರು ಅದುವರಿವಿಗೆ ಮಣ್ಣ ಗೋಡೆಯು ಮುಗಿಯುವವರಿವಿಗೆ ಬಂಡಿದ್ದರು. ಮುದುಕೆರುಗಳು ಅಲ್ಲಿ ಕುಳತುಬಿಟ್ಟಿರು.

ವಿಶಾಲಾಕ್ಷಮ್ಮನವರು “ನೀವು ಹುಡುಗರು. ಬೇಕಾದರೆ ಹೋಗಿ ಬಿನ್ನೀವೆ. ನಾವು ಇಲ್ಲಿ ಕುಳಿತ್ತಿರುತ್ತೇನೆ” ಎಂದರು.

ಜಯ, ಭಾಗ್ಯ, ರಾಜಣ್ಣ ಮೂರು ಮಂದಿಯೂ ಮುಂದೆ ಹೋದರು. ಆದರೆ ಅವರು ಬಹಳ ಮುಂದೆ ಹೋಗುವುದಕ್ಕಾಗಲೀ ದುರ್ಗದ ಹೇಳಿಲ್ಲಾ ಓಡಿಯಾಡುವಕ್ಕಾಗಲೀ ಆಗಲಿಲ್ಲ ಸ್ವಲ್ಪ ದೂರ ಹೋಗಿ ಸುವಾರು ಅಧರ ಗಂಟಿಯ ಒಳಗಾಗಿ ವಾಪ್ಪು ಬಂದುಬಿಟ್ಟಿರು.

ದುರ್ಗದಿಂದ ಕೆಳಗಳಿಂದು ರಾಜಣ್ಣನು “ಈ ದುರ್ಗದ ಹೇಳಿ ಹೀಂದೊಂದು ಕಾಲದಲ್ಲಿ ಎಂಟು ಸಾವಿರದ ಸ್ವಾ ಸೇನೆಯಿದ್ದರು” ಎಂದ.

“ಈ ಬಂಡೆ ಕಲ್ಲಿನಲ್ಲಿ ಭಾವಿ ತೋಡಿವುದಕ್ಕಾಗಿ ಇಲ್ಲ. ಆಷ್ಟೇಂದು ಇನ ನೀರಿಗೇನು ಮಾಡುತ್ತಿದ್ದರೋ?” ಎಂದರು ಗುಂಡೂರಾಯರು,

“ನೀರಿಗೇನು ಕಷ್ಟವಿಲ್ಲ. ದಂಗರದ ಮೇಲೆ ಬೇಕಾದಪ್ಪು ನೀರಿದೆ”

ವಿಶಾಲಾಕ್ಷ್ಯವ್ಯವಹರು “ಭಗವಂತನ ಲೀಲೆ ಎಂದರೆ ಇದೇ. ಇಪ್ಪು ದೊಡ್ಡ ಬಂಡೆ ಕಲ್ಲಿನ ಮೇಲೆ ಧಾರಾಳವಾಗಿ ನೀರು ಸಿಗುತ್ತದೆ ಎಂದರೆ ಅದು ಪರವಾಶ್ಚಯರಕರವೇ” ಎಂದರು.

ಭಾಗ್ಯಳು “ಕೆಂಪೇಗೋಡರು ಸಾಧಾರಣ ಪಾಳಿಯಗಾರರೆಂದು ಕೇಳಿದ್ದೀನೇ. ವಿಜಯನಗರದ ಚಕ್ರವರ್ತಿಗಳ ಕಡೆಯ ಅಧಿಕಾರಿಯಾದ ಸಾವಂ ತರಾಯರು ಇಲ್ಲಿ ರಾಜ್ಯವಾಕುತ್ತಿದ್ದರೆ ಕೆಂಪೇಗೋಡರು ಬಂದು ಇದನ್ನು ಆಕ್ರಮಿಸಿದರೆನ್ನು ವುದು ಹೇಗೆ?” ಎಂದಳು.

ಇತಿಹಾಸಕಾರನಾಗಿ ಹೊಗಿದ್ದ ರಾಜಣ್ಣ ಹೇಳಿದ.

“ಅದು ಆ ರೀತಿಯಾಗಲಿಲ್ಲ. ಸಾವಂತರಾಯನೂ ಅವನ ಮಗ ಸಂಪಾಜರಾಯನೂ ರಾಜ್ಯಭಾರ ಮಾಡಿದರು. ಸಂಪಾಜರಾಯನ ಮಗ ಚಿಕ್ಕರಾಯನೇಂಬುವನು ರಾಜ್ಯವಾಕುತ್ತಿದ್ದಾಗ ಬುದ್ಧಿ ಕೆಟ್ಟಿ ನೀರಿನಲ್ಲಿ ಮುಳುಗಿ ಪಾರಣಬಿಟ್ಟು. ಅವನಿಗೆ ಮಕ್ಕಳಿರಲಿಲ್ಲ. ದೊರೆಯು ಉಳಿಗದವನಾದ ಗುಡ ಮಾರನಳ್ಯಯ ಗಂಗ ಎಂಬುವವನು ಇಲ್ಲಿ ಹಾಳ ಮಾಡತೊಡಗಿದ. ಆಗ ಬೆಂಗಳೂರಿನಲ್ಲಿದ್ದ ಇವ್ಯಾಡಿ ಕೆಂಪೇಗೋಡ ಬಂದು ಗಂಗನನ್ನು ಓಡಿಸಿ ಇದನ್ನು ಆಕ್ರಮಿಸಿದ”

ದುರ್ಗದಿಂದ ಕೆಳಗಳಿದು ಬಂದ ಮೇಲೆ ಭಾಗ್ಯಳು ರಾಜಣ್ಣನನ್ನು ಕುರಿತು “ಇಲ್ಲಿ ಯಾವುದೋ ಚಿಕ್ಕ ಚಿಕ್ಕ ಗುಡಿಗಳಿನೆ ಎಂದೂ ಸುಮಾರು ನಾಲ್ಕುಪ್ರಧಾ ಸಾವಿರ ವರ್ಷಗಳ ಹಿಂದಿನ ನಾಗರೀಕತೆಯ ಕುರುಹಂಗಳು ಕಂಡುಬರುತ್ತವೆಂದೂ ಹೇಳುತ್ತಾರೆಂತೆಯಲ್ಲ. ಆವುಗಳೆಲ್ಲಾ ಇದುವುದೆಲ್ಲಿ?” ಎಂದು ಕೇಳಿದಳು.

“ಆವುಗಳನ್ನೇ ಲಾಲ್ಲಿ ಫಿಮಗಾರು ಹೇಳಿದಳು ??”

“ಯಾರೇಕೆ ಹೇಳಬೇಕು. ನನಗೇ ಗೊತ್ತಾಯಿತು. ನೀವು ಮದುವೆಗೆ ಹೆದಿಸ್ತೇದು ದಿನಗಳ ಮುಂಚೆ ಇಲ್ಲಿಗೆ ಬಂದಂದೇ ಆವುಗಳನ್ನು ನೋಡುವುದ ಕ್ಷಂತಿ”

“ಓಹೋ! ಸರಿ. ಬೆಂಗಳೂರಿನಲ್ಲಿಯೇ ಇವುಗಳನ್ನೇ ಲಾಲ್ಲಿ ನೆಂಕಟೇಶ ಯ್ಯಾನವರು ಹೇಳಿದರೆಂದು ಕಾಣುತ್ತದೆ”

“ಯಾರು ಹೇಳಿದರೆ ತಾನೇ ಏನು? ಅಂತೂ ಅದು ನಿಜ ತಾನೇ? ಅವುಗಳೆಲ್ಲಿವೊಂದು ತೋರಿಸಿ. ನೋಡಿಕೊಂಡು ಹೋಗೋಣಾ”

“ನಾನಂತೂ ತೋರಿಸುವುದಕ್ಕೆ ಸಿದ್ದ. ಆದರೆ ಇವರೆಲ್ಲ ಈಗ ಅಲ್ಲಿಗೆ ಬರುತ್ತಾರೆಯೇ?” ಎಂದು ವ್ಯಾದ್ವರ ಕಡೆಗೆ ನೋಡುತ್ತಾ ರಾಜಣ್ಣ ಕೇಳಿದ.

ಮತ್ತೊಬ್ಬರು ಉತ್ತರ ಕೊಡುವ ಮೊದಲು ಆತುರದಿಂದ ಭಾಗ್ಯಳು “ನಾನಿಲ್ಲಿ ನೋಡುವುದಕ್ಕೆ ಬಂದುದೇ ಆದನ್ನು. ಆದೇ ನೋಡಿಕೊಳ್ಳಬೇಕೇ ಹೋದರೆ ಏನು ಪ್ರಯೋಜನ?” ಎಂದಳು.

ಅವಳು ಹೇಳಿದ ಆ ಮಾತು ನಿಶ್ಚಯೋಕ್ತಿಯನ್ನು ಹೇಳಿದ ಹಾಗೆ ಇದ್ದಿತು.

“ಅವೇನು ಇಲ್ಲಿಗೆ ಬಹೆಚ ದೂರವೇಂಬೇ?” ಎಂದು ಗುಂಡೂರಾಯರು ವಿಚಾರಿಸಿದರು.

ರಾಜಣ್ಣನು ನಿಷಯವನ್ನು ತೇಲಿಸುತ್ತಾ .“ಹತ್ತಿರದಲ್ಲಿಯೂ ಕೆಲವಿನೆ. ದೂರವಲ್ಲಿಯೂ ಇನೆ ಹೆಚ್ಚು ಹೋತ್ತೇನೂ ಆಗುವುದಿಲ್ಲ” ಎಂದ.

“ಆದರೂ ಈಗಲೇ ಮಧ್ಯಾನ್ನವಾಗಿದೆ ಮನೆಯಲ್ಲಿ; ಸೀತಮ್ಮನ ಪರೂ ಕಾಯುತ್ತಿದ್ದಾರೆ. ನಮಗೂ ಹಸಿವಾಗುತ್ತಿದೆ”

ನಡುವೆ ವೆಂಕಟೇಶಪ್ಪನವರು ಪ್ರವೇಶ ಮಾಡಿ “ನಾನೊಂದು ಮಾತು ಹೇಳುತ್ತೇನೆ, ಕೇಳು ಗುಂಡಣ್ಣ. ನೀನು ಬೇಡವೆಂದರೂ ಆವರು ಬಿಡುವುದಿಲ್ಲ. ನಾವು ಆವರೊಂದಿಗೆ ಹೋಗಿ ಬರುವುದು ಸಾಧ್ಯವಾಗುವುದಿಲ್ಲ. ಆವರು ಎಲ್ಲಾ ಮುಗಿಸಿಕೊಂಡು ಬರುವವರೆವಿಗೆ ಇಲ್ಲಿ ಕಾಯುತ್ತಾ ಕುಳಿತ್ತಿರುವುದೂ ಆಗುವ ಕೆಲಸವಲ್ಲ. ಹುಡುಗರು ಏನೇನು ನೋಡಿಕೊಂಡು ಬರುತ್ತಾರೆಯೋ ಅವುಗಳನ್ನೆಲ್ಲಾ ನೋಡಿಕೊಂಡು ಬರಲಿ. ನಮ್ಮಷಟ್ಟಕ್ಕೆ ನಾವು ಮನೆಗೆ ಹೋಗೋಣಾ” ಎಂದರು.

ತನಗೆ ಸಹಾಯಕವಾಗಿ ಮಾತನಾಡಿದರಲ್ಲಾ ಎಂದು ಭಾಗ್ಯಳಿಗೆ ಸಂತೋಷವಾಯಿತು. ಭಾಗ್ಯಳು ಬೇಕೆಂದರೆ ಬಾದಲ್ಲ, ಎರಡಲ್ಲ, ಅಲ್ಲಿರುವ ಪ್ರತಿಯೊಂದು ಗೋರಿಯನ್ನೂ ಹುಡುಕಿ ಹುಡುಕಿ ತೋರಿಸಿಕೊಂಡು ಬರಲು ರಾಜಣ್ಣ ಸಿದ್ಧವಾಗಿದ್ದ.

ಆದರೆ ಈ ಮಾತ್ರಯನ್ನು ನುಂಗುವುದು ಗುಂಡೂರಾಯಿರಿಗೆ ಮಾತ,

ಕಷ್ಟವಾಯಿತು. ವರುಸ್ವಿಗೆ ಬಂದ ಹುಡುಗಿಯನ್ನು ಯಾರೋ ಗೊತ್ತಿಲ್ಲದ ಯುವಕನ್ನೊಂದಿಗೆ ಸಿರ್ಜನವಾದ ಅಡವಿಯಲ್ಲಿ ತರುಗಾಡಲು ಕಳುಹಿಸುವುದು ಹೇಗೆ? ಒಂದುನೇళೆ ಏನಾದರೂ ಪ್ರಮಾದವು ಸಂಭವಿಸಿದರೆ? ಆದರೆ ಮನೆಯವನ್ತಂತೆಯೇ ಆಗಿರುವ ರಾಜಣ್ಣನೊಡನೆ ಕಳುಹಿಸುವುದಿಲ್ಲವೆಂದು ಹೇಳುವುದಾದರೂ ಹೇಗೆ? ಈ ಹಾಳು ಹುಡುಗಿ ಎಂತಹ ಸಂಧಿಗ್ರಹಿತೆಯನ್ನು ತಂದಿಟ್ಟಳು. ಅವಳಾದರೂ ಹುಡುಗಿ ಬಾಧಿತೀಲ್ಲವೆಂದರೆ ಗಡ್ಡ ಮಿಂಗಳು ನರಿತಿರುವ ವೆಂಕಟೇಶಯ್ಯನಿಗಾದರೂ ವಿನೇಕ ಬೇಡವೇ?

ಹೇಗೆ ಗುಂಡೂರಾಯರು ಒಳಗೊಳಗೇ ಪತರುಗುಟ್ಟಿತೊಡಗಿದರು.

ತನ್ನ ತಂದೆಯನ್ನು ಒಪ್ಪಿಸಿ ಆವರ ಪರವಾನಗಿಯನ್ನು ತೆಗೆದುಕೊಂಡು ಹೋಗುವುದು ಆಸಂಭವವೆಂಬುದನ್ನು ಆತನ ಮುಖಭಾವದಿಂದಲೇ ಆರಿತ ಭಾಗ್ಯಳು ಹೊರಡಲು ಸನ್ನೌಳ ವಾಡುತ್ತಾ “ವೆಂಕಟೇಶಯ್ಯನವರು ಹೇಳುವುದೇ ಸರಿ. ಸಾವೇಲ್ಲವನ್ನೂ ದೂಡಿಕೊಂಡು ಬರುತ್ತೇವೆ. ಸಿವುಗಳು ಹೋಗೀರಿ” ಎಂದು ಹೇಳಿ “ನೀವೇ ಇಂದು ಇಂದು ಇಂದು ವರ ಮಗಳನ್ನೂ ಕರೆದುಕೊಂಡು ಹೊರಟುಬಿಟ್ಟಳು.

ಮಗಳು ಆ ರೇತಿಯಾಗಿ ಹೋದದ್ದು ಗುಂಡೂರಾಯರಿಗೆ ಸರ್ವಥಾಸಮಾಧಾನವಿರಲಿಲ್ಲ. ಆದರೆ ಜೊತೆಯಲ್ಲಿ ವೆಂಕಟೇಶಯ್ಯನವರ ಪಂಗಡೂ ಹೋದಕ್ಕಿಲ್ಲ ಎಂಬುದೊಂದೇ ಶೈಪ್ಪಿ.

ಮನಸ್ಸಿನಲ್ಲಿ ಇಲ್ಲದ ಸಮಾಧಾನವನ್ನು ತಂದುಕೊಂಡು, ಹೋಗುತ್ತಿದ ಮಗಳ ಕಡೆಗೆ ಗುಂಡೂರಾಯರು “ಎಲ್ಲಿಯಾದರೂ ಹೋಗಬೇಕೆಂದು ಹೋರಿದರೆ ಒಂದು ಕ್ಷಣಿ ನಿಲ್ಲಿವುದಿಲ್ಲ. ತರುಗಾಲು ತಿಪ್ಪಿ ಎಂದು ಹೇಳಿ ನಡಿಯಪ್ಪ. ಹೋಗೋಣೋಣಿ” ಎಂದು ಹೇಳಿ ಹೆಂಡತಿಯನ್ನು ಚರೆದುಕೊಂಡು ವೆಂಕಟೇಶಯ್ಯನವರ ಜೊತೆಯಲ್ಲಿ ಮಾಗಡಿಗೆ ಅಭಿಮುಖವಾಗಿ ಹೊರಟಿರು.

ಇತ್ತು ಮೂರು ಮಂದಿಯೂ ಸಾವಧನಗೇದಿಂದ ಉಚ್ಚೆ ಕಾಡಿನಲ್ಲಿ ಹೋರಟಿರು. ಆವರು ಹೋಗುತ್ತಿದ್ದ ಕಡೆ ಕಾಲು ದಾರಿಯು ಸಹ ಇರಲಿಲ್ಲ. ಎಲ್ಲಿಲ್ಲಿಯೂ ಕಳ್ಳಿ ಮುಕ್ಕುಗಳು ಉದ್ದಿದ್ದವು. ವಿವುಲವಾಗಿ ಬಿಡಿರು ಮೇಕ್ಕಾ, ಕಾಡು ಮರಗಳೂ ಬೆಳೆದಿದ್ದವು.

ಮರಗಳು : ಹೀಯದೇ ಬಯಲಾಗಿ ದಾರಿ ಬಿಟ್ಟಿದ್ದ ಕಡೆ ನಡೆದು ಕೊಂಡು ಮುಂದುವರಿದರು.

ಸುಮಾರು ಮೂರು ನಾಲ್ಕು ಫಲಾಂಗುಗಳು ನಡೆದುಹೋದ ಮೇಲೆ ನೀರಿನ ತೊಟ್ಟಿಯಂತೆ ನಾಲ್ಕು ಕಡೆಯೂ ಕಲ್ಲಿನ ಚಪ್ಪಡಿಗಳಿದ್ದವು. ಅಗಲ ವಾದ ಕಲ್ಲು ಚಪ್ಪಡಿಯೊಂದು ವಕ್ಕದಲ್ಲಿ ಬಿಡಿದಿದ್ದು.

ಅವುಗಳನ್ನು ಜಯ ಭಾಗ್ಯರಿಗೆ ತೋರಿಸುತ್ತಾ ರಾಜಣ್ಣ ಹೇಳಿದು :

“ಇದೇ ಜಲ್ಲಿ ಕಂಡುಬರುವ ಗುಡಿಗಳ ಸ್ವರೂಪ. ಗುಡಿಯನ್ನು. ಗೋರಿಯನ್ನು. ಯಾರೋ ಇದನ್ನು ಕಿತ್ತು ಹಾಕಿದ್ದಾರೆ. ಅದರೆ ಅದರ ಸ್ವರೂಪವು ಯಾವ ರೀತಿಯಾಗಿದಿತೆಂಬುದನ್ನು ಸುಲಭವಾಗಿ ಉಂಟು ಮಾಡಬಹುದು. ನಾಲ್ಕು ಚಪ್ಪಡಿಗಳನ್ನಿಲ್ಲಿ ಚಚ್ಚೊ ಕವಾಗಿಡಲಾಗಿದೆಯಷ್ಟೇ. ದೂತಿರುವ ಈ ಚಪ್ಪಡಿಯನ್ನು ನೋಡಿರಿ. ಇದರ ಮಧ್ಯ ಭಾಗದಲ್ಲಿ ವತ್ತಾಲಾಕಾರವಾದ ರಂಧ್ರವಿದೆಯಷ್ಟೇ. ಇದನ್ನು ನೋಡಿರಿ. ಒಬ್ಬ ಮನುಷ್ಯ ಒಳಗೆ ಹೋಗುವಷ್ಟುದೆ, ಈ ರಂಧ್ರ. ಒಳಗೆ ಹೋಗುವುದಕ್ಕೆ ಅನುಕೂಲವಾಗಿರುವಂತಹ ಬಾಗಿಲು, ಇದು ಯಾವಾಗಲೂ ಪೂರ್ವ ದಿಕ್ಕಿಗೇ ಇರುತ್ತದೆ”

“ಇದು ಕಲ್ಲಿನ ತೊಟ್ಟಿಯಂತಿದೆ. ಗುಡಿಯು ಹೋಗಾಗುತ್ತದೆ” ಎಂದೆಂದು ಜಯ.

“ಇದರ ಮೇಲಿನ ಚಾವಣಿಯಂತಿದ್ದ ಚಪ್ಪಡಿಯನ್ನು ಕಳಗೆ ಹಾಕಿದ್ದಾರೆ, ನೋಡು. ಅದನ್ನು ಈ ಕಲ್ಲಿನ ತೊಟ್ಟಿಯ ಮೇಲೆ ಇಟ್ಟರೆ ಇದು ಗುಡಿಯಂತಾಯಿತೋ ಇಲ್ಲವೋ ?” ಎಂದು ರಾಜಣ್ಣ ಸಮಾಧಾನವನ್ನು ಹೇಳಿದು.

ಅವರುಗಳು ಇನ್ನೂ ಮುಂದೆ ಮುಂದೆ ಹೋದರು. ಹೊದಲು ನೋಡಿದುದಕ್ಕಿಂತಲೂ ದೊಡ್ಡ ದೊಂದು ಗುಡಿಯು ಕಂಡಿತು. ಅದರ ಮೇಲ್ವಿಚ ಣಿಯನ್ನು ಯಾರೂ ಕಿತ್ತು ಹಾಕಿರಲಿಲ್ಲ. ಅದು ಹಾಗೆಯೇ ನೀತಿತ್ವ.

ರಾಜಣ್ಣನು ಅವರುಗಳನ್ನು ಅದರ ಒಳಗೆ ಕರೆದುಕೊಂಡು ಹೋಗಿತೋರಿಸಿ “ಈಗ ನೋಡಿರಿ. ಎಲ್ಲಾ ಕಡೆಗಳಿಂದಲೂ ಕಲ್ಲು ಮುಚ್ಚಿದೆ. ಒಳಗೆ ಹೋಗುವುದಕ್ಕೆ ಅವಕಾಶವಿರುವುದು ಈ ರಂಧ್ರ ಆಥವಾ ಬಾಗಿಲಿನಿಂದಲೇ. ಇದು ಪೂರ್ವಾಭಿಮುಖವಾಗಿಯೇ ಇದೆ” ಎಂದ,

ಹುಡುಗಿಯರಿಬ್ಬರೂ ತಲೆಗಳನ್ನು ಹಾಕಿ ಆ ರಂಧ್ರದೊಳಗೆ ನೋಡಿ ದರು. ಅಲ್ಲಿ ಏನೂ ಇರಲಿಲ್ಲ.

“ಒಳಗೇನೂ ಇಲ್ಲ”

ಹುಡುಗಿಯರಲ್ಲಿ ಒಬ್ಬಳು ಹೇಳಿದ ಮಾತಿಗೆ ರಾಜಣ್ಣ ಹೇಳಿದ.

“ಅಲ್ಲಿಯೇನೋ ಇರುತ್ತದೆಂದು ನಿರೀಕ್ಷಿಸುವುದು ಶಪ್ಪು”

“ಏನೂ ಇಡುವುದಕ್ಕೆಲ್ಲಿದ್ದರೆ ಈ ಗುಡಿಗಳನ್ನು ಯಾಕೆ ಕಟ್ಟಿದರು?” ಆ ಪ್ರಶ್ನೆಯನ್ನು ಕೇಳಿದವರು ಭಾಗ್ಯ.

“ಸರಿಯಾಗಿ ಹೇಳುವುದಾದರೆ ಇವುಗಳು ಗುಡಿಗಳಲ್ಲ. ಒಂದು ಕಾಲದಲ್ಲಿ ಜನಗಳು ಇಲ್ಲಿಗೆ ಒಂದು ಪ್ರಾಜೆಪುನಸ್ಯಾರಗಳನ್ನು ವೊಡುತ್ತಿದ್ದಿರಬಹುದು, ಆದರೆ ಇವುಗಳನ್ನು ಗುಡಿಗಳು ಎನ್ನ ಲಾಗುವುದಿಲ್ಲ. ಗೋರುಗಳು ಎಂದು ಕರೆಯಬಹುದು. ಒಂದು ಕಾಲದಲ್ಲಿ ಈ ಸುತ್ತಮುತ್ತಲಲ್ಲಿ ವಾಸಿಸುತ್ತಿದ್ದ ಜನ ತಮ್ಮಲ್ಲಿ ವೀರಪುರುಷರೂ, ಕೇರ್ತಿಫಾಳಿಗೇಂಂ ಮೃತರಾದನಂತರ ಅವರನ್ನು ಈ ಗುಡಿಗಳಲ್ಲಿ ತಂದು ಹೂಳುತ್ತಿದ್ದರೆಂದು ತೋರುತ್ತದೆ. ವೀರಪುರುಷರೂ, ಕೇರ್ತಿಫಾಳಿಗೇಂಂ ಆಗದ ಶ್ರೀವಂತರಿಗೂ ಇಂತಹ ಗುಡಿಗಳಲ್ಲಿ ಜಾಗವು ಸಿಗುತ್ತಿದ್ದಿಲ್ಲ ಎನೋ?”

ಮಾತಿನ ಕಡೆಯ ಭಾಗವನ್ನು ಹೇಳಿದ ರಾಜಣ್ಣ ನಕ್ಕೆ.

“ಯಾರು ಯಾವ ಕಾಲದಲ್ಲಿ ಸಾಯುತ್ತಾರೆಂದು ಹೇಳುವುದು ಕಷ್ಟ. ಹಾಗೆ ಸಾಯುವ ಹೊತ್ತಿಗೆ ಈ ಗುಡಿಗಳು ತಯಾರಾಗಿರುತ್ತಿದ್ದವೆಂದರೆ—”

“ಹುಂ. ಹಾಗೆಯೇ ಹೇಳಬೇಕು. ಪುರಾತನ ಕಾಲದಲ್ಲಿ ವಿವುಲದ್ರವ್ಯವನ್ನು ಖಚುಮಾಡಿ, ವಷಾಂತರಗಳು ಕಷ್ಟಪಟ್ಟಿ ಈಚ್ಛಿನ ರಾಜರ ಶವಗಳನ್ನು ಇಡಲು ಸಿರಿಮಿಡ್ಡಿಗಳನ್ನು ರಟ್ಟಿತ್ತಿದ್ದರು ಎಂದು ಹೇಳುತ್ತಾರೆ. ಹಾಗೆಯೇ ಪ್ರತಿಯೊಬ್ಬನಿಗೂ ತಾನು ಎಂದಾದರೂ ಸಾಯುತ್ತೇನೆಂಬುದು ತಿಳಿದೇ ಇರುತ್ತದೆಯಷ್ಟೇ. ಸಾಯುವ ಕಾಲಕ್ಕಾಗಲೆಂದು ಈ ಜನ ವೋದಲೇ ಇಂತಹ ಗುಡಿಗಳನ್ನು ನಿರ್ಮಿಸುತ್ತಿದ್ದರೆಂದು ತೋರುತ್ತದೆ”

ಹತ್ತಿರದಲ್ಲಿ ಮತ್ತಾವ ಗುಡಿಗಳೂ ಕಂಡುಬರಲಿಲ್ಲ.

ಇನರು ಕೇಳಿದೇ ಇರುವಂತಹ ಒಂದು ಗೋರಿಯನ್ನು ತೋರಿಸಿ

ವಾಪ್ಸಿ ಕರೆದುಕೊಂಡು ಹೋಗೋಣವೆಂದುಕೊಂಡ ರಾಜಣ್ಣ ಮುಂದು ವರಿಯುತ್ತಿದ್ದು. ಅವನು ಹೋಗುತ್ತಿದ್ದಾನೆಯಲ್ಲಾ ಎಂದು ಅವರೂ ಅನುಸರಿಸುತ್ತಿದ್ದರು.

“ಹೆಣಿವನ್ನು ಸೈ ಅಲ್ಲದೇ ಇಲ್ಲಿ ಮಣಿನ ಪಾತ್ರಿ ಪಡಗಗಳನ್ನೂ ಅದರೊಂದಿಗೆ ಇಡುತ್ತಿದ್ದರೆಂದು ಕಂಡುಬರುತ್ತದೆ. ಅಂತಹ ಕೆಲವು ಮಡಿಕೆ ಕುಡಿಕೆಗಳು ಪ್ರಾಕ್ತನ ವಿಮರ್ಶನಕಾರರಿಗೆ ಸಿಕ್ಕಿವೆ”

ಭಾಗ್ಯಳು “ಆ ಕುಡಿಕೆ ಮಡಿಕೆಗಳು ಹೇಗೆವೆಯೋ” ಎಂದಳು.

“ಹೆಚ್ಚು ಕಡಿಮೆ ಅವುಗಳು ನಮ್ಮ ಮಡಿಕೆಗಳಂತೆಯೇ ಇವೆ. ಆದರೆ ಗುಡಾಣಗಳಂತೆ ಅವು ಎತ್ತರವಾಗಿವೆ. ಅವುಗಳಲ್ಲಿ ಸಣ್ಣದೂ ದೊಡ್ಡದೂ ಇರುತ್ತವೆ. ಆದರೆ ಅವುಗಳಲ್ಲಿ ಒಂದು ವಿಶೇಷ. ತಳವು ನಮ್ಮ ಕಾಲದ ಮಡಿಕೆಗಳರುವಂತೆ ಬೋಳಾಗಿಲ್ಲ. ಮಡಿಕೆಗಳು ಕೆಳಗೆ ಬೀಳದಂತೆ ಅವುಗಳ ಕೆಳಗೆ ಮೂರು ಗೂಟಿಗಳವೆ. ಮಡಿಕೆಗಳು ಕೆಳಗೆ ಬೀಳದಂತೆ ಅವು ಸಹಾಯಕವಾಗಿವೆ. ಮಡಿಕೆ ದೊಡ್ಡದಾಗಿರಲಿ, ಸಣ್ಣದಾಗಿರಲಿ ಅವುಗಳ ಕೆಳಗೆ ಈ ಗೂಟಿಗಳಂತೆ ಮೂರು ಇಂದ್ರೇ ಇರುತ್ತವೆ. ಅವು ಆ ಕಾಲದ ಮಡಿಕೆಗಳಿಗಿರುತ್ತಿದ್ದ ವೈಶಿಷ್ಟ್ಯ”

“ಸೀವು ಹೇಳಿವುದು ಬಹಳ ಆಶ್ಚರ್ಯಕರವಾಗಿದೆ”

“ಇದರಲ್ಲಿ ಆಶ್ಚರ್ಯವೇನು ಬಂದಿತು, ಭಾಗ್ಯ ?”

“ಆಶ್ಚರ್ಯವಲ್ಲದೇ ಏನು ? ಬೋಳು ಮಡಿಕೆಗಳಿಗಂತಲೂ ಹೀಗೆ ವಿರುವ ಮಡಿಕೆಗಳು ಹೆಚ್ಚು ನಾಗರೀಕತೆಯ ಗುರುತು. ಏಸಿಲ್ಲವೆಂದರೂ ಈ ಪ್ರದೇಶವು ನಮ್ಮ ಕಸ್ಸುಡನಾಡಿಗೇ ಸೇರಿದ್ದು. ಹೀರವನ್ನು ಒಳಗೊಂಡ ಮಡಿಕೆಗಳನ್ನು ಮಾಡುತ್ತಿದ್ದ ನಮ್ಮ ಜನ ಆನ್ಸೇರೆ ಬಿಟ್ಟಿರೋ ಅಥವಾಗುವುದಿಲ್ಲ. ನಾಗರೀಕತೆಯು ಮುಂದುವರಿಯುತ್ತಾ ಹೋಗುತ್ತದೆಯೇ ವಿನಾ ಹಿಂತಿರುಗುವುದಿಲ್ಲ”

ರಾಜಣ್ಣನು ನಗುತ್ತಾ “ಯಾವುದು ನಾಗರೀಕತೆಯೋ ಯಾವುದು ಅಲ್ಲವೋ, ನಾಗರೀಕತೆಯು ಮುಂದುವರಿಯುತ್ತಾ ಹೇಗೆವುದೋ ಹಿಂತಿರುಗುತ್ತದೆಯೋ ಒಂದೂ ನನಗೆ ಅಥವಾಗುವುದಿಲ್ಲ” ಎಂದು ಹೇಳಿದ.

ದೂರದಲ್ಲಿ ಸಾಫಾರಣವಾಗಿ ಸಣ್ಣ ಮನೆಯಷ್ಟಿದ್ದ ಒಂದಾನ್ನೇಂದು ಗುಡಿಯೂ, ಅದರ ಪಕ್ಷದಲ್ಲಿ ಸಣ್ಣ ಗುಡಿಯೂ ಕಂಡವು.

ಮೂರು ಮಂದಿಯೂ ಅತ್ತಕಡಿಗೆ ಹೋಗಲಾರಂಭಿಸಿದರು.

“ಈ ಗುಡಿಗಳನ್ನೂ ನಿಮಾರಣ ಮಾಡಿದವರು ನಾಲ್ಕು ದು ಸಹಸ್ರ ವರ್ಷಗಳ ಹಿಂದೆ ಬದುಕಿದ್ದ ಜನ ಎಂದು ಸೋಮವೇಳಿರರು ಹೇಳುತ್ತಾರೆ ಯಂತೆ”

ಜಯಾಳು “ಹೌದು. ಅವರು ರಾಗಿ ಹೇಳುವುದನ್ನು ನಾನು ಅನೇಕ ಬಾರಿ ಕೇಳಿದ್ದೀನೆ” ಎಂದು ಹೇಳಿದಳು.

ರಾಜಣ್ಣನು ಸಹ “ಹೌದು ಅವನು ಅದೇ ರೀತಿಯಾಗಿ ಹೇಳುತ್ತಾನೆ. ನನಗೂ ಅದೇ ರೀತಿಯಾಗಿ ತೋರುತ್ತದೆ” ಎಂದ.

“ನಾಲ್ಕು ದು ಸಾವಿರ ವರ್ಷದ ಹಿಂದಿನ ಜನ. ಅವರು ಕಟ್ಟಿದ ಗುಡಿಗಳು. ಅವು ನಮೂರಿನ ಹತ್ತಿರದಲ್ಲಿ. ಆಶ್ಚರ್ಯವಾಗುತ್ತದೆ”

“ಆ ವಿಷಯವನ್ನು ಅಪ್ಪು ಖಡಾಖಿಂಡಿತವಾಗಿ ಹೇಳುವುದಕ್ಕಾಗಿ ಗುಪ್ತಿ ದಿಲ್ಲಿ, ಭಾಗ್ಯ. ಆ ಗುಡಿಗಳಿಗೆ ಉಪಯೋಗಿಸಿರುವ ಕಲ್ಲುಗಳನ್ನು ಲೋಹ ದಿಂದ ಕಡೆದಿಲ್ಲ. ಅದರಿಂದ ಅದು ಅಪ್ಪು ಹಿಂದೆ ವಾಸಮಾಡುತ್ತಿದ್ದ ಜನ ರಿಂದಲೇ ಕಟ್ಟಿಲ್ಲ ಟ್ರಾಕ್ ಡೇಂಡು ಹೇಳಿಬಹುದಾಗಿದೆ”

“ಅಂದರೆ— — —”

“ಅಂದರೆ ಈ ಗುಡಿಗಳಿಗೆ ಉಪಯೋಗಿಸುವಂತ ಕಲ್ಲುಗಳು ಇದ್ದಕ್ಕೆ ದ್ವಾಂತೆಯೇ ಎಲ್ಲಿಯೂ ಸಿಕ್ಕಿಬಿಡುವುದಿಲ್ಲ. ಯಾವ ಕಾಲದಲ್ಲಿಯೇ ಆಗಲಿ, ಹಾಗೆ ಸಿಕ್ಕಿತೆಂದುಕೊಳ್ಳುವುದು ಸರಿಯಲ್ಲ ಇದರಲ್ಲಿ ಎಪ್ಪೋ ಕೆಲಸಗಳವೇ. ಕಲ್ಲುಗಳನ್ನು ಬಂಡಿಗಳಿಂದ ಸೀಳಿಕೊಳ್ಳಬೇಕು. ಅನಂತರ ಅವುಗಳನ್ನು ಬೇಕಾದ ಖಚಿತ ಆಕಾರಕ್ಕೆ ತುಂಡು ಮಾಡಿಕೊಳ್ಳಬೇಕು. ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪೂರ್ವಾಭಿಮುಖವಾದ ಕಡೆ ರಂಧ್ರವಿದೆಯಲ್ಲ. ಆ ರಂಧ್ರವನ್ನು ಮಾಡಬೇಕು. ಇವುಗಳನ್ನು ಲಾಲಾ ಮಾಡಲು ನಾವು ಉಕ್ಕಿನ ಉಳಿಗಳನ್ನು ಉಪಯೋಗಿಸುತ್ತೇವೆ. ಲೋಹ ಅಥವಾ ಉಕ್ಕು ಮನುಷ್ಯನಿಗೆ ಗೊತ್ತಿಲ್ಲದೇ ಇದ್ದ ಕಾಲದಲ್ಲಿ ಕಲ್ಲಿನಿಂದ ಏನಾದರೂ ಮಾಡಬೇಕಾಗಿದ್ದ ಕಲ್ಲಿನಿಂದಲೇ ಹೋಡಿದು ಮಾಡಿಕೊಳ್ಳುತ್ತಿದ್ದರು. ಅಂದಿನ ಜನರನ್ನು ಶಿಲಾಯುಗದ ಜನರಿಂದು ಕರೆಯುತ್ತಾರೆ. ಇಲ್ಲದ್ದ ಜನರು ಸಹಸ್ರರು ವರ್ಷಗಳ ಹಿಂದಿನವರೆಂದು ಧಾರಾಳವಾಗಿ ಹೇಳಿಬಹುದು”

“ಆ ಕಲ್ಲುಗಳನ್ನು ಕಲ್ಲುಗಳೊಂದಲ್ಲಿ ಹೊಡಿಸು ಕಡೆದಿದ್ದಾರೆಂದು ಯಾವ ರೀತಿಯಾಗಿ ಹೇಳುತ್ತಿರಿ”

“ಆದನ್ನು ಇಲ್ಲಿಯೇ ನಿವರಿಸುವುದಕ್ಕಾಗುವುದಿಲ್ಲ. ಆ ಗುಡಿಗಳ ಒಳಗೆ ಹೊಗೋಣ ಬನ್ನಿರಿ. ನನ್ನೊಂದ ಆದನ್ನು ಎಪ್ಪಿರ ಮಟ್ಟಿಗೆ ನಿನರಿ ಸುವುದಕ್ಕೆ ಆಗುತ್ತದೆಯೋ ಅಪ್ಪಿರ ಮಟ್ಟಿಗೆ ನಿವರಿಸುತ್ತೇನೇ”

ಅಪ್ಪಿ ಹೊತ್ತಿಗೆ ಆವರು ಆ ಗುಡಿಗಳ ಒಳಗೆ ಬಂದಿದ್ದರು.

ಜಯ, ಭಾಗ್ಯರು ಕುತೂಹಲದಿಂದ ದೊಡ್ಡ ಗುಡಿಯ ಬಳಿಗೆ ಹೋದರು. ಅಲ್ಲಿ ಅನ್ನೇ. ಮನುವ್ಯ ಶಾರುವಪ್ಪು ರಂಧ್ರಪ್ರೇಂದು ಪೂರ್ವ ದಿಕ್ಕಿಗಿತ್ತು. ಒಳಗೆಲ್ಲಾ ಖಾಲೀ ಕೋಣೆಯಂತೆ ಇದ್ದಿತು.

ರಾಜಣ್ಣ ಆವರ ಬಳ ಹೋಗಿ ಗುಡಿಗೆ ಉಪಯೋಗಿಸಿದ್ದ ಚಪ್ಪಡಿಯ ಅಂಚುಗಳನ್ನು ತೋರಿಸಿದ. ಅನೇನು ವಿಶೇಷ ವರ್ಗದ ಕಲ್ಲುಗಳಾಗಿರಲಿಲ್ಲ. ನಮ್ಮಾರುಗಳಲ್ಲಿ ಕಟ್ಟಿಗೆ ಬೀಳುವ ಕಲ್ಲುಗಳಂತೆಯೇ ಬೂದಿಯ ಬಣ್ಣದಾಗಿದ್ದವು. ಮೈಯಲ್ಲಿ ಲ್ಲಾ ಸಣ್ಣ ದೊಡ್ಡ ಕರಿಯ ಚುಕ್ಕೆಗಳಿದ್ದವು. ಒಂದು ಚಪ್ಪಡಿಯ ನಡುವೆ ಕರಿಯದೊಂದು ಗೆರೆಯು ಬಂದಿದ್ದಿತು.

ಆದನ್ನು ತೋರಿಸುತ್ತಾ ರಾಜಣ್ಣ ಹೇಳಿದ.

“ಈ ಕಲ್ಲಿನ ಮೇಲೊಂದು ಗೆರೆಯು ಬಂದಿದೆ, ನೋಡಿರಿ. ಅತ್ತ ಕಡೆಯಲ್ಲಿ ಆದು ಸಣ್ಣ ದಾಗುತ್ತಾ ಹೋಗಿ ಕಡೆಗೆ ನಾಯವಾಗಿರುವಂತೆ ಇತ್ತ ಕಡೆ ಅಗಿಲ್ಲ. ಮಧ್ಯದಲ್ಲಿಯೇ ನಿಂತುಹೋಗಿದೆ. ಅಂದರೆ ಈ ಕಲ್ಲನ್ನು ಬೀಕಾದ ಅಳತೆಗೆ ತಕ್ಕುಹಾಗಿ ಒಡೆದಿರುವಂತೆ ಕಂಡುಬರುತ್ತದೆ. ಇದರ ಅಂಚುಗಳನ್ನು ನೋಡಿರಿ. ಈಗ ಕಲ್ಲು ಕತ್ತರಿಸಿದರಾಗುವಂತೆ ಅಂಚುಗಳು ಬುಚಿತವಾಗಿಲ್ಲ. ಹೊಂಕೆದೊಂಕಾಗಿಯೂ ಹೊಂಡುಹೊಂಡಾಗಿಯೂ ಇವೆ. ಆದ್ದರಿಂದ ಲೋಕದ ಉಳಿಗಳೊಂದ ಇವನ್ನು ಕತ್ತರಿಸಿದರೆಂದು ಹೇಳಲಾಗುವುದಿಲ್ಲ. ಇಲ್ಲಿ ಈ ಮಧ್ಯದಲ್ಲಿರುವ ರಂಧ್ರಗಳನ್ನು ನೋಡಿರಿ. ಈ ರಂಧ್ರಗಳೂ ಅಪ್ಪೇ ಗುಂಡಾಗವೆಯೇ ಹೊರತು ಕಂಪಾಸ್ ನಲ್ಲಿ ರೂಕಿದ ವಿಚತವರ್ತುಲಗಳಂತೆ ಇಲ್ಲ. ವರ್ತುಲಗಳ ಒಳ ಅಂಚುಗಳನ್ನು ಗಮನಿಸಿರಿ. ಆವೂ ಚಪಡಿಯ ಅಂಚುಗಳಂತೆಯೇ ಹೊಂಡುಹೊಂಡಾಗಿನೆ”

ಅಲ್ಲಿಗೆ ಹುಡುಗಿಯರ ಆಸಕ್ತಿಯು ಮುಗಿದುಕೊಳ್ಳಿತು.

ಆಗ ರಾಜಣ್ಣ ಅವರುಗಳನ್ನು ಉದ್ದೇಶಿಸಿ “ಈ ಸಣ್ಣ ಗುಡಿಯನ್ನು ನೋಡುವುದಿಲ್ಲವೇನು ?” ಎಂದ.

ಭಾಗ್ಯಳು “ಆದನ್ನು ನೋಡುವುದೇನು ? ಇದುವರೆವಿಗೆ ನೋಡಿದ ಗುಡಿಗಳಂತೆಯೇ ಇರುತ್ತದೆ ಇದೇನೋಂ ಬಹಳ ದೊಡ್ಡ ದಾಗಿ ಕಾಣುತ್ತದೆಯಲ್ಲ - ಎಂದು ಇಲ್ಲಿಯವರೆವಿಗೆ ಬಂದೆ. ಇಲ್ಲಿದಿದ್ದರೆ ಇಪ್ಪುದೂರ ಯಾರು ಬರುತ್ತಿದ್ದರು. ಅಲ್ಲಿಂದಲೇ ವಾಪ್ಪು ಹೊರಟು ಹೊರಗುತ್ತಿದೆ” ಎಂದಳು.

ರಾಜಣ್ಣನು ನಗುತ್ತಾ “ನೀವು ಹಾಗೆಯೇ ಹೊರಟುಹೊರಗುವುದಕ್ಕೆ ನಾನು ಚಿಡುತ್ತಿರಲಿಲ್ಲ. ಬಂದು ಈ ಗುಡಿಯ ಬಾಗಿಲನ್ನು ನೋಡಿರಿ” ಎಂದ

ಅವರಿಬ್ಬಿರೂ ಬಂದು ನೋಡಿದರು. ಇತರ ಗುಡಿಗಳಂತೆ ಆದರ ಬಾಗಿಲು ತೆರೆದಿರಲಿಲ್ಲ. ಆ ರಂಧ್ರದಲ್ಲಿ ಪ್ರವೇಶಿಸಲಾಗದಂತೆ ಒಳಗಿನಿಂದ ಮತ್ತೊಂದು ಚಪ್ಪಡಿಯನ್ನು ಒತ್ತರಿಸಿ ಕೊಡಲಾಗಿತ್ತು.

ಭಾಗ್ಯಳು ಕುತೂಹಲಾವಿಸ್ತುಂಬಾಗಿ “ಇದೇನು. ಇದರ ಬಾಗಿಲು ಮುಚ್ಚು ಲ್ಪಟ್ಟಿದೆ” ಎಂದಳು.

ಅಪ್ಪು ಹೊತ್ತಿಗೆ ಬಿಸಿಲು ಜೊರಾಗಿತ್ತು. ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಮುಂದಕ್ಕೆ ಜರುಗುತ್ತಿದ್ದ.

ರಾಜಣ್ಣನು “ಬಸ್ಸಿ, ವಾಪ್ಪು ಹೊರಗೊಣ. ದಾರಿಯಲ್ಲಿ ಹೇಳುತ್ತೇನೆ” ಎಂದ.

ಎಲ್ಲರೂ ವಾಪ್ಪು ಹಿಂತಿರುಗಿದರು.

ತನ್ನ ಪ್ರಕ್ಷೇಯನ್ನು ಮರೆಯದೇ ಆ ಗುಡಿಯ ಬಾಗಿಲೇಕೆ ಮುಚ್ಚಿದೆ ಎಂದು ಭಾಗ್ಯಳು ಕೇಳಿದಳು.

“ಎಲ್ಲ ಗುಡಿಯ ಬಾಗಿಲುಗಳೂ ಅದೇ ರೀತಿ ಮುಚ್ಚಿದ್ದವೆಂದು ಕಾಣುತ್ತದೆ. ಆದರೆ ನಮ್ಮ ಹಾಗೆ ಆಸಕ್ತಿಗೊಂಡವರು ಬಾಗಿಲುಗಳನ್ನು ತೆಗೆದು ಆದರಲ್ಲೇನಿದೆ ಎಂದು ನೋಡಿರಬೇಕು. ಭ್ರಮವಾದ ಸಮಾಧಿ ಯೊಂದನ್ನು ತೋರಿಸೊಣವೆಂದೇ ನಿಮ್ಮನ್ನು ಅಪ್ಪು ದೂರ ಕರಿದುಕೊಂಡು ಹೋಗಿದ್ದುದು”

“ಬಾಗಿಲು ತೆಗೆಯದಿರುವ ಸಮಾಧಿಯಲ್ಲಿ ಏನಿರುತ್ತದೆಯೋ ?”

“ಎನಿರುವುದಕ್ಕೆ ಸಾಧ್ಯ. ಎಂದೋ ಅಲ್ಲಿರಿಸಿದ್ದ ಹೆಣದ ಅಸ್ತಿಪಂಜರ ವಿರಬಹುದು. ನಾನು ವೊದಲೇ ಹೇಳಿದೆನಲ್ಲಾ ಗುಡಾಣದಂತಹ ಮಡಿಕೆ ಕುಡಿಕೆಗಳು ಅವುಗಳಿರಬಹುದು”

“ವಾತ್ಮ ಪಡಗಳನ್ನು ಹೆಣವನ್ನೂ ಕೋಣೆಯಲ್ಲಿಟ್ಟಿಂತೆ ಇಡುತ್ತಿದ್ದ ರೋ ಅಥವಾ ಆ ಗುಡಿಗಳಲ್ಲಿ ಅವುಗಳನ್ನು ಹೂಳುತ್ತಿದ್ದ ರೋ?”

“ಅದನ್ನು ನಾನು ಹೇಗೆ ಹೇಳಲಿ. ಬಹುಮಟ್ಟಿಗೆ ಕೋಣೆಯಲ್ಲಿಟ್ಟಿಂತೆಯೇ ಇಡುತ್ತಿದ್ದ ರಿಂದು ಹೇಳಬಹುದು. ಯಾಕೆಂದರೆ ಅವರುಗಳು ನಿರ್ವಿರ್ಸಿದಾಗ ಇವು ನಾವು ಈಗ ನೋಡಿದ ಹಾಗೆಯೇ ಇರಲಿಲ್ಲ. ಅದರ ಮೇಲ್ಮೈ ವಣಿಯು ಭೂ ಮಟ್ಟಿದಲ್ಲಿ ಅಥವಾ ಆದಕ್ಕೆ ಕೆಳಮಟ್ಟಿದಲ್ಲಿದ್ದ ರಚೀಕು. ಅನೇಕ ಕಾಲ ದಿಂದ ಗಾಳಿಯು ಬೀಸಿ, ಮಳೆಯ ನೀರು ಹರಿದು ಅವುಗಳ ಮೇಲೆ ಇಡ್ಡ ಮಣ್ಣ ಹೊಗಿ ಗುಡಿಗಳು ಎದ್ದು ನಿಂತಿವೆ. ಅವು ಅತ್ಯಂತ ಪುರಾತನವೆನ್ನು ಪುದಕ್ಕೆ ಹಾಗೆ ಮಣ್ಣ ಅಲ್ಲಿಂದ ಕಡಲಿರುವುದೂ ಒಂದು ಸಾಕ್ಷಿ ಇನ್ನು ಮುಂದೆ ಕೆಲವು ಗುಡಿಗಳಿವೆ. ಅಲ್ಲಿ ನೇಲವು ಕಲ್ಲಿ ತುಂಡುಗಳಿಂದಲೂ ಗಟ್ಟಿ ಯಾಗಿ ಮಣ್ಣ ನಿಂದಲೂ ಕೂಡಿದೆ. ಆದರಿಂದ ಗುಡಿಗಳು ಭೂಮಿಯಲ್ಲಿಯೇ ಇವೆ. ಚಾವಣಿಯ ಕಲ್ಲುಗಳು ಮಾತ್ರ ಕಣ್ಣಿಗೆ ಕಾಣುತ್ತದೆ.”

ಹೋಗುತ್ತಿದ್ದ ಭಾಗ್ಯಳು ಅಲ್ಲಿಯೇ ನಿಂತುಬಿಟ್ಟು “ಅವುಗಳನ್ನು ನೋಡಿಕೊಂಡು ಹೋಗೋಣ” ಎಂದ್ದು.

“ಅದಾಗುವುದಿಲ್ಲ. ನಡೆಯಿರಿ. ಅವುಗಳನ್ನು ನೋಡಬೇಕಾದರೆ ಇನ್ನೂ ನಾಲ್ಕು ವ್ಯುಲಿಗಳನ್ನು ದೂರ ನಡೆಯಬೇಕು. ಆದರೆ ಹೋಗಿಬಂಧಿಸಿದಕ್ಕೆ ಎಂಟು ವ್ಯುಲಿಗಳಾಗುತ್ತವೆ. ಮನಗೆ ತಲುಪುವ ವೇಳಿಗೆ ರಾತ್ರಿಯಾಗಿ ಹೋಗಿ ಗುತ್ತದೆ. ಈಗ ನಾವು ನೋಡಿರುವುದಕ್ಕೆಂತ ಹೆಚ್ಚಾಗಿ ಅಲ್ಲೇನೂ ಇಲ್ಲ”

ದಾರಿಯಲ್ಲಿ ಹೋಗುತ್ತಾ ಭಾಗ್ಯಳು “ನಾಲ್ಕು ದು ಸಾವಿರ ವರ್ಷದ ಹಿಂದಿನ ಜನಗಳಿಂದರೆ ಅವರು ಹೇಗಿದ್ದರೋ? ನಮಗಿಂತ ಎತ್ತರವಾಗಿ ದ್ದರೋ, ಇಲ್ಲಿ ಕುಳಾಗಿದ್ದರೋ? ದೃಢಕಾರ್ಯರಾಗಿದ್ದರೋ, ಶ್ವಾಂಗರಾಗಿ ದ್ದರೋ? ಆ ಗುಡಿಗಳಲ್ಲಿ ಸಿಕ್ಕಬಹುದಾದ ಅಸ್ತಿಪಂಜರಗಳನ್ನು ನೋಡಿ ಅಂದಿನ ಜನಗಳು ಹೇಗಿದ್ದ ರೆಂದು ಯಾರೂ ಉಹಿಸಿಲ್ಲವೇ?” ಎಂದರು.

“ನನಗೆ ಗೊತ್ತಿರುವಂತೆ ಯಾರೂ ಅದನ್ನು ಗಮನಿಸಿದಂತೆ ಕಂಡುಬಿ

ರುವುದಿಲ್ಲ. ಎಲ್ಲಿಯೋ ಸಿಂಧೂ ನದಿಯ ಶೀರದಲ್ಲಿಯೋ, ಗಂಗಾ ನದಿಯ ಶೀರದಲ್ಲಿಯೋ ಇಂತಹದೊಂದು ಕುರುಹು ಕಂಡೆ ಎಷ್ಟು ಅಸಕ್ತಿಯಿಂದ ಸೋಡುತ್ತಾರೆ. ನಮ್ಮಾರ್ಥಿನ ಪಕ್ಕದ ಕಾಡಿನಲ್ಲಿ ಎಂತಹಿದ್ದರೂ ಅದು ಯಾರ ಕಣಿಗೂ ಕಂಡುಬರುವುದಿಲ್ಲ. ಹಿತ್ತೆಲ ಗಿಡ ಮದ್ದಲ್-ಎಂಬ ಗಾದೆಯನ್ನು ಕೇಳಿಲ್ಲನೇ ?”

“ಚಿಪ್ಪದಿಯನ್ನು ಬೇಕಾದ ಅಳತೆಗೆ ಕತ್ತಿರಿಸುವುದನ್ನು ಹೇಗೋ ಮಾಡಬಹುದು ಅದರೆ ಕಲ್ಲಿನಿಂದಬೇಕೆಲ್ಲು ಕುಟ್ಟಿ ಮಧ್ಯದಲ್ಲಿ ರಂಧ್ರ ಮಾಡುವುದಾದರೆ ಕಷ್ಟ. ಕಲ್ಲಿ ಚಷ್ಟಿಡಿಯ ಮೇಲೆ ಒಂದು ಕಡೆ ವರ್ತುಲಾಕಾರದಲ್ಲಿ ಬೆಂಕಿಯನ್ನು ರಾಕುವುದು. ಹಾಗೆಯೇ ಅದೇ ಅಳತೆಯನ್ನು ಟ್ರಿಕ್ ಕೊಂಡು ಮತ್ತೊಂದು ಕಡೆ ವರ್ತುಲಾಕಾರದಲ್ಲಿ ಹಾಗೆಯೇ ಮಾಡುವುದು. ಹೀಗೆ ಮಾಡಿ ಮೊಡು ಕಲ್ಲಿನಿಂದ ಹೊಡಿದರೆ ಬೆಂದ ಸ್ಥಳವು ಬಿಟ್ಟುಹೋಗಿ ಮಧ್ಯದಲ್ಲಿ ತೂತಾಗುತ್ತದೆ”

“ಶಿಲಾಯಾಗದವರ ಶಿಲ್ಲು ಕೆಂಪು ನಿಮಗೆ ಗೊತ್ತಿದೆ”

ರಾಜ್ಯಾಳ್ಯ ಸಗುತ್ತು “ಹಾಗ್ಲಿ, ಅದು ಕೇವಲ ಖಾಹೆ” ಎಂದ.

ಅವರು ಮಾಗಡಿಗೆ ಹೋಗಬೇಕಾಗಿದ್ದರೆ ಸಾವನದುಗೆದ ಮೇಲೆಯೇ ಹೋಗಬೇಕಾಗಿತ್ತು. ಹಾಗೇ ಬಿರುತ್ತಿದ್ದರು.

ಗಂಟಗಳು ಹಾರಿಹಾರಿ ಮುಂದೆ ಹೋಗಿದ್ದವು. ಬಿಸಿಲಿನ ತಾಪವು ವಿವರಿತವಾಗಿದ್ದಿತು. ಮೂರು ಮುಂದಿಯು ಹಸಿದಿದ್ದರು. ಜಯಳು ಬಿರುಕಾಲಿನಲ್ಲಿ ಬಂದಿದ್ದು. ಎರಡು ಮೂರು ಕಡೆ ಕಾಲಿಗೆ ಮುಕ್ಕುಗಳು ಚುಚ್ಚಿಕೊಂಡಿದ್ದು ಮುಖ್ಯ ನೋಯುತ್ತಿದ್ದಿತು. ಭಾಗ್ಯಾಳಿನೋ ಚಪ್ಪಲ ಹಾಕಿಕೊಂಡು ಬಂದಿದ್ದು. ಅದರೂ ಕಾಡು ಹಾದಿಯಲ್ಲಿ ಸರಾಗವಾಗಿ ಚಪ್ಪಲ ಗಳನ್ನು ಹಾಕಿಕೊಂಡು ನಡೆಯಲು ಅವಳಿಗೆ ಆಗುತ್ತಿರಲ್ಲ. ಅಕ್ಕಪಕ್ಷದ ಲೂಂಬಾನ ಮುಕ್ಕುಗಳಿಂದ ಸಿಕ್ಕಿ ಗಾಳಿಗೆ ಹಾರುವ ಸೇರಿಯ ಕೊನೆಗಳು ಹರಿಯಂತೆ ಆ ಮುಡುಗಿಯರು ಎಚ್ಚರವಾಗಿರಬೇಕಾಗಿತ್ತು. ಉತ್ತ್ರಾಷದಿಂದ ನಾಲ್ಕುರು ಪೈಪುಲಿಗಳನ್ನು ನಡೆದಿದ್ದ ಅವರು ಹಿಂತಿರುಗಿ ಬರುವಾಗ ಹೆಚ್ಚಿಗೊ ಬುಸುಗಾಟ್ಟಿತ್ತದ್ದರು.

ರಾಜ್ಯಾಳ್ಯ ನೂ ಶಯಾಸಗೊಂಡಿದ್ದು.

ಸಾವನದುಗೆ ಬಳಗೆ ಬಂಡಾಗ ರಾಜಣ್ಣ “ಇಂತೂ ಇಲ್ಲಿಯವರೆ ವಿಗೆ ಬಂದೆವು. ಇನ್ನೇನು ಉರಿಗೆ ಬಂದಂತೆಯೇ” ಎಂದ.

ಇನ್ನೂ ಉರಿಗೆ ಹೋಗಲು ಮೂರು ನಾಲ್ಕು ವೈಲಿಗಳನ್ನು ನಡೆಯ ಬೇಕೆಂಬುದು ಜಯ, ಭಾಗ್ಯರಿಗೆ ಗೊತ್ತತ್ತು.

ಭಾಗ್ಯಳು “ಇನ್ನೇನು ಉರು ಬಂದಂತಾಯಿತೇ? ಉರು ಸೇರಿಕೊಳ್ಳಬೇಕಾದರೆ ಇನ್ನೂ ನಾಲ್ಕು ವೈಲಿಗಳು ನಡೆಯಬೇಕು. ಸ್ವಲ್ಪ ಹೊತ್ತು ಕುಳಿತು ಸುದಾರಿಸಿಕೊಂಡು ಹೋಗೋಣನೆಂದಳು.

ಆವರು ಮರನ್ನೂದರ ನೆರಳನಲ್ಲಿದ್ದ ಹಾಸು ಬಂಡೆಯ ಮೇಲೆ ಕುಳಿತು ಕೊಂಡರು,

ಆಗ ರಾಜಣ್ಣಿಗೆ ಏನೋ ತೋರಿ ಹೇಳಿದ.

“ಈ ದುರ್ಗಕ್ಕೆ ಮೊದಲು ಸಾವಂತನ ದುರ್ಗವೆಂದು ಹೆಸರಿತ್ತೀಂದೂ ಅನಂತರ ಅದೇ ಸಾವನ ದುರ್ಗವೆಂದು ಬದಲಾಯಿಸಲ್ಪಟ್ಟಿದೆ ಎಂದೂ ಹೇಳುತ್ತಾರೆ. ಸಾನೂ ಚರಿತ್ರೆಯಲ್ಲಿ ಹಾಗೆಯೇ ಓದಿದ್ದೇನೆ. ಈಗ ನನಗೋಂದು ಹೊಸ ಆಲೋಚನೆಯು ತೋರುತ್ತದೆ”

“ಅದೇನು ಹೊಸ ಆಲೋಚನೆಯೋಾ?”

ಆ ಮಾತು ಹೇಳುವಾಗ ಭಾಗ್ಯಳ ಮುಖದಲ್ಲಿ ಸಣ್ಣ ತುಂಟು ನಗು ಪ್ರೋಂದು ಸುಳಿಯುತ್ತತ್ತು. ಅದರೆ ಅದನ್ನು ರಾಜಣ್ಣ.ಗುತ್ತಿಸಂತಲ್ಲ. ಹೇಳುತ್ತಿದ್ದ ವಿಷಯದಲ್ಲಿಯೇ ಅವನ ಮನಸ್ಸು ಆಸಕ್ತವಾಗಿತ್ತು. ತಾನು ಹೇಳುತ್ತಿದ್ದ ವಿಷಯವನ್ನೇ ಮುಂದುವರಿಸಿದ.

“ಈ ಕೋಟಿಯನ್ನು ಸೋಡಿರಿ. ಕೆಳಗೆ ಅಲ್ಲಲ್ಲಿ ಶಿಥಿಲವಾದ ಹಂಡ್ಲಿನ ಗೋಡೆಗಳು ಕಂಡುಬರುತ್ತವೆ. ಕಲ್ಲಿನ ಪರಿಷ್ಠಾರವಾದ ಕೋಟಿಯನ್ನು ಕಟ್ಟಿವ ಮೊದಲೇ ಏಣಿನ ಕೋಟಿಯನ್ನು ಕಟ್ಟಿದ್ದರೋ ಏನೋ? ಒಂದು ವೇళೆ ಇದನ್ನು ಸಾವಂತರಾಯನೇ ಕಟ್ಟಿದ್ದರೆ ಅವನ ಕಾಲಕ್ಕೊಂತ ಮೊದಲು ನಿಮಾಣವಾದುದು ಈ ಏಣಿನ ಕೋಟಿ. ಯಾವ ಹೆಸರಿನಿಂದ ಕರೆಯುತ್ತಿದ್ದರೋ ಸಾವಂತರಾಯನ ಕಾಲಕ್ಕೊಂತಲೂ ಮೊದಲು ಇದು ಕೋಟಿ ಅಥವಾ ದುರ್ಗವರವಾಗಿಯೇ ಇರಬೇಕು”

ಅವನು ಹೇಳುತ್ತಿದ್ದ ಮಾತುಗಳಲ್ಲಿ ಜಯಿಗೆ ಆಸಕ್ತಿಯಿರಲಿಲ್ಲ.

ಆದರೂ ಕೇಳುತ್ತಿದ್ದಳು. ಆದರೆ ಭಾಗ್ಯಳ ಸ್ಥಿತಿಯು ಅದಲ್ಲ. ಅವಳು ಕಾಲೇಚು ಹಂತದವರೆನಿಗೆ ಹತ್ತಿದ್ದಳು. ಅವಳಿಗೆ ಅದು ಕುಶಾಹಲಕರವಾಗಿದ್ದಿತು. ಅದೂ ಅಲ್ಲದೇ ರಾಜಣ್ಣ ಹೇಳುವ ಎಲ್ಲಾ ಮಾತುಗಳಲ್ಲಿಯೂ ಅವಳಿಗೆ ಸ್ವರಸ್ಯವು ಕಂಡುಬರುತ್ತಿದ್ದಿತು.

“ಈ ದುರ್ಗದ ಸುತ್ತಲೂ ಅನೇಕಾನೇಕ ಸಮಾಧಿಗಳಿರುವುದಕ್ಕೂ ಇದನ್ನು ಸಾವನದುಗರವೆಂದು ಕರೆಯುತ್ತಿದ್ದುದಕ್ಕೂ ಏನೋ ಸಂಬಂಧವಿರುವೇಕು. ಸಾವನದುಗರವೆಂಬ ಶಬ್ದವೇ ಮರಣದ ಆರ್ಥವನ್ನು ಸೂಚಿಸುತ್ತದೆ. ತಾವು ಸಮಾಧಿಗಳನ್ನು ಮಾಡುತ್ತಿದ್ದ ಈ ಸ್ಥಳವನ್ನು ಒಂದು ಕಾಲದ ಜನರು ಮರಣದ ಸೂಚ್ಯಾರ್ಥದಲ್ಲಿಯೇ ಕರೆದಿರಬೇಕು. ಅದಿಲ್ಲದಿದ್ದರೆ ಅವರ ಕಾಲಾನಂತರದಲ್ಲಿ ಈ ಸಮಾಧಿಗಳನ್ನು ನೋಡಿದ ಜನ ಮರಣ ಸೂಚ್ಯಾರ್ಥದಲ್ಲಿ ಇದನ್ನು ಕರೆದಿರಬೇಕು. ಅದನ್ನು ಬದಲಾಯಿಸಿ ಸಾವಂತರಾಯನು ಇದಕ್ಕೆ ತನ್ನ ಹೆಸರನ್ನು ಇಟ್ಟುಕೊಂಡ. ಅವನ ಮತ್ತು ಆವಂತರ ಜರ ಆಳ್ವಿಕೆಯು ಕೇವಲ ೫೦-೬೦ ವರ್ಷಗಳು ಮಾತ್ರ. ಅನಂತರ ಈ ಸ್ಥಳವನ್ನು ಇಮ್ಮುದಿ ಕೆಂಪೇಗೌಡ ಆಕೃಮಿಸಿದ. ಆ ವೇಳೆಗೆ ಈ ದುರ್ಗಕ್ಕಿಂತ ಮೊದಲಿನ ಹೆಸರು ಜನರಿಗೆ ಮರತಿರಲ್ಲಿವೆಂದು ಕಂಡುಬರುತ್ತದೆ. ಕೆಂಪೇಗೌಡ ಅದಕ್ಕೆ ಪುನಃ ಮೊದಲಿನ ಹೆಸರನ್ನೇ ಇಟ್ಟು”

“ಹಾಗಾದರ ಕೆಂಪೇಗೌಡ ದೊಡ್ಡ ಮನಸ್ಯನೆಂದು ಕಾಣುತ್ತದೆ”

“ಸಿಸ್ಟಂದೇಹವಾಗಿ. ಇಲ್ಲಿದಿದ್ದರೆ ಸಾವಂತರಾಯನಂತೆ ತನ್ನ ಹೆಸರಿನ ನೇರಿಯೇ ಅವನೀ ಕೊಟೆಚುನ್ನು ಕರೆಯುಹುದಾಗಿತ್ತು. ಆಧಿವಾತನಗೆ ಪ್ರಿಯರಾದವರ ಹೆಸರನ್ನಾದರೂ ಇಡಬಹುದಾಗಿತ್ತು. ಹಾಗೆ ಮಾಡದೇ ಅವನು ಈ ದುರ್ಗಕ್ಕೆ ಮೊದಲಿದ್ದ ಹೆಸರನ್ನೇ ಇಟ್ಟುದು ಖಂಡಿತವಾಗಿ ಕೆಂಪೇಗೌಡನ ಉದಾರ ಮನೋಭಾವವನ್ನೂ, ಘನತೆಯನ್ನೂ ತೋರಿಸುತ್ತದೆ”

ಅವರುಗಳು ವಿಶ್ವಾಂತಿಗಿಂದೇ ಆ ಮರದ ನೇರಳನಲ್ಲಿ ಕುಳತುಕೊಂಡಿದ್ದರು. ಆದರೆ ಪ್ರಾಣವಾಗಿ ವಿಶ್ವಾಂತಿ ಪಡೆಯುವ ಸ್ಥಿತಿಯಲ್ಲಿರಲಿಲ್ಲ. ಇನ್ನೂ ಬಲು ದೂರ ಹೋಗಬೇಕಾಗಿತ್ತು. ಆಗಲೇ ಮಧ್ಯಾಹ್ನವಾಗಿತ್ತು. ಎದ್ದು ಹೊರಟಿರು.

ದಾರಿಯಲ್ಲಿ ಹೋಗುತ್ತಾ ಭಾಗ್ಯಳು “ಅಂದರೆ ಒಂದು ಕಾಲದಲ್ಲಿ ಈ

ಪ್ರದೇಶವು ಕೆಲವರು ಮಾಡಿಕೊಂಡ್ದ ಸ್ತುತಾನ ಅಲ್ಲವೇ ?” ಎಂದಳು.

“ಹುಂ ಒಂದು ವಿಧವಾಗಿ ಸೃಜನವೇ ಹೋದು”

“ನಾವು ಈಗ ಮೂರು ನಾಲ್ಕು ಮೈಲಿಗಳ ದೂರ ನಡೆದುಕೊಂಡು ಹೋಗಿದ್ದೇವು. ಇನ್ನೂ ಮೂರು ನಾಲ್ಕು ಮೈಲಿಗಳ ದೂರದಲ್ಲಿಯೂ ಸಮಾ ಧಿಗಳನ್ನು ತೀರಿ. ಇದು ಸಾವನದುಗೆದ ಒಂದು ಕಡೆಯ ಮಾತಾ ಯಿತು. ಇತರ ಕಡೆಗಳಲ್ಲಿಯೂ ಇಂತಹ ಗುಡಿಗಳನ್ನೇಯೋ ಏನೋ ? ಇನ್ನ ಇವ್ವು ದೊಡ್ಡ ಪ್ರದೇಶವನ್ನು ಸಮಾಧಿಯಾಗಿ ಆರಿಸಿಕೊಳ್ಳಬೇಕಾದರೆ ಆ ಜನದ ಸಂಖ್ಯೆ ಎಷ್ಟು ದೊಡ್ಡ ದಾಗಿರಚೇಕು ?”

“ಹುಂ, :ಆ ಜನ ವಿವುಲ ಸಂಖ್ಯೆಯಲ್ಲಿಯೇ ಇದ್ದಿರಬೇಕು. ಕಾಲ ಗಭರ್ಡಲ್ಲಿ ಅಡಗಿಹೋಗಿರುವ ಆ ಜನದ ಕಡೆಯನ್ನು ಯಾರು ಬಲ್ಲರು ?”

ಅವರುಗಳು ಸಾವನದುಗನದ ಸುತ್ತುಮುತ್ತುಲಲ್ಲಿರುವ ಗುಡಿಗಳ ಮತ್ತು ಕಾಲ ಗಭರ್ಡಲ್ಲಿ ಅಡಗಿಹೋಗಿರುವ ಜನಗಳ ವಿಷಯವನ್ನು ಮಾತನಾಡುತ್ತೇ ಬಾದರು.

ಮನೇ ಸೇರುವ ವೇಳೆಗೆ ಮೂರು ಗಂಟೆಯ ಸಮಯವಾಗಿತ್ತು.

ಗುಂಡೂರಾಯರೂ ವೆಂಕಟೀಶಯ್ಯನವರೂ ಬೀದಿಯ ಜಗಲಿಯ ಮೇಲೆಯೇ ಇವರುಗಳಾಗಿ ಕಾಯುತ್ತಾ ಕುಳಿತ್ತಿದ್ದರು.

ಬಂದವರುಗಳನ್ನು ಕಂಡು ದೀಘ್ರವಾದ ನಿಶ್ಚಯವನ್ನು ಬಿಟ್ಟು ವೆಂಕಟೀಶಯ್ಯನವರು “ಯಾಕವ್ವಾ. ಇವ್ವು ಹೊತ್ತು ಮಾಡಬಿಟ್ಟಿರಿ” ಎಂದು ಕೇಳಿದರು.

ಇವ್ವು ಹೊತ್ತು ಮಾಡಿಕೊಂಡು ಬಂದುದು ಬಲು ತನ್ನಯಿತೆಂದು ರಾಜ್ಣಾನಿಗೆ ಗೊತ್ತಾಗಿತ್ತು. ಆದರೂ ಏನಾದರೂ ಹೇಳಿ ಮುಗಿಯಬೇಕೆಲ್ಲ.

“ಆ ಗುಡಿಗಳು ದುರ್ಗಕ್ಕೆ ಬಹಳ ದೂರದಲ್ಲಿವೆ. ಅವುಗಳನ್ನು ನೋಡಿ ಕೊಂಡು ಬರಬೇಕಾದರೆ ಬಹಳ ಹೊತ್ತಾಗಿ ಹೊಯಿತು”

“ಗುಂಡ್ಣಿ ಚಡವಡಿಸಲಾರಂಭಿಸಿದ. ಹೊತ್ತಾಗುತ್ತಾ ಬಂದ ಹಾಗೆ ನನಗೂ ಗಾಬರಿಯೇ ಆಯಿತು. ಹುಡುಕಿಕೊಂಡು ಬರೋಣವೆಂದು ನಾವೆ ಹೊರಟಿದ್ದೇವು. ಇನ್ನೆಲ್ಲದು ನಿಮಿಷ ನೋಡಿಕೊಂಡು ಹೊರಡಿಕೊಣವೆಂದು

ಇಲ್ಲಿ ಕುಳಿತ್ತೆವು. ಹೋಗಲಿ, ಅಂತೂ ಬಂದಿರಲ್ಲ, ಕೈಕಾಲು ತೊಳೆದು ಕೊಂಡು ಉಟ್ಟಿ ನೂಡಿರಿ”

ಉಟ್ಟಿಕ್ಕಾಗಿ ಮೂರು ಮಂದಿಯೂ ಒಳಗೆ ಹೋದರು.

“ನೋಡಿದೆಯಾ, ಗುಂಡಣ್ಣ. ಹುದುಗರು ಬಂದ ಮೇಲೆಯೇ ಉಟ್ಟಿ ನೂಡಿಂಣನೆಂದೆಯಲ್ಲಾ. ಹಾಕೋತಾಕಾಗಿ ಮೂರು ಗಂಟಿಗೆ ಬಂದರು, ಇವರಿಗಾಗಿ ಕಾಯುತ್ತಾ ಕುಳಿತ್ತಿದ್ದಿದ್ದರೆ ಎನ್ನು ಹೊತ್ತಾಗುತ್ತತ್ತು. ಅದಕ್ಕೇ ಸಾನು ನಿನಗೆ ಉಟ್ಟಿ ಮಾಡಿಸಿದ್ದ್ದು”

“ಸರಿಯಪ್ಪ. ನಿನ್ನು ಯಾವುಗುಂಡಿಗೆ ನನಗಿಲ್ಲವಲ್ಲ”

“ಇದರಲ್ಲಿ ಗುಂಡಿಗೆಯೇನು ಬಂದಿತು? ಹಗಲು ಹೊತ್ತತ್ತು. ಅದರಲ್ಲಿಯೂ ಗಂಡಸು ಜೊತೆಯಲ್ಲಿ ಹೋಗಿದ್ದಾನೆ. ಹೆದರುವ ಕಾರಣವೇ ಇರಲಿಲ್ಲ”

ಅದಕ್ಕೇ ಗುಂಡೂರಾಯರೇನೂ ಮಾತನಾಡಲಿಲ್ಲ,

ವೆಂಕಟೇಶಯ್ಯನವರು “ಬಾ. ಈಗಲಾದರೂ ಹಾಯಾಗಿ ಮಲಗಿ ನಿದ್ದೆ ಮಾಡಿಂಣ” ಎಂದು ಗೆಳೆಯನನ್ನು ಕರೆದುಕೊಂಡು ಒಳಗೆ ಹೋದರು.

ಮನೆಯಲ್ಲಿ ಉಟ್ಟಿಗಳೆಲ್ಲಾ ಮುಗಿಯುವ ವೇಳಿಗೆ ಮೂರೂಮುಕ್ಕಾಲು ಗಂಟಿಯಾಯಿತು. ಅದರಿಂದ ಮಾಮೂಲಾಗಿ ಬರುತ್ತಿದ್ದ ಹಾಗೆ ನಾಲ್ಕು ಗಂಟಿಗೆ ಕಾಫಿ ಬರಲಿಲ್ಲ.

ಅದು ಬರುವುದು ಇದೂವರೆ ಗಂಟಿಯಾಯಿತು.

ಕಾಫಿಯನ್ನು ಕುಡಿಯುತ್ತಾ ಗುಂಡೂರಾಯರು “ನಾಳೀ ಬೆಳ್ಗಾಗಿನ ಬಸಿಗೆ ಹೇಳಿಬಿಡ್ದೆ. ನಾವನದುರ್ಗವನ್ನೂ ನೋಡಿಯಾಯಿತ್ತಲ್ಲ” ಎಂದರು.

“ನಾಳೀಯ ದಿನ ಸಿತಾ ನಿನಗೊಂದು ಸಣ್ಣ ಶೈತಣವನ್ನು ಮಾಡಬೇಕೆಂದಿದ್ದಾರೆ. ಉಟ್ಟಿ ನೂಡಿಕೊಂಡು ಮಧ್ಯಾಹ್ನದ ಬಸಿಗೆ ಹೊರಡಿರಿ”

“ಆಗುವುದಿಲ್ಲಷ್ಟು. ನೀನು ಒಮ್ಮೆದರೂ ಒಪ್ಪದಿದ್ದರೂ ನಾಳೀ ಬೆಳ್ಗಾಗ ಹಾಸಿಗೆಗ್ಗಾನ್ನು ಕಟ್ಟಿಕೊಂಡು ಸಾವು ಹೊರಟುಬಿಡುತ್ತೇವೆ”

“ಈದು ರೇಗೆ ಹೊರಡುತ್ತೀರೋ ಹೊರಡು, ನೋಡಿಂಣ. ವೆಂಕಟೇಶಯ್ಯ ಎಂದರೆ ಈ ಉನಿನಲ್ಲಿ ತಲೆಗೆ ಬಟ್ಟೆಯಿಲ್ಲದವನು ಎಂದಿದ್ದೀರೇನು? ಬಸಾ ಸರ್ವಸಾನೆವರೆಲ್ಲಾ ಸಮ್ಮಾನಿಸಿದ್ದರು. ನಿಮ್ಮನ್ನಾರನ್ನೂ ಕರೆದು ಕೊಂಡು ಹೋಗಕೂಡದೆಂದು ಹೇಳಬರುತ್ತೇನೆ. ನನ್ನ ಮಾತು ಕೇಳಿಕೊಂಡು

ನಾಳೇ ಮಧ್ಯಾನ್ನದ ಬಸ್ತಿಗೆ ಹೋದೆಯೋ ಸರಿ. ಇಲ್ಲದಿದ್ದರೆ ತಪ್ಪೇಪಿ ಕೊಂಡು ಇನ್ನೊಂದು ವಾರ ಬಿಟ್ಟುಕೊಂಡು ಹೋಗಬೇಕಾಗುತ್ತದೆ”

ವೆಂಕಟೀಶಯ್ಯನವರು ಹಾಗೆಯೇ ಮಾಡುವಂತಹ ಆಸಾಮಿಯೆಂದು ಕೊಂಡ ಗುಂಡೂರಾಯರು ಅದಕ್ಕೆ ಒಪ್ಪಿಕೊಂಡರು.

ಮಾರನೆಯ ದಿನ ಬೆಳಗಾಗ ಹತ್ತು ಗಂಟೆಯ ವೇಳೆಯಲ್ಲಿ ರಾಜಣ್ಣ ಸೂಕ್ತವಾಗಿ ಹೇಳಿದ.

“ವೆಂಕಟೀಶಯ್ಯನವರೇ! ನಾನೂ ಈ ಹೋತ್ತೇ ಪ್ರಯಾಣ ಮಾಡುತ್ತೇನೇ. ಅಪ್ಪಣಿಯಾಗಬೇಕು”

ಆತ ನಗುತ್ತಾ “ನಿನೇಕೆ ಅವರ ಜೊತೆ ಹತ್ತಬೇಕು. ನಿನಗೇನು ಅವಸರ?” ಎಂದರು.

“ಅವರ ಜೊತೆ ಹತ್ತಲಿಲ್ಲ. ಅವಸರವೆಂದರೆ ಏನು? ಈಗಳೇ ನಾನು ಬಂದು ಬಂದು ತಿಂಗಳಾಗುತ್ತಾ ಬಂದಿತು. ಈ ರಜಾದಲ್ಲಿ ನಾಲ್ಕು ದಿನ ಸಹ ಉರಿನಲ್ಲಿರಲಿಲ್ಲ. ಅಲ್ಲಿ ಹೋಗಿ ಎರಡು ದಿನವಾದರೂ ಇರಬೇಕು. ಇನ್ನು ಬೆಂಗಳೂರಿಗೆ ಹೋಗಿ ಬಂದು ರೂಂ ನೋಡಿಕೊಳ್ಳಬೇಕು. ಈಗಿನ ಕಾಲದಲ್ಲಿ ಮನೆಯಾಗಲೀ, ರೂಪಾಗಲೀ ಬಾಡಿಗೆ ಸಿಕ್ಕುವುದು ಎಪ್ಪು ಕೆಷ್ಟವೆಂಬುದು ನಿಮಗೆ ಗೊತ್ತೇ ಇದೆ. ಈ ವರ್ಷ ಒಂದು ಹಾಸ್ಯಲ್ಲ ಮರು ಮಾಡಬೇಕೆಂದು ನವ್ಯ ಕಾಶೀಜಿನವರಿಗಿದೆಯಂತೆ. ಅವೇನಾದರೂ ಆದರೆ ದೊಡ್ಡ ತಾಪತ್ರಯ ತಪ್ಪಿದಂತಾಗುತ್ತದೆ”

ರಾಜಣ್ಣನ ಪ್ರಯಾಣದಲ್ಲಿ ಆರಂಭವಾದ ಮಾತು ಮತ್ತಾವುದೋ ಕಡೆಗೆ ತಿರುಗಿತು.

“ಯಾವುದೂ ನಿರ್ಧರಿಸಾಗದೇ ಇದುವರೆವಿಗೆ ಇದ್ದ ಕೋಣೆಯನ್ನೇ ಕೆಬಿಟ್ಟಿ. ಎರಡು ತಿಂಗಳ ಬಾಡಿಗೆ ಭಾರವಾಗಿತ್ತೇ?”

“ನಾನು ಬಿಡಲಿಲ್ಲ. ಅವರಾಗಿ ಬಿಡಿಸಿದರು. ನಾನಿರುವ ಮನೆಯ ಹುಡುಗನಿಗೆ ನುಡುವೆಯಾಗಿದೆ, ಹುಡುಗಿ ಮನೆಗೆ ಬರುತ್ತಾಲೆ. ಜಾಗ ವಿಲ್ಲ. ಕೋಣೆಯನ್ನು ಬಿಟ್ಟುಕೊಡಬೇಕು—ಎಂದರೆ ಹೇಗೆ ಬಿಡದೇ ಇರುವುದು?”

“ಒಕ್ಕೆಯದೇ ಆಯಿತೆನ್ನು. ಬಿಡಲೇಬೇಕಾದ ರೂಂನ ಜೊತೆಗೆ ನವ ದಂಪತ್ತಿಗಳಿಗೆ ಸ್ಥಳ ಮಾಡಿಕೊಟ್ಟು ಪುಣ್ಯವು ಸಹ ಬಂದಿತು”

ಆ ಮಾತು ಹೇಳಿ ವೆಂಕಟೀಶಯ್ಯನವರು ನಗುತ್ತಾ ಹೊರಟುಹೋದರು.

ಮೌನಕ್ಕೆ ಬಸ್ತಿಗೆಯೆಂದೇ ಆಧಿಕೆಂದುಕೊಂಡು ರಾಜಣ್ಣ ಹಾಸಿಗೆ ಬಟ್ಟಿಗಳನ್ನು ಕಟ್ಟಿದ.

ಆ ದಿನ ಮಧ್ಯಾಹ್ನ ಸಿತಮೃನವರು ಸೋಗಸಾದ ಜಿತಣವನ್ನೇ ಮಾಡಿದ್ದರು. ಬೀಗರಿಗೆ ಮಾಡಿದ್ದ ಜಿತಣದಷ್ಟೇ ಭಜರಿಯಾಗಿತ್ತು.

ಮಧ್ಯಾಹ್ನ ಸ್ವಲ್ಪ ಬೇಗನೇ ಕಾಫೀ ಕುಡಿದುಕೊಂಡು, ಬಸ್ತಿ ಸ್ವಾಂಡ್ರಗೆ ಹೋದರು, ಬಸ್ತಿ ಸ್ವಾಂಡ್ರ ಮನೆಗೆ ಹತ್ತಿರವಾಗಿಯೇ ಇತ್ತು. ವೆಂಕಟೀಶಯ್ಯನವರೂ ಅವರ ಕುಟುಂಬ ಎಲ್ಲರೂ ಅವರನ್ನು ಬಸ್ತಿ ಹತ್ತಿಸುವುದಕ್ಕೆ ಹೋದರು.

ವೆಂಕಟೀಶಯ್ಯನವರು ಬಸ್ತಿನವರಿಗೆ ಬೆಳಗಾಗಲೀ ಹೇಳಿ ಕಳಿಸಿದ್ದ ರಿಂದ ಸರಿಯಾದ ಸಿಟ್ಟಿಗಳು ಸಿಕ್ಕಿದವು.

ಬಸ್ತಿ ಹೊರಡುವ ನೋಡಲು ವೆಂಕಟೀಶಯ್ಯನವರು “ಗುಂಡಣ್ಣ. ಚೆಂಗಳೂರು ಸೇರುವ ವೇಳಿಗೆ ಸಂಜಯಾಗುತ್ತದೆ. ಈನ್ನು ಹೊತ್ತಿನಲ್ಲಿ ರಾಜಣ್ಣನಿಗೆ ಚನ್ನೆಪಟ್ಟಣಕ್ಕೆ ರೈಲಾಗಲೀ ಬಸ್ತಿ ಆಗಲೀ ಸಿಕ್ಕುವುದಿಲ್ಲ. ಯಾವುದಾದರೂ ಹೋಟಿಲಿಗೆ ಹೋಗಬೇಕಾಗುತ್ತದೆ. ಅದರಿಂದ ಅವನನ್ನು ಮನೆಗೆ ಕರೆದುಕೊಂಡುಹೋಗು. ರಾತ್ರಿ ಮಲಗಿದ್ದ ಬೆಳಗಾನ ಉಡಿಗೆ ಹೋಗಲಿ” ಎಂದರು.

“ಮಹರಾಯನಾಗಿ ಬರೆನೆನ್ನು, ನಾನು ಬೇಡನೆನ್ನುತ್ತೇ ನೇಯೇ?”

“ನೀನು ಬೇಡನೆನ್ನು ವುದಿಲ್ಲ. ಅವನಿಗೆ ಸಂಕೋಚ. ಸ್ವಲ್ಪ ಉಪಬಾರ ಹೇಳಿ ಕರೆದುಕೊಂಡು ಹೋಗು”

ಗುಂಡೂರಾಯರು ಸಮೃತಯನ್ನು ಸೂಚಿಸಿದರು.

ಗುಂಡೂರಾಯರ ಮನೆಯಲ್ಲಿ ಹೋಗಿರಲು ರಾಜಣ್ಣನಿಗೆ ಎಪ್ಪಣಿಕೊಂಡಿತ್ತೇನ್ನು ಈಗ ವೆಂಕಟೀಶಯ್ಯನವರು ಹೇಳಿದ ಮಾತು ಆದ ಕ್ಷಿಂತಲೂ ಸಂಕೋಚವನ್ನುಂಟು ಮಾಡಿತು.

“ಹುಡುಗ ಬಹಳ ಒಕ್ಕೀಯವನು. ಅದರಿಂದ ಹೇಳುತ್ತೇನೆ. ಎಲ್ಲೊಂದು ಮಾಡಿಕೊಂಡು ಯಾಕೆ ಹೋಗಬೇಕು. ನಮ್ಮನೆಯ ಬೀದಿಯ ಕೋಣೆಯನ್ನು ಯಾರೂ ಉಪಯೋಗಿಸುತ್ತಿಲ್ಲ. ಸಿಮ್ಮೆ ರಾಜಣ್ಣ ಇಲ್ಲಿಯೇ ಯಾಕೆ ಇರಬಾರದು ?

ಗುಂಜಾರಾಯರು ಹೇಳಿದ ಮಾತನ್ನು ಕೇಳಿ ವೆಂಕಟೀಶಯ್ಯನವರಿಗೆ ಬಹಳ ಆಶ್ಚರ್ಯವಾಯಿತು.

ಆಶ್ಚರ್ಯವುಂಟಾಗಲು ಸರಿಯಾದ ಕಾರಣವೂ ಇತ್ತು. ಇರೂರೆಂದು ಕಾಗದ ಬರಿದು ಮಾಡಿಯಿಂದ ಕರೆಸಿಕೊಂಡು ಬಂದ ಕೂಡಲೇ ಈ ಮಾತ ಹೇಳುವುದೇ ? ಇದು ಅಷ್ಟು ಜರೂರು ವಿಷಯವೇ ?

ಅದನ್ನು ಅಥವಾ ಮಾಡಿಕೊಳ್ಳುವುದು ವೆಂಕಟೀಶಯ್ಯನವರಿಗೆ ಕಷ್ಟವಾಗಲಿಲ್ಲ. ಅದರೂ ಇಥರವಾಗದವರಂತೆ ಕೇಳಿದರು.

“ಈ ವಿಷಯ ಹೇಳುವುದಕ್ಕಾಗಿ ನನ್ನನ್ನು ಕರೆಸಿದೆಯಾ ?”

“ಅದೇನಿಲ್ಲ. ಸಿನ್ನೊಂದಿಗೆ ಮಾತನಾಡಬೇಕಾದ ವಿಷಯಗಳಿಷ್ಟೂ ಇವೆ. ಅದರೆ ಇದೂ ಒಂದು ವಿಷಯವಿತ್ತು. ಒಕ್ಕೀಯ ಹುಡಿಗ. ರೂಂ ಸಿಕ್ಕದೇ ತಾಪಕ್ರಯವಡುತ್ತಿದ್ದರೆ ಸೋಡಿಕೊಂಡಿರುವುದು ಹೇಗೆ ?”

“ಅವನು ತಾಪಕ್ರಯವಡುತ್ತಿದ್ದಾನೆಂದು ಹೇಗೆ ಗೊತ್ತಾಯಿತಯ್ಯ”

“ಮೊನ್ನೆ ಮಾಕೆಟ್ಟಿನ ಬಳಿ ಸಿಕ್ಕಿದ್ದರು. ಕ್ಯೊ ಮುಗಿದರು. ಅವರ ಯೋಗಕ್ಕೇನು ವಿಚಾರಿಸಿದೆ. ಮಾತನಾಡಿಸುತ್ತಾ ಮನೆಯವರೆವಿಗೆ ಕರೆದು ಕೊಂಡು ಬಂದೆ. ಇನ್ನೂ ಸರಿಯಾದ ರೂಂ ಸಿಗಲಿಲ್ಲ. ಅದಕ್ಕಾಗಿಯೇ ಪರದಾಷ್ಟಿದ್ದಾನೆ. ಬೆಳಗಾಗ ಜೆಂಗಳೂರಿಗೆ ಬಂದು ಸಾಯಂಕಾಲದ ಗಾಡಿಗೆ ಚನ್ನುವಟ್ಟಿಣಕ್ಕೆ ಹೋಗುತ್ತಿದ್ದೇನೇ—ಎಂದು ಹೇಳಿದ್ದೀರು”

“ನಿನ್ನ ಮನೆಯ ಬೀದಿ ಕೋಣೆಯನ್ನು ಕೊಡುವುದಾಗಿ ಸೀನೇ ಹೇಳಿಕೊಗಿತ್ತು”

“ಹೇಳಬಹುದಾಗಿತ್ತು. ಅನರೆ ನನ್ನ ದೂ ಅಪನದೂ ಇನ್ನೂ ಹೇಳಬರಿಚಯ, ನಾನು ಹೇಳಿದರೆ ಅವಸ್ಥಿಗೆ ಸಂಕೋಚವಾಗಬಹುದು. ಸಿನ್ನೊಂದರೇ ಹೇಳಿಸಬೇಕೆಂದು ತೋರಿತು. ಅದರಿಂದ ಸಿನ್ನೊಂದಿಗೆ ಹೇಳಿದೆ”

‘ಅವರ ಕಾರ್ತೀಜನವರು ಹಾಸ್ಯಲನೊಂದು ಇನ್ನೇನನೊಂದು ಮಾಡುತ್ತಾ ರಿಂದು ಹೇಳಿದನಲ್ಲ’

“ಆದೇನೂ ಮಾಡಿದಂತೆ ಇಲ್ಲ”

“ಹುಂ. ನಿನು ಹೇಳುವುದೂ ಒಂದು ರೀತಿ ಸರಿ. ಸಮಗೆ ಬೇಕಾ ದವನು ಯಾವುದಾದರೂ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಂಡಿರುವಾಗ ನಾವು ನೊಡಿಕೊಂಡಿರುವುದು ತರವಲ್ಲ. ನಮ್ಮ ಕೈಲಾಗುವಷ್ಟುದರೂ ಮಾಡಿದ್ದರೆ ಹೇಗೆ?”

“ಅಷ್ಟೇನವ್ವು. ಅದೇ ಭಾವನೆಯಿಂದ ಯೋಚನೆ ಮಾಡುತ್ತಿದೆ. ನಿನು ಇದ್ದರೆ ಸರಿಹೋಗುತ್ತದೆಯೆಂದು”

“ಸಿನು ಹೇಳುವುದೆಲ್ಲಾ ಸರಿಯಾಗಿದೆ. ಅವನಿಗೆ ಹೇಳಿಸಲು ನನ್ನನ್ನು ಹೊಂಚಿದ್ದ್ಲಿ ಸರಿಯಾಗಿದೆ. ಆದರೆ ಈ ಉರಿನಲ್ಲಿ ಅವನನ್ನು ಎಲ್ಲಿ ಹುಡುಕಿ ಕೊಂಡು ಬರಲಿ-ಹೇಳು”

“ದಿನವೂ ಅವರೂರಿಗೆ ಹೋಗಿ ಬರುತ್ತಿರುವುದಾಗಿ ಹೇಳಿದ. ಉರಿಗೆ ಕಾಗದ ಹಾಕಿದರೆ ನಿನ್ನನ್ನು ಒಂದು ಸ್ವಾಂಚಬಹುದು ಆದರೆ ಈ ವಿಷಯ ವಾಗಿ ನಾವು ಇವೆನ್ನಂದು ಅಭಿಸ್ವರ್ವಿಸಿದ್ದು ತೋರಿಸುವುದು ಸರಿಯೇ ಎಂದು ಸಹ ಒಂದೊಂದು ಬಾರಿ ಅನ್ನಿಸುತ್ತಿದೆ”

“ಅದಕ್ಕೆನೆಂತೆ. ಯಾರಿಗಾದರೂ ಸಹಾಯ ಮಾಡಬೇಕು ಎಂದು ವಾಗ ಆ ಭಾವನೆಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕುಳತುಕೊಂಡಿದ್ದರೆ ಏನು ಪ್ರಯೋಜನ? ಯಾವಾಗ ಸಹಾಯ ಮಾಡುತ್ತೀರೆಂದು ನಿಧಿ ರಿಸಿದೆವೋ ಆಗ ಅದಕ್ಕೆ ಬೇಕಾದುದೆಲ್ಲವನ್ನೂ ಮಾಡಲೇಬೇಕು”

ಆ ದಿನವೇ ವೆಂಕಟೀಶಯ್ಯನವರು ಚನ್ನುಪಟ್ಟಿಣಕ್ಕೆ ಕಾಗದ ಬರೆದರು. ಮಾರನೆ ದಿನ ಸಂಚೀಯ ಒಳಗಾಗಿ ರಾಜಜ್ಞಾ ಒಂದು ಸ್ವಾಂಚಿದ ಅವನನ್ನು ಸಮಾಪದಲ್ಲಿ ಕೂರಿಸಿಕೊಂಡು ವೆಂಕಟೀಶಯ್ಯನವರು ಯೋಗಕ್ಕೇಮವಸ್ತೇಳಿ ಮಾಡಿದರು. ಅವನ ತಾಯಿತಂದಿಗಳ ವಿಷಯವನ್ನೂ, ಉರಿನ ಸಮಾಜಾ ರನ್ನು ವಿಚಾರಿಸಿದರು.

“ನಿನ್ನ ಸ್ವೇಂಹಿತಸಿಂದಲೇಸಾದರೂ ಕಾಗದ ಒಂದಿತ್ತೇನವ್ವು”

“ಇಂಬಿ. ಈಚೆಗೇನೂ ಬರಲಿಲ್ಲ. ಇಷ್ಟುರ್ಲ್ಯಾಯೇ ಓದುವುದಕ್ಕೂಗಿ ಇಲ್ಲಿಗೇ ಒಂದು ಬಿಡುತ್ತಾನೆ. ಅದರಿಂದ ಬರೆಯಲ್ಲಿನೋ ಏನೋ?”

ಹೀಗೆ ಆ ಮಾತು ಈ ಮಾತುಗಳನ್ನು ಸ್ವಲ್ಪಹೊತ್ತು ಅಡುತ್ತಿದ್ದರು. ವಿಶಾಲಾಕ್ಷಮ್ಯನವರಿಗೆ ಹೇಳಿ ಕಾಫೀ ತರಿಸಿಕೊಟ್ಟಿರು,

ಅವನು ಹೋಗುತ್ತೇನೆಂದಾಗ “ಸರಿಯಪ್ಪ, ಬೆಂಗಳೂರಿಗೆ ಯಾವು ದೋ ಕೆಲಸದ ಮೇಲೆ ಬಂದಿದ್ದೇ. ನೀನು ಚನ್ನೆಪಟ್ಟಣದಿಂದ ಬರುತ್ತಿರುತ್ತೀ ಅಂತ ನಮ್ಮ ಗುಂಡಣ್ಣ ಹೇಳಿದ. ಅದರಿಂದಲೇ ಬೆಂಗಳೂರು ಕಡೆ ಬಂದರೆ ಒಂದು ಬಾರಿ ಇಲ್ಲಿ ಬಂದು ಹೋಗು-ಅಂತ ಬರೆದಿದ್ದದ್ದು” ಎಂದರು.

ವೆಂಕಟೇಶಯ್ಯನವರು ಈ ಮಾತೇ ಎತ್ತದೇ ಇದ್ದುದು ಗುಂಡೂರಾ ಯಿಗೆ ಆಶ್ಚರ್ಯವಾಯಿತು. ಅವನು “ಹೊರಡುತ್ತೇನೆ”—ಎಂದಾಗಲೂ “ಸರಿಯಪ್ಪ” ಎಂದು ಭರತವಾಕ್ಯವನ್ನು :ಹೇಳಿಬಟ್ಟಿದ್ದರು. ಇವನನ್ನು ಯಾವ ಉದ್ದೇಶದಿಂದ ಕರೆಸಿದರೋ ಅದೇ ನೇರವೇರದೇ ನಾಪ್ಪು ಕೇಸಿಬಿಡು ತ್ತಿದ್ದರೆಯಲ್ಲ—ಎನ್ನಿಸಿತು. ವಯಸ್ಸಾಯಿತು, ಮುದುಕ್ಕಿಗೆ ತಮ್ಮ ಹಾಗೆಯೇ ವರವಿರಬೇಕು—ಎಂದುಕೊಂಡರು ಎಷ್ಟೇ ವರವಿದ್ದರೂ ಮುಖ್ಯವಾದ ಉದ್ದೇಶವನ್ನೇ ಮರಿತುಬಿಡುವುದೇ? ತಮಗೂ ಮರವಿದೆ, ಆದರೆ ಈತನ್ನಂತೆ ಆರುಳುಮರುಳು ಇನ್ನೂ ಬಂದಿಲ್ಲ.

ಗುಂಡೂರಾಯರು ಈ ರಿಂತಿಯಾಗಿ ಯೋಚನೆತ್ತಿರುವಾಗಲೇ ಏನೋ ತೋಚಿಕೊಂಡು ಹೇಳುವಂತೆ ವೆಂಕಟೇಶಯ್ಯನವರು ಹೇಳಿದರು.

“ಅಂದ ಹಾಗೆ, ನೀನು ರೂಂ ಹುಡುಕುತ್ತಿದ್ದೆಯಲ್ಲ ಆದು ಸಿಕ್ಕಿತೇ ರಾಜಣಿ”

“ಇನ್ನೂ ಸಿಕ್ಕಲಿಲ್ಲ. ಅದೇ ತಾಪತ್ರಯದಲ್ಲಿದ್ದೇನೇ”

“ನೀನು ಹೊರಡಬಾರಿ ಸಿಕ್ಕಿದಾಗ ರೂಂ ಹುಡುಕುತ್ತಿದ್ದೆ— ಎಂದು ಗುಂಡಣ್ಣ ಹೇಳಿದ”

“ಸಿಜ. ಆದರೆ ಎಲ್ಲಾ ಅನುಲವಾಗಿರುವ ಜಾಗ ಸಿಕ್ಕಬೇಕಲ್ಲ”

“ಅನುಕೂಲ ಎದರೆ ಅಡಿಗಿಗಿಡಿಗೆ ಮಾಡಿಕೊಳ್ಳುವ ಯೋಚನೆ ಏನಾದರೂ ಇದೆಯೇನು? ಹೊದ ವರ್ವ ನಾನು ನೋಡಿದಾಗ ನೀನು ಅಡಿಗೆ ಮಾಡಿಕೊಳ್ಳುತ್ತಿದ್ದ ಹಾಗೆ ಕಂಡುಬರಲಿಲ್ಲ”

“ಇಲ್ಲ. ಉಂಟ ಸಾಂದ್ರ ಎಲ್ಲವನ್ನೂ ಹೋಟಿಲಿನಲ್ಲಿ ಮಾಡಿಕೊಳ್ಳುತ್ತೇನೆ. ಆದರೆ ಕ್ವಿ ಕಾಲು ತೋಳಿದುಕೊಳುವುದಕ್ಕೂ, ಅವಶ್ಯಕತೆ ಏರ್ಪಟ್ಟರೆ ಒಂದೆರಡು ಬಟ್ಟೆಗಳನ್ನು ಹಿಂಡಿಕೊಳ್ಳುವುದಕ್ಕೂ ಅವಕಾಶವಿರಬೇಕಲ್ಲ”

“ನಿನಗೆ ಎಲ್ಲಿಯೂ ಒಂದು ರೂಪೇ ಸಿಕ್ಕಿದೇ ಇದ್ದರೆ ನನಗೆ ಒಂದು ಅಲೋಚನೆಯಿದೆ. ಎಲ್ಲೀಯಾದರೂ ಒಂದು ರೂಂ ಗೊತ್ತು ಮಾಡಿಕೊಡು ವುದು ನನ್ನ ಜವಾಬ್ದಾರಿ”

“ನೀವೊಂದು ರೂಂ ಗೊತ್ತು ಮಾಡಿಕೊಡುವುದು ಸಾಧ್ಯವಾದರೆ ಮಾಡಿಕೊಟ್ಟಿಬಿಡಿ. ನಾನೇಕೆ ರೂಂಗಾಗಿ ಹುಡುಕಿಕೊಂಡು ಅಲೇಯ ಬೇಕು”

“ಅದೂ ಸರಿಯೇ ಎನ್ನು. ಗುಂಡಣ್ಣನಿಗೆ ಹೇಳ ನಾನು ಈ ಮನೀಯ ಬೀದಿಯ ರೂಂ ಕೊಡಿಸಿಕೊಡಲೇನು ?”

ಮೆಂಕಟೀಶಯ್ಯನವರು ಸೂಚಿಸಬಹುದಾದುದು ಆ ಕೋಣೆಯೆಂದು ರಾಜಣ್ಣ ಸರ್ವಧಾ ಭಾವಿಸಿರಲಿಲ್ಲ. ಉಳ್ಳಂಕಿಬಿಡ್ಡ ಹಾಗಾಗಿ ಕ್ಷಣಿಕಾಲ ಉತ್ತರವನ್ನೇ ಕೊಡಲಿಲ್ಲ.

“ಯಾಕೆ, ಇದರಲ್ಲಿ ನಿನಗೇನಾದರೂ ಆಕ್ಷೇಪಣೆಯೇದೆಯೇನು ?”

“ಆಕ್ಷೇಪಣೆಯೇನೂ ಇಲ್ಲ. ಎಲ್ಲೀಯಾದರೂ ಒಂದು ಕಡೆ ಇದ್ದು ಕೊಂಡು ಈ ವಸವನ್ನು ಕರೆಯಬೇಕಾಗಿರಬಾಗ ಇಲ್ಲಿಯೇ ಇದ್ದರೂ ಆಯಿತು. ಆದರೆ ಆವರು ಬಾಡಿಗೆಯನ್ನು ಹೆಗೆದುಕೊಳ್ಳಲು ಒಮ್ಮಿಕೊಳ್ಳಬೇಕು”

“ಗುಂಡಣ್ಣನು ನನ್ನ ಸ್ನೇಹಿತನಾದರೂ ಈದ್ದಜಿಣ, ಈದ್ದಜಿ ಇಂಬಾಡಿಗೆಯಿಲ್ಲದೇ ಅವನೇಕೆ ರೂಂ ಕೊಡುತ್ತಾನೆ ? ನಿನು ಇಂತಹ ಆನೆಯನ್ನು ಇಟ್ಟಿಕೊಳ್ಳಬೇಡವೆ”

ಆವರು ಹೇಳುವ ಮಾತನ್ನು ಗಂಭೀರವಾಗಿ ಹೇಳಿದರೂ ಆದನ್ನು ಕೇಳಿದ ರಾಜಣ್ಣನಿಗೆ ನಗು ಬಂದುಬಿಟ್ಟು.

“ಯಾಕೆ ನಗುತ್ತೀರೆಯೇ, ರಾಜಣ್ಣ”

“ನೀವು ಹೇಳುವ ತರಹಕ್ಕೆ ನಗು ಬರುತ್ತದೆ”

“ಹುಂ. ನೊಂದು, ರಾಜಣ್ಣ. ಇವರು ಹೇಳುವುದೆಳ್ಳವೂ ಇದೇ ರೀತಿ. ಕೆಲವು ದಿನಗಳು ಮಾತ್ರ ಇರುವುದಾದರೆ ಬಿಡು, ಆರು ತಿಂಗಳು ವರ್ಷ ರೂಂ ಕೊಡುವಾಗ ಯಾರಾದರೂ ಆಗಲಿ, ಬಾಡಿಗೆ ತೆಗೆದುಕೊಳ್ಳುವುದು ಸಹಜ, ಆದೇ ರೀತಿಯಾಗಿ ನಾನೂ ಈ ಕೋಣೆಗೆ ಬಾಡಿಗೆ ತೆಗೆದು

ಕೊಳ್ಳಬಹುದು. ಅದರೆ ಅವನು ಹೇಳುವ ತರಹ ಸೋಡು. ನಾವೆಲ್ಲರೂ ಜಿಪುಣಾಗ್ರೇಸರಿದ್ದ ಕಾಗೆ. ದಾನಶಾರಕಣ ಸಾಯುತ್ತಾ ಇವನ ಮನೆಯ ಮುಂದೆಯೇ ಹಾದು ಹೋದಹಾಗೆ” ಎಂದು ಹೇಳಿ ವೆಂಕಟೀಶಯ್ಯನವರನ್ನು ಉದ್ದೇಶಮಾಡಿ “ಈಗೇನು ಈ ಕೊಣೆಯಂದ ನನಗೇನೂ ಬರುತ್ತಿಲ್ಲ. ಸದ್ಯ ದಲ್ಲಿ ಬಂದು ಏನೂ ಆಗಬೇಕಾಗಿಲ್ಲ. ರಾಜಣ್ಣ ಇಲ್ಲಿಯೇ ಇರಲಿ, ನನ ಗೇನೂ ಬಾಡಿಗೆಯೇ ಬೇಡ” ಎಂದರು.

“ಅದು ಬೇಡವು. ಆ ಮೇಲೆ ನೀನು ಒಳಗೊಳಗೇ ಕೊರಗಿ ಕಂಗಟ್ಟಿ
ಹೋಗುತ್ತೀರ್ಯೆ”

ಆ ಮುಂದುಕರಿಬುರೂ ತಮ್ಮ ತಮ್ಮಲ್ಲಿ ಜಗಳನಾಡುತ್ತಾ ರಾಜಣ್ಣ ಇನ್ನೆಲ್ಲಿಯೂ ರೂಂಗೆ ಹುಡುಕಿಕೊಂಡು ತಿರುಗಬೇಕಾಗಿಲ್ಲವೆಂದೂ, ಅವನು ಆ ಮನೆಯ ಬೀದಿಯ ಕೊಣೆಯಲ್ಲಿಯೇ ಇರಬೇಕೆಂದೂ ತೀವ್ರಾನ ಮಾಡಿದರು.

ಕಡೆಯಲ್ಲಿ ವೆಂಕಟೀಶಯ್ಯನವರು “ನಾವು ನಾವೇ ಮಾತನಾಡುತ್ತಿ
ದ್ದರಿ ಹೇಗೆ? ನೀನು ಏನು ಹೇಳುತ್ತೀರ್ಯೆ?” ಎಂದರು.

“ನಿಷ್ವ ಹೇಳಿದಂತೆ. ನಾನು ಹೇಳುವುದೇನೂ ಇಲ್ಲ”

“ಹಾಗಾದರೆ ಇನ್ನೆಲ್ಲಿಯೂ ಹೋಗಿ ರೂಂಗಾಗಿ ತಾಪತ್ರಯ ಪಡ
ಬೇಡ. ಬೀದಿ ಕೊಣೆಯಲ್ಲಿ ಇದ್ದಬಿಡು”

“ಆಗಲೇ———”

“ಇನ್ನು ಆಗಲೇ ಹೋಗಲಿಗಳೆಲ್ಲ ಕಬ್ಜಿ ಶಾದಿರುವಾಗಲೇ ಬಡಿಗೆ
ಪಟ್ಟಿ ಹಾಕಬೇಕು. ಗುಂಡಣ್ಣ ಒಸ್ಪಿಕೊಂಡಿರುವಾಗಲೇ ಇದು ನಡೆದು
ಹೋಗಲಿ. ಈ ರಾತ್ರಿಯೇ ಕೊಣೆ ಖಾಲೀ ಮಾಡಿಸುತ್ತಿನೇ. ಸಾಳೀ
ಸಾಯುಂಕಾಲ ನಾನು ಉರಿಗೆ ಹೋಗಬೇಕೆಂದಿದ್ದೇನೇ. ಆಪ್ತರಲ್ಲಿ ನೀನು
ನಿನ್ನ ಸಾಮಾನುಗಳನ್ನು ತಂದಿಟ್ಟಿಬಿಡು”

ತಾನು ಬರುವುದರೊಳಗಾಗಿ ಬಾಡಿಗೆ ಎಷ್ಟೆಂಬುದನ್ನೂ ಖಚಿತ ಮಾಡಿ
ಕೊಳ್ಳಬೇಕೆಂದು ರಾಜಣ್ಣನಿಗಿತ್ತು. ಆದರೆ ಆ ಮಾತೆತ್ತುವುದಕ್ಕೆ ಅವಕಾ
ಶವೇ ಸಿಕ್ಕಲಿಲ್ಲ. ಇಷ್ಟೊಂದು ಆಪ್ತರಾದವರಲ್ಲಿ ಇದ್ದಕ್ಕಿದ್ದ ಹಾಗರೆಯೇ ಆ
ನಿಷಯ ಎತ್ತುವುದು ಸೂಕ್ತವಲ್ಲವೆಂದುಕೊಂಡವನು ಹೊಂಚುಕಾಯುತ್ತಿದೆ.

ಆಗ ವೆಂಕಟೀಶಯ್ಯನವರು “ಸರಿ. ಹೇಳು ಗುಂಡಣ್ಣ. ಏನು ಬಾಡಿಗೆ ಕೊಡಬೇಕು ?” ಎಂದರು

ಗುಂಡೂರಾಯರಿಗೆ ಕೊರಳು ಹಿಡಿದುಕೊಂಡ ಹಾಗಾಯಿತು.

“ಎಲ್ಲವನ್ನೂ ನೀನೇ ಮಾತನಾಡಿ ಬಿಡುತ್ತಿದ್ದೀರುಲ್ಲ. ಅದನ್ನೂ ನೀನೇ ಹೇಳು”

“ಆ ಮೇಲೆ ನೀನು ಒಳಗೊಳಿಗೇ—————”

“ನೋಡಿದೆಯಾ, ಪುನಃ ಮೊದಲಿಗೇ ಬರುತ್ತಿದ್ದೀರುಲ್ಲ————”

“ರಾಜಣ್ಣ. ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ ಕೊಟ್ಟಿಬಿಡು. ಅಗಬಹುದೋ ?”

ಅವನು “ಹುಂ” ಅಂದ.

ಗುಂಡೂರಾಯರೂ ವೆಂಕಟೀಶಯ್ಯನವರು ಹೇಳಿದಕ್ಕೆ ಒಮ್ಮೆಕೊಂಡರು.

ಸ್ವಲ್ಪಹೂತ್ತು ಮಾತನಾಡುತ್ತಿದ್ದ ರಾಜಣ್ಣ ಹೊರಟು ಹೋದ.

ಹೊರಡುವ ಮುಂಚಿ ವೆಂಕಟೀಶಯ್ಯನವರು “ಇದೇ ರಾತ್ರಿ ಕೋಣೆ ಖಾಲೀ ಮಾಡಿಸಿಬಿಡುತ್ತೇನೆ. ನಾಕೇ ನಾನು ಹೊರಡುವುದರಿಳಿಗಾಗಿ ನೀನು ಸಾಮಾನು ತಂದಿಟ್ಟು ಬಿಗ ಹಾಕಿಕೊಂಡು ಹೇಳಿದರು.

ಅದಕ್ಕೆ ರಾಜಣ್ಣ ಒಮ್ಮೆಕೊಂಡ.

ಸಾಯಂಕಾಲ ಇಬ್ಬರು ಮುದುಕರೂ ಕೃಷ್ಣರಾವ್ ಪಾಕಾರ್ ಕಡೆ ವಾಕಿಂಗ್ ಹೊರಟಿರು.

ಆಪ್ಯಾದೂರ ಹೋದನಂತರ ವೆಂಕಟೀಶಯ್ಯನವರು “ಏನಪ್ಪು. ನಿನ್ನ ಕೆಲಸ ಸಾಂಗೋಪಾಂಗವಾಗಿ ನೀರವೇರಿತೋ ?” ಎಂದರು.

“ಯಾವ ಕೆಲಸ ?”

“ಅದೇ ನಿನ್ನ ಮನೆಯ ಬೀದಿಕೋಣೆಯನ್ನು ರಾಜಣ್ಣನಿಗೆ ಬಾಡಿಗೆ ಕೊಡಿಸುವ ಪಿಷರ್ಯಾ”

“ನಿನಗೆ ವರ್ಷಾಸ್ವಾದರೂ ಬುದ್ಧಿ ಬರಲಿಲ್ಲವಯ್ಯ. ದಿನದಿನಕ್ಕೆ ಹುಡುಗ ನಾಗುತ್ತಿದ್ದೇನೇ ಎಂದುಕೊಳ್ಳುತ್ತಿದ್ದಿಯ. ಸ್ವಲ್ಪ ಫೇನ ಗಂಭೀರ ಕಲಿತುಕೊಂಡು”

“ನೀನು ನನ್ನ ಸ್ವಾತಂತ್ರ್ಯ ಕರೆಸಿದ್ದ ಅದಕ್ಕೇ ಅಲ್ಲವೇನು ?”

“ವಾಸ್ತುವವಾಗಿ ಹೇಳುವುದಾದರೆ ಅದಕ್ಕಿಲ್ಲ. ನಿನಗೆ ಬೀಕಾದ ಹುಡುಗ

ರೂಮಿಗಾಗಿ ಪತರಗುಟ್ಟುಕ್ಕಿಡ್ದಾನ್ನಿಯಲ್ಲಾ ಎಂಬ ಯೋಚನೆಯಿಂದ ಆ ಮಾತ್ರ ಹೇಳಿದೆ”

“ಆ ಯೋಚನೆ ಸೇರವೇರಿತಲ್ಲ. ಇನ್ನು ನನ್ನನನ್ನ ಕರೆಸಿದ ಮುಖ್ಯ ವಾದ ಕೆಲಸವೇನು ಹೇಳು”

“ಅದೇ ಹೇಳುತ್ತೀನೇ, ಬಾಯ್ಯ”

ಕೃಷ್ಣರಾವ್ ಪಾಕು ಹೆಂಗಸರು ಮಕ್ಕಳಿಗಾಗಿ ಎಂದು ದೊಡ್ಡ ದಾಗಿ ಚೋಡಿದ್ದರೂ ಅಲ್ಲಿ ಗಂಡಸರೂ ಕುಳತುಕೊಂಡಿದ್ದರು. ಅಲ್ಲಿ ಒಂದು ಕಡೆ ಹುಲ್ಲಿನ ಮೇಲಿ ಈ ಇಬ್ಬರು ಮುದುಕರೂ ಹೋಗಿ ಕುಳತುಕೊಂಡರು.

ಕುಳತುಕೊಂಡ ಸ್ವಲ್ಪ ಹೊತ್ತಿನನಂತರ ಗುಂಡಾರಾಯರು “ನಿನ್ನ ಮಗಳ ಮುದುವೆಯಾಯಿತು. ಈಗ ನಿನ್ನ ಯಾವ ಗಲಾಟಿಗಳೂ ಇಲ್ಲದೇ ಪುರಸತ್ತಾಗಿದ್ದೀರ್ಯೇ ? ಅಲ್ಲವೇ” ಎಂದರು.

“ಹೌದು. ನಿನ್ನ ಹಾಕಿದ ಪೀಠಿಕೆಯು ಸರಿಯಾಗಿದೆ. ಮುಂದೆ ಉಪ್ಪಾಶ್ವಾನವನ್ನು ಹೇಳುವವನಾಗು”

“ಮಾತು ಮಾತಿಗೂ ನಿನ್ನ ಕವಾಣಿ ಮಾಡುತ್ತಿದ್ದರೆ ನಾನು ಮಾತ ನಾಡಿ ಮುಗಿಸುವುದು ಹೇಗೆ ?”

“ಇಲ್ಲ. ನಿನ್ನ ಹೇಳುವುದನ್ನು ಕೇಳುತ್ತೀನೇ, ಹೇಳು”

“ಈಗ ನಿನ್ನ ಪುರಸತ್ತಾಗಿದ್ದೀರು. ನಮ್ಮ ಭಾಗ್ಯಾ ಮುದುವೆ ಪ್ರಯ ತ್ವಕ್ಕೆ ಸ್ವಲ್ಪ ಓಡಿಯಾಡಬೇಕಲ್ಲ. ನಿನ್ನ ಓಡಿಯಾಡಿದರೆ ಏನಾದರೂ ಆಗುತ್ತದೆ. ನಾನು ಓಡಿಯಾಡುವುದಂತೂ ಸಾಧ್ಯವೇ ಇಲ್ಲ. ನನಗೆ ಈ ಓಡಾಟಗಳನ್ನೇ ಮಾಡಿ ತಿಳಿಯದು”

“ಹೇಳಿದ್ದೀನಲ್ಲಾ. ಬಹುಮಟ್ಟಿಗೆ ಶ್ರಾವಣಮಾಸದಲ್ಲಿ ಆವಳಿಗೆ ಮುದುವೆಯಾಗುತ್ತದೆಂದು”

“ಸರಿಯಷ್ಟು. ಶ್ರಾವಣಮಾಸದಲ್ಲಿ ಅಲ್ಲದಿದ್ದರೆ ಕಾತೀರ್ ಕವಾಸ ದಲ್ಲಿ ಆಗಲಿ. ಆದಕ್ಕೇನೂ ಆಕ್ಷೇಪಣೆಯಿಲ್ಲ. ಆಗ ಆಗಬೇಕೆಂದರೂ ಈಗಿ ನಿಂದಲೇ ಓಡಿಯಾಡಬೇಕಲ್ಲ”

“ಒಂದು ತಿಂಗಳು ತಡಿ. ಆವಳಿಗೆ ಗುರು ಬಲ ಬಂದೊಡಗಬೇಕು- ಎಂದು ಹೇಳಲಿಲ್ಲವೇ ?”

“ಎಲ್ಲಿಯಾದರೂ ತಾರೆಗಳನ್ನೂ ನಕ್ಕತ್ತಗಳನ್ನೂ ಸೋಡಿಕೊಂಡು ಕೆಲಸ ಮಾಡುತ್ತಾರೇನಯಾ? ಹಾಗೇ ಇಟ್ಟಿಕೊಂಡರೂ ನೀನು ಹೇಳಿದ ಒಂದು ತಿಂಗಳು ಈಗಳೇ ಮುಗಿಯುತ್ತಾ ಬಂದಿದೆ”

“ಅಶ್ವತ್ಥ ಪ್ರದಕ್ಷಿಣಿಮಾಡಿ ಯಾವಕ್ಕೂ ಹೊಟ್ಟಿಮುಂಟ್ಟು ಸೋಡಿ ಕೊಂಡಕಂತೆ. ಸ್ವಲ್ಪ ತಡಿಯರ್ಹಾ”

“ನಾನು ಹೇಳಿದ್ದನ್ನು ನೀನು ಸರಿಯಾಗಿ ಅಥವ ಮಾಡಿಕೊಳ್ಳಲಿಲ್ಲ”
ಹಾಗೆ ಹೇಳಿದರೇ ವಿನಾ ಗುಂಡೂರಾಯರು ಮುಂದೆ ಮಾತನಾಡಿಸುವ ಸುಳವು ಕಂಡುಬರಲಿಲ್ಲ. ಮಾತನ್ನು ಅಪ್ಪುಕ್ಕೇ ನಿಲ್ಲಿಸಿದರು.

“ಹೇಳುವುದನ್ನು ಸ್ವಷ್ಟವಾಗಿ ಮಾತನಾಡಿದರೆ ತಾನೇ ಅಥವಾಡಿ ಕೊಳ್ಳುವುದು?”

“ಹೇಳುತ್ತೇನೆ. ಅಪ್ಪುರಲ್ಲಿಯೇ ಅವಸರಪಡುತ್ತೀಯಲ್ಲಾ. ನಿಮ್ಮ ರಾಜಣ್ಣನಿದ್ದಾನೆಯಲ್ಲಾ. ಅವನೊಂದಿಗೆ ಯಾಕೆ ಮಾತನಾಡಬಾರದು ಅಂತ”

“ಮಾತನಾಡುವುದು ಸಾಧ್ಯವಾಗಿದ್ದರೆ ಅಂದೇ ಮಾತನಾಡುತ್ತಿದ್ದೆ ನಲ್ಲಾ. ಆ ವಿಷಯ ನಿನಗೆ ಮೊದಲೇ ಹೇಳಿದ್ದೇನೆ. ತಾನು ಲಾಯರೇ ಪರೀಕ್ಷೆ ಪಾಸಮಾಡಿ ಪ್ರಾಕ್ಷೇಸು, ಮೊದಲು ಮಾಡುವವರಿಗೆ ಅಂದರೆ ಇನ್ನು ರಡು ವರ್ಷಗಳು ಅವನು ಮಹಡಿ ಮಾಡಿಕೊಳ್ಳುವುದಿಲ್ಲವೆಂದು ಖಚಿತವಾಗಿ ಹೇಳಿದ್ದಾನೆ-ಎಂದು ನಾನು ಮೊದಲೇ ತಿಳಿಸಲಿಲ್ಲವೇ?”

“ತಿಳಿಸಿದೆ. ಆದರೂ ಒಂದು ಬಾರಿ ಕೇಳಿ ಸೋಡಿಂಣವೆಂದು”

“ಇಲ್ಲವು. ಈಗಲೇ ಅವನೊಂದಿಗೆ ಏನೂ ಮಾತನಾಡುವಂತಿಲ್ಲ”

“ಹಾಗಲ್ಲ ವೆಂಕಟೀಶ. ನಾನು ಸೋಡುತ್ತಿದ್ದೇನಲ್ಲಾ. ಆ ಹಡುಗನಿಗೆ ನಿನ್ನ ಮಾತು ಎಂದರೆ ವೇದವಾಕ್ಯವಿದ್ದ ಹಾಗೆ. ನೀನು ಸ್ವಲ್ಪ ಒತ್ತಾಯ ಮಾಡಿ ಹೇಳಿದರೆ ಅವನು ಒಪ್ಪಿಕೊಳ್ಳುತ್ತಾನೆ”

“ನೀನು ಸುಮೃಸೆ ಹೇಳಿದ್ದೇ ಹೇಳಬೇಡ, ಗುಂಡಣ್ಣ. ಅವನು ಒಳ್ಳಿಯ ವರನೆಂಬುದು ನನಗಿ ಗೊತ್ತು. ಸಮಯ ಬಂದರೆ ನಾನೇ ಮಾತನಾಡಿ ಸಾಧ್ಯವಾದರೆ ಅವನನ್ನು ಗೊತ್ತು ಮಾಡುತ್ತೇನೆ. ಈಗಲೇ ಅವಸರಪಟ್ಟಿರೆ ಕೆಲಸ ಕೆಟ್ಟಿಹೋಗುತ್ತದೆ. ನಾನು ಖಚಿತವಾಗಿ ಹೇಳುತ್ತೇನೆ. ನೀನೂ ಅಷ್ಟೇ. ಅವನ ಬಳಿ ಆ ವಿಷಯ ಪ್ರಸ್ತಾಪಿಸಬೇಡ”

ವೆಂಕಟೀಶಯ್ಯನವರು ಅಪ್ಪು ಖಡಾಬಿಡಿಯಾಗಿ ಹೇಳಿದ ಮೇಲೆ ಮಾತ್ರ ಮುಂದುವರಿಸುವುದು ಪ್ರಯೋಜನವಿಲ್ಲವೆಂದು ಗುಂಡೂರಾಯರು ಸುಮೃಸಾದರು. ಆದರೆ ತಮ್ಮ ಗೆಳೆಯ ಹೇಳಿದ ಮಾತ್ರ ಅವರಿಗೆ ಸರಿಕಾಣ ಲಿಲ್ಲ. ಆತ ಸ್ಪಷ್ಟ ಒತ್ತಾಯ ಮಾಡಿದರೆ ತಮ್ಮ ಕೆಲಸ ಕೈಗೂಡುವುದೆಂದು ಅವರಿಗೆ ದೃಢವಾದ ನಂಬಿಕೆಯಿದ್ದಿತು. ಕುದುರೆಯನ್ನು ಬೇಕಾದರೆ ನೀರಿನ ವರೆವಿಗೂ ತೆಗೆದುಕೊಂಡು ಹೋಗಬಹುದು. ಆದು ನೀರು ಕುಡಿಯುವಂತೆ ಮಾಡುವುದು ಸಾಧ್ಯವೇ? ಹಾಗೆಯೇ ವೆಂಕಟೀಶಯ್ಯನಿಗೆ ಹೇಳಬಹುದು. ಒತ್ತಾಯ ಮಾಡಬಹುದು. ಆದರೆ ಆವಸಿಂದ ಕೆಲಸ ಮಾಡಿಸುವುದು ಸಾಧ್ಯವೇ?

ಒಟ್ಟೆನಲ್ಲಿ ಹೇಳುವುದಾದರೆ ವೆಂಕಟೀಶಯ್ಯನವರ ವಿಷಯದಲ್ಲಿ ಗುಂಡೂ ರಾಯರಿಗೆ ತುಸು ಅಸಮಾಧಾನವಾಯಿತು. ತೋರಿಸಿಕೊಳ್ಳಬೇಕೆಂದು ಮುಂಚ್ಚಿಟ್ಟು ಕೊಳ್ಳಲು ಗುಂಡೂರಾಯರು ಎಷ್ಟೋ ಪ್ರಯತ್ನಮಾಡಿದರು.

ತಮಗೆ ಅಸಮಾಧಾನವಾಗಿದೆ ಎಂಬುದನ್ನು ಪತ್ತೇಕೊಡುದಿರುವುದ ಕ್ಷಾಗಿ ಏನೂ ಮಾತನಾಡಲು ಹೋದರು. ಆದರೆ ಇವೆಲ್ಲವೂ ನಟನೆಯಂತೆ ಭಾಸವಾಯಿತು. ನಟನೆಯನ್ನಾದರೂ ಬಲುಹೊತ್ತು ಮಾಡುವುದು ಅವರಿಂದಾಗಲಿಲ್ಲ. ಮತ್ತು ನಿಲ್ಲಿಸಿದರು.

ಗೆಳೆಯ ಮಾತನಾಡದೇ ಕುಲತನಂತರ ವೆಂಕಟೀಶಯ್ಯ ಮಾತನಾಡಿಸಿ ಸೂಡಿದರು. ಆತ ಹೇಳುತ್ತಿದ್ದುದಕ್ಕೆಲ್ಲಾ ಗುಂಡೂರಾಯರು “ಹುಂ” ಎನ್ನುತ್ತಿದ್ದರೇ ಏನಾ ಆ ಮಾತುಗಳಲ್ಲಿ ಅವರಿಗಾವ ಬಗೆಯ ಅಸತ್ಯಾಜರಲಿಲ್ಲ.

ತಾವು ರಾಜಣ್ಣನೋಂದಿಗೆ ಮಂದುವೆ ಪ್ರಸ್ತಾಪ ಮಾಡಲು ಆಗುವುದಿಲ್ಲ ವೆಂದು ಹೇಳಿದ್ದರಿಂದ ತಮ್ಮ ಸ್ನೇಹಿತನಿಗೆ ಅಸಮಾಧಾನವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸೂಕ್ಷ್ಮಮತಿಗಳಾದ ವೆಂಕಟೀಶಯ್ಯನವರು ಆಫ್ ಮಾಡಿಕೊಳ್ಳಲು ಕಷ್ಟವಾಗಲಿಲ್ಲ.

ಹೀಗೆ ಇಲ್ಲಿಯೇ ಕುಳಿತಿರುವುದಕ್ಕೆಂತ ಮನ್ಸೇಗಾದರೂ ಹೋದರೆ ಗೆಳೆಯನ ಮನಸ್ಸು ಸರಿಹೋಗಬಹುದೇನೋ ಎಂದುಕೊಂಡರು ವೆಂಕಟೀಶಯ್ಯನವರು. ಆದೂ ಅಲ್ಲದೇ ಕತ್ತಲಾಗಲು ಆರಂಭವಾಗಿತ್ತು. ಬೀದಿಯ ದೀಪಗಳು ಹತ್ತಿಕೊಂಡಿದ್ದವು.

“ಸರಿ, ಇಲ್ಲಿ ಕುಳಿತೀನು ಮಾಡುವುದು, ನಡಿಯಪ್ಪ. ಮನೆಯ ಕಡೆಗೆ ಹೋಗೋಣ”

ಮರುಮಾತನಾಡದೇ ಗುಂಡೂರಾಯರು ಮೇಲೆದ್ದರು. ನೇಲವನ್ನೇ ನೋಡುತ್ತಾ ಹೋಗುವ ಕುರಿಯಂತೆ ತಲೆ ತಗ್ಗಿ ಸಿಕೊಂಡು ನಡೆಯಲಾರಂಭಿಸಿದರು.

ರಾಜಣ್ಣನ ಸಂಬಂಧವಾದ ಮಾತನ್ನು ಗುಂಡೂರಾಯರು ಎತ್ತಿದ್ದರಷ್ಟೇ. ಆ ಮಾತು ಮುಗಿದ ಕೂಡಲೇ ಒಂದು ವಿವಯವನ್ನು ಹೇಳಬೇಕೆಂದು ವೆಂಕಟೇಶಯ್ಯನವರ ಮನಸ್ಸಿಗೆ ಬಂದಿತು. ಅದರೆ ಅದನ್ನು ಆಗಲೇ ಹೇಳುವುದು ಸೂಕ್ತವಲ್ಲವೇಂದೂ ಅನಂತರ ಯಾವಾಗಲಾದರೂ ಜೀಳೋಣವೆಂದೂ ಸುಮುಸಾಗಿದ್ದರು. ಆ ಮೇಲೆ ಪರಿಸ್ಥಿತಿಯು ಬಿಗಡಾಯಿಸಿಕೊಂಡು ಬಂದಿತ್ತು. ಕೃಷ್ಣರಾವ ವಾಕಿನಲ್ಲಿ ಕುಳಿತ್ತದ್ದಪ್ಪಹೋತ್ತೂ ಅವಕಾಶವಾಗಿರಲಿಲ್ಲ. ಈಗ ನಡೆದುಕೊಂಡು ಮನೆಗೆ ಹೋಗುವಾಗಲೂ ಹೇಳುವುದಕ್ಕೆ ಸರಿಯಾದ ಇವಕ್ಕೆ ಹಿಕ್ಕಿದಲ್ಲ.

ಅದರೆ ಅದನ್ನು ಹೇಳಿಯೇ ಮುಗಿಸಿಬಿಡಬೇಕೆಂದು ಆವರ ಮನಸ್ಸಿಗೆ ತೋರಿತು. ಪುನಃ ಒಂದು ಬಂದಿ ಯೋಚಿಸಿದರು. ಇಲ್ಲ. ಯಾವ ವಿವಯವನ್ನೇ ಆಗಲೀ ಹುಬ್ಬಿಟ್ಟುಕೊಂಡಿರುವುದು ಪ್ರಯೋಜನವಿಲ್ಲ. ಮುಂದೆ ಒಂದಾದನಂತರ ಒಂದು ಅಸಂಗತವಾಗುವುದಕ್ಕಿಂತಲೂ ಕಾರ್ಣೇ ಯಾವುದಾದರೂಂದು ತೀವ್ರಾನ ಮಾಡಬಿಡುವುದು ಉತ್ತರವಾವೆಂಬ ಸಿಧ್ರೇಕ್ಕಿಂದರು. ಇನ್ನೂ ಒಂದು ವಿವಯ ತೋರಿತು. ಗುಂಡೂರಾಯನ ಸ್ವಭಾವ ವಿಚಿತ್ರವಾದುದು. ಎತ್ತು ಈಯಂತೆ—ಎಂದರೆ ಕೊಟ್ಟಿಗೆಯಲ್ಲಿ ಕಟ್ಟಿ ಎನ್ನುವ ಜಾತಿಯ ಮನಸ್ಯ. ತಾವು ಹೇಳಿದ್ದಕ್ಕೆ “ಆಗಲಿ. ರಾಗೆಯೇ ಮಾಡು” ಎಂದು ಬಟ್ಟಿರೆ! ಅನಂತರ ತಾವು ಈ ವಿವಯವನ್ನು ರಾಜಣ್ಣಿಗೆ ಹೇಳುವುದು ಹೇಗೆ? ಅದರಿಂದ ಆದಬೇಕೆಂದಿದ್ದ ಮಾತನ್ನು ಆದಲು ಹಿಂಜರಿದರು.

ಉಹಂ. ಆದೆಲ್ಲ ಪ್ರಯೋಜನವಿಲ್ಲ. ಹೇಳುವುದನ್ನು ಹೇಳಿಯೇ ಬಿಡಬೇಕು.

ಗುಂಡೂರಾಯರ ಮನೆಯು ಇದ್ದ ಬೇದಿಗೆ ತರುಗಿದರು. ಇನ್ನು

ಮನೆಯು ಒಂದುಬಿಡುತ್ತದೆ. ಅಲ್ಲಿ ಹೇಳುವುದು ಸಾಧ್ಯವಿಲ್ಲ. ಇಲ್ಲಿಯೇ ಹೇಳಬಿಡುಕೇ.

“ಸೀನೇನೂ ತಿಳಿದುಕೊಳ್ಳಿದ್ದರೆ ನಿನಗೆ ಒಂದು ಮಾತ್ರ ಹೇಳಬೇಕಾಗಿದೆ, ಗುಂಡಣ್ಣು”

ನಿರಾಸಕ್ತಿಯಿಂದಲೇ ಗುಂಡೂರಾಯರು “ಹೇಳಪ್ಪಾ” ಎಂದರು.

“ರಾಜಣ್ಣ ನಿಮ್ಮ ಮನೆಯ ಬೀದಿಯ ಕೋಣೆಯಲ್ಲಿರುವುದು ನಿನಗೆ ಇಷ್ಟವಿಲ್ಲಿದ್ದರೆ ಇಲ್ಲಿ ಆಗುವುದಿಲ್ಲವೆಂದು ಹೇಳಬಿಡುತ್ತೇನೆ, ಅದಕ್ಕೆ ನೀನೇನೂ ಸಂಕೋಚ ವಟ್ಟಿಕೊಳ್ಳಬೇಕಾಗಿಲ್ಲ”

“ಅದೇನಿಲ್ಲ. ಆ ವಿವರ ಬೇರೆ. ಈ ವಿವರ ಬೇರೆ. ಇಷ್ಟಕ್ಕೂ ಅವನೇನು ಸುಮ್ಮನೆ ಇರುತ್ತಾನೆಯೇ? ಬಾಡಿಗೆ ಕೊಡುತ್ತಾನೆ. ಇರಲಿ, ಬಿಡು”

ವೆಂಕಟೇಶಯ್ಯನವರ ಮನಸ್ಸಿಗೆ ಎಷ್ಟೂ ಸಮಾಧಾನವಾಯಿತು. ಹೋಗಲಿ, ನಾಳೇ ಬರುವ ರಾಜಣ್ಣನಿಗೆ ಇಲ್ಲವೆಂದು ಹೇಳಬೇಕಾಗಿಲ್ಲವಲ್ಲ ಎಂದು ಸಂತೋಷವಟ್ಟಿಕೊಂಡರು.

ಮಾರನೆಯ ದಿನ ಬೆಳಗಾಗ ಹತ್ತಾವರೆ ಹನ್ನೊಂದು ಗಂಟೆಯವೇಳಿಗೆ ಗುಂಡೂರಾಯರ ಮನೆಯ ಮುಂದೆ ಜಟಿಕಾ ಬಂದು ನಿಂತಿತು. ಅದರಿಂದ ರಾಜಣ್ಣ ಇಳಿದ. ಅವನು ಇಳಿದ ನಂತರ ಜಟಿಕಾ ಸಾಬಿ ಬಂದು ರಾಸಿಗೆ ವೆಟ್ಟಿಗೆಗೆಷನ್ನು ತಂದು ಜಗುಲಿಯ ಮೇಲಿರಿಸಿದ. ಏರಡನೆಯ ವೆಟ್ಟಿಗೆಯನ್ನು ತರುವುದು ಸಾಬಿಗೆ ಸ್ವಲ್ಪ ಪ್ರಯೋಸವಾಯಿತು, ಅದರಲ್ಲಿ ‘ಅವನು ಓದುವ ಪುಸ್ತಕಗಳಿಂದ ಹೋ ಎನ್ನೋ?’

ರಾಜಣ್ಣನನ್ನು ಕಾಣುತ್ತೇ ನೆಂಕಟೇಶಯ್ಯನವರು ಎದ್ದು ಬೀದಿಯ ಕೋಣೆಗೆ ಹೋಗಿ ಜಗುಲಿಯ ಕಡೆಯ ಬಾಗಿಲು ತೆಗೆದು ಸಾಮಾನುಗಳನ್ನು ಒಳಗೇ ತಂದಿಡುವಂತೆ ಸಾಬಿಗೆ ಹೇಳಿದರು.

ತಾವು ಹೇಳಿದಂತೆ ಹಿಂದಿನ ದಿನ ರಾತ್ರಿಯೇ ಗುಂಡೂರಾಯರು ಅದನ್ನು ಖಾಲೀ ಮಾಡಿದ್ದರು.

ರಾಜಣ್ಣನು ಗಾಡಿಯನ್ನಿಗೆ ಬಾಡಿಗೇ ಕೊಟ್ಟಿ ಕೋಣೆಗೆ ಬಂದ. ಬಾಗಿಲಿನ ಬಳಿ ಜಟಿಕಾದವನು ರಾಸಿಗೆಯನ್ನು ವೆಟ್ಟಿಗೆಗಳನ್ನು ಇಟ್ಟಿದ್ದ.

ಅ ಕೋಟಿಯಲ್ಲಿ ಹೆಚ್ಚೇನೂ ಬದಲಾವಣೆಯಾಗಿರಲಿಲ್ಲ. ಎರಡು ಕಿಟಕಿಗಳಿಗೂ. ಒಂದು ಬಾಗಿಲಿಗೂ ಮೊದಲು ಹಾಕಿದ್ದ ಕರ್ಬನ್‌ಗಳು ಹಾಗೆಯೇ ಇದ್ದವು. ನೆಲದ ಮೇಲೆ ಕಡಕೋಳದ ಬಣ್ಣದ ಚಾವೆ ಯಥಾಸ್ಥಿಯಲ್ಲಿ ದ್ವಿತೀಯ ಟೀಬಲ್‌ಗೂ, ಅದರ ಮೇಲೆ ಟೀಬಲ್ ಕಾಲ್ತೂ, ಟೀಬಲ್ ಲ್ಯಾಂಪ್‌ಗೂ ಇದ್ದವು.

“ಸರಿ. ತಂದು ಸಾಮಾನುಗಳನ್ನು ಇಟ್ಟಿದ್ದಾಯಿತು. ತನ್ನ ಯಾವು ದಾದರೂ ಹೊಟೆಲಿಗೆ ಹೋಗಿ ಉಟ ಮಾಡಿಕೊಂಡು ಬರೋಣ” ಎಂದು ಅವನು ಯೋಚಿಸುತ್ತಿದ್ದ ಹಾಗೆಯೇ ವೆಂಕಟೀಶಯ್ಯನವರು ಹೇಳಿದರು.

“ರಾಜಣ್ಣ. ಸ್ವಾನ್ವಾಗದೇ ಇದ್ದರೆ ಬೇಗ ಮಾಡಿ ಮುಗಿಸು. ಉಟ ವಾಡೋಣ. ನೀನು ಬರುತ್ತೀ ಅಂತಲೇ ಉಟಕ್ಕೆ ಕಾದಿದ್ದೇನೇ”

ಅವನಿಗೆ ಏನು ಹೇಳಬೇಕೋ ತೋರಲಿಲ್ಲ. ಅವರ ಮುಖವನ್ನು ಸೋಡಿದ.

“ಹಾಗೇಕೆ ನೋಡುತ್ತೀಯೆ. ಗೃಹಸ್ಥರ ಮನೆಗೆ ಮಧ್ಯಾನ್ತದ ಹೊತ್ತು ಒಂದು ಉಟಕ್ಕೆ ಹೊಟೆಲಿಗೆ ಹೋಗುವುದೆಂದರೇನು? ಕಳಿಸುವುದು ನಮಗಾದರೂ ಚಿನ್ನಾಗಿರುತ್ತದೆಯೇ? ಏಳು. ಸ್ವಾನ ಮಾಡು”

ವಿಧಿಯಿಲ್ಲದೇ ರಾಜಣ್ಣ “ಬೆಳಗಾಗ ಹೊರಡುವಾಗಲೇ ಸ್ವಾನ ಮಾಡಿದ್ದೇನೇ” ಎಂದ,

“ಸರಿ. ಕೈ ಕಾಲು ತೊಳೆದುಕೊಂಡು”

ಆ ಮಾತು ಹೇಳಬಿಟ್ಟು ವೆಂಕಟೀಶಯ್ಯ ಒಳಗಡಿಗೆ ಹೊರಟುಹೊಂದಿದರು.

ಒಳಗೆ ಹೋಗಿ ಉಟ ಮಾಡುವುದಕ್ಕೆ ಸಂಕೋಚ. ಹಟ್ಟಿದಿಂದ ಹೊಟೆಲಿಗೆ ಹೊರಟುಹೊಂದಿದರೆ ವೆಂಕಟೀಶಯ್ಯನವರೂ, ಗುಂಡೂರಾಯರೂ ಏನೆಂದುಕೊಳ್ಳತ್ತಾರೆಯೋ ಎಂಬ ಯೋಚನೆ. ಆ ಸಂಧಿಗ್ರಹಿಯಿಂದಲೇ ತೊಳೆಲುತ್ತಾ ನಿಂತಿದ್ದೆ

ಷುನಿ: ವೆಂಕಟೀಶಯ್ಯನವರು ಕೂಗಿದ ಶಬ್ದ ಕೇಳತು.

“ರಾಜಣ್ಣ— — —”

ಇನ್ನು ಬೇರೆಯ ವಿಧಿಯೇ ಇಲ್ಲ, ಈ ದಿನ ಯಾವುದೋ ಒಂದು ರೀತಿ ಆಗಲಿ-ಎಂದುಕೊಂಡ.

ರಾಜಣ್ಣ ದಟ್ಟಿ ಉಟ್ಟಿ, ಷರಟ್ಟಿ ಧರಿಸಿ ಕೋಟ್ಟಿ ಹಾಕಿಕೊಂಡಿದ್ದ. ಕೋಟ್ಟಿ ತೆಗೆದು ಹಾಸಿಗೆಯ ಮೇಲಿಟ್ಟು. ವೆಟ್ಟಿಗೆಯಂದ ಬಣ್ಣದ ಟಿಕೀ ಟಿನಲು ತೆಗೆದು ಭುಜದ ಮೇಲೆ ಹಾಕಿಕೊಂಡು ಜಗುಲಿಯು ಕಡೆ ಬಾಗಿಲಿಗೆ ಜಿಲುಕ ಹಾಕಿ ಒಳಗೆ ಹೋದ.

ಹೆಚಾರದಲ್ಲಿಯೇ ಕಾಯುತ್ತಿದ್ದ ವೆಂಕಟೀಶಯ್ಯನವರು “ಬೇಗ ಕೈ ಕಾಲು ತೊಳೆದುಕೊಂಡಿನ್ನು ಬಜ್ಜುಲು ಮನೆಯು ಎಲ್ಲಿದೆ ಎಂಬುದನ್ನು ಬಲ್ಲಿ ತಾನೇ?” ಎಂದರು.

ಸಂಕೊಚಿದಿಂದ ‘ಹುಂ’ ಎಂದ.

ರಾಜಣ್ಣನನ್ನು ಬಜ್ಜುಲು ಮನೆಗೆ ಕಳುಹಿಸಿ ಅವರು ನಡು ಮನೆಗೆ ಹೋದರು.

ನಡುಮನೆಗೆ ರಾಜಣ್ಣ ಹೋಗುವ ವೇళಿಗೆ ಗಂಡಸರಿಗೆ :ಸಾಲಾಗಿ ಮೂರು ಎಲೆಗಳನ್ನು ರಾಕಿತ್ತು. ವೆಂಕಟೀಶಯ್ಯನವರೂ, ಗುಂಡೂರಾ ಯರೂ ಕುಳಿತು ಆವಸ್ತಿಗಾಗಿ ಕಾಯುತ್ತಿದ್ದರು.

ಪ್ರತ್ಯೇಕವಾಗಿ ಹಾಕಿದ್ದ ಎಲೆಯಲ್ಲಿ ಭಾಗ್ಯ ಕುಳಿತುಕೊಂಡಿದ್ದಳು.

ಆ ದಿನ ಮಧ್ಯಾನ್ತ ಮೂರು ಗಂಟೆಯ ವೇళಿಗೆ ಕಾಫಿಯಾಯಿತು. ಅದಾದ ಮೇಲೆ ವೆಂಕಟೀಶಯ್ಯನದರು ಉಂಟಾಗಿ ಹೊರಡಲು ಅನುವಾಗತೊಂದಿಗೆ ದಿಗಿದರು.

ಬಸ್ತಿಗೆ ಹೋಗುವ ಮೌದಲು ಬೀದಿಯ ಕೋಣೆಗೆ ಹೋಗಿ ರಾಜಣ್ಣ ನನ್ನ ಕಂಡು “ಏನವ್ವಾ. ನಾನಿನ್ನ ಉರಿಗೆ ಹೊರಡಿತೋ?” ಎಂದರು.

ರಾಜಣ್ಣ ಅವರನ್ನು ಕಂಡ ಕೂಡಲೇ ಎದ್ದು ನಿಂತುಕೊಂಡಿದ್ದವನು “ಹೋಗಿ ಬಸ್ತಿ. ಅಂತೂ ನಿಮಿಷಂದ ದೊಡ್ಡ ಉಪಕಾರವಾಯಿತು” ಎಂದ.

“ಏನವ್ವಾ. ಅಂತಹ ಉಪಕಾರ?”

“ರಾಂ ಕೊಡಿಸಿದ್ದ — —”

“ಅಯ್ಯೋ! ದೊಡ್ಡ ಉಪಕಾರ. ದೊಡ್ಡ ಉಪಕಾರ. ನಮ್ಮವರು ತಮ್ಮವರು ಎಂದರೆ ಅಪ್ಪಾದರೂ ಮಾಡಬೇಡನೇ?”

ಹೊರಡುವುದರಲ್ಲಿದ್ದವರನ್ನು “ನಿಂತುಕೊಳ್ಳು” ಎಂದು ಹೇಳಿ, ವೆಟ್ಟಿಗೆ ಯಿಂದ ಹತ್ತು ರೂಪಾಯಿನ ಸೋಟು ತೆಗೆದು ಆವರ ಕೈಗೆ ಕೊಡುತ್ತಾ ನನಗೆ ಇದನ್ನು ಗುಂಡರಾಯರ ಬಳಿ ಕೂಡಲು ಸಂಕೊಚವಾಗುತ್ತದೆ. ಅದರಂದ ದಯವಾಡಿ ನೀವೇ ಕೊಟ್ಟುಬಿಡಿ” ಎಂದು ಹೇಳಿದ.

ವೆಂಕಟೀಶಯ್ಯನವರು ಅದನ್ನು ತೆಗೆದುಕೊಳ್ಳದೇ “ನಿನ್ನಲ್ಲಿಯೇ ಇರಲಿ,
ಹೇಳುತ್ತೇನೇ” ಎಂದರು.

ಅವನು ಕಕ್ಷಾಬಿಕ್ಷೆಯಾಗಿ ನೋಡುತ್ತಾ “ಅಂದರೆ?” ಎಂದ.

“ಅಂದರೆ ಇದುವರೆವಿಗೆ ಅವನು ಯಾರಿಗೂ ಹೀಗೆ ಬಾಡಿಗೆ ರೂಂ
ಕೊಟ್ಟಿರಲಿಲ್. ನನಗಾಗಿ ಕೊಟ್ಟಿದ್ದಾನೆ. ಅಂತಹದರಲ್ಲಿ ಈಗಲೇ ಮುಖದ
ಮೇಲೆ ಹೊಡಿನಂತೆ ಹತ್ತು ರೂಪಾಯಿ ತೆಗೆದುಕೊಡುವುದು ಚಿನಾಂಗಿರುವು
ದಿಲ್ಲ. ಈ ಹಣ ನನ್ನ ಬಳಿಯಲ್ಲಿಯೇ ಇರಲಿ. ನೀನೂ ಕೊಡುವುದಕ್ಕೆ
ಹೋಗಬೇಡ. ಸಮಯ ನೋಡಿಕೊಂಡು ನಾನೇ ನಿನ್ನ ಬಳ ತೆಗೆದುಕೊಂಡು
ಅವನಿಗೆ ಕೊಡುತ್ತೇನೇ.”

ಗತ್ಯಂತರವಿಲ್ಲದೇ ರಾಜಣ್ಣ ಅದನ್ನು ತನ್ನ ಬಳಯೇ ಇಟ್ಟುಕೊಂಡ.

“ಹೋಗಬರುತ್ತೇನೇ” ಎಂದು ಹೇಳಲು ವೆಂಕಟೀರಯ್ಯನವರು ಬಳಗೆ
ಹೋಡರು.

ಹೋರಡುವಾಗ ಗುಂಡೂರಾಯರನ್ನು ಪ್ರತ್ಯೇಕವಾಗಿ ಕರೆದು “ಆ
ರಾಜಣ್ಣ ಕೊಣೆಯ ಬಾಡಿಗೆಯನ್ನು ಅಡ್ಡಾನಾಗಿ ಕೊಡುವುದಕ್ಕೆ ಬಂದ.
“ಈಗ ಬೇಡ. ನಿನ್ನ ಬಳಯೇ ಇಟ್ಟುಕೊಂಡೇ” ಎಂದು ಹೇಳಿದೆ. ಅವನು ನಿನ್ನ
ಬಳ ಕೊಡುವುದಕ್ಕೆ ಬಂದರೆ “ಈಗೆನು ಬೇಡ. ವೆಂಕಟೀಶಯ್ಯನವರು ಬರಲಿ,
ಎಂದು ಹೇಳಬಿಡು” ಎಂದರು.

ಹಿಂದಿನ ದಿನ ಸಾಯಂಕಾಲ ಕೃಷ್ಣರಾವ್ ಪಾರ್ಕನಲ್ಲಿ ಮಾತನಾಡಿ
ದಾಗ ಗುಂಡೂರಾಯಂಗೆ ಅಸಮಾಧಾನವಾಗಿದ್ದಿತಷ್ಟೇ. ಮನೆಗೆ ಬಂದ
ಮೇಲೂ ಸಮಾಧಾನವಾಗಲಿಲ್ಲ. ಉಂಟ ವಾಡಿ ಮಲಗಿ ಬೆಳಗಾಗ ಎದ್ದ
ಮೇರೆಯೂ ಸರಿಹೋಗಲಿಲ್ಲ. ಈ ಮಧ್ಯಾನ್ತ ಕಾಫಿ ಕುಡಿಯುವಾಗಲೂ
ಅದೇ ರೀತಿಬಾಗಿಸ್ತರು.

ಸ್ವರ್ಗಮಣಿ ಎಂಬೋಂದು ಇರುತ್ತದೆಯಂತೆ ಅದು ಯಾವುದಕ್ಕೆ
ತಗುಲಿದೂ ಕೂಡಲೇ ಚಿನ್ನವಾಗಿ ಹೋಗುವುದಂತೆ.

ಹಾಗೆ ವೆಂಕಟೀಶಯ್ಯನವರು ಆ ಮಾತು ಹೇಳಿದ ಕೂಡಲೇ ಮಂಜು
ಕರಗಿಹೋಗುವಂತೆ ಅಸಮಾಧಾನವು ಮಾಯವಾಯಿತು, ಗುಂಡೂರಾಯರ
ಮುಖದಲ್ಲಿ ಸ್ವಾಭಾವಿಕವಾಗಿರುತ್ತಿದ್ದ ನಗುವು ಕಾಣಿಸಿಕೊಂಡಿತು.

“ಹಾಗಾದರೆ ಇನ್ನೂ ಅವನ ಆಸೀಯಿದೆಯೇನಯಾಗ್ಯ ”

“ಅವನೂ ಒಬ್ಬ ವರ. ಆಸೆ ಯಾವತ್ತೂ ಇದ್ದೇ ಇದೆ. ಆದರೆ ಸಂಧ್ಯೆದಲ್ಲಿ ಆ ವಿವರವನ್ನು ಪ್ರಸ್ತಾಪಿಸಬೇಡ ”

“ಸಂಧ್ಯೆದಲ್ಲಿ ಬೇಡಪ್ಪ. ಶ್ರಾವಣ ಮಾಸದ ಹೊತ್ತಿಗಾದರೂ ಮಾಡ ಬಹುದಲ್ಲ ”

“ಆದನ್ನು ನನಗೆ ಬಿಟ್ಟುಬಿಡು ಎಂದರೆ ಹೇಳುವುದಿಲ್ಲವಲ್ಲ ”

“ನೀನು ಹೇಳಿದ ಹಾಗಿಯೇ ಆಗಲಯ್ಯ ”

ಆ ಮಾತನ್ನು ಹೇಳುವಾಗ ಗುಂಡೂರಾಯರಿಗೆ ಅಸಮಾಧಾನವೇನೂ ಇರಲಿಲ್ಲ.

೬

ಆ ದಿನ ಸಾಯಂಕಾಲ ರಾಜಣ್ಣ ಹೊರಗೆ ಹೋಗುವುದನ್ನು ಯಾವ ರೀತಿ ಕಂಡುಕೊಂಡರೋ ಆಗ ವಿಶಾಲಾಕ್ಷಮ್ಯ ಕರೆದು ಹೇಳಿದರು.

“ರಾತ್ರೀ ಇನ್ನೆಲ್ಲಿಯೂ ಉಟಿಕ್ಕೆ ಹೋಗಬೇಡಪ್ಪ. ಇಲ್ಲಿಗೇ ಬಂದು ಬಿಡು. ನೀನು ಇಲ್ಲಿಯೇ ಉಟ ಮಾಡುತ್ತೇ ಎಂದು ಬೇಕೇ ಹಾಕಿಬಿಟ್ಟಿದ್ದೇನೇ ”

ಮದುವೆಯ ಮನೆಯಲ್ಲಿ ಹೆಚ್ಚು ಪರಿಚಯವಾದನಂತರ ವಿಶಾಲಾಕ್ಷಮ್ಯನವರೂ, ಗುಂಡೂರಾಯರೂ ಆವನನ್ನು ಏಕ ವಚನದಲ್ಲಿಯೇ ಕರೆಯುವುದು ರೂಢಿಯಾಗಿತ್ತು.

ಸಂಜೀ ರಾಜಣ್ಣ ಬೀದಿಯ ಕೋಣೆಯಲ್ಲಿಯೇ ಕುಳಿತಿದ್ದು. ಏನು ಮಾಡುವುದಕ್ಕೂ ತೋರದೇ ಸುಮೃತಿ ಕುಳಿತುಕೊಂಡಿದ್ದು. ಗುಂಡೂರಾಯರು ವಾಕಿಂಗ್ ಹೊರಟುದನ್ನು ನೋಡಿದ್ದು. ಒಳ ಕೋಣೆಯಿಂದ ವೀಶಾವಾದನವು ಕೇಳಬರುತ್ತಿತ್ತು. ಭಾಗ್ಯ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಾಬಳಿದಾದ್ದಿಳಿ. ಕರೆದಾಗ ವಿಶಾಲಾಕ್ಷಮ್ಯನವರು ಹಜಾರದಲ್ಲಿ ನಿಂತಿದ್ದರಿಂದ ಕರೆದ ಕೂಡಲೇ ಇವನು ಒಳಗೆ ಹೋಗಿದ್ದು.

ಹಜಾರದಲ್ಲಿ ನಿಂತಿದ್ದವರು ವಿಶಾಲಾಕ್ಷಮ್ಯನವರು ರಾಜಣ್ಣ ಇಬ್ಬರೇ.

ಸಂಕೋಚನನ್ನು ಬದಿಗೊತ್ತಿ, ಇದ್ದುದರಲ್ಲಿ ಧೈಯರವನ್ನು ತಂದು ಇಂ]

ಕೊಂಡು “ಒಂದು ದಿನ ಎರಡು ದಿನವಾಗಿದ್ದರೆ, ಒಂದೇರಡು ವಾರಗಳಾಗಿದ್ದರೆ ನಾನು ನಿಮ್ಮ ಮಾತಿಗೆ ಎದುರು ಹೇಳುತ್ತಿರಲಿಲ್ಲ. ನಾನು ಸುಮಾರು ಎಂಟು ತಿಂಗಳುಗಳ ಕಾಲ ಇಲ್ಲಿರಬೇಕಾಗುತ್ತದೆ. ಅದರಿಂದ — —” ಎಂದು ಹೇಳಿದ.

“ಅದರಿಂದ ಅಪ್ಪು ದಿನನ್ನೂ ಇಲ್ಲಿ ಉಂಟ ಮಾಡಿಕೊಂಡಿರುವುದಕ್ಕಾಗು ಪ್ರದಿಲ್ಲ ಹೋಟಿಲಿಗೆ ಹೋಗುತ್ತೇನೇ—ಎಂದುತಾನೇ ನಿನು ಹೇಳುತ್ತಿರುವುದು ನಿನ್ನ ಇಷ್ಟ ಹೇಗೆದೆಯೋ ಹಾಗೆ ಮಾಡು. ಆದರೆ ಹೋಸ ತಿಂಗಳು ಹುಟ್ಟು ಪ್ರದಕ್ಷೇ ಇನ್ನೂ ಆರೇಳು ದಿನಗಳವೇ. ತಿಂಗಳ ಕಡೆಯಲ್ಲಿ ಹೋದರೆ ಹೋಟ ಲಿನಲ್ಲಿ ಲೆಕ್ಕೆ ಸಿಗುವುದು ಹೇಗೆ— —”

ಅವರು ಆ ಮಾತು ಹೇಳುತ್ತಿರುವಂತೆಯೇ ಲೆಕ್ಕೆ ಸಿಗಲು ಅನುಕೂಲ ವಾಗುವಂತೆ ಹೋಟಿಲಿನವರು ಟಿಕೆಟ್ ಪ್ರಸ್ತುತಗಳನ್ನು ಮಾಡಿದ್ದಾರೆ—ನಂದ ವನ ಮನಸ್ಸಿಗೆ ಬಾದಿತು. ಆದರಾ ಮಾತನ್ನು ಬಾಯಿ ಬಿಟ್ಟು ಹೇಳಲಿಲ್ಲ.

ವಿಶಾಳಾಕ್ಷ್ಯವ್ಯಾನವರು ಮಾತು ಮುಗಿಸಿರಲಿಲ್ಲ. ಅವರ ಮಾತು ಮುಂದುವರಿಯಿತು.

“ಅದೂ ಅಲ್ಲದೇ ನಿನು ಈ ದಿನ ತಾನೇ ಬಂದಿದ್ದೀಯೆ. ನಾವು ನಿನಗೆ ರೂಂ ಬಾಡಿಗೆ ಕೊಟ್ಟಿರುವುದೇನೋ ನಿಜ. ಹಾಗಿದ್ದರೂ ಗುರುತು ಪರಿಚಯ ವಿಲುದವರ ಮನೆಯಲ್ಲಿ ರೂಂ ತೆಗೆದುಕೊಂಡ ಹಾಗೆ ನಿನು ಬರುತ್ತಿದ್ದುಂತೆಯೇ ಹೋಟಿಲಿಗೆ ಹೋಗುವುದು ಚೆನ್ನಾಗಿರುವುದಿಲ್ಲ. ಮೊದಲನೇಯ ತಾರಿಖಿನ ವರೆವಿಗೆ ನಿನು ಇದ್ದುಬಿಡು. ಆ ಮೇಲೆ ನಿನಗೆ ಹೇಗೆ ಅನುಕೂಲವೋ ಹಾಗೆ ಮಾಡಿಕೊಂಡು ಹೇಳುತ್ತಿರುವುದೂ— —”

“ನಾನು ಹೇಳುವುದೂ ಬೇಡ. ಕೇಳುವುದೂ ಬೇಡ. ಮೊದಲನೇ ತಾರಿಖಿನ ವರೆವಿಗೆ ಇಲ್ಲಿಯೇ ಉಂಟುಮಾಡು”

ಆಕೆ ಹೇಳಿದುದು ಒಂದು ವಿಧವಾಗಿ ಆಜ್ಞೆ ಮಾಡಿದಂತೆ ಇದ್ದಿತು. ಅಪ್ಪು ಒತ್ತಾಯ ಮಾಡಿ ಹೇಳಿದನಂತರ ಕಡ್ಡೀ ಎರಡು ತುಂಡು ಮಾಡಿ ದಂತೆ ಅದನ್ನು ಮಿಂದಿನ ರಾಜಣ್ಣನಿಗೆ ಸೂಕ್ತವಾಗಿ ಕಂಡುಬರಲಿಲ್ಲ.

ಅಂದು ರಾತ್ರಿಯಿಂದಲೇ ಹೋಟಿಲಿಗೆ ಉಂಟಕ್ಕೆ ಹೋಗಲೇಬೇಕೆಂದು ಕೊಂಡಿದ್ದ ವಸಿಗೆ ಆದು ಸಾಧ್ಯವಾಗಲಿಲ್ಲ.

ಗುಂಡೂರಾಯರ ಮನೆಯಲ್ಲಿರುವುದು ಸಂಕೋಚನಾಗುತ್ತಿದ್ದರೂ ರಾಜಣ್ಣಿಸಿಗೆ ಅದು ಅನ್ನಕೂಲವಾಗಿಯೇ ಇದ್ದಿತು. ಅವರ ಮನೆ ತನ್ನ ಮನೆಯಂತೆಯೇ ಇದ್ದಿತು.

ಬೀಳಿಗಾಗ ಅಪ್ಪು ಹೊತ್ತಿಗೇ ಕಾಫಿಗೇ ಸಿದ್ಧವಾಗಿರುತ್ತತ್ತು. ಕಾಫಿಗೇ ಕುಡಿದು ಓದುತ್ತಾ ಕುಳಿತಿದ್ದು. ಎಂಟು ಎಂಟೂವರೆಯ ವೇಳಿಗೆ ವಿಶಾಲಾ ಕ್ಷಮ್ಯನವರೋ ಅಥವಾ ಭಾಗ್ಯಜೋ ಬಂದು ಸ್ವಾನಕ್ಕೇಷಬೇಕೆಂದು ಹೇಳುತ್ತಿದ್ದರು. ಅವನು ಸ್ವಾನ ವಾಡಿಕೊಂಡು ನಡುವನೆಯನ್ನು ದಾಟಿಹೋ ಗುವ ಹೊತ್ತಿಗೆ ಸರಿಯಾಗಿ ವಿಶಾಲಾಕ್ಷಮ್ಯನವರು ಪ್ರನಃ ಅಥ ಕಪ್ಪು ಕಾಫಿಗೇ ಕೊಡುತ್ತಿದ್ದರು. ಗುಂಡೂರಾಯರು ಅಫ್ಫಿಸಿಗೆ ಹೋಗುತ್ತಿದ್ದುದರಿಂದ ಅವರಿಗೆ ಬೇಗನೇ ಉಟ್ಟಿ ಮಾಡಿ ಅಭ್ಯಾಸವಾಗಿತ್ತು. ಅದರಿಂದ ಆವರ ಮನೆಯಲ್ಲಿ ಬೇಗನೇ ಅಡಿಗೆಯಾಗುತ್ತಿದ್ದಿತು. ಭಾಗ್ಯಳು ಕಾಲೇಜಿಗೆ ಹೋಗುತ್ತಿದ್ದರಿಂದ ರಾಜಣ್ಣಿಸಿಗೂ ಹತ್ತು ಗಂಟೆಯ ವೇಳಿಗಾಗಲೇ ಅಪಳಜೊತೆಯಲ್ಲಿಯೇ ಉಟ್ಟಿವಾಗುತ್ತತ್ತು. ಸಂಜೆ ಕಾಲೇಜಿನಿಂದ ಬರುವ ವೇಳಿಗೆ ಕಾಫಿಗೇ ತಿಂಡಿಗಳು ಬರುತ್ತಿದ್ದವು. ರಾತ್ರಿ ಎಂಟು ಗಂಟೆಯ ಹೊತ್ತಿಗಾಗಲೇ ಉಟ್ಟಿವಾಗುತ್ತತ್ತು.

ಇವರ ಮನೆಯಲ್ಲಿಯೇ ಇರುವುದು ಆಸಂಭವವಾದೆಂ್ಬೂ ಸಹ ಇಲ್ಲಿ ಬಹಳ ಇನುಕೂಲವಾಗಿರುವಂತೆ ರಾಜಣ್ಣಿಸಿಗೆ ಎನ್ನೆಂ್ಬೇ ಬಾರಿ ಶೈರುತ್ತಿತ್ತು.

ಹೀಗೆಯೇ ಆರೇಳು ದಿನಗಳು ಆರೇಳು ನಿಮಿಷಗಳೆಂತೆ ಹಾರಿಹೋದುವು!.

ಆದಿನ ಹತ್ತು ಗಂಟೆಯಾಗಿತ್ತು. ಕಾಲೇಜಾಗಳಿಗೆ ಹೋಗುವ ಹುಡುಗಿರಿಗಾಗಿ ವಿಶಾಲಾಕ್ಷಮ್ಯನವರೆ ನಡುವನೆಯಲ್ಲಿ ಎರಡು ತಟ್ಟಿಗಳನ್ನು ಹಾಕಿದ್ದರು. ಒಡಿಸುವುದಕ್ಕೆ ಬಂದವರು ನೋಡುತ್ತಾರೆ. ಭಾಗ್ಯ ಬಂದು ತಟ್ಟಿಯ ಮುಂದೆ ಕುಳಿತಿದ್ದಾಳೆ. ಮತ್ತೊಂದು ತಟ್ಟಿಯ ಮುಂದೆ ಯಾರೂ ಇಲ್ಲ.

ಆಕೆಗೆ ಆಶ್ಚರ್ಯವಾಯಿತು. : ಇಗಾಗ ಸಂಜೆ ತಟ್ಟಿ ಹಾಕಿದ ಮೇಲೆ ಬೀದೀ ಬಾಗಿಲಿನಲ್ಲಿ ನಿಂತು ಕೋಣೆಯ ಕಡೆಗೆ ಮುಖ ಮಾಡಿಕೊಂಡು “ರಾಜಣ್ಣ” ಎಂದು ಕೂಗಿ ಒಳಗೆ ಬರುತ್ತಿದ್ದರು. ಕೋಣೆಯಲ್ಲಿಯೇ ಇದ್ದರೂ

ಅದು ಉಟಪಟ ಕರೆಯೆಂದು ಅವನಿಗೆ ಹೊತ್ತಾಗುತ್ತಿತ್ತು. ಅವನೂ ಬಂದು ಬಿಡುತ್ತಿದ್ದ,

ಹಾಗೆಯೇ ಈ ದಿನವೂ ಕರೆಬಿದ್ದರು. ಆದರೆ ರಾಜಣ್ಣ ಬಂದಿರಲ್ಲಿ.

ವಿಶಾಲಾಕ್ಷಮ್ಯನವರಿಗೆ ಅಳ್ಳಿರಿಯಾಗಿ “ಭಾಗ್ಯ. ರಾಜಣ್ಣ ಯಾಕೆ ಬರಲಿಲ್ಲವೋ ನೋಡು” ಎಂದರು.

ಭಾಗ್ಯ ಎದ್ದು ಹೋಗಿ ನೋಡಿಕೊಂಡು ಬಂದು ಹೇಳಿದಳು.

“ಅವರಿಲ್ಲವ್ಯಾ, ಬೀದಿಯ ಕೋಡಿಗೆ ಬೀಗ ಹಾಕಿದೆ”

ತಟ್ಟಿನೆ ಆಕೆಯ ಮನಸ್ಸಿಗೇನೋ ಬಂದಿತು.

ಮಗಳ ತಟ್ಟಿಯಲ್ಲಿ ಅನ್ನ ವಿಡುತ್ತಾ “ಈ ಹೊತ್ತು ಯಾವ ತಾರೀಖೇ?”
ಎಂದರು.

“ಮೋದಲನೆಯ ತಾರೀಖು— —”

“ಸರಿ— —”

.ರಾಜಣ್ಣನಿಗೂ ವಿಶಾಲಾಕ್ಷಮ್ಯನವರಿಗೂ ನಡೆದ ಮಾತುಕತೆಗಳು ಭಾಗ್ಯಂಗೆ ಗೆಟ್ಟಿರಲ್ಲ.

ಬಿಸಿಯ ಅನ್ನ ದ ಮೇಲೆ ಕೈ ಬೆರೆಕಾಡಿಸಿ ಆರಿಸುತ್ತಾ “ಅದೇನಮಾತ್ರ ಸರಿ ಎಂದರೆ?” ಎಂದರು.

ಆಕೆ ಮಾತನಾಡದೇ ಒಳಗೆ ಹೊರಟಿಹೋದರು. ಪುನಃ ಸಾರು ಬಡಿಸುವಾಗ ಮಗಳು ಮೋದಲು ಕೇಳಿದ ಪ್ರಶ್ನೆಯನ್ನೇ ಕೇಳಿದಳು.

“ಏನೂ ಇಲ್ಲವೇ! ಯಾವ ತಾರೀಖು ಎಂದು ಕೇಳಿದೆ, ಅಷ್ಟೇ?”

“ಅಷ್ಟೇ ಆಗಿದ್ದರೆ ಸರಿ ಎಂದೇಕೆ ಅನ್ನ ತೀದೆಯವ್ಯಾ”

“ಏನೋ ಅಂದೆ. ಕಾಲೇಜಿಗೆ ಹೊತ್ತಾಗುತ್ತದೆ ಬೀಗ ಉಟವಾಡಿ ಹೋಗು”

ಭಾಗ್ಯಾಗೂ ಆವಸರವಾಗಿಯೇ ಇತ್ತು. ಹನ್ನೊಂದನೆಯ ನಂಬರು ಬಸ್ಸಿಗೆ ಕ್ಷೇತ್ರ ನಿಲ್ಲಿವ ಅನುಭವ ಆವಳಿಗೆ ಚೆನ್ನಾಗಿತ್ತು. ಆ ಆವಸರದಲ್ಲಿ ಅವಳು ವಾಂದೇಸೂ ಪ್ರಶ್ನೆ ಮಾಡಲಿಲ್ಲ.

ಮುಖಕ್ಕೆ ಮತ್ತೊಮ್ಮೆ ಪೌಡರ್ ಹಾಕಿಕೊಂಡು ಮಗಳು ಹೊರಟಿ ಹೋದ ಮೇಲೆ ವಿಶಾಲಾಕ್ಷಮ್ಯನವರು ಗಂಡನನ್ನು ಕುರಿತು “ಈ ದಿನ

ಮೊದಲನೇಯ ತಾರೀಖಿಂಬುದು ನಿನ್ನೆ ಜ್ಞಾಪಕಕ್ಕೆ ಬರಲಿಲ್ಲ, ಮೊದಲನೇಯ ತಾರೀಖಿನವರೆವಿಗೆ ಉಟ ಮಾಡು ಎಂದು ಹೇಳಿದೆನಲ್ಲಾ—ಎಂದು ರಾಜಣ್ಣ ಈ ದಿನ ಹೋಟಿಲಿಗೆ ಹೊರಟಿಹೋದಸ್ತಿಂದು ಕಂಡುಬರುತ್ತದೆ. ನಾನು ತಟ್ಟಿಗಳನ್ನು ಹಾಕಿ ಹ್ವೆದಿನವೂ ಕರೆಯುವಂತೆ ಕರೆದು ಒಳಗೆ ಬರುತ್ತೇನೇ. ನನಗೆ ಗೂತ್ತೇ ಅಗಲಿಲ್ಲ. ನಾನು ಕರೆಯುವ ವೇಳಿಗೆ ಅವನು ಹೋಟಿಲಿಗೆ ಹೋಗಿದ್ದು” ಎಂದರು.

ಅದಕ್ಕೆ ಗುಂಡೂರಾಯರು ಮಾತನಾಡಲಿಲ್ಲ.

ಗಂಡ ಏಸಾದರೂ ಮಾತನಾಡುತ್ತಾರೆಯನೋ ಎಂದು ಆಕೆ ಗಳಿಗೆ ಕಾಲ ತಡೆದು ನೋಡಿದರು. ಆತ ಏನೂ ಮಾತನಾಡದಿರಲು ಒಳಗೆ ಹೊರಟಿಹೋದರು.

ಉಟ ಅವಸರವಾಗುತ್ತದೆಂದು ಗುಂಡೂರಾಯರು ಹುಡುಗರ ಜೊತೆ ಯಲ್ಲಿ ಕುಲಿತು ಉಟ ಮಾಡುತ್ತಿರಲಿಲ್ಲ. ದಿನವೂ ಅವರು ಉಟಕ್ಕೇಳುತ್ತಿದ್ದು ದು ಹನ್ನೊಂದು ಗಂಟೆಯ ವೇಳಿಗೆ. ಇನ್ನೂ ವೇಳೆಯಾಗಿಲ್ಲವೆಂದು ಹಜಾರದಲ್ಲಿಯೇ ಕುಲಿತುಕೊಂಡಿದ್ದರು.

ಹತ್ತಾವರೆಯ ವೇಳಿಗೆ ಅವರಿಗೊಂದು ಕಾಗದ ಬಂದಿತು. ಓದಿನೋಡಿದರು. ಸಮಾಧಾನವಾಯಿತು.

“ಲೇ.... —” ಎಂದು ಹೆಂಡತಿಯನ್ನು ಕರೆದರು.

ವಿಶಾಲಾಕ್ಷ್ಯವ್ಯಾಂತಿ ಬಂದು ನಿಂತರು.

“ಮಾಗಡಿಯಿಂದ ವೆಂಕಟೇಶ ಕಾಗದ ಬರೆದಿದ್ದಾನೆ”

“ಎನೆಂದು ಬರೆದಿದ್ದಾರೆ?”

“ಹೇಳುವುದರೊಳಗಾಗಿ ಆತುರಪಡುತ್ತೀರುಲ್ಲ. ಹೀಗೆ ಮೊದೀನ ನೇಯ ತಾರೀಖಿನಿಂದ ರಾಜಣ್ಣ ಹೋಟಿಲನಲ್ಲಿ ಉಟ ಮಾಡುವುದಾಗಿ ಹೇಳುತ್ತಾನೆ. ಅವನಿಗೆ ಪ್ರತ್ಯೇಕವಾಗಿ ಅಡಿಗೆ ಮಾಡಬೇಕಾಗಿಲ್ಲ. ನಾಲ್ಕು ಜನನೋಂದಿಗೆ ಅವನಿಗೂ ಬಂದು ತುತ್ತು. ಇಲ್ಲಿಯೇ ಉಟ ನಾಡಿಕೊಂಡಿರಲಿ—ಎಂದು ನವ್ಯಾಂಶಿನವತ್ತ. ನಿನ್ನ ಇವ್ವು ಹೇಗಿದೆಯೋ ಹಾಗಾಗಲೀ ಎಂದು ಬರೆದಿದ್ದೆ”

“ಆ ನೇರೆ— — —”

“ಹೇಳುತ್ತಿದ್ದೀನೆ”

“ಹೇಳುತ್ತಿದ್ದೀರಿ. ಹೇಳುವುದನ್ನು ನಿಲ್ಲಿಸಿಬಿಟ್ಟುಲ್ಲ ಎಂದು ಕೇಳಿದೆ”

“ಕೇಳಿದರೇನು ತಪ್ಪಾಗಲಿಲ್ಲ. ಏಳು ತಿಂಗಳಗೇ ಹುಟ್ಟಿದವಳಂತೆ ಅಡುತ್ತಿರುವುದ್ದಾ—ಎಂದು ಅಷ್ಟೇ. ಇಲ್ಲಿಯೇ ಉಟ್ಟಿ ಮಾಡಿಕೊಂಡಿರಬೇಕೆಂದು ರಾಜಣ್ಣನಿಗೆ ಅವನು ಕಾಗದ ಬರೆದಿದ್ದಾನೆ”

“ಅವರು ಕಾಗದ ಬರೆದರೆಂದು ರಾಜಣ್ಣ ಒಪ್ಪಿಕೊಳ್ಳುತ್ತಾನೆಯೇ?”

“ಒಪ್ಪಿಕೊಳ್ಳುವೇ ಏನು, ಅವನು ಹೇಳಿದುದೇ ಇವನಿಗೆ ವೇದವಾಕ್ಯ”

“ಹಾಗಾದರೆ— —”

“ಅದೇ ಈಗ ಬಂದಿರುವುದು. ವೆಂಕಟೇಶಯ್ಯ ಹೇಳಿಬಿಟ್ಟಿರೆ ರಾಜಣ್ಣ ಈ ದಿನ ಭಾಗ್ಯಳನ್ನು ಮಂದುವೆ ಮಾಡಿಕೊಳ್ಳುತ್ತಾನೆ”

“ನೀವೇಕೆ ವೆಂಕಟೇಶಯ್ಯನವರಿಗೆ ಹೇಳಿ ಮಾತನಾಡಿಸಲಿಲ್ಲ?”

“ಇದಕ್ಕೇ ಹೆಂಗಸರಿಗೆ ಬುದ್ಧಿ ಯಿಲ್ಲವೆಂದು ಹೇಳುವುದು. ನಯಸ್ಸಿಗೆ ಬಂದಿರುವ ಮಗಳನ್ನು ಮನೆಯಲ್ಲಿಟ್ಟುಕೊಂಡು ನಾನು ಹೇಳಿದೇ ಇರುತ್ತೇನೆಯೇ? ಹೇಳಿದೆ, ಒತ್ತಾಯ ಮಾಡಿದೆ. ಆದರೆ ವೆಂಕಟೇಶಯ್ಯನನ್ನು ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ”

ವಿಶಾಳಾಕ್ಷಮ್ಯನವರು ಈಗ ವಾಸ್ತವವಾಗಿ ಆಶ್ಚರ್ಯಗೊಂಡರು.

“ನೀವು ಹೇಳಿದರೂ ವೆಂಕಟೇಶಯ್ಯನವರು ಕೇಳಲಿಲ್ಲ ಎಂದರೆ ನಂಬು ವುದಕ್ಕೇ ಕಷ್ಟವಾಗುತ್ತದೆ”

“ಗಂಡನಾದವನು ಎದುರಿಗೆ ಕುಳಿತು ಹೇಳುತ್ತಿದ್ದರೆ ನಂಬುವುದಕ್ಕೆ ಕಷ್ಟವಾಗುತ್ತದೆ—ಎನ್ನ ತೀರುಲ್ಲ. ನಾನು ಹೇಳುವುದಿರಲಿ, ಸಮೃದ್ಧವನ್ನು ಬಂದು ಹೇಳಿದರೂ ಅವನು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ. ಒಂದೇ ಹಟವನ್ನು ಹಿಡಿದು ಕುಳಿತಿದ್ದಾನೆ”

“ಅದೇಕೆ ಹಾಗೆ ಹಟಹಿಡಿದಿದ್ದಾರೆ—ಎಂದೇ ನಾನು ಕೇಳುತ್ತಿರುವುದು”

“ಆದಿನ ವೆಂಕಟೇಶ :ಹೇಳಲಿಲ್ಲವೇನೇ? ತನ್ನ ಮಗಳು ಜಯಳಿಗೆ ಕೇಳಲು ಹೋದಾಗ ಇನ್ನು ಎರಡು ವರ್ಷ ಮಂದುವೆಯಾಗಬುವುದಿಲ್ಲ ಎಂದು ರಾಜಣ್ಣ ಹೇಳಿದನೆಂದು. ಅದನ್ನೇ ಹೇಳಿಕೊಂಡು ಕುಳಿತಿದ್ದಾನೆ ವೆಂಕಟೇಶ”

“ಯಾರೇನು ಮಾಡುವುದಕ್ಕಾಗುತ್ತದೆ? ನಮ್ಮ ಹೆಡುಗಿಗೆ ಲಗ್ಗು ಬಲವಿಲ್ಲದರೂ ನನಗಂತೂ ಇವಳಿಗೆ ಮದುವೆಯಾಗುತ್ತದೆಯೋ ಇಲ್ಲವೋ ಎನ್ನಿಸಿಬಿಟ್ಟಿದೆ. ಅದಕ್ಕೆ ತಕ್ಕ ಹಾಗೇ ದೇವರು ಅವಳಿಗೂ ಬುದ್ದಿ ಕೊಟ್ಟಿದ್ದಾನೆ. ತನಗೆ ಮದುವೆಯೇ ಬೇಡವೆಂದು ಕುಳಿತಿದ್ದಾ ಇವಳಿ”

ಅದಕ್ಕೆ ಗುಂಡೂರಾಯರು ಏನೂ ಹೇಳಲಿಲ್ಲ. ಯಾವ ಮಾತಿಗೆ ಏನೂ ಹೇಳುವುದಕ್ಕೆ ಅಗುವುದಿಲ್ಲವೋ ಅದಕ್ಕೆ ಏನು ತಾನೇ ಹೇಳುವುದಕ್ಕಾಗುತ್ತದೆ?

ಸಾಯಂಕಾಲ ಮನೆಗೆ ಬಂದ ರಾಜಣ್ಣನನ್ನು ಕರೆದು ಭಾಗ್ಯ ಕಾಫೀ ತಿಂಡಿಗಳನ್ನು ಕೊಟ್ಟಳು. ಆದರೆ “ಬೆಳಗಾಗ ಉಂಟ ವಾಡಿಕೊಳ್ಳಿದೇ ಯಾಕೆ ಹೋದೆ?” ಎಂದು ಕೇಳಲಿಲ್ಲ.

“ನಿಮ್ಮ ತಾಯಿಯವರೆಲ್ಲ ಕಾಣಲಿಲ್ಲವಲ್ಲ”

“ಆವರು ಸಾವಿತ್ರಮ್ಮನವರೊಡನೆ ವಾತನಾಡಲು ಹಕ್ಕುದ ಮನೆಗೆ ಹೋಗಿದ್ದಾರೆ.

ತಟ್ಟೆಯಲ್ಲಿ ತಿಂಡಿಯನ್ನು ತಂದು ಭಾಗ್ಯ ಮುಂದಿಟ್ಟಳು.

ಎನ್ನೋ ಹೋದಲೇ ವಿಶಾಲಾಕ್ಷಮ್ಮನವರು ಹೇಳಿದಂತೆ ನಾಲ್ಕು ದಿನ ಉಂಟ ವಾಡಿಕೊಂಡಿದ್ದು ದ್ದು ಶರಿ. ಕೇವಲ ರಙ್ಗಂ ಬಾಡಿಗೆಗೆ ತೆಗೆದುಕೊಂಡಿರುವ ತಾನು : ದಿನವೂ ಇವರ ಮನೆಯಲ್ಲಿ ಕಾಫಿತಿಂಡಿ ಗಿಟ್ಟಿಸುವುದು ಸರಿಯೇನು? ಇವರು ಯಾಕೆ ತನ್ನನ್ನು ಈ ರೀತಿಯಾಗಿ ಬಲಾಶ್ವರ ಮಾಡುತ್ತಿದ್ದಾರೆ?

ಅವಲಕ್ಷ್ಯಯನ್ನು ಬೇಯಿಸಿ ಅದಕ್ಕೆ ಉಪ್ಪುಕಾರ ಹಾಕಿದ್ದರು. ಅದೇ ಆ ದಿನದ ತಿಂಡಿ. ರುಚಿಯಾಗಿತ್ತು. ತಟ್ಟೆಯ ತುಂಬಾ ಕೊಟ್ಟಿದ್ದಳು. ಅದನ್ನು ತಿನ್ನುತ್ತಿರುವಾಗ ರಾಜಣ್ಣನ ಮನಸ್ಸಿಗೆ ಒಂದು ಆಲೋಚನೆಯು ಹೊಳೆಯಿತು.

ಏನಾದರೂ ಉಪಾಯ ಮಾಡಿ ತನಗೆ ಭಾಗ್ಯಕ್ಕನ್ನು ಕೊಟ್ಟಿ ಮದುವೆ ಮಾಡಲು ಈ ಉಪಾಯ ಮಾಡುತ್ತಿದ್ದಾರೆಯೇ?

ಅದೇ ಸಮಯದಲ್ಲಿ ಘಳಘಳನೆ ಬೆಳಗುತ್ತಿದ್ದ ಸ್ವೀನಾಲೀಸ್ ಸ್ವೀಲ್ ಪಾತ್ರಿಯಲ್ಲಿ ಭಾಗ್ಯ ಕುಡಿಯುವುದಕ್ಕೆ ನೀರು ತಂದಿಟ್ಟಳು.

ರಾಜಣ್ಣ ಅವಕ ಕಡೆಗೆ ನೋಡಿದ. ಅವಳೂ ಅವನನ್ನು ನೋಡುತ್ತಿದ್ದಳು. ನಾಲ್ಕು ಕಣ್ಣಗಳೂ ಕೂಡಿದವು. ಕೈಣಕಾಲ ಅವು ಹಾಗಿಯೇ ಇದ್ದವು. ರಾಜಣ್ಣ ಪ್ರಯಾಸಪೂರ್ವಕವಾಗಿ ತನ್ನ ದೃಷ್ಟಿಯನ್ನು ಹಿಂದೆ ಶೇದುಕೊಂಡ. ಅವಳು ಹೊರಟುಹೋದಳು.

ತಾನು ಹಾಗೆ ನೋಡಿದ್ದ ರಿಂದ ಅವಕೇನಾದರೂ ಅನ್ಯಥಾ ಭಾವಿಸಿದಕ್ಕೋ?

ತಾನು ಮಾಡಿದ ಕೆಲಸಕ್ಕೆ ಅವನಿಗೆ ನಾಚಿಕೆಯಾಯಿತು. ಮಾಡಬಾರದ ಕೆಲಸವನ್ನು ಮಾಡಿದಂತೆ ಭಾಸವಾಯಿತು. ಜಯಳ ಮದುವೆ ಕಾಲದಲ್ಲಿ ಎಲ್ಲರೂ ಇದ್ದುದರಿಂದ ಸರಿಚಯವಾಗಿದೆ. ಗುಂಡೂರಾಯರೂ ವಿಶಾಲಾಕ್ಷೇಮ್ಯನ್ನೆವರೂ ಇನ್ನೂ ಅದೇ ವಿಶ್ವಾಸವನ್ನಿಟ್ಟುಕೊಂಡು ತನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಭಾಗ್ಯಳೂ ಅಪ್ಪೇ. ಮದುವೆಯಲ್ಲಿ ಇಬ್ಬರೂ ಒಟ್ಟಿಗೆ ಒಡಿಯಾಡುತ್ತಿದ್ದ ಬಳಕೆಯು ಮೇಲೆ ಆಗೋಂದು ಈಗೊಂಮಾತನಾಡುತ್ತಾಳೆ.

ಅಂತಹವರ ಮಗಳನ್ನು ಕಾಮದೃಷ್ಟಿಯಿಂದ ನೋಡುವುದೇ? ಬಯಕೆಯಿದೆಯಂದು ತನ್ನೂಡನೆ ಸಲಿಗೆಯಿಂದ ಇರುವ ಭಾಗ್ಯಳನ್ನು ತಾನು ಆದೃಷ್ಟಿಯಿಂದ ನೋಡುವುದೇ?

ತನಗೇ ಕೊಟ್ಟು ಮದುವೆ ಮಾಡುವ ಉದ್ದೇಶ ಅವಕ ತಾಯಿತಂದೆ ಗಳಿಗಿದೆಯೇನೋ-ಎಂಬ ಭಾವನೆ ಮತ್ತೆ ಇಂತಹ ನೋಡಿತು.

ಕೂಡಲೇ ಆ ಭಾವನೆಯನ್ನು ದಮನ ಮಾಡಿ ಇನ್ನು ಮನಸ್ಸನ್ನು ಸಂಮಾಡಿಕೊಂಡ.

ಇಂಥಿಂಥ ಎಲ್ಲಿಯಾದರೂ ಉಂಟಿ? ಅವರಿಗೆ ಆ ಭಾವನೆಯಿದ್ದ ಹಾಗಿಲ್ಲ. ಸ್ವಲ್ಪವಾವರೂ ಆ ಭಾವನೆ ಇದ್ದು ದಾಗಿದ್ದರೆ ತನಗೆ ಪರಮಾಪ್ತರಾದ ವೆಂಕಟೀಶಪ್ಪನಾಷರು ಸೂಕ್ತವಾಗಿಯಾದರೂ ಆ ಏಷಯವನ್ನು ಪ್ರಸ್ತಾವಿಸಿದೆ ಇರುತ್ತಿರಲಿಲ್ಲ. ಇನ್ನೂ ಒಂದು ವಿಷಯವಿದೆ. ಹಾಗೇನಾಡಿರೂ ಅವರ ಮನಸ್ಸಿನಲ್ಲಿದ್ದಿದ್ದರೆ ತಾನು ಬಾಡಿಗೆಗೆ ರೂಂ ಸಿಕ್ಕಿದೇ ಅಲೆದಾಡುತ್ತಿದ್ದಾಗ “ಬಂದು ನಮ್ಮುವನೆಯಲ್ಲಿಯೇ ಇರು” ಎಂದು ಹೇಳುತ್ತಿರಲಿಲ್ಲ. “ರೂಂ ಬಾಡಿಗೆ ತಿಂಗಳಿಗೆ ಹತ್ತು ರೂಪಾಯಿ ಕೊಡು” ಎಂದು ಹೇಳುತ್ತಿರಲಿಲ್ಲ.

ಹಾಗಾದರೆ ಈ ರೀತಿ ಉಟ್ಟಿ ತಿಂಡಿಗೆ ಉಪಚಾರ ಮಾಡುತ್ತಾರೆ ಯೇಕೆ?

ಅದು ಅವರ ಒಳ್ಳೆಯತನ, ಆಷ್ಟೇ.

ಹೀಗೇ ಅವನು ಯೋಚನೆ ಮಾಡುತ್ತಿದ್ದು. ಯಂತ್ರದಂತೆ ತಟ್ಟಿಯ ಲಿಂದ ಅವಲಕ್ಷಿಯನ್ನು ತೆಗೆದು ಬಾಯಲ್ಲಿ ಇಟ್ಟಿಕೊಳ್ಳುತ್ತಿದ್ದು. ಅದೂ ಮುಗಿದುಹೋಗಿತ್ತು.

ಆ ಸಮಯದಲ್ಲಿ ಆಡಿಗೆಯ ಮನೆಯ ಬಾಗಿಲಿನಲ್ಲಿ ಸಿಂತುಕೊಂಡಿದ್ದ ಭಾಗ್ಯ ಹೇಳಿದಳು, ನಗುತ್ತಾ ಹೇಳಿದಳು.

“ತಂದಿಟ್ಟು ಕಾಫಿ ಆರಹೋಗುತ್ತದೆ, ಕುಡಿಯಿರ”

ಉಳಿಕಿ ಬಿದ್ದು. ಮುಂದೆ ನೋಡಿ, ಅಲ್ಲಿದ್ದ ಕಾಫಿಯನ್ನು ತೆಗೆದು ಕುಡಿಯತ್ತೊಡಗಿದ,

“ನೋ ಯೋಚನೆ ಮಾಡುತ್ತಿದ್ದೀರೆಂದು ಕಾಣಿತ್ತದೆ. ಆದಕ್ಕೇ ಮುಂದೆ ತಂದಿಟ್ಟು ಕಾಫಿಯು ನಿಮಗೆ ಕಂಡುಬರಲಿಲ್ಲ”

ಭಾಗ್ಯ ಎಷ್ಟು ಚತುರೆ. ತಾನೇನೋ ಯೋಚನೆ ಮಾಡುತ್ತಿದ್ದೀಫೇಂ ಬುದನ್ನು ಕಂಡುಕೊಂಡಳು.

“ಯೋಚನೆಯೇನು ಬಂದಿತು. ಏನೂ ಇಲ್ಲ”

ಕಾಫಿ ಲೋಟಿವನ್ನು ಕೆಳಗಿಟ್ಟು ಕೈ ತೆಳಿದುಕೊಳ್ಳಲು ಹೋದ. ಹೋಗುವಾಗ ಅವನಿಗೆನ್ನಿಸಿತು, ತಾನು ಹಾಗೆ ನೋಡಿದ್ದರಿಂದ ಅವಳು ತಪ್ಪು ತಿಳಿದುಕೊಂಡಿಲ್ಲ. ಹಾಗೇನಾದರೂ ತಿಳಿದುಕೊಂಡಿದ್ದರೆ ಅವಳು ಮಾತನಾಡುತ್ತಿರಲ್ಲ.

ರಾಜಣ್ಣ ಕೈ ಬರೆಸಿಕೊಂಡು ಹೋರಿಗೆ ಬರುವ ವೇಳಿಗೆ ಗುಂಡಾರಾ ಯರು ಹಜಾರದ ಚಾಪೆಯ ನೇರಿ ಕುಳಿತುಕೊಂಡಿದ್ದರು.

ನೋಡಿದ ಕೂಡಲೇ ಅವನನ್ನು ಕರೆದು “ರಾಜಣ್ಣ. ವೆಂಕಟೀಶಯ್ಯನ ವರು ನಿನಗೊಂದು ಕಾಗದವನ್ನು ಬರೆದಿದ್ದಾರೆ” ಎಂದರು.

ಸಿಂತುಕೊಂಡೇ ಕೈ ನೀಡಿದ. ಆದರೆ ಅವರು ಅವನನ್ನು ಕುಳಿತು ಕೊಳ್ಳುವುತ್ತೆ ಹೇಳಿ, ಅನಂತರ ಜೀಬಿನಿಂದ ಕವರು ತೆಗೆದು, ಅದರಲ್ಲಿದ್ದ ಕಾಗ ದಗಡನ್ನು ನೋಡಿ, ಒಂದನ್ನು ಅವನ ಕೈಗೆ ಕೊಟ್ಟಿರು.

ಒಳ್ಳೆ]

ರಾಜಣ್ಣ ಕಾಗದವನ್ನು ತೆಗೆದುಕೊಂಡು ಓದಿದೆ. ಅದರಲ್ಲಿ ಈ ರೀತಿ ಯಾಗಿತ್ತು.

“ಚಾ|| ರಾ|| ರಾಜಣ್ಣನಿಗೆ, ವೆಂಕಟೇಶಯ್ಯನು ಮಾಡುವ ಆಶೀರ್ವಾದ ಗಳು.

“ಅದಾಗಿ ಉಖಯ ಕುಶಲೋವರಿ ಸಾಂಪ್ರತ. ನಾನು ಚೆಂಗಳೂರಿ ನಿಂದ ಬರುವಾಗ ಗುಂಡೂರಾಯರಲ್ಲಿಯೂ, ನಿನ್ನಲ್ಲಿಯೂ ಒಂದು ವಿನಯ ವನ್ನು ಮಾತನಾಡಬೇಕೆಂಬ ಉದ್ದೇಶವಿತ್ತು. ಆಗಲೇ ವಿಷಯವನ್ನು ಪ್ರಸ್ತಾವಮಾಡಲಿಲ್ಲ. ನಾನೂ ಗುಂಡೂರಾಯರೂ ಆಪ್ತ ಸ್ನೇಹಿತರೆಂದೂ. ಏಕದೇಹ ನಾಯಕನೇನ್ನು ತಾರೆಯಲ್ಲಾ ಹಾಗೆಂದೂ ಸಿನಗೆ ತಿಳಿದಿರಬಹುದು. ನನಗೆ ಒಬ್ಬ ಮಗನಿದಿದ್ದರೆ ಹೇಗೋ ನಿನೂ ಹಾಗೆಯೆ ಎಂಬುದಾಗಿ ನಾನು ಭಾವನೆ ಮಾಡಿಕೊಂಡಿದ್ದೇನೆ. ಅಂತಹದರಲ್ಲಿ ನಿನು ಹೋಟಿಲಿನಲ್ಲಿ ಉಂಟ ಮಾಡಿಕೊಂಡಿರುವುದು, ಸರಿಯಲ್ಲ. ಪಟ್ಟಣವಾಸಿಯೂ ಆಧುನಿಕ ಯುವಕನೂ ಆದ ನಿನಗೆ ಅದು ಸರಿಯಾಗಿ ಕಾಣಬಹುದು, ಆದರೆ ಹಲ್ಲಿಗನೂ, ಸಂಪ್ರದಾಯಕರಣನೂ ಆದ ನನಗೆಾದು ಸರಿಯಾಗಿ ಕಾಣುವುದಿಲ್ಲ. ತಿಂಗಳು ಗಟ್ಟುಕ್ಕೇ ಅವರ ಮನೆಯಲ್ಲಿರುವುದು ಹೇಗೆಂದು ನಿನು ಭಾವಿಸುವುದಾದರೆ ಅವರ ಖಾಣವನ್ನು ಯಾವ ರೀತಿಯಾಗಿ ತೀರಿಸಬೇಕೆಂಬುದನ್ನು ನಾನೂ ನಿನೂ ಸೇರಿ ಆಲೋಚನೆ ಮಾಡೋಣ. ಇಲ್ಲಿ ಮನೆ ಕಡೆ ನನಗೆ ಸ್ಪಳ್ಪು ಕೆಲಸವಿದೆ, ಆದನ್ನು ಮುಗಿಸಿಕೊಂಡವನೇ ಚೆಂಗಳೂರಿಗೆ ಬರುತ್ತೇನೆ. ಆಗ ನಾವು ಎಲ್ಲಾ ವಿವರಗಳನ್ನು ಮಾತನಾಡೋಣ. ಈ ವಿವರವನ್ನು ಗುಂಡೂರಾಯರಿಗೂ ಬರೆದಿದ್ದೇನೆ. ಒಟ್ಟನಲ್ಲಿ ನಿನು ನನ್ನ ಮಾತು ತೆಗೆದುಹಾಕುವುದಿಲ್ಲವೇದು ನಂಬಿಕೊಂಡು ಈ ಕಾಗದ ಬರೆದಿದ್ದೇನೆ.

“ಚಾಕೇ ವಿನಯ ನೊಕ್ಕಾ”

ಕಾಗದವನ್ನು ಓದಿದನಂತರ ರಾಜಣ್ಣ ಏನಾದ್ದೂ ಮಾತನಾಡುತ್ತಾನೆಯೇನೋ ಎಂದು ಗುಂಡೂರಾಯರು ಆವನ ಕಡೆಗೆ ನೋಡಿದರು. ಮಾತನಾಡಲಿಲ್ಲ. ಅವನ ಮುಖದಲ್ಲಿ ಯಾವುದಾದರೂ ಭಾವವು ಕಂಡುಬರುತ್ತೇ ಹೆಯೇನೋ ಎಂದು ಸಹ ಈಕ್ಕಿಸಿದರು. ಆವನ ಮುಖದಲ್ಲಿ ಯಾವ ಭಾವವೂ ಕಂಡುಬರಲಿಲ್ಲ.

ರಾಜಣ್ಣ ಕಾಗದವನ್ನು ಜೀಬಿನಲ್ಲಿಟ್ಟು ಕೊಂಡು ತನ್ನ ಕೋಟಿಗೆ ಹೊರ ಟುಹೊಂದ.

ಗುಂಡೂರಾಯರು ಕುತ್ತುಹಲದಿಂದ ನಿರೀಕ್ಷಿಸುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದ್ದ ಆ ದಿನ ರಾತ್ರಿ ಎಂಟು ಗಂಟಿಯ ಸಮಯದಲ್ಲಿ.

ಹೊರಗಡೆ ಸುತ್ತುವುದಕ್ಕೆ ಹೋದ ರಾಜಣ್ಣ ಏಳಾವರೆಯ ಒಳಗಾಗಿ ಮನೆಗೆ ವಾಪ್ಸಿ ಬಂದುಬಿಟ್ಟು. ವಿಶಾಲಾಕ್ಷಮ್ಯನವರು ರಾತ್ರಿಯ ಉಂಟಕ್ಕೆ ತಟ್ಟಿಗಳನ್ನು ಹಾಕಿ ಕರೆಯುತ್ತಲೇ ಉಟಕ್ಕೆ ಬಂದು ಕುಳಿತುಕೊಂಡ.

ತಟ್ಟಿಗಳಲ್ಲಿ ಹೊದಲೇ ಮಾನಿಸಕಾಯಿ ಉಪ್ಪಿನ ಕಾಯಿ ಬಡಿಸಿದ್ದರು.

ಬಿಸಿಬಿಸಿಯಾಗಿ ಹಚೆ ಬರುತ್ತಿದ್ದ ಅನ್ನವನ್ನು ತಟ್ಟಿಯಲ್ಲಿ ಹಾಕುತ್ತಾ ವಿಶಾಲಾಕ್ಷಮ್ಯನವರು “ರಾಜಣ್ಣ. ನ್ಯಾಯವಾಗಿ ನಿನಗೆ ಮಧ್ಯಾನ್ನದ ಅನ್ನ ಸಾರುಗಳನ್ನು ಬಡಿಸಬೇಕು. ನೀನು ಉಟ ಮಾಡದೇ ಅಡಿಗೆ ಮಿಕ್ಕಿದೆ” ಎಂದರು.

ರಾಜಣ್ಣನು ನಗುತ್ತಾ “ಆಗಬಹುದು. ಅದನ್ನೇ ಬಡಿಸಿರಿ. ನನಗದು ಅಭಿಜ್ಞಸವಿದೆ” ಎಂದು ಹೇಳಿದ,

“ಆದು ಸರಿ. ಆದರೆ ಬೆಳಗಾಗ ಹೇಳದೇ ಕೇಳದೇ ನೀನು ಹೋಟಲಗೆ ಉಟಕ್ಕೆ ಹೊದೆಯೇಕೆ ?”

ಅದಕ್ಕೆ ಖತ್ತರ ಹೇಳಿಸಿಕೊಂಡು ರಾಜಣ್ಣ ಆಲೋಚಿಸುತ್ತಿರುವಾಗಲೇ ಮೂರು ತಟ್ಟಿಗಳೂ ಅನ್ನ ಹಾಕಿ, ಆಕೆ ಒಳಗೆ ಹೊರಟಿಹೊಗಿದ್ದರು.

ಆಕ ತುಪ್ಪದ ಬಟ್ಟಿಲನ್ನು ತೆಗೆದುಕೊಂಡು ಪುನಃ ಹೊರಗೆ ಬಂದಾಗ “ನೀವು ವೆಂಕಟೇಶಯ್ಯನವರಿಂದ ಈ ರಿತಿಯಾಗಿ ಕಾಗದ ಬರೆಸುತ್ತಿರೆಂದು ಗೊತ್ತಿದ್ದಿದ್ದರೆ ನಾನು ಹೋಗಿ ಹೋಟಲಿನಲ್ಲಿ ಟಿಕೆಟ್ ಪುಸ್ತಕವನ್ನೇ ತೆಗೆದು ಕೊಳ್ಳುತ್ತಿರಲಿಲ್ಲ. ಈಗ ಅದನ್ನು ಅವನಿಗೆ ವಾಪ್ಸಿ ಕೊಡುವುದು ಹೇಗೆಂದು ಯೋಚನೆ ಮಾಡುತ್ತಿದ್ದೇನೆ” ಎಂದ.

“ಇಲ್ಲವ್ವ, ಅವರು ವೆಂಕಟೇಶಯ್ಯನವರಿಗೆ ಬರೆದು ಕಾಗದ ತರಿಸಲಿಲ್ಲ. ನೀನು ನಮ್ಮ ಮನೆಯಲ್ಲಿರುವುದಾಗಿ ಹೇಳಿ ಹೋದ ದಿನ ರಾತ್ರಿಯೇ ಆವರು ನನ್ನನ್ನು ಕರೆದು “ರಾಜಣ್ಣ ನನಗೆ ಬಹಳ ಬೇಕಾದವನು. ಅವನು ಹೋಟ ಲಿನಲ್ಲಿ ಉಟ ಮಾಡುವುದು ಬೇಡ. ನಿಮ್ಮ ಮನೆಯಿಂದೇ ಉಟ

‘ಮಾಡಲಿ’ ಎಂದು ಹೇಳಿದರು. ಅದರಿಂದಲೇ ಆ ದಿನ ನಾನು ಖಂಡಿತವಾಗಿ ನಿನಗೆ ಹೇಳಿದ್ದು”

ವಿಶಾಲಾಕ್ಷ್ಯವುನವರು ಹೇಳಿದ ಮಾತು ನಂಬುವುದೋ ಬಿಡುವುದೋ ರಾಜಣ್ಣ ನಿಗೆ ಅಧ್ಯವಾಗಲಿಲ್ಲ.

೧೦

ಮನೆಯವನಂತೆಯೇ ರಾಜಣ್ಣ ಗುಂಡೂರಾಯರ ಮನೆಯಲ್ಲಿಯೇ ಇರತ್ತೊಡಗಿದ ಕಾಲೇಜಿಗೆ ಹೋಗಿಬರುವುದು, ಪಾಠಕ್ರಾಂತಿಕನಗಳೂ ಮಾ ಮೂಲವಾಗಿ ಸಡೆದುಕೊಂಡು ಹೋಗುತ್ತಿದ್ದವು.

ಅದರೆ ಸದಾ ಅವನ ಮನಸ್ಸಿನಲ್ಲಿ ಒಂದು ಆಲೋಚನೆಯು ಕಾಡಿಸುತ್ತು. ಅದು ತೀರದ ಸಮಸ್ಯೆಯಾಗಿತ್ತು.

ಗುಂಡೂರಾಯರ ಮನೆಯಲ್ಲಿ ತನ್ನನ್ನೇಕೆ ಇಷ್ಟೋಂದು ಆದರದಿಂದ ನೋಡಿಕೊಳ್ಳುತ್ತಿದ್ದರೆ? ಭಾಗ್ಯಾನ್ನು ತನಗೆ ಕೊಟ್ಟು ಮಂದುವೆ ಮಾಡಬೇಕೆಂಬ ಉದ್ದೇಶ ಆವರ ಮನಸ್ಸಿನಲ್ಲಿದೆಯೇನು? ವೆಂಕಟೇಶರ್ಯಾನವರು ಅವರ ಪತ್ರದಲ್ಲಿ ಒಂದು ಮಾತು ಬರೆದಿದ್ದರು. “ಆವರ ಯಂತಾವನ್ನು ಯಾವ ರೀತಿಯಾಗಿ : ತೀರಿಸುವುದೆಂಬುದನ್ನು ನಾನೂ ಸೀರಿ ಆಲೋಚನೆ ಮಾಡೋಣ” ಎಂದು ಬರೆದಿದ್ದರು. ಈ ರೀತಿ ಅನ್ನು ಹಾಕುತ್ತಿರುವುದೇ ಅವರು ತನ್ನ ಮೇಲೆ ಹೋರಿಸುತ್ತಿರುವ ಯಂತಾವನೇನು? ಅದನ್ನು ತೀರಿಸುವುದಕ್ಕಾಗಿ ತಾನು ಭಾಗ್ಯಾನ್ನು ಮಂದುವೆಯಾಗಬೇಕೇನು?

ಭಾಗ್ಯಾನ್ನು ಜೀವನದ ಸಂಗಾತಿಯಾಗಿ ಪರಿಗ್ರಹಿಸು ಎಂದು ಯಾರೂ ಹೇಳಿರಲಿಲ್ಲ. ಆದರೂ ಸಹ ಕಣ್ಣಿಗೆ ಹಬ್ಬಿವನ್ನು ಉಪಾಡುವ ಆ ಹುಡುಗಿ ಯನ್ನು ಅನುದಿನವೂ ನೋಡುತ್ತಿದ್ದ ರಾಜಣ್ಣನ ಮನಸ್ಸಿನಲ್ಲಿ ಆ ಆಲೋಚನೆಯು ಎಷ್ಟೋ ಬಾರಿ ಬಂದಿತ್ತು. ಭಾಗ್ಯಾನ್ನು ಜೀವನದ ಸಂಗಾತಿಯಾಗಿ ಅರಿಸಿಕೊಳ್ಳುವ ವಿಷಯದಲ್ಲಿ ಅವನಿಗೆ ಯಾವ ಆಭ್ಯಂತರವೂ ಇರಲಿಲ್ಲ.

ಅದರೆ— — —

ಅದರೆ-ಅದರಲ್ಲಿ ಒಂದು ಆದರೆ ಇತ್ತು.

ರಾಜಣ್ಣ ನಿಗೆ ಎಷ್ಟೋ ಹೆಣ್ಣಿಗಳು ಬಂದಿದ್ದವು, ಅವುಗಳಲ್ಲಿ ತನ್ನ

ತಂದೆಗೆ ಆಪ್ತರಾದವರೂ, ಬಂಧುಗಳೂ ಸಹ ಹಲವಾರು ಮಂದಿ ಇಡ್ಡರು. ಅಗೆಲ್ಲಾ ಆವನು ತನ್ನ ತಂದೆಗೆ ಬಂದೇ ವಾತು ಹೇಳಿದ್ದ. ತನ್ನ ಓದು ಮುಗಿದು, ತಾನು ವೃತ್ತಿಯನ್ನು ಆವಲಂಬಿಸುವವರೆವಿಗೆ ಮಂದುವೆ ಮಾಡಿಕೊಳ್ಳುವುದಿಲ್ಲವೆಂದು ಹೇಳಿದ್ದ.

ಪರೀಕ್ಷೆಯಲ್ಲಿ ಪಾಸುಮಾಡಿ ವೃತ್ತಿಯನ್ನು ಮೊದಲು ಮಾಡಿಯೇ ಮಂದುವೆ ಮಾಡಿಕೊಳ್ಳುವಂತಹ ಸ್ಥಿತಿಯಲ್ಲಿ ಆವನಿರಲಿಲ್ಲ. ಆದನ್ನು ಆವನ ತಂದೆಯೂ ಹೇಳಿದ್ದರು. ಆದರೆ ರಾಜಣ್ಣ ಒಸ್ಪಿರಲಿಲ್ಲ.

ಪ್ರಸಾಗಾಂತರದಿಂದ ತನ್ನನ್ನು ಬಂದು ನೋಡಿದ ಆಸಂತರ ತನಗೆ ಪರಮಾಪ್ತರಾದ ವೆಂಕಟೇಶಯ್ಯನವರು ತಮ್ಮ ಮಗಳ ವಿಷಯವಾಗಿ ಪ್ರಸ್ತಾಪ ಮಾಡಿದಾಗಲೂ ರಾಜಣ್ಣ ಅದೇ ಮಾತು ಹೇಳಿದ್ದ.

ಹಾಗಿರುವಾಗ ಈಗ ಇದ್ದಕ್ಕಿದ್ದಂತೆಯೇ ಭಾಗ್ಯಳನ್ನು ಮಂದುವೆಮಾಡಿಕೊಳ್ಳುತ್ತೇನೆ—ಎಂದು ಹೇಳುವುದು ಹೇಗೆ? ಹಂಗೆ ಹೇಳಿದರೆ ತನ್ನ ತಂದೆ ಏನೆಂದುಕೊಳ್ಳುತ್ತಾರೆ. ತಂದೆಯುಷ್ಟೇ ಗೌರವದಿಂದ ತಾನು ನಡೆದುಕೊಳ್ಳುತ್ತಿರುವ ವೆಂಕಟೇಶಯ್ಯನವರು ಏನು ಭಾವಿಸುತ್ತಾರೆ!

ಆದು ಸರಿಯಲ್ಲ.

ಭಾಗ್ಯಳನ್ನು ನೋಡಿ ಆವನ ಮನಸ್ಸು ಒಸ್ಪಿಕೊಂಡಿದೆ. ಆವಳ ಸಡೆ ನುಡಿಗಳನ್ನು ನೋಡಿ ಆಕರ್ಷಿತನಾಗಿದ್ದಾನೆ. ಈ ನಿಮಿಷ ಚೀಕಾದರೂ ಭಾಗ್ಯಕನ್ನು ಮಂದುವೆಯಾಗಲು ಆವನು ತಯಾರಾಗಿದ್ದಾನೆ.

ಆದರೆ—ಆ ಆದರೆಯು ಆತಂಕಗೊಳಿಸುತ್ತಿದೆ.

ತಾನು ಇದುವರೆವಿಗೂ ಯಂತ ತರಗತಿಯಲ್ಲಿ ಫೇಲ್ ಆಗಿಲ್ಲ ಬಿ.ಎ. ಕಡೆಯ ವರ್ಷವೂ ಅಷ್ಟೇ. ಫ್ರೆನ್ ಲಾನ್ಲೀಯೂ ಅಷ್ಟೇ. ಪ್ರತಿ ವರ್ಷವೂ ಪಾಸುಮಾಡುತ್ತಾ ಬಂದಿದ್ದ.

ಪಾಸು ಮಾಡುವುದೆಂದರೆ ರಾಜಣ್ಣನಿಗೆ ನಿರು ಕುಡಿದಂತೆ.

ಈ ವರ್ಷವೂ ಪಾಸಾಗುತ್ತದೆ. ಸಂದೇಹವಿಲ್ಲ. ಆಸಂತರ ವೃತ್ತಿಯನ್ನು ಆರಂಭಮಾಡುವುದು. ಆದೊಂದು ಸಮಸ್ಯೆಯೇ ಆಗಿರಲಿಲ್ಲ. ತಂದೆಯು ಆಖೀಸಿನಲ್ಲಿಯೇ ಜ್ಯಾಸಿಯರ್ ಆಗುವುದು. ಎಷ್ಟೇಂದರೂ ಒಂದು ವರ್ಷ.

ಇನ್ನೊಂದು ವರ್ಷ ಗುಂಡೂರಾಯರು ತಡೆಯುವ ಹಾಗಿದ್ದರೆ ಅವನು ಖಂಡಿತವಾಗಿ ಭಾಗ್ಯಭನ್ನು ಮದುವೆ ಮಾಡಿಕೊಳ್ಳಲು ತಯಾರಾಗಿದ್ದ.

ಆದರೆ ಅವರು ಅಷ್ಟರಲ್ಲಿಯೇ ಆಗಬೇಕೆಂದು ಅವಸರ ಪಡಿಸಿದರೆ ತನಗೆ ಎಂತಹ ಸಂದಿಗ್ಧತೆ. ಇವರ ಮನೆಯಲ್ಲಿ ಉಂಟ ಮಾಡಿಕೊಂಡಿದ್ದ ಮದುವೆ ಮಾಡಿಕೊಂಡು ಎಂದಾಗ ಇಲ್ಲವೆಂದು ಹೇಳುವುದು ಹೇಗೆ?

ಹೇಳಬಹುದು. ಹೇಳುವವರೂ ಪ್ರಪಂಚದಲ್ಲಿರುತ್ತಾರೆ. ಅದು ಶ್ವತ್ಸುತ್ತೆ. ಆದರೆ ತಾನು ಕೃತಷ್ಣನಾಗುವುದು ಸಾಧ್ಯವಿಲ್ಲ.

ಭಾಗ್ಯಭನ್ನು ತನಗೆ ಕೊಡಬೇಕೆಂದು ಅವರು ಮನಸ್ಸಿನಲ್ಲಿಟ್ಟುಕೊಂಡು ತನ್ನನ್ನು ಆದರಿಸುತ್ತಿದ್ದರೆ ತಂನು ಅವರಿಗೆ ನಿರಾಸೆಯನ್ನು ಅಂಟುಮಾಡಬಾರದು. ಹೇಗಾದರೂ ಈ ಮನೆಯನ್ನು ಬಿಟ್ಟು ಹೊರಟು ಹೋಗಬೇಕು.

ಆದರೆ ಅವರ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಹುಡುಗಿಯನ್ನು ನನಗೆ ಕೊಡಬೇಕೆಂದು ಮನಸ್ಸಿನಲ್ಲಿ ಆಸೆಯನ್ನು ಇಟ್ಟುಕೊಂಡಿದ್ದೀರಾ-ಎಂದು ಗುಂಡೂರಾಯರನ್ನು ಗಲ್ಲಿ ವಿಶಾಲಾಕ್ಷಮ್ಯನಿರವರನ್ನಾಗಲೀ ಕೇಳುವುದು ಹೇಗೆ?

ಒಂದು ಭಾನುಪಾರ ಮಾಗಡಿಗೆ ಹೋಗಿ ಬಂದು ಬಿಟ್ಟರೂ ಸರಿಯೇ. ವೆಂಕಟೀಶಯ್ಯನವರನ್ನು ಕೇಳಿ ಬಿಡೊಣ ಎಂಬ ಆಲೋಚನೆಯು ಬಂದಿತು.

ಮರುಕ್ಕಣದಲ್ಲಿಯೇ ಶೋರಿತು. ಇದು ಸರಿಯಲ್ಲ. ತಾನು ಭಾಗ್ಯಭನ್ನು ಮೋಹಿಸಿರುವುದಾಗಿ ಅವರು ಅಥವ ಮಾಡಿಕೊಳ್ಳುತ್ತಾರೆ. ಪರ್ಯಾಯಾಂತರದಿಂದ ಇವಳನ್ನು ಕೊಟ್ಟು ತನಗೆ ಮಾಡಿಸಿ-ಎಂಬುದಾಗಿ ಕೇಳುತ್ತಿದ್ದನೇಂದು ಕೊಳ್ಳುತ್ತಾರೆ.

ಆದರಿಂದ ಅವನನ್ನು ಕೇಳಬಾರದು.

ಹಾಗೆಯೇ ರಾಜಣ್ಣ ತೊಳಲ್ತಿದ್ದ.

ಭಾಗ್ಯಭನ್ನು ಸೂಕ್ಷ್ಮವಾಗಿ ಮಾತನಾಡಿಸಿ ಸೋಡಬೇಕೆಂದೂ ಸಮಸ್ಯೆಮಯವಾಗಿದ್ದ ರಾಜಣ್ಣನ ಮನಸ್ಸಿನಲ್ಲಿ ಒಂದೆಡು ಬಾರಿ ಆಲೋಚನೆಯು ಬಂದಿತ್ತು.

ಭಾಗ್ಯಭೂ ರಾಜಣ್ಣನೂ ದಿನವೂ ಪ್ರಾತಃಕಾಲ ಬಟ್ಟಗೇ ಉಂಟ ಮಾಡುತ್ತಿದ್ದರಷ್ಟೇ. ಮಾತನಾಡಿಕೊಂಡು ಮಾಡದಿದ್ದರೂ ಇಬ್ಬರೂ ಮನೆ

ಯನ್ನು ಬಿಟ್ಟು ಹೊರಡುವುದು ಒಂದೇ ಹೊತ್ತಾಗುತ್ತತ್ತು. ಎರಡು ಹೆಚ್ಚಿ ಮಂದಿರೋ ಎರಡು ಹೆಚ್ಚಿ ಹಿಂದಿರೋ ಇಬ್ಬರೂ ಬಟ್ಟಗೇ ಬಸ್ ಸ್ವಾಪಿಗೆ ಬರುತ್ತಿದ್ದರು. ದಾರಿಯಲ್ಲಿ ಭಾಗ್ಯಳಿಗೆ ಗಳತಿಯರು ಯಾರಾದರೂ ಸಿಕ್ಕಿದರೆ ರಾಜಣ್ಣ ಬೇರೆ ಮಾಗಿ ಹೊರಟು ಹೋಗುತ್ತಿದ್ದ.

ಇಬ್ಬರೂ ಹೋಗುತ್ತಿದ್ದದೂ ಹನ್ನೊಂದನೇ ನಂಬರು ಬಸ್ ನಲ್ಲಿ. ಸ್ವಾಲು, ಕಾಲೇಜು ಅಫೀಸುಗಳಿಗೆ ಜನಗಳು ಹೋಗುತ್ತಿದ್ದ ಆ ಹೊತ್ತಿನಲ್ಲಿ. ಬಸ್ ಸ್ವಾಪ್ ನಲ್ಲಿ ಸಂದರ್ಶಿ ಹೆಚ್ಚಿಗಿರುತ್ತತ್ತು. ಒಟ್ಟಿಗೆ ಹೋಗುತ್ತಿದ್ದುದರಿಂದ ಇಬ್ಬರಿಗೂ ಒಂದೇ ಬಸ್ ನಲ್ಲಿ ಸೀಟುಗಳು ದೊರಕುತ್ತಿದ್ದವು. ಒಂದೊಂದು ಹೇಳಿ ಹಾಗೆ ಸಿಕ್ಕಿದೇ ಹೋಗುತ್ತಿದ್ದದೂ ಉಂಟು. ಆಗ ಬೇರೆಬೇರೆ ಬಸ್ ಗಳಲ್ಲಿ ಹೋಗಬೇಕಾಗಿ ಬರುತ್ತತ್ತು.

ಅವರುಗಳು ವಾಪ್ಸಿ ಬರುತ್ತಿದ್ದದೂ ಹನ್ನೊಂದನೇ ನಂಬರು ಬಸ್ ನಲ್ಲಿಯೇ. ಆದರೆ ಭಾಗ್ಯಳ ಕಾಲೇಜು ಬಿಡುತ್ತಿದ್ದುದು ಒಂದು ಹೊತ್ತಿನಲ್ಲಿ, ರಾಜಣ್ಣನ ಕಾಲೇಜು ಬಿಡುತ್ತಿದ್ದುದು ಒಂದು ಹೊತ್ತಿನಲ್ಲಿ. ಆದರಿಂದ ಒಬ್ಬೊಬ್ಬರು ಒಂದೊಂದು ಬಸ್ ನಲ್ಲಿ ವಾಪ್ಸಿ ಬರಬೇಕಾಗಿ ಬರುತ್ತತ್ತು.

ತನ್ನ ಮನಸ್ಸಿಗೆ ಸಮಸ್ಯೆ ಬಂದನಂತರ ಭಾಗ್ಯಳೊಡನೆ ಮಾತನಾಡುವ ಸಂದರ್ಭವು ಸಿಕ್ಕಿತ್ತದಿಯೇ ಎಂದು ರಾಜಣ್ಣ ಕಾಯಿತೊಡಗಿದ್ದ. ಮನೆಯಲ್ಲಿ ಪ್ರಸ್ತಾಪಾಂತರದಿಂದಲಾದರೂ ಈ ನಿವಯವನ್ನು ಎತ್ತುವುದು ಆಂಭವವಾಗಿತ್ತು. ಹೊರಗಡೆಯೇ ಮಾತನಾಡಬೇಕಾಗಿತ್ತು.

ಹೊರಗಡೆಯೂ ಮಾತನಾಡುವುದು ಕಷ್ಟವಾಗಿತ್ತು. ಅವರುಗಳು ಪರಸ್ಪರ ನೋಡುವುದು ಸಾಧ್ಯವಾಗುತ್ತಿದ್ದುದೇ ಕಾಲೇಜುಗಳಿಗೆ ಹೋಗುವಾಗ. ಇಬ್ಬರೂ ಒಟ್ಟಿಗೆ ಹೋದರೂ ಮಾತನಾಡುವುದು ಸಾಧ್ಯವಾಗುತ್ತಿರಲಿಲ್ಲ. ಗುಂಡೂರಾಯರ ಮನೆಯಿದ್ದುದು ಗಾಂಥಿಬಜಾರಿನ ಪಕ್ಷದ ರಸ್ತೆಯಲ್ಲಿ. ಮನೆ ಬಸ್ ಸ್ವಾಪ್ ಗೆ ಬಹಳ ರುಕ್ಖರದಲ್ಲಿದ್ದಿತ್ತು. ಅಲ್ಲಿಗೆ ಕೇವಲ ಪದು ನಿಮಿಷಗಳ ನಡಿಗೆ. ಅಪ್ಪರಲ್ಲಿ ಮಾತನಾಡಿ ಮುಗಿಸುವುದಕ್ಕೂ ಗುಪ್ತಿದಲ್ಲಿ. ಒಕ್ಕಾದಸ್ಯ ಜನ ಕ್ಷೇತ್ರದಲ್ಲಿ ಸಿಂತಿರುತ್ತಾರೆ.

ಸಾಯಂಕಾಲದ ಹೊತ್ತಿಂತೂ ರಾಜಣ್ಣ ಭಾಗ್ಯಳನ್ನು ಸ್ವಾಡಿಸುವ ಶಾಖೆಗುತ್ತಿದ್ದುದು ಮನೆಯಲ್ಲಿಯೇ.

ವೆಂಕಟೀಶಯ್ಯನವರ ಪತ್ರವನ್ನು ಓದಿದನಂತರ ರಾಜಣ್ಣನು ಸಮಸ್ಯೆ ತೀವ್ರತರವಾಗ ಲೈಡಗಿತು. ಅದಾದನಂತರ ಭಾಗ್ಯಾಳನ್ನು ಪ್ರತ್ಯೇಕವಾಗಿ ಕಂಡು ಮಾತನಾಡುವುದಕ್ಕೆ ಆಗುತ್ತದೆಯೇ—ಎಂದು ಹೊಂಚುಕಾದ. ಅಂತಹ ಅವಕಾಶವು ಸಿಗಲಿಲ್ಲ.

ಇದಾದನಂತರ ಸುವಾರು ನಾಲ್ಕೆಪ್ಪು ದು ದಿನಗಳನಂತರ ಒಂದು ಸಂಚೆ ಲಾ ಕಾಲೀಜಿಸಿಂದ ಹೊರಗೆ ಬಂದ ರಾಜಣ್ಣ ಅಲ್ಲಿಯೇ ಸಮಿಂಥದಲ್ಲಿರುವ ಬಸ್ತು ಸ್ವಾಷಾನಲ್ಲಿ ಕಾಯುತ್ತಾ ನಿಂತಿಕೊಂಡ. ಎಷ್ಟು ಹೊತ್ತಾದರೂ ಹನೆನ್ನುಂದನೆಯ ನಂಬರು ಬಸ್ವಾಗಲೀ, ಹನ್ನೆರಡನೆಯ ನಂಬರು ಬಸ್ವಾಗಲೀ ಬರಲಿಲ್ಲ. ಆನಂತರ ಬಂತು. ಬಂದ ಬಸ್ತುನಲ್ಲಿ ಸೀಟುಗಳಿರಲಿಲ್ಲವೆಂದು ಕಂಡುಬರುತ್ತದೆ. ಕೆಂಡಕ್ಕೆರು ಬಸ್ತು ನಿಲ್ಲಿಸದೆಯೇ ಮುಂದೆ ಹೊರಟು ಹೋದ.

ಮುಂದಿನ ಬಸ್ತುಗೆ ಕಾಯಬೇಕು. ಆದರಲ್ಲಿಯೂ ಸೀಟೆಲ್ಲದೇ ಹೋದೆ ದರೆ? ಆದರ ಮುಂದಿನ ಬಸ್ತುಗೆ ಕಾಯಬೇಕೇ. ಮಾಡುವುದಕ್ಕಾಗುತ್ತಿದ್ದೂ ಡೂ ಅಪ್ಪೇ. ದಿನನ್ನೂ ಮಾಡುತ್ತಿದ್ದೂ ಡೂ ಅಪ್ಪೇ.

ಆದರೆ ಆ ದಿನ ರಾಜಣ್ಣನಿಗೆ ಏನು ತೋಚಿಕೊಂಡಿನ್ನೋ? ನಡೆದು ಕೊಂಡು ಮುಂದೆ ಹೋದ. ಮುಂದೆ ಜ್ಯೇಂಧು ಪಕ್ಕದಲ್ಲಿ ಮಹಾರಾಣೀ ಕಾಲೀಜಿನ ಬಸ್ತು ನಾಷ್ಟವಾದರೆನಿಗೂ ನಡೆದುಕೊಂಡು ಹೋದ. ಅಲ್ಲಿಯೂ ಜನಸಂದರ್ಶಿಯಿತ್ತು.

ಹತ್ತು ಹದಿಕೆಪ್ಪುದು ಮುಂದಿ ಕಾಲೀಜು ಹುಡುಗಿಯರು ನಿಂತಿದ್ದರು. ಅವರೊಂದಿಗೆ ಭಾಗ್ಯಾಳೂ ನಿಂತಿಕೊಂಡಿದ್ದಳು.

ಹತ್ತಿರಕ್ಕೆ ಬಂದ ರಾಜಣ್ಣ ಪರಿಚಯವಿಲ್ಲದಿದ್ದರೆ ಹೇಗೆರಬೇಕೊಂಡಿರಲಿ, ಭಾಗ್ಯಾಳ್ಯಯತ್ವ ಮಾಡಿದಳು. ರಾಜಣ್ಣನು ಸ್ವಿತಯು ಬೇರೇ. ಗುರುತಿಸದಂತೆ ಇವ್ವುಂಟಿನೆಂದು ಆವಳು ಉದುಕ್ಕೆ. ಇಂದುಕ್ಕೆಬಾರದು ಆವಳ ಗೆಳತಿಯರ ಎದುರಿಗೆ ತಾನು ಆವಳಿಗೆ ಪ್ರಾಚಯಕ್ಕನೆಂದು ತೈನೆರಿಸಿಕೊಂಡು ಬಾರದು. ಹಾಗೋಪ್ಪು ಆವಳ ಕಡೆಗೆ ಸ್ನಾಡಿ ಸ್ವಲ್ಪ ದೂರದಲ್ಲಿ ನಿಂತು ಕೊಂಡ.

ಭಾಗ್ಯಾಳೀನೋ ತನಗವನು ಪರಿಚಯವಿಲ್ಲದಂತೆಯೇ ತೋರಿಸಿಕೊಳ್ಳ

ಬೇಕೆಂದು ಪ್ರಯತ್ನ ಮಾಡಿದಳು. ಆದರೆ ರಾಜಣ್ಣ ತನ್ನ ಕಡೆಗೆ ಆದರ ದಿಂದ ನೋಡಿದಾಗ ಆ ಪ್ರಯತ್ನವು ವಿಾರಿ ಅವಳ ಮುಖದಲ್ಲಿ ಸ್ಪಾಗತದ ನಗುವು ಕಾಣಿಸಿಕೊಂಡಿತು.

ತನ್ನ ಮುಖದಲ್ಲಿ ಕಂಡ ಹಾರ್ಡಿಕವಾದ ನಗುವನ್ನು ಗೇಡಿಯರು ಗುರುತಿಸಿದರೆಂದು ಮರುಕ್ಷೇಣದಲ್ಲಿಯೇ ಭಾಗ್ಯಳಿಗೆ ಗೋಚರನಾಯಿತು. ಆಗೆಂದುಕೊಂಡಳು ತಾನು ಅವನನ್ನು ನೋಡಿದುದು ಸರಿಯಾಗಲಿಲ್ಲ ವೆಂದು. ಆದರೆ ಆ ನಗುವು ಅವಳ ಅಧಿನಾಗಿರಲಿಲ್ಲ. ಪ್ರಯತ್ನವನ್ನು ವಿಾರಿ ಹೊರಬಂದಿದ್ದಿತು.

ಗೆಳತಿಯರು ಆಸ್ಯಧಾ ಭಾವನೆ ಮಾಡಿರಲೆಂದು ವಿವರವನ್ನು ಕೊಡುವ ಉದ್ದೇಶದಿಂದ “ಆವರು ನನ್ನ ಸೋದರ ಮಾವ” ಎಂದು ಹೇಳಿದಳು.

ಸೋದರ ಮಾವನೆಂದು ಹೇಳಿದ ಹೇಳಿಲೆ ನಿಂತಲ್ಲಿಯೇ ನಿಂತು ಆವನನ್ನು ಉನ್ನೇಕ್ಕೆಮಾಡುವುದು ಸೂಕ್ತವಾಗಿ ಕಂಡುಬರಲಿಲ್ಲ. ಅದರಿಂದ ಪುನಃ ಮುಖದಲ್ಲಿ ನಗುವನ್ನು ತಂದುಕೊಂಡು ಹತ್ತಿರಕ್ಕೆ ಹೋಗಿ ಮಾತನಾಡಿಸಿದಳು.

ಆಗ ಮತ್ತೊಂದು ಬಸ್ಟ್ ಬಂದಿತು. ಅದೂ ಜನಗಳನ್ನು ತುಂಬಿ ಕೊಂಡು ಬಂದು ನಿಲ್ಲಿದೇ ಸಾಗಿಹೋಯಿತು.

ಭಾಗ್ಯಳು “ಈ ಹಾಕು ಬಸ್ಟ್ ಗಳಿಗೆ ಕಾಯುವುದಕ್ಕಿಂತಲೂ ನಡೆದು ಕೊಂಡೇ ಹೋಗುವುದು ಸುಖ” ಎಂದಳು.

ರಾಜಣ್ಣನೂ ಏನಾದರೂ ಹೂತನಾಡಬೇಕೆಲ್ಲ.

ಅವನು ನಗುತ್ತಾ “ಹಾಗಾದರೆ ನಡೆದುಕೊಂಡು ಹೋಗದೇ ಕಾಯುತ್ತಾ ನಿಂತಿದ್ದಿರೇಕೇ ?” ಎಂದ.

ತನ್ನ ಗೆಳತಿಯರ ಕಡೆಗೆ ತಿರುಗಿ ನೋಡಿ “ಇವರುಗಳು ರಾತ್ರಿ ಎಟ್ಟಿ ಗಂಟೆಯಾದರೂ ಬಸ್ಟಿಗಾಗಿಯೇ ಕಾಯುತ್ತಾ ನಿಂತಿರುತ್ತಾರೆ. ನಡೆದು ಕೊಂಡು ಹೋಗಲು ಯಾರೂ ಸಿದ್ದರಾಗಿಲ್ಲ. ಒಬ್ಬಳೇ ನಡೆದು ಹೋಗಲು ಬೇಜಾರಾಗುತ್ತದೆಯಲ್ಲ ಎಂದು ನಿಂತುಕೊಂಡಿದ್ದೇನೇ” ಎಂದಳು ಭಾಗ್ಯ.

“ನಿಜ. ನೀವು ಹೇಳುವುದು ಸರಿ. ನಮ್ಮ ಕಾಲೇಜಿನ ಹತ್ತಿರ ಬಸ್ ಇಂ]

ಸ್ವಾಪಿನಲ್ಲಿ ಬಹು ಹೊತ್ತು ಕಾಯುತ್ತಾ ನಿಂತಿದ್ದೆ. ಅನಂತರ ಒಂದ ಬಸ್ತು ಸೆಲ್ಲಿಲೇ ಇಲ್ಲ. ಮುಂದೆ ಹೊರಟು ಹೋಯಿತು. ನಡೆದುಕೊಂಡೇ ಹೋಗೋಣನೆಂದು ತೋರಿದರೂ ಒಬ್ಬನೇ ನಡೆದು ಹೋಗಬೇಕಲ್ಲ ಎಂದು ಹೋಗಲಿಲ್ಲ. ಅತ್ತಕಡೆ ನಡೆದುಕೊಂಡು ಹೋಗುವುದಕ್ಕೂ ಇಷ್ಟವಿಲ್ಲ. ಇತ್ತಕಡೆ ಬಸ್ತಿಗೆ ಕಾಯುವುದಕ್ಕೂ ಇಷ್ಟವಿಲ್ಲ. ಹಾಗಾಗಿ ಹೀಗೆಯೇ ಬಸ್ತು ರೂಟಿನಲ್ಲಿ ನಡೆದುಕೊಂಡು ಹೋಗೋಣ. ಬಸ್ತು ಸಿಕ್ಕಿದರೆ ಹತ್ತಿಕೊಳ್ಳುವುದು. ಇಲ್ಲದಿದ್ದರೆ ನಡೆದುಕೊಂಡೇ ಹೋಗುವುದು ಎಂದುಕೊಂಡು ಒಂದೇ ಅಷ್ಟರಲ್ಲಿ ನಿಷ್ಟ ಕಣ್ಣಿಗೆ ಬಿದ್ದಿರಿ. ಸೋಡಿ ನಿಂತುಕೊಂಡೇ”

“ಸರಿ, ಸರಿ. ನಾನೂ ಅದೇ ಯೋಚಿಸುತ್ತಿದ್ದೆ. ನಿಷ್ಟ ಎಂದೂ ಈ ಬಸ್ತು ಸ್ವಾಪಾಗೆ ಬರುತ್ತಿರಲಿಲ್ಲ. ನಾನು ಬಸ್ತು ಹತ್ತಿದಾಗ ಒಂದು ದಿನ ಮಾತ್ರ ನಿಷ್ಟ ಬಸ್ತುನಲ್ಲಿ ಕುಳತುಕೊಂಡಿದ್ದಿರಿ”

ರಾಜಣ್ಣನೊಂದಿಗೆ ಮಾತನಾಡಿದುದಾಯಿತಲ್ಲ. ಪುನಃ ಹೋಗಿ ಭಾಗ್ಯ ತನ್ನ ಗೆಳತಿಯರೊಂದಿಗೆ ನಿಂತುಕೊಂಡಳು.

ಅನಂತರ ಸ್ವಲ್ಪ ಹೊತ್ತು ಯಥಾಪ್ರಕಾರವಾಗಿ ಮಾತನಾಡುತ್ತಾ ನಿಂತಿದ್ದರು.

ಕಾಯುತ್ತಾ ನಿಂತಿದ್ದ ವಿದ್ಯಾರ್ಥಿನಿಯರೆಲ್ಲರೂ ಭಾಗ್ಯಾಗೆ ಪರಿಚಯ ಸ್ತುರಾಗಿದ್ದರೂ ಅವಳ ಅತ್ಯುರ್ಯಾಯಿಕಾಗಿದ್ದವರು ಮೈಡಿಲಿ. ಅವಳೊಂದಿಗೆ ಭಾಗ್ಯ ಮಾತನಾಡುತ್ತಾ ನಿಂತಿದ್ದಳು.

ಸ್ವಲ್ಪ ಹೊತ್ತಿನಲ್ಲಿಯೇ ಮೈಡಿಲಿಯ ಅಣ್ಣನು ಕಾರಿನಲ್ಲಿ ಅತ್ತಕಡೆ ಒಂದ. ತಂಗಿಯು ಕಾಯುತ್ತಿದ್ದುದನ್ನು ಸೋಡಿ ಅವಳನ್ನು ಬರುವಂತೆ ಕರೆದ. ಮೈಡಿಲಿಯು ಭಾಗ್ಯಾಗನ್ನೂ ಜೊತೆಯಲ್ಲಿ ಬರುವಂತೆ ಕರೆದಳು.

ರಾಜಣ್ಣ ಅಲ್ಲಿಲ್ಲದೇ ಇದ್ದಿದ್ದರೆ ಭಾಗ್ಯ ಮೈಡಿಲಿಯ ಜೊತೆಯಲ್ಲಿ ಹೊರಟು ಹೋಗುತ್ತಾ ಇದ್ದಳಿನೋ? ಅವನನ್ನೂ ಕರೆದುಕೊಂಡು ಬರುತ್ತೇನೆ-ಎನ್ನುವುದು ಜೆನ್ನಾಗಿದುವುದಿಲ್ಲ ಬಿಟ್ಟುಹೋಗುವುದು ಶೌಜಸ್ಯವಲ್ಲ.

“ನೀನು ಹೋಗು, ಮೈಡಿಲಿ. ನಾನು ನಮ್ಮ ಮಾವನ್ನೊಡನೆ ಬರುತ್ತೇನೆ”

“ಅವರನ್ನೂ ಕರೆದುಕೊಂಡು ಬಾ”

“ಇಲ್ಲವಾಟು ಸೀನು ಹೋಗು”

ಮೈಂದಿಲಿಯ ಅಣ್ಣ ಎಲ್ಲಿಗೋ ಹೋಗುತ್ತಿದ್ದ. ಅವನು ಮನೆಯಿಂದ ಬಂದು ಎಲ್ಲಿಗೋ ಹೋಗುತ್ತಿದ್ದ. ತಂಗಿಯು ಬಸ್ ಗಾಗಿ ಕಾರ್ಯಾತ್ಮಕ ನಿಂತಿದ್ದದನ್ನು ಸೋಡಿ ಅವಳನ್ನು ಮನೆಯಲ್ಲಿ ಬಿಟ್ಟು ಪುನಃ ಅವನು ಹೋಗಬೇಕಾಗಿತ್ತು. ಅದರಿಂದ ಭಾಗ್ಯಳು ಎರಡನೆಯ ಬಾರಿಯೂ ಇಲ್ಲವೆನ್ನು ತ್ತೀರ್ಣೆ ಅವನು ಹೊರಟು ಹೋದ.

ತನ್ನ ವಾವನೊಂದಿಗೆ ಹೊರಡುತ್ತೇ ನೆಂದು ಮೈಂದಿಲಿಯೊಂದಿಗೆ ಹೇಳಿದ ನಂತರ ಇತರ ಸಹಪಾತಿಗಳೊಡನೆ ನಿಂತಿರುವುದು ಭಾಗ್ಯಳಿಗೆ ಸರಿಯಾಗಿ ತೋರಿಲಿಲ್ಲ.

ಅವಳು ರಾಜಣ್ಣನ ಬಳಿಗೆ ಬಂದು “ಬಸ್ ಗಾಗಿ ಕಾರ್ಯಾತ್ಮಕ ಇಲ್ಲೋ ಓವೋ? ನಡೆದು ಹೋಗೋಣಷೋ?” ಎಂದಳು.

“ಸೀವು ಹೇಗೆ ಹೇಳಿದರೆ ಹಾಗೆ”

ಭಾಗ್ಯಳಿಗೆ ಅಲ್ಲಿಂದ ಹೊರಡುವ ಮನಸ್ಸಿತ್ತೆಂದು ಕಂಡುಬರುತ್ತದೆ.

ಆ ಸೂಕ್ತ ರಾಜಣ್ಣನಿಗೂ ಗೊತ್ತಾಯಿತು.

ಅದರೆ ಅಷ್ಟರಲ್ಲಿ ಬಲಗಡಿಯಿಂದ ಮತ್ತೊಂದು ಬಸ್ ಬರುವುದು ಕಂಡಿತು.

“ಅದರಲ್ಲಿ ಸಿಕ್ಕಿದೆಯೇ ಸೋಡೋಣ ?”

ಆ ಬಸ್ ಬಂದಿತು. ಅದು ಅಲ್ಲಿ ನಿಂತುಕೊಂಡಿತು. ಒಂದಿಷ್ಟೇ ಗಂಡಸರು ಇಳಿದರು. ಇಬ್ಬರಿಗೇ ಸಿಕ್ಕಿತ್ತು.

ಇವರಿಗಿಂತಲೂ ನೋಡಲು ವಿದ್ಯಾರ್ಥಿನಿಯರು ಮುಂದುಗಡೆಯಿಂದ ಹತ್ತುವುದಕ್ಕೆ ಹೋದರು.

ಕಂಡಕ್ಕಿರು “ಲೇಡಿಸ್ ಸಿಕ್ಕಿಗಳಿಲ್ಲ” ಎಂದ.

ಈಗಂತೂ ಭಾಗ್ಯಳಿಗೆ ಬಹಳ ಬೇಜಾರಾಯಿತು.

“ಬನ್ನಿ. ನಡೆದುಕೊಂಡೇ ಹೋಗೋಣ. ಸೀವು ಹೇಳಿದಂತೆ ದಾರಿಯಲ್ಲಿ ಬಸ್ ಸಿಕ್ಕಿದರಾಯಿತು. ಒಂದು ನೇಳಿ ನಡೆದುಕೊಂಡೇ ಹೋದರೆ ಕಾಲೇನು ಸವೆದು ಹೋಗುವುದಿಲ್ಲವಲ್ಲ”

ಇಬ್ಬರೂ ನಡೆದುಕೊಂಡು ಹೊರಟರು.

ಆ ರಸ್ತೆಯನ್ನು ದಾಟಿ ಅತ್ತಕಡೆಯ ಪುಟ್ಟಾಪಾತಿನ ಮೇನಲೆ ಡೆದು ಕೊಂಡು ಹೋಗುತ್ತಾ ಭಾಗ್ಯ ಅಂದಳು.

“ಸಾವನದುಗಳ ಬಳ ಕಾಡಿನಲ್ಲಿ ನಡೆದುಕೊಂಡು ಹೋಗಿ ಬಂದುದ ಕ್ಕಿಂತ ಈ ಹಾದಿ ಕಷ್ಟವೇನಲ್ಲವಲ್ಲ”

ಆ ಸಮಯದಲ್ಲಿ ಭಾಗ್ಯ ಮಾತನಾಡುತ್ತಾ ಶೀಂದು ರಾಜಣ್ಣ ನಿರೀಕ್ಷೆ ಮಾಡಿರಲಿಲ್ಲ. ಅದೂ ಅಲ್ಲದೇ ಅವನ ಮನಸ್ಸು ಅನ್ಯಾಸಕ್ತವಾಗಿದ್ದಿತು. ಅದರಿಂದ ಕೂಡಲೇ ಎಚ್ಚತ್ತವನ್ತಂತೆ ಕೇಳಿದ.

“ಏನೆಂದಿರಿ ?”

ಭಾಗ್ಯ ತಾನು ಮೊದಲು ಹೇಳಿದ ಮಾತನ್ನೇ ಪುನಃ ಹೇಳಿದಳು.

ಅದನ್ನು ಹೇಳಿದನಂತರ “ನಿವ್ರ ಏನೋ ಯೋಚನೆ ಮಾಡುತ್ತಿದ್ದೀ ರಿಂದ ತೋರುತ್ತದೆ. ಅದರಿಂದಲೇ ನಾನು ಹೇಳಿದ್ದ ನಿಮಗೆ ಕೇಳಬರಲಿಲ್ಲ” ಎಂದಳು.

“ಯೋಚನೆ. ಯೋಚನೆಯೇನೂ ಇಲ್ಲ. ನಿವ್ರ ಬಹಳ ದೂರ ನಡೆಯಬೇಕಾಗುತ್ತದಲ್ಲ ಎಂದು ಯೋಚಿಸುತ್ತಿದ್ದೆ”

ಅದಕ್ಕೆ ಹೇಳಬೇಕಾದ ಮಾತನ್ನು ಮೊದಲೇ ಹೇಳಿದ್ದಳು. ತಾನು ಆ ಮಾತು ಹೇಳಿದ ಮೇಲೂ ಇವನು ಈ ರೀತಿಯಾಗಿ ಯಾಕ ಹೇಳಿದ? ಅಂದರೆ ಇವನ ಮನಸ್ಸಿಗೆ ಬಂದ ಆಲೋಚನೆ ಅದಲ್ಲ. ತಾನು ಹೇಳಿದ್ದರಿಂದ ತಬ್ಬಿಬ್ಬಾಗಿ ಏನೋ ಮಾತನಾಡಿದ್ದಾನೆ.

ಟಕ್ಕು ಲಾಜಿಕಲ್ ಇಂಸ್ಟಿಟ್ಯೂಟ್ ನ ಚೌಕದವರೀವಿಗೆ ಇಬ್ಬರೂ ಹೋದರು.

ಅಲ್ಲಿ ತಿರುಗಿಕೊಳ್ಳುತ್ತಿದ್ದಾಗ ರಾಜಣ್ಣನು “ನಿಮಗೆ ಅಕ್ಕೇಪಣೆಯಿಲ್ಲದಿದ್ದರೆ ಇಲ್ಲಿ ಎಲ್ಲಿಯಾದರೂ ಅಥವಾ ಕವ್ಲು ಕಾಫಿ ತೆಗೆದುಕೊಂಡು ಹೋಗೋಣ” ಎಂದ.

ಭಾಗ್ಯಳಿಗೆ ಅಕ್ಕೇಪಣೆಯೇನೂ ಇರಲಿಲ್ಲ. ಒಮ್ಮೆಕೊಂಡಳು.

ಕಬ್ರಿಡ್‌ಪಾಕ್‌F ರೆಸ್ಕ್ವೆರೆಂಟಿಗೆ ಹೋಗಿ ತಿಂಡಿ ತೆಗೆದುಕೊಂಡು ಕಾಫಿ ಕುಡಿದರು. ಭಾಗ್ಯಳು ಬಿಲ್‌ಗಾಗಿ ಕೈ ಚೊಚುತ್ತಿದ್ದಂತೆಯೇ ಮಾಣಿಯ ಕೈಗೆ ರಾಜಣ್ಣ ನೋಟು ಕೊಟ್ಟು.

ಅವನು ಚಿಲ್ಲರೆ ತಂದು ಕೊಟ್ಟಿನಂತರ ಇಬ್ಬರೂ ಹೊರಗೆ ಬಂದರು.

ಪಬ್ಲಿಕ್ ಲೈಬ್ರರಿಯ ಕಡೆಗೆ ಹೋಗುತ್ತಾ ಭಾಗ್ಯಳು “ಬಿಲ್ ಕೊಡುವ ವಿಷಯದಲ್ಲಿ ನೀವು ಹಟಿ ಮಾಡುತ್ತೀರೆಂಬುದು ನನಗೆ ತಿಳಿದಿದ್ದರೆ ನಾನು ನಿಮ್ಮ ಜೊತೆಯಲ್ಲಿ ಕಾಫಿಗೆ ಬರುತ್ತಿರಲಿಲ್” ಎಂದಳು.

“ಆದರಲ್ಲಿ ಹಟವೇನೂ ಇಲ್ಲ. ನೀವು ನನಗೆ ಎಷ್ಟೋ ಬಾರಿ ಕಾಫಿ ತಿಂಡಿ ಕೊಟ್ಟಿದ್ದಿರಿ. ಈಗಲೂ ನಿಮ್ಮಿಂದಲೇ ಬಿಲ್ ಕೊಡಿಸಿಬಿಟ್ಟುರೆ ನಾನು ನಿಮಗೆ ಕಾಫಿತಿಂಡಿ ಕೊಡುವ ಸದವಕಾಶವನ್ನು ಕಳೆದುಕೊಂಡಂತೆ ಅಗುವುದಲ್ಲ-ಎಂದು ನಾನೇ ಕೊಟ್ಟಿ”

ರಾಜಣ್ಣ ಹೇಳಿದ ಮಾತು ದೀನತೆಯಿಂದ ಕೂಡಿತ್ತು. ಆದಕ್ಕೆ ಭಾಗ್ಯಿ ನಕ್ಕಳು. ಆ ನಗುವು ಸಮಾಧಾನ ಗೊಂಡಿದ್ದಂತೆ ಕಂಡಿತು. ಆದನ್ನು ನೋಡಿದೆ ಅವನು ತೃಪ್ತಿನಾದ.

ಪಬ್ಲಿಕ್ ಲೈಬ್ರರಿಯ ಮುಂದೆ ಕಾಪ್ರೋರೇಷನ್ ಅಫೀಸ್‌ನ ಕಡೆಗೆ ಹೋಗಲು ವಿಶಾಲವಾದ ರಸ್ತೆಯಿದೆ. ಆದರ ಪಕ್ಕಗಳಲ್ಲಿ ಅಗಲವಾದ ಪುಟ್ಟಾಪಾತುಗಳನೆ. ಎರಡು ಕಡೆಯಲೂ ಇರುವ ಹುಲ್ಲುಗಾವಲುಗಳ ಮೇಲಿನಿಂದ ತಣ್ಣಿನೆಯ ಗಳಿಯು ಬೀಸುತ್ತದೆ.

ಅಂತಹ ಒಂದು ಪುಟ್ಟಾಪಾತಿನಲ್ಲಿ ನಡೆದುಕೊಂಡು ಬರುತ್ತಾ ರಾಜಣ್ಣ ಕೇಳಿದ್ದ.

“ಭಾಗ್ಯ. ನೀವು ಅನ್ಯಥಾ ಭಾವನೆ ಮಾಡಿದ್ದರೆ ಒಂದು ಮಾತು ಕೇಳಬೇಕೆಂದಿದೆ”

ಭಾಗ್ಯಳು ನಕ್ಕು ಬಿಟ್ಟಳು.

“ಯಾಕೆ ನಗುತ್ತಿರಿ?”

“ವಾಶ್ವತ್ಯರಲ್ಲಿ ಗಂಡಸರ ಸಂಪಾದನೆಯನ್ನೂ ಹಂಗಸರ ವಯಸ್ಸನ್ನೂ ಕೇಳಬುದು ಮಾತ್ರ ಸಂಪ್ರದಾಯವಿಲ್ಲವಂತೆ. ನಿಮ್ಮಲ್ಲಿ ಅಂತಹ ದೇಸೂ ಇಲ್ಲ. ಯಾವ ಪ್ರಶ್ನೆಯನ್ನು ಬೇಕಾದರೂ ಕೇಳಬಹುದು. ಇಂಗಿರುವಾಗ ನೀವು ಏನೂ ಕೇಳಿದರೆ ನಾನೇಕೆ ತಪ್ಪಿ ತೀದುಕೊಳ್ಳಬೇಕು. ನೀವು ನನ್ನ ವಯಸ್ಸು ಕೇಳಬುದಿಲ್ಲ. ಆದು ನಿಮಗೇ ತಿಳಿದಿರಬಹುದು”

ಭಾಗ್ಯಳ ಮಾತಿನ ಧೋರಣೆಯನ್ನು ಕೇಳಿ ರಾಜಣ್ಣ ಧಂಗಾದ.

“ನೀವು ಬಹಳ ಸ್ನೇಹಿತಿವಾ”

“ಅದಿರಲಿ, ನೀವೇನೋ ಕೇಳುವುದಾಗಿ ಹೇಳಿದಿರಲ್ಲ. ಅದೇನು ಹೇಳಿರಿ”

“ನೀವು ಬಿ. ಎಸ್. ಸಿಗೆ ಓದುತ್ತಿದ್ದೀರಲ್ಲ. ಅದರಲ್ಲಿ ನಿಮ್ಮ ಉದ್ದೇಶ ವೇನು ಅಂತ, ಅಷ್ಟೇ?”

“ಹಾಗಾದರೆ ಓದುವುದಕ್ಕೆ ಉದ್ದೇಶವಿರುತ್ತದೆನ್ನು ತ್ವೀರಾ ?”

“ಉದ್ದೇಶವಿಲ್ಲದೇ ಇರುತ್ತದೆಯೇ ? ಯಾರೇ ಆಗಲೀ ಉದ್ದೇಶವಿಲ್ಲದೇ ಯಾವ ಕೆಲಸವನ್ನಾದರೂ ಮಾಡುತ್ತಾರೆಯೇ ?”

“ಮಾಡುತ್ತಾರೆ ! ಅದಕ್ಕೇ ನಾನೇ ಸಾಕ್ಷಿ”

“ನನ್ನ ಪ್ರಶ್ನೆಗೆ ಜವಾಬು ಕೊಡುವುದು ನಿಮಗೆ ಇಷ್ಟವಿಲ್ಲವೆಂದು ಶೋರುತ್ತದೆ”

“ಅಂತಹದೇನೂ ಇಲ್ಲ. ಉದ್ದೇಶವಿಲ್ಲದೇ ಯಾರೂ ಯಾವ ಕೆಲಸವನ್ನಾದು ಮಾಡುವುದಿಲ್ಲವೆಂದಿರಲ್ಲ. ಆಗ ನೀವು ನೀನೇಕೆ ಓದುತ್ತಿ-ಎಂದು ಕೇಳಿದಿರಲ್ಲ. ಆ ಪ್ರಶ್ನೆಯನ್ನು ಕೇಳುವುದರಲ್ಲಿ ನಿಮಗೆ ಯಾವ ಉದ್ದೇಶ ?”

ರಾಜಣ್ಣನಿಗೆ ಗಂಟಲು ಹಿಡಿದುಕೊಂಡಂತೆ ಆಯಿತು. ಆದರೂ ಆವನ ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕು.

“ಉದ್ದೇಶ ಎಂದರೆ ಲಭಿತವಾದ ಉದ್ದೇಶವೇನೂ ಇಲ್ಲ. ಕೇವೇ ಅಸ್ತಿ. ಬಿ. ಎಸ್. ಸಿ. ಗೆ ಓದುತ್ತಿರೆಂದರೆ ಅಸ್ತಿಯಂಟಾಗುತ್ತದೆ”

“ನೀವು ಕೇಳುವುದು ನನಗೆ ಅರ್ಥವಾಗುವುದಿಲ್ಲ”

“ನಾನು ಕೇಳಿದ್ದ ಸರಿಯಾಗಿ ಕೇಳಲಿಲ್ಲವೆಂದು ಶೋರುತ್ತದೆ. ನನ್ನ ಮನಸ್ಸಿಗೆ ಬಂದಂದನ್ನು ಇದ್ದಕ್ಕಿದ್ದಂತೆ ಹೇಳಬಿಡುತ್ತೇನೆ. ನೀವು ಎಂ. ಬಿ. ಎಸ್. ಗೆ ಓದುತ್ತಿದ್ದಿದ್ದರೆ ನನಗೆ ಅಸ್ತಿಯು ಬರುತ್ತಿರಲಿಲ್ಲ. ಆರ್ಥಿಕ ಓದುತ್ತಿದ್ದರೆ ಮನಸೆಯಲ್ಲಿ ಕುಳಿತು ಏನು ಮಾಡುವುದೆಂದು ಓದುತ್ತಿದ್ದೀರುತ್ತದೆ. ಈಗ ಕಾಗಲ್ಲ”

ಗಳಿಗೆ ತಡೆದು ಭಾಗ್ಯ ಕೇಳಿದಳು.

“ಎಂ. ಬಿ. ಬಿ. ಎಸ್. ಗೆ ಅರ್ಥವಾ ಬಿ. ಎ. ಗೆ ಓದುತ್ತಿದ್ದಿದ್ದರೆ ಯಾರೆ ಅಸ್ತಿಯಂಟಾಗುತ್ತಿರಲಿಲ್ಲ”

“ಆಗಲೇ ಹೇಳದೆನಲ್ಲ. ಬಿ. ಎ. ಗೆ ಓದುತ್ತಿದ್ದಿದ್ದರೆ ಸುಮೃಸಿದ್ದು ಮಾಡುವುದೇನೆಂದು ಓದುತ್ತಿದ್ದೀರಿ-ಎಂದುಕೊಳ್ಳತ್ತಿದ್ದೆ. ಎಂ. ಬಿ. ಬಿ. ಎಸ್. ಗೆ ಓದುತ್ತಿದ್ದಿದ್ದರೆ ಡಾಕ್ಟರಾಗಲು ಓದುತ್ತಿದ್ದೀರಿ-ಎಂದುಕೊಳ್ಳತ್ತಿದ್ದೆ. ಈಗ ಬಿ ಎಸ್. ಸಿ. ಗೆ ಓದುತ್ತಿರುವುದು ಯಾಕೆಂದು ಗೊತ್ತಾಗ ಲಿಲ್ಲ.

“ಇದಕ್ಕೆ ಉತ್ತರ ಕೇಳಲೇಬೇಕೆಂದು ನಿಮಗಿದೆಯೇನು?” ಎಂದಳು ಭಾಗ್ಯ.

“ನಾನು ಮೊದಲೇ ಹೇಳಿದಂತೆ ಆಕ್ಸೇಪ್ಸಿಯಲ್ಲಿದಿದ್ದರೆ ಹೇಳಬಹುದು”

“ಆಕ್ಸೇಪ್ಸಿಯೇನೂ ಇಲ್ಲ. ಎಂ. ಬಿ. ಬಿ. ಎಸ್. ಗೇ ಓದುತ್ತಿದ್ದನೋ ಏನೋ? ಅದರೆ ಅದಕ್ಕೆ ಸೀಟು ಸಿಕ್ಕುವುದು ಕಷ್ಟ. ಬಿ. ಎಸ್. ಸಿ. ಗಾದರೆ ಸುಲಭವಾಗಿ ಸಿಗುತ್ತದೆ. ಬಿ. ಎ. ಗಿಂತ ಒಂದು ವಿಧದಲ್ಲಿ ಬಿ. ಎಸ್. ಸಿ. ಗೆ ಅನುಕೂಲ. ಅದನ್ನು ಪ್ರಾಚ್ಯ ಮಾಡಿಕೊಂಡರೆ ಕೈಸ್ಕೂಲಿ ನಲ್ಲಿ ಮೇಡಂ ಕೆಲಸನ್ನೇ, ಅಥವಾ ಕಾಲೇಜಿನಲ್ಲಿ ಲೆಕ್ಚರರ್ ಕೆಲಸನ್ನೇ ಸಿಗುತ್ತದೆಯಲ್ಲಾ”

“ನಿಂವು ಈ ಉದ್ದೇಶವಿಟ್ಟುಕೊಂಡಿದ್ದೀರಿ ಎಂದು ನನಗೆ ಗೊತ್ತಿರಲಿಲ್ಲ”

ಇದುವರೆವಿಗೂ ರಾಜಣ್ಣ ಮಾತನಾಡಿದುದರಲ್ಲಿ ಭಾಗ್ಯಳಿಗೆ ಆಕ್ಸೇಪ್ಸಿ ಯಾವುದೂ ಕಂಡುಬಂಲಿಲ್ಲ. ಅದರೆ ಈಗ ಹೇಳಿದ ಮಾತು ಸರಿಯಾಗಿ ತೋರಲಿಲ್ಲ.

“ಯಾಕೆ, ವಾತನ್ನು ಅಲ್ಲಿಗೇ ನಿಶ್ಚಿಸಬಿಟ್ಟಿರಿ?”

“ಅಷ್ಟೇ. ನಿಂವು ಯಾಕೆ ಬಿ ಎಸ್. ಸಿ. ಗೆ ಓದುತ್ತಿದ್ದೀರೆಂದು ಕುತೂಹಳಿಸುತ್ತಾಯಿತು. ಕೇಳಿದೆ. ನಿಂವು ಉತ್ತರ ಹೇಳಿದರಿ”

ರಾಜಣ್ಣನ ಮನಸ್ಸಿನಲ್ಲಿ ಮೊದಲಾಗಿದ್ದ ಆಲೋಚನಾ ಪ್ರವಾಹವು ಮುಗಿದ್ದಿತೋ ಇಲ್ಲವೋ ಹೇಳುವುದಕ್ಕೆ ಆಗುವುದಿಲ್ಲ. ಅದರೆ ಇವನು ಪ್ರಶ್ನೆ ಕೇಳಿದ್ದರಿಂದ ಭಾಗ್ಯಳ ಮನಸ್ಸಿನಲ್ಲಿ ಹರಿಯಲಾರಂಭವಾಗಿದ್ದ ಪ್ರವಾಹ ವಂತೂ ಮುಗಿದರಲ್ಲ. ಅದು ಹೆಚ್ಚು ಹೊಳೆಯಂತೆ ಉಕ್ಕೆ ಹರಿಯಿತೋಡಿತ್ತು.

ಗುಂಡೂರಾಯರ ಮನೆಗೆ ರಾಜಣ್ಣ ಬಂದಿದ್ದುದು ಅಕಸ್ಮಾತ್ತಾಗಿ ಬೆಳ

ಗಾಗ ಬಂದವನು ಸಂಜೀಯವರೆಗೂ ಅವನಿಲ್ಲಿಯೇ ಇದ್ದನಷ್ಟೇ. ಅವನನ್ನು ನೋಡಿ ಚೆನ್ನಾಗಿದ್ದಾನೆ ಎನ್ನಿಸಿತು. ತನ್ನನ್ನು ನೋಡಲು ಒಂದಿದ್ದ ಎಷ್ಟೇ ವರಾಹಗಳಿಗಿಂತಲೂ ಲಕ್ಷ್ಯವಾಗಿ ಕಂಡಿದ್ದ. ಅವನ ವಿಷಯವನ್ನೆಲ್ಲಾ ಕೇಳ ಅವಳಿಗೊಂದು ಬಗೆಯ ಸಮಾಧಾನವಾಗಿತ್ತು. ಆ ರಾತ್ರಿ ರಾಜಣ್ಣ ಏರಡು ದೇವರ ನಾಮಗಳನ್ನು ಹೇಳಿದ್ದನಷ್ಟೇ. ಅದನ್ನು ಕೇಳಿ ಭಾಗ್ಯಾಗಿ ಅವನ ವಿಷಯಕವಾದ ಆಕರ್ಷಣೆಯು ಮತ್ತುವ್ಯವಹಿಸಿತ್ತು.

ಜಯಾ ಮದುವೆಯಲ್ಲಿ ಅವರುಗಳು ಒಟ್ಟೆಗೇ ಇದ್ದರಷ್ಟೇ. ಅದರಿಂದ ಸಲಿಗೆಯು ಹೆಚ್ಚಿತ್ತು. ಇಬ್ಬರಲ್ಲಿಯೂ ಸ್ನೇಹವೇ ಹೆಚ್ಚಿತ್ತು. ಎಷ್ಟೂ ಬಾರಿ ಭಾಗ್ಯಾಳು ಅವನ ವಿಷಯಕವಾದ ಕನಸುಗಳನ್ನು ಕಂಡಿದ್ದಳು.

ಬೆಂಗಳೂರಿಗೆ ಬಂದ ವೇಲೆಯೂ ಆ ಆಸೆಯು ಉಳಿದಿತ್ತು.

ತಾಯಿತಂದೆಗಳು ಅವಕ ಎದುರಿಗೆ ಆ ಮಾತನ್ನು ಸ್ವಷ್ಟವಾಗಿ ಹೇಳಿದಿದ್ದರೂ ಅವರು ನಾತನಾಡಿಕೊಳ್ಳುತ್ತಿದ್ದರೂ ಭಾಗ್ಯಾಳ ಕಿವಿಯಲ್ಲಿ ಬಿಡ್ಡಿತ್ತು. ಅದು ಅವಕ ಆಸೆಯನ್ನು ಚಿಗುರಿಸಿತ್ತು.

ಇತ್ತೀಚಿಗೆ ರಾಜಣ್ಣ ಮನೆಯಲ್ಲಿಯೇ ಬುದಿರಲು ಆರಂಭ ವಾಡಿದ ನುತರವಂತೂ ಅದನ್ನು ಸಂದೇಹಿಸುವುದಕ್ಕೆ ಅವಕಾಶವೇ ಇರಲಿಲ್ಲ.

ಅದರೆ ಇತ್ತೀಚಿಗೆ ಭಾಗ್ಯಾಳ ವಿಷಯದಲ್ಲಿ ಒಡಕು ಶತಬ್ದಿಯನ್ನು ಕೇಳಿದ್ದಳು. ರಾಜಣ್ಣ ತನ್ನನ್ನು ಮದುವೆಯಾಗಲು ಒಪ್ಪುವುದಿಲ್ಲವೆಂದು ಅವಕ ಕಿವಿಯಲ್ಲಿ ಬಿಡ್ಡಿತ್ತು. ವೆಂಕಟೇಶಯ್ಯನವರ ಮಾತಿನಲ್ಲಿ ಅವನಿಗೆ ಬಹಳ ಗೌರವಿದೆಯೆಂದೂ ಅದರೆ ಯಾವ : ಕಾರಣದಿಂದಲೋ ಅವರು ಅವನಿಗೆ ಹೇಳಲು ತಯಾರಾಗಿಲ್ಲವೆಂದೂ ಕೇಳಿದ್ದಳು.

ಹಾಗೆ ನಿರಾಸಿಯಾಗಿತ್ತು. . ರಾಜಣ್ಣನ ವಿಷಯದಲ್ಲಿ ಸ್ವಲ್ಪ ಅಸಮಾಧಾನವು ಉಂಟಾಗಿದ್ದಿತ್ತು. ಮದುವೆಯೇ ಬೇದವೆಂದು ಭಾಗ್ಯ ವೊದಲು ತೀವ್ಯಾನ ಮಾಡಿಕೊಂಡಿದ್ದಳಷ್ಟೇ. ರಾಜಣ್ಣನನ್ನು ನೋಡಲಾರಂಭ ಮಾಡಿದನಂತರ ಆ ತೀವ್ಯಾನ ಸಡಿಲವಾಗಿತ್ತು. ಈಗ ಪುನಃ ಇದು ಮರುಕಳಿಸಿತ್ತು. ಮರುಕಳಿಸಿದ್ದಷ್ಟೇ ಅಲ್ಲ. ಅದು ವೊದಲಿಗಿಂತಲೂ ತೀವ್ಯರೂಪವನ್ನು ಧಾರಣ ನಾಡಿತ್ತು.

ರಾಜಣ್ಣನ ಪ್ರಶ್ನೆ ಈ ಭಾವನೆಗಳು ಮನಸ್ಸಿಗೆ ಬರುವುದಕ್ಕೆ ನೇರವಾಗಿ ಕಾರಣವಾಗಿದೆ ರೂ ಅಪ.ತ್ತ. ಕ್ವಾಗಿ ಕಾರಣವಾದುದುವು.

ತನ್ನ ನ್ನು ತಿರಸ್ಯಾರಿಸಿದ ಅನೇಕಾನೇಕ ವರಾಹಗಳಂತೆಯೇ ರಾಜಣ್ಣನೂ ಕಂಡುಬಂದ. ಅವೈ ಅಲ್ಲದೇ ರಾಜಣ್ಣ ಎದುರಿಗಿದ್ದ ದರಿಂದ ಅವರುಗಳ ಪ್ರತೀಕದಂತೆ ಕಂಡುಬಂದ.

ಅವನನ್ನು ದಬಾಯಿಸಿ ಎರಡು ಮಾತುಗಳನ್ನು ಹೇಳಬೇಕೆಂದು ಮನೆ ಮಾಡಿಕೊಂಡಿದ್ದ ಅಸಮಾಧಾನವು ಅವಳಿಗೆ ಉದ್ದೇಕವನ್ನು ಒಟ್ಟುಮಾಡಿತು.

“ಶಲ್ಲಿ. ನೀವು ಎತ್ತಿದ ಮಾತು ಅಲ್ಲಿಗೆ ಮುಗಿಯಲಿಲ್ಲ”

ರಾಜಣ್ಣ ಬೆರಗಾಗಿ ಅವಳ ಕಡೆಗೆ ನೋಡಿದ.

“ಮುಗಿಯಲಿಲ್ಲ—ಎಂದರೆ ?”

“ನೀವು ಕೇಳಬೇಕಾದ ಒಂದು ಪ್ರಶ್ನೆಯಿದ್ದಿರು. ಆದರೆ ನೀವು ಅದನ್ನು ಕೇಳಲು ಹೆದರಿದಿರಿ”

“ನನಗೆ ಗೊತ್ತಿಲ್ಲದ ವಿವರವನ್ನು ಹೇಳುತ್ತಿದ್ದೀರಿ. ಕೇಳುವುದಕ್ಕೆ ನಾನು ಹೆದರಿಕೊಳ್ಳುವಂತಹ ಆ ಪ್ರಶ್ನೆ ಏನು ಎನ್ನುತ್ತಿರಿ ?”

“ನಾನು ಓದಿ ಯಾವುದಾದರೀಂದು ಉದ್ದೋಗವನ್ನು ಸಂಸಾದನೇ ಮಾಡಬೇಕೆಂದು ಯಾಕೆ ಪ್ರಯತ್ನಿಸುತ್ತಿದ್ದೇನೇಂದು ನಿಮಗೆ ತೋರಿಲಿಲ್ಲವೇ?”

ತೋರಿತ್ತು. ರಾಜಣ್ಣನಿಗೆ ಆ ಪ್ರಶ್ನೆಯನ್ನು ಕೇಳಲು ಧೈರ್ಯವಿರಲಿಲ್ಲ.

“ಆದು ನಿಮ್ಮಿಷಣ್ಣ. ನಿಮಗೆ ಅಂತಹ ಇಷ್ಟವು ಯಾಕೆ ಉಂಟಾಯಿತೆಂದು ಕೇಳಲು ನನಗೇನು ಅಧಿಕಾರ ?”

“ಆ ಅಧಿಕಾರವು ಯಾರಿಗೂ ಇಲ್ಲ. ಆದರೆ ನಾನು ಬಿ. ಎಸ್. ಸಿ. ಓದುತ್ತಿರುವುದೆಂದ ಅದನ್ನೇಕೆ ಓದುತ್ತಿದ್ದಾಳೆ ಎಂದು ನಿಮಗೆ ಆಸಕ್ತಿಯುಂಟಾಯಿತು. ನಾನು ಓದಿ ಯಾವುದಾದರೂ ಉದ್ದೋಗವನ್ನು ಮಾಡುತ್ತೇನೇಂದರೆ ಯಾಗೇಕೆ ಮಾಡುತ್ತಾಳೆಂದು ಸಹ ನಿವಂಗೆ ಆಸಕ್ತಿಯುಂಟಾಗುವುದು ಸಹಜವಲ್ಲವೇ ? ಒಂದು ವೇళೆ ನಾನು ಮುಂದೆ ಕೆಲಸಕ್ಕೆ ಸೇರಿದಾಗಲಾದರೂ ಇವಳಿಕೆ ಎಲ್ಲರಂತೆ ಮದುವೆ ಮಾಡಿಕೊಳ್ಳಬೇಕೆಂದು ಸೇರಿದಾಗಲಾದರೂ ಇವಳಿಕೆ ಎಲ್ಲರಂತೆ ಮದುವೆ ಮಾಡಿಕೊಳ್ಳಬೇಕೆಂದು ನಿಮಗೆ ಆಸಕ್ತಿಯುಂಟಾಗಬಹುದಲ್ಲವೇ ?”

ರಾಜಣ್ಣ ಅದಕ್ಕೇನೂ ಉತ್ತರ ಹೇಳಲಿಲ್ಲ.

“ಹೌದು. ನಿಮಗೆ ಹಾಗೂ ಆಸಕ್ತಿಯುಂಟಾಗಿದೆ. ಆದರೆ ಅದನ್ನು ಸ್ವಷ್ಟವಾಗ ಹೇಳಲು ಹಿಂದೆಗೆಯುತ್ತಿದ್ದೀರು”

ವಾಸ್ತವವಾಗಿ ಅವನ ಮನಸ್ಸಿನಲ್ಲಿ ಆಸಕ್ತಿಯುಂಟಾಗಿತ್ತು. ಒಪ್ಪಿಕೊಳ್ಳುವವರೆವಿಗೆ ಅವಳು ಬಿಡುವುದಿಲ್ಲ.

ನಿಸ್ಪರವಾಗಿ ನಗುತ್ತಾ...ಹಾಗೆಯೇ ಇಟ್ಟಿಕೊಳ್ಳಿ. ನೀವು ‘ಹೇಳಿದ್ದರ ಮೇಲಿ ಹಾಗೆ ತೋರುವುದು ಸಹಜವೆಂದು ನೀವೇ ಅಂದಿರಲ್ಲ’ ಎಂದ.

ಗೆದ್ದವರ್ಜಂತೆ ಅಟ್ಟಿಹಾಸದಿಂದ “ಹಾ..ನಾನು ಉಚ್ಚೆ ಮಾಡಿದ್ದು ಸಂ, ಆದರೆ ನೀವು ಆ ಪ್ರಶ್ನೆಯನ್ನು ಕೇಳಲು ಹೇದರಿದಿರಿ” ಎಂದಳು,

“ಹೇದರಲಿಲ್ಲ, ಭಾಗ್ಯ. ಆದು ನನಗೆ ಸಂಬಂಧವಿಲ್ಲವೆಂದು ಕೇಳಲಿಲ್ಲ, ಅಪ್ಪೇ.

“ನೀವೇನು, ಗಂಡಸು ಜಾತಿಯೇ ಹೆಂಗಸಿನ ಈ ಹೊಸ ಭಾವನೆಯ ಗಾಗಿ ಹೇದರುತ್ತದೆ”

ಅದೇನೆಂದು ಅವನು ಕೇಳಲಿಲ್ಲ. ಈ ಮಾತ್ರ ಅಸಮಾಧಾನದಲ್ಲಿ ಪರ್ಯಾವರಣವಾಗುತ್ತದೆಂದೂ, ತಾನು ಇದನ್ನು ಎತ್ತಿದ್ದೇ ತಪ್ಪಾಯಿತೆಂದೂ ಅಂದುಕೊಂಡ.

ನಾಲ್ಕು ಹೆಚ್ಚೆ ಮುಂದುವರಿಯುವವರೆವಿಗೆ ಸುಮೃನಿದ್ದು ಭಾಗ್ಯ ಹೇಳಿತೋಡಿದಳು.

“ಹೆಂಗಸಿಗೆ ಇಂದು ಸಂಪೂರ್ಣ ಸಾಮೃತಂತ್ರಾ ಸಿಕ್ಕಿದೆ. ಗಂಡಸಿಗೆ ಸರಿಸಮಾನಸ್ಥಂದಳಾಗಿದ್ದಾಗೆ. ರಾಜ್ಯಾಂಗದ ರೀತಿಯ ಅವಳಿಗೆ ಓಟು ಮಾಡುವ ಅಧಿಕಾರವು ಬಂದುದರಿಂದ ಅವಳು ಯಾವ ರೀತಿಯಾಗಿಯಾಗಿ ಗಂಡಸಿಗೆ ಕಡಿಮೆಯಾಗಿಲ್ಲ”

“ಕೆಂಪಿಯೆಂದು ಯಾರು ಹೇಳುತ್ತಾರೆ? ಸ್ತ್ರೀ ಪುರುಷರು ಸರಿಸಮಾನ ಸ್ಥಂದರೆಂದೇ ಸಮಾಜವು ಒಪ್ಪಿಕೊಂಡಿದೆ”

“ಒಪ್ಪಿಕೊಂಡಿದೆ. ಆದರೆ ಅದು ಕೇವಲ ರಕ್ಷಣೆ ಮಾತ್ರ. ಗಂಡಸರು ಹೇಗಸರನ್ನು ಇನ್ನೂ ದಾಸಿಯಾಗಿಯೇ ಇಟ್ಟಿಕೊಂಡಿರಲು ಅವೇಕ್ಕೆ ವಾತ್ತಿತ್ತದ್ದರೆ ಅವಕ್ಕಿ ಸರ್ವ ವಿಧವಾದ ಪ್ರಯತ್ನವನ್ನು ಮಾಡುತ್ತಿದ್ದರೆ”

“ಇಲ್ಲ, ಭಾಗ್ಯ. ಅದು ನಿಮ್ಮ ತಪ್ಪು ತಿಳುವಳಿಕೆ”

“ಖಂಡಿತವಾಗಿ ತಪ್ಪು ತಿಳಿವಳಿಕೆಯಲ್ಲ. ಉದಾಹರಣೆಗೆ ಹೇಳುವುದಾದರೆ ಮದುವೆಯ ವಿಷಯವನ್ನು ತಿಗೆದುಕೊಳ್ಳಿ. ನಮ್ಮಲ್ಲಿ ಮದುವೆಗಳಾಗುವ ರೀತಿಯನ್ನು ಗಮನಿಸಿರಿ. ಹೆಚ್ಚಿನವರು ಗಂಡನ್ನು ಹೋಗಿ ನಮ್ಮಹುಡುಗಿಯನ್ನು ತಂದುಕೊಳ್ಳಿ—ಎಂದು ಪ್ರಾರ್ಥನೆಮಾಡಿಕೊಳ್ಳುತ್ತಾರೆ. ಗಂಡು ಬಂದು ಹುಡುಗಿಯನ್ನು ನೋಡುತ್ತಾನೆ. ಅಥವಾ ಆವಳನ್ನೇ ತನ್ನ ಮನಿಗೆ ಒರ ಮಾಡಿಕೊಳ್ಳುತ್ತಾನೆ. ಹುಡುಗಿಯೂ ಒಪ್ಪಿವುದಕ್ಕೆ ಈ ವಿಧಾನ ಮಾಡುತ್ತಾರೆ. ಆದರೆ ಈ ವಿಧಾನವು ಸರ್ಪಿನ ಸಾನಾಗುವುದು ಎದುರಿಗುವ ಹೆಣ್ಣಿ ತನಗೆ ಬೇಕೇ ಇಲ್ಲವೇ ಎಂದು ಗಂಡು ಅರಿಸುವುದರಲ್ಲಿ ಮಾತ್ರ. ಮನೆಯಲ್ಲಿ ದುಡಿಯುವುದಕ್ಕೆ, ಮಕ್ಕಳನ್ನು ಹೇರುವುದಕ್ಕೆ : ತನ್ನನ್ನು ಆವನು ಆರಿಸಿಕೊಳ್ಳುತ್ತಾನೆಯೇ ಇಲ್ಲವೇ ಎಂದು ನಿರೀಕ್ಷಿಸುವುದೊಂದು ಮಾತ್ರ ಹೆಚ್ಚಿಗೆ ಉಳಿದಿದೆ: ಹಿಂದಿನ ಕಾಲಗಳಲ್ಲಿ ಪಾಶ್ಚಾತ್ಯ ದೇಶಗಳ ಪರು ತಾವು ಹಿಡಿದುಕೊಂಡು ಬಂದವರನ್ನು ಮಾರುತ್ತಿದ್ದರಂತೆ. ಸ್ತ್ರೀ ಪುರುಷರನ್ನು ಮಾರ್ಕಿಟ್‌ನಲ್ಲಿ ನಿಲ್ಲಿಸಿ ಯಾರು ಆಧಿಕ ಬೆಲೆಯನ್ನು ಕೊಡುತ್ತಾರೆಯೋ ಆವರಿಗೆ ಮಾರುತ್ತಿದ್ದರಂತೆ. ಆ ಮಾರ್ಕಿಟ್‌ಗಳಲ್ಲಿ ನಿಲ್ಲಿತ್ತಿದ್ದ ಬಂದಿಗಳಿಗೂ ಇಂದು ಗಂಡಿನೆದುರಿಗೆ ನಿಲ್ಲಿವ ಹೆಣ್ಣಿಗಳಿಗೂ ವ್ಯತ್ಯಾಸವೇನು ?”

“ನೀವು ಈ ವಿಷಯಗಳನ್ನು ಬಹಳ ಶಾಪ್ತಾಗಿ ತಿಳಿದುಕೊಂಡಿದ್ದಿರಿ. ಪಕ್ಷವಾತದಿಂದ ಮಾತನಾಡುತ್ತಿದ್ದಿರಿ”

“ಇಲ್ಲ, ನಾನು ಎಲ್ಲವನ್ನೂ ನಿಪ್ಪತ್ತಿವಾತದಿಂದ ಆಲೋಚನೆ ಮಾಡಿದ್ದೇನೆ. ಇದಕ್ಕೆ ಕಾರಣವೇನೀಂಬುದನ್ನು ಕಂಡುಕೊಂಡಿದ್ದೇನೆ”

“ನೀವು ಹೇಳುವುದನ್ನೆಲ್ಲಾ ಹೇಳಿರಿ, ಕೇಳುತ್ತೇನೆ”

“ಹೆಂಗಸರು : ಉದ್ಯೋಗಶೀಲೆಯರಾಗಿ ಸಂಪಾದನೆ ಮಾಡಿಕೊಂಡಿದ್ದರೆ ಅವರು ಯಾರಿಗೂ ದಾಸರಾಗಿರಬೇಕಾಗುವುದಿಲ್ಲ”

“ನೀವು ಹೇಳುವಂತೆ : ಹೆಂಗಸರೆಲ್ಲಾ ಉದ್ಯೋಗ ಮಾಡಬೇಡಿದರೆ ಅವರು ಮದುವೆಯಾಗಿ ಸಂಸಾರ ಮಾಡಬೇಡೇ ?”

“ಮದುವೆ ಸಂಸಾರಗಳಿಗಿಂತಲೂ ಹೆಂಗಸು ಸ್ವತಂತ್ರಾಗಃವುದು ಮುಖ್ಯ ಎನ್ನುತ್ತೇನೆ”

“ನೀವೂ ವಯಸ್ಸುದವರು. ನಾನೂ ವಯಸ್ಸುದವನು. ಅದರಿಂದ ಈ ಮಾತಿಗೆ ಉತ್ತರ ಕೊಡುವುದಕ್ಕೆ ಸಂಕೋಚವಾಗುತ್ತದೆ”

“ಸಂಕೋಚನೆನೂ ಇಲ್ಲ. ಅದಕ್ಕೆ ನಿಮ್ಮಿಲ್ಲ ಉತ್ತರವಿದ್ದರೆ ಸ್ವಷ್ಟವಾಗಿ ಹೇಳಿರಿ”

“ನೀವು ಹೇಳುವಂತಾದರೆ ಎತ್ತು ಏರಿಗೆಳಿಯಿತು. ಕೋಣ ನೀರಿಗಳಿಯಿತು—ಎಂದು ಹೆಣ್ಣಿ ಒಂದು ಮುಖ, ಗಂಡು ಒಂದು ಮುಖ ಆಗುತ್ತದೆ. ಅದರೆ ವಾಸ್ತವವಾಗಿ ಸ್ತ್ರೀ ಪುರುಷರು ಪರಸ್ಪರ ದೂರವಿರುವುದು ಸಹಜವಲ್ಲವೇ ಇಲ್ಲ. ಅವರು ಮುದುವೆಯಾಗಬೇಕು. ಸಂಸಾರ ಮಾಡಬೇಕು”

“ಹೆಂಗಸರು ಸೊದಲು ಸ್ವತಂತ್ರರಾಗಲಿ, ಆನುಂತರ ಬೇಕಾದರೆ ಮುದುವೆಯಾಗಲಿ”

“ಹೆಂಗಸು ಮುದುವೆಯಾಗಿ ಸಂಸಾರ ಮಾಡುವುದು ಎಂದಾದನಂತರ ಅವಳು ಸಂಪಾದನೆ ಮಾಡಬೇಕಾದ ಅಗತ್ಯವಾದರೂ ಏನು? ಮುಂದೆ ಚಿಟ್ಟುಬಿಡಬೇಕಾದುತ್ತಹ ಸಂಸಾದನೆಯನ್ನು ಮಾಡಲು ಅವಳು ಮೊದಲೇಕೆಕಷ್ಟ ಪಡಬೇಕು?

“ಕೆಲಸ್ತು ಜಾತಿಗಳಲ್ಲಿ ಸ್ವಲ್ಪ ಬೇಧನಿರ್ದಿಷ್ಟಹುದು. ಅದರೆ ಮುದುವೆ ಮಾಡಿಕೋ ಎಂದು ಹೊಗಿ ಹೇಳುವವರಾರು? ಅಥವಾ ಮುದುವೆಗೆ ತಹ ತಹಪಡುವವರು ಯಾರು? ಹೆಣ್ಣಿನ ಮನಸೆಯವರು. ಅದರಿಂದಲೇ ಹೆಣ್ಣಿಗೆ ಗೌರವವಿಲ್ಲ. ಸರಿಸನಾನಸ್ಯಂದತೆಯಿಲ್ಲ. ಹೆಂಗಸೂ ಸಂಪಾದನೆ ಮಾಡುತ್ತಾತನ್ನು ಕಾಲಿನ ಮೇಲೆ ತಾನು ನಿಂತುಕೊಂಡಿರುತ್ತಾ ಹೀಂದುಕೊಳ್ಳೋಣ. ಹೆಂಗಸಿಗೆ ಹೇಗೆ ಮುದುವೆಯಾಗಬೇಕೆಂದು ಸಮಾಜವು ಹೇಳುತ್ತದೆಯೋ ಆದೇ ರೀತಿಯಾಗಿ ಗಂಡಸಿಗೂ ಮುದುವೆಯು ಬೇಕಪ್ಪೇ. ಗಂಡನೇ ಒಂದು ಹೆಣ್ಣಿನ್ನು ಮುದುವೆಗೆ ಹೇಳುವಂತಾದರೆ ಇವೆಲ್ಲವೂ ಸರಿಕೋಗುತ್ತದೆ”

“ನೀವು ಹೇಳುವಂತೆಯೇ ನಡೆಯುವುದೆಂದುಕೊಳ್ಳೋಣ. ಯಾರೋ ಒಬ್ಬ ಹೆಂಗಸನ್ನು ಯಾರೂ ಒಂದು ಮುದುವೆ ಮಾಡಿಕೋ ಎಂದು ಹೇಳುವುದಿಲ್ಲವೆಂದುಕೊಳ್ಳೋಣ ಅಲ್ಲಿಗೆ ಅವಳು ಮುದುವೆಯೇ ಇಲ್ಲದೇ ಇರುವುದು ಎನ್ನುತ್ತೀರಾ?”

“ಓಹೋ! ಬೇವಕ್ಕಾಗಿ. ಎಷ್ಟೋ ಮಂದಿ ಗಂಡಸರು ಮುದುವೆಯೇ

ಇಲ್ಲದೇ ಜೀವನವನ್ನು ಕಳೆಯುವುದಿಲ್ಲವೇ? ಅವರ ವಿಷಯವಾಗಿ ಆಕ್ಷೇ ಪಣಿ ಮಾಡದೇ ಇರುವಂತಹ ಸಮಾಜವು ಹೆಂಗಸರು ಮದುವೆ ಮಾಡಿಕೊಳ್ಳಬೇಕೇ ಜೀವನವನ್ನು ಕಳೆದರೆ ಆಕ್ಷೇಪಣಿ ಮಾಡಬೇಕೇಕೇ?”

“ಸಾನೋಂದು ಮಾತು ಕೇಳಲೇ ಭಾಗ್ಯ”

“ಕೇಳಿ. ಏನು ಬೇಕಾದರೂ ಕೇಳಿ”

..ನೀವು ಹೇಳುತ್ತಿರಿ. ಆದರೆ ಹೆಂಗಸರು ನೀವು ಹೇಳಿದಂತೆ ಇರುವುದು ಒಹಳ ಕಷ್ಟ”

“ಸೋಂಡುತ್ತಿರಿ. ನಾನು ಇದ್ದು ತೋರಿಸುತ್ತೇನೆ”

“ನೀವೇಂದು ವೇಳೆ ಇದ್ದೀರಿ. ನಿಮ್ಮ ತಾಯಿತಂದೆಗಳು ಇದಕ್ಕೆ ಒಪ್ಪುತ್ತಾರೆಯೇ?”

“ಒಪ್ಪದೇ ಏನು? ಅವರನ್ನು ಒಪ್ಪಿಸುತ್ತೇನೆ”

“ಹಾಗಾದರೆ ನೀವು ಅವಿನಾಹಿತವಾಗಿಯೇ ಇರುವುದಾಗಿ ತೀವ್ರಾನ ಹಾಡಿದ್ದಿರಾ?”

“ಹೌದು. ಅದನ್ನು ಯಾವಾಗಲೋ ತೀವ್ರಾನ ಹಾಡಿದ್ದೇನೆ”

“ಇದಕ್ಕೆ ನಿಮ್ಮ ತಾಯಿತಂದೆಗಳು ವಿರೋಧ ಹಾಡಿದರೆ?”

“ನಾನು ಯಾರ ವಿರೋಧವನ್ನೂ ಲಕ್ಷ್ಯ ಮಾಡುವುದಿಲ್ಲ. ನಾನು ಯಾವುದು ಸರಿಯಂದು ಭಾವಿಸುತ್ತೇನೆಯೋ. ಅದನ್ನು ಮಾಡುವುದಕ್ಕೆ ಸ್ಪಳ್ಪು ಹಿಂದೆ ಮುಂದೆ ಸೋಂಡುಪುಡಿಲ್ಲ”

ಅವರುಗಳು ಮಾತನಾಡಿಕೊಂಡು ಜಯಚಾಮರಾಜೇರದ್ರು ರಸ್ತೆಯವರೆ ವಿಗೆ ಬಾದುಬಿಟ್ಟೆದ್ದರು. ಆ ವೇಳೆಗಾಗಲೇ ಎರಡು ಮೂರು ಬಸ್ಸಿಗಳು ಹಾದುಹೋದುವು. ಮಾತನ ಭರದಲ್ಲಿ ಅವುಗಳಲ್ಲಿ ಸೀಟುಗಳನ್ನೇ ಇಲ್ಲವೇ ತಾವು ಬಸ್ ಸ್ಟ್ರೋನ್ ಬಳಿ ಇದ್ದೇವೆಯೇ ಇಲ್ಲವೇ. ಎಂದು ಸಹ ಅವರುಗಳು ಯೋಚನೆ ಮಾಡಲಿಲ್ಲ.

ಆ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆಯೇ ಬಸ್ ಸ್ಟ್ರೋನ್. ಆ ಸಮು ಯಕ್ಕೆ ಸರಿಯಾಗಿ ಓನ್ ಹಾಲ್ ಕಡೆಯಿಂದ ಒಂದಾನೋಂದು ಬಸ್ ಬರುತ್ತತು.

ರಾಜಣ್ಣನು “ಭಾಗ್ಯ. ಸ್ಪಳ್ಪು ನಿಂತುಕೊಳ್ಳಿರಿ. ಅಲ್ಲಿ ಬರುತ್ತಿರುವ ಬಸ್ ನಲ್ಲಿ ಸೀಟುಗಳನ್ನೇ ನೋಡೋಣ” ಎಂದ.

ಭಾಗ್ಯ ನಿಂತುಕೊಂಡಳು.

ಬಸ್ ಬಂದಿತು. ಅದರಲ್ಲಿ ಸೀಟುಗಳಿದ್ದವು. ಇಬ್ಬರೂ ಕುಳಿತು ಕೊಂಡು ಹೋರಬೇರು.

ಗಾಂಥಿ ಬಜಾರಿನಲ್ಲಿ ಬಸ್ ಇಳಿದು ಮನೆಯ ಕಡೆಗೆ ಹೋಗುತ್ತು ಭಾಗ್ಯಳು “ನಾನು ಮಾತನಾಡಿದುದು ನಿಮ್ಮ ಮನಸ್ಸಿಗೆ ನೋವನ್ನಂಟು ಮಾಡಿತೇ?” ಎಂದು ಕೇಳಿದಳು.

“ಹಾಗೇನೂ ಇಲ್ಲ. ಅದು ನಿಮ್ಮ ಅಭಿಪ್ರಾಯ. ಪ್ರತಿಯೊಬ್ಬರೂ ವೈಯ್ಯಕ್ತಿ ಕವಾದ ಅಭಿಪ್ರಾಯಗಳನ್ನು ಇಟ್ಟುಕೊಳ್ಳಲು ಅಧಿಕಾರವುಷ್ವವ ರಾಗಿದ್ದಾರೆ”

“ನಿಮ್ಮ ಹಾಗೆ ಪ್ರತಿಯೊಬ್ಬರೂ ತಿಳಿದುಕೊಂಡರೆ ಎಷ್ಟೋ ಒಳ್ಳೆಯದು. ನಾನು ವೈಯ್ಯಕ್ತಿ ಕವಾಗಿ ಹೇಳಲಿಲ್ಲ. ಯಾರನ್ನೇ ಆಗಲಿ, ಮನಸ್ಸಿನಲ್ಲಿಟ್ಟು ಕೊಂಡು ಹೇಳಲಿಲ್ಲ. ಗಂಡರು ಹೆಂಗಸರ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು. ಅದರೆ ಸಹಸ್ರಾರು ಸರ್ಕಾರಿಗಳಿಂದಲೂ ನಾವೂ ನೋಡುತ್ತಿದ್ದೇವೆ. ಗಂಡಸು ತನ್ನ ದೃಷ್ಟಿಯನ್ನು ಬದಲಾಯಿಸಿಕೊಂಡಿಲ್ಲ. ಆಗ ಹೆಂಗಸರಾದರೂ ಆ ಕಾರ್ಯ ಸಾಧನೆಗೆ ಪ್ರಯತ್ನ ಮಾಡಬೇಕು. ಅದಕ್ಕಿರುವುದು ನಾನು ಹೇಳಿದು ದೊಂದೇ ಮಾಗ್. ಹೆಂಗಸು ಖಚಿತ್ತೀಗೆ ಲೇಯಾಗಿ ಸಂಪಾದನೆ ಮಾಡುತ್ತಾ ತನ್ನ ಕಾಲ ಮೇತ್ತೆ ತಾನು ನಿಂತುಕೊಳ್ಳಬೇಕು. ಹಾಗಾದರೆ ಮಾತ್ರ ಮಿಂಡಿತವಾಗಿ ಗಂಡಸನ್ನ ಮಾರ್ಗಕ್ಕೆ ತರಲು ಸಾಧ್ಯವಾಗುತ್ತದೆ”

೧೧

ವ್ಯಕ್ತಿಗಳು ಮಾತನಾಡುತ್ತಾರೆ. ತಮ್ಮ ಅಭಿಪ್ರಾಯಗಳೇನಿವೆಯೋ ಅವುಗಳಿಗೆ ಅನುಗುಣವಾಗಿಯೇ ಮಾತನಾಡುತ್ತಾರೆ. ಆ ಅಭಿಪ್ರಾಯಗಳ ಗಾಗಿ ಸರ್ವಸ್ವವನ್ನೂ ತ್ಯಾಗಮಾಡುತ್ತೇವೆಂದುಕೊಳ್ಳುತ್ತಾರೆ ಅದರೆ ಅದೇ ವ್ಯಕ್ತಿಗಳು ಪರಿಸ್ಥಿತಿಯು ಸುಳಿಯಲ್ಲಿ ಸಿಕ್ಕಿಬಿದ್ದಾಗ ತಮ್ಮ ಅಭಿಪ್ರಾಯಗಳ

ಮೇಲೆಯೇ ನಿಲ್ಲುತ್ತಾರೆಯೇ ಎಂದು ಪ್ರಶ್ನೆ. ಬಹು ಮಟ್ಟಿಗೆ ಆ ಪ್ರಶ್ನೆಗೆ ಉತ್ತರ ಇಲ್ಲ.

ಭಾಗ್ಯೋ ಇದಕ್ಕೆ ಹೊರತಾಗಿರಲಿಲ್ಲ.

ಶ್ರವಣಮಾಸವು ಹತ್ತಿರಕ್ಕೆ ಬರಲಾರಂಭವಾದೆಂತೆಲ್ಲಾ ಗುಂಡೊ ರಾಯರು ಕಾರ್ಯೋನ್ನಿಲ್ಲರಾದರು.

ಅವರು ನೊದಲು ಮಾಡಿದ ಕೆಲಸವೆಂದರೆ ಮಾಗಡಿಗೆ ಕಾಗದ ಬರೆದು ವೆಂಕಟೀಶಯ್ಯನವರನ್ನು ಕರೆಸಿದ್ದು.

ಬರೆದ ಕಾಗದದಲ್ಲಿ ಯಾಕೆ ಬರಬೇಕೆಂಬ ಕಾರಣವನ್ನು ಸೂಚಿಸಿರಲಿಲ್ಲ.

ಬಹಳ ಜರೂರಾಗಿ ಬರಬೇಕೆಂದು ಕಾಗದದಲ್ಲಿ ಬರೆದಿತ್ತು. ಏನು ಜರೂರೋ ಎಂದು ವೆಂಕಟೀಶಯ್ಯನವರು ಬೆಳಗಾಗ ಅಷ್ಟು ಹೊತ್ತಿನ ಬಸ್ಸಿ ನಲ್ಲಿಯೇ ಬೆಂಗಳೂರಿಗೆ ಬಂದರು.

ಬರುವ ವೇಳಿಗೆ ಬಂಬತ್ತೂ ವರೆ ಗಂಟೀಯಾಗಿತ್ತು.

ಬಂದವರೇ “ಏನಪ್ಪಾ. ಏನು ವಿಷಯ? ಬರದಿದ್ದರೆ ಮಂಳಿಗಿಯೇ ಹೋಗುತ್ತದೆ ಎನ್ನು ನ ಹಾಗೆ ಕಾಗದ ಬರೆದಿದ್ದೀರು” ಎಂದರು.

ತಾವು ಯಾವ ವಿಷಯವನ್ನು ಮಾತನಾಡುವುದಕ್ಕೆ ಅವರನ್ನು ಕರೆಸಿದ್ದರೋ ಆ ಮಾತನ್ನು ಆಡುವುದಕ್ಕೆ ಗುಂಡೊ ರಾಯರೂ ತಂರಾಗಿದ್ದರು. ಆದರೆ ಮನೆಯಲ್ಲಿ ಭಾಗ್ಯಾಳಾಗಲೀ ರಾಜಣ್ಣನಾಗಲೀ ಇರಬಾಗ ಯಾವ ಮಾತನ್ನೂ ಆಡುವುದು ಅವರಿಗೆ ಇಷ್ಟವಿರಲಿಲ್ಲ.

“ಹಸಿದ ಬ್ರಹ್ಮಣನನ್ನು ಮಾತನಾಡಿಸಬಾರದು—ಎಂದು ಕೇಳಿದ್ದೀ ಯೋ ಇಲ್ಲವೋ? ಆವಸರವೇಕೆ ಪಡುತ್ತೀರೆ. ಸ್ವಲ್ಪ ತಡೆ. ಉಟ್ಟಿ ಮಂಡಿ ಸಿದಾನವಾಗಿ ಕುಳತ್ತ, ಕೊಂಡು ಮಾತನಾಡೋಣ”

ಜರೂರೆಂದು ಕಾಗದ ಬರೆದು ಕರೆಸಿಕೊಂಡ ಮನುಷ್ಯ ವಿಷಯ ಹೇಳಲು ತಡವಾಡುತ್ತಿರುವುದಕ್ಕೆ ಕಾರಣವಿಲ್ಲದೇ ಇರುವುದಿಲ್ಲವೆಂಬ ಭಾವನೆಯಿಂದ ವೆಂಕಟೀಶಯ್ಯನವರು ಸುಮ್ಮಣಾದರು.

ಇಬ್ಬರೂ ಉಟ್ಟಿಮಾಡಿ ತಾಂಬಾಲ ಚರ್ಚಣಮಾಡುತ್ತಾ ಹಾಯಾಗಿ ಕುಳತ್ತಕೊಂಡಿದ್ದಾಗ ವೆಂಕಟೀಶಯ್ಯನವರು “ಈಗ ಹಸಿದ ಬ್ರಹ್ಮಣನಲ್ಲ. ಹೊಟ್ಟೀ ತುಂಬಾ ಉಟ್ಟಿ ಮಾಡಿದ್ದೇನೆ. ಏನು ವಿಷಯ ಹೇಳಿಪ್ಪಾ” ಎಂದರು.

ಅಲ್ಲಿ ಅಡಿಕೆ ಜಗಿಯುತ್ತಿದ್ದು ಆ ರಸವು ಬಾಯಲ್ಲಿಯೇ ಇದ್ದಿತು. ಇನ್ನೂ ತಾಂಬಾಲ ರಸವನ್ನು ನುಂಗಿಯೇ ಇರಲಿಲ್ಲ.

ಅದರಿಂದ ಅಪ್ಪಪ್ಪವಾದ ಧ್ವನಿಯಿಂದ “ವಿಷಯವೇನಿರುತ್ತದೆ? ಇರುವುದೇ ಒಂದು. ನಮ್ಮ ಹುಡುಗಿಯ ಹಾಡುವೆ. ಅದಾಗಿಬಿಟ್ಟೆರಿ—“ರಾಮಾಕೃಷ್ಣ” ಎಂದಿದ್ದು ಬಿಡುತ್ತೇನೇ” ಎಂದರು.

“ಇಕ್ಕಾಗಿ ಜರೂರು ಎಂದು ಬರೆಹು, ಅಲ್ಲಿಂದ ಇಲ್ಲಿಗೆ ಓಡಿ ಬರುವಂತೆ ಮಾಡಿದೆಯಾ?”

“ಜರೂರಲ್ಲದೇ ಏನು? ಹುಡುಗಿಯು ದಿನದಿನಕ್ಕೆ ಸಣ್ಣವಳಾಗುತ್ತಿದ್ದಾಳೆ—ಎಂದಿದ್ದೀರ್ಯಾ?”

“ಇಲ್ಲ. ನನಗೆ ಗೊತ್ತಿದೆ. ತಿಪ್ಪೆ ಬೆಳೆದಂತೆ ಹೆಂಗಸರು ಬೆಳೆದು ಬಿಡುತ್ತಾರೆ—ಎಂಬುದು ನನಗೆ ಗೊತ್ತಿಲ್ಲವೇ?”

“ಸರಿ. ಆ ಮಾತ್ತೆಲ್ಲವೂ ಇರಲಿ. ಈಗ ಹೇಳು”

“ಈಗ ನಿಂತಲ್ಲಿ ನಿಂತಹಾಗೆ ಏನು ಹೇಳುವುದಯ್ಯಾ. ವರನನ್ನು ಹುಡುಕಬೇಕು. ವಥ್ವಾವರರು ಒಪ್ಪಿಕೊಳ್ಳಬೇಕು. ಅನಂತರ ಮದುವೆಯಾಗಬೇಕು. ಚಿಟ್ಟಕೆ ಹೊಡಿಯುವುದರಲ್ಲಿ ಆಗುತ್ತದೆ—ಎಂದಿದ್ದೀರ್ಯಾ?”

“ನೀನು ಏನು ಹೇಳಿದೆ, ಜ್ಞಾಪಕವಿದೆಯೇ? ಶ್ರಾವಣಮಾಸದಲ್ಲಿ ಮದುವೆ ಮಾಡಬಿಡಿಡೋಣ ಎಂದು ಹೇಳಿದ್ದೆ. ಶ್ರಾವಣಮಾಸ ಹಂಟ್ಟಿವುದರೀಳಿಗಾಗಿ ನೀನೇ ಬರುತ್ತೀ ಎಂದುಕೊಂಡಿದ್ದೆ. ಬರಲಿಲ್ಲ. ಶ್ರಾವಣವೂ ಹಂಟ್ಟತು. ಈಗಲೂ ನೀನು ತಾರಮ್ಮಯ್ಯ ಎನ್ನುತ್ತಿದ್ದರೆ——?”

“ಗುಂಟಣ್ಣ. ನೀನು ಹೇಳುತ್ತಿರುವುದು ವಿಚಿತ್ರವಾಗಿದೆ. ನನಗೊಬ್ಬ ಮಗನಿದ್ದ ರಾಗೆ, ಅವನು ಮದುವೆ ವಯಸ್ಸಿಗೆ ಬಂದಿದ್ದ ಹಾಗೆ, ನಿನ್ನ ಮಗಳನ್ನು ಮಾಡಿಕೊಳ್ಳಲು ನಾನು ತಕಾಯಿಸುತ್ತಿರುವ ರಾಗೆ ಮಾತನಾಡುತ್ತೀ ಯಲ್ಲಾ”

“ಅದೆಲ್ಲಾ ಬೇಡಪ್ಪ. ಈ ಶ್ರಾವಣದಲ್ಲಿಯೇ ಮದುವೆ ಮಾಡಬೇಡ ಬೇಕು. ಅದಕ್ಕೇನಾದರೂ ಮಾಡುತ್ತೀರ್ಯಾ, ಹೇಳು”

“ಆಗಲೀನ್ನಪ್ಪ. ಎಲ್ಲಿಯಾದರೂ ವಿಚಾರಿಸೋಣ”

ಗುಂಡೂರಾಯರು ಏನೋಣ ಅಂದುಕೊಂಡು ಮಾತು ಆರಂಭಿಸಿದ್ದರೆ

ಅದು ಮತ್ತೊಂದು ಕಡೆಗೆ ತಿರುಗಿತು. ಹಾಗೆಯೇ ಅದನ್ನು ಬಿಟ್ಟುಬಿಡ್ಲು ವುದು ಅವರಿಗೆ ಇಷ್ಟುವಿರಲಿಲ್ಲ. ತೆಂಗಿನಕಾಯಿ ವ್ಯಾಪಾರಿಗಳ ಹಾಗೆ ಬಿಟ್ಟು ಯಲ್ಲಿ ಕೈಗಳನ್ನು ಡಿಸುತ್ತಾ ಹೊರಗೆ “ಹುಂ” “ಲಹುಂ” ಎಂದು ಅರಚಿ ಕೊಳುವುದು ಪ್ರಯೋಜನವಿಲ್ಲವೆಂದೂ ಸ್ವಷ್ಟವಾಗಿ ಮಾತನಾಡಿ ಬಿಡು ಬೀಕೆಂದೂ ನಿಧರಿಸಿದರು. ಆಗುವ ಹಾಗಿದ್ದರೆ ಆಗುತ್ತದೆ. ಇಲ್ಲದಿದ್ದರೆ ಇಲ್ಲ. ಅದಕ್ಕೆನಂತೆ?

“ಬೆಕ್ಕಿಗೆ ಜ್ಞರ ಬಂದ ಹಾಗೆ ಮಾತನಾಡುವುದು ಉಪಯೋಗವಿಲ್ಲ, ನೋಡು. ಈಗಲಾದರೂ ರಾಜಣ್ಣ ನೋಡನೆ ಮಾತನಾಡುತ್ತೀರೂ ಎಂದು ಕೇಳಲು ನಾನು ನಿನ್ನನ್ನು ಕರೆಸಿದ್ದು”

“ಅವನ ವಿಷಯವನ್ನು ಮೊದಲೇ ಹೇಳಿದೆನಲ್ಲವು. ಈ ವರ್ಷ ಅವನಿಗೆ ಲಾಯರೀ ಪರೀಕ್ಷೆ ಮುಗಿಯುತ್ತದೆ. ಅದಾದ ಮೇಲೆ ಉದ್ದೋಜ ಆರಂಭಿಸಬೇಕೆಂದು ಹೇಳುತ್ತಾನೆ. ಲಾಯರೀ ವ್ಯಾಸು ಮಾಡಿದವನಿಗೆ ಉದ್ದೋಜವೆಂದರೆ ಯಾರಾದರೂ ಕೊಡುವುದೇ, ಇವನು ತಿಗೆದುಕೊಳ್ಳುವುದೇ? ವ್ಯಾಸಾಯಿತು—ಆಂತಾದ ಕೂಡಲೇ ಬೋಡು ಹಾಕುವುದು. ಅವರಿಡೂ ಒಮ್ಮೆಗೇ ಆಗುತ್ತದೆ. ಅದೊಂದಾಗಲೇ, ನನ್ನ ಶಕ್ತಿಯಿದ್ದಷ್ಟು ಒತ್ತಾಯಮಾಡಿ ನೋಡುತ್ತೇನೆ”

“ಇನ್ನೂ ಒಂದು ವರ್ಷ. ಆಗುವುದಿಲ್ಲವು. ಈಗಲೇ ಭಾಗ್ಯಿಗೆ ಇವ್ವತ್ತು ಎರಡಾಯಿತು. ಇವ್ವತ್ತು ಮಾರನೆಯದು ನಡೆಯುತ್ತದೆ. ಹಾಗಿರುವಾಗ ಇನ್ನೂ ಒಂದು ವರ್ಷ ಕಾಯುವುದು ಸಾಧ್ಯವಿಲ್ಲ”

“ಹಾಗಾದರೆ ನನ್ನನ್ನು ಏನು ಮಾಡಬೇಕೆಂದು ಹೇಳುತ್ತೀರೆಯೆ?”

“ಕೇಳುವುದು ಕೇಳಿ ಬಿಡು. ಅದರೆ ಆಗುತ್ತದೆ. ಹೋದರೆ ಹೋಗುತ್ತದೆ”

“ಅದರೆ ಆಗುತ್ತದೆ. ಹೋದರೆ ಹೋಗುತ್ತದೆಂದು ಯಾವ ಕೆಲಸ ವನ್ನೂ ಮಾಡಬಾರದು”

“ಆಗಲೇಬೇಕೆಂಬ ಹಂತವಿಟ್ಟು ಕೊಂಡೇ ಕೇಳು ಅಂತಲೇ ನಾನು ಹೇಳುತ್ತಿರುವುದು”

“ಇಲ್ಲಯ್ಯಾ. ಆ ಹುಡುಗ ಖಡಾಳಿಯಾಗಿ ಓದು ಮುಗಿಯುವವನ ರೀವಿಗೂ ಮದುವೆಯಾಗುವುದಿಲ್ಲ—ಎಂದು ಹೇಳಬಿಟ್ಟಿದ್ದಾನೆ”

“ಅಂದರೆ ಆಗುವುದಿಲ್ಲವೆಂದು ಹೇಳುತ್ತೀರ್ಯೇನು ?”

“ಸೋಡು, ಗುಂಡಣ್ಣ. ನೀನು ಅಕಾರೆಣವಾಗಿ ನನ್ನನ್ನು ನಿಷ್ಟಿಷ್ಟಿರಕ್ಕೆ ಗುರಿ ಮಾಡುತ್ತಿದ್ದೀರ್”

“ನಿನಗೇನು, ಕೇಳಬಿಡು. ಅವನು “ಆಗುವುದಿಲ್ಲ”—ಎನ್ನ ವುದಾದರೆ ಹೇಳಬಿಡಲಿ. ಈ ಪ್ರಪಂಚದಲ್ಲಿ ಅವನೊಬ್ಬನೇ ಗಂಡೇ ? ಇನ್ನೊಲ್ಲಿಯಾದರೂ ಸೋಡಿಕೊಳ್ಳುತ್ತೀನೆ. ಕುಂಟಿಯೇ, ಕುರುಡಿಯೇ ನಮ್ಮ ಹುಡುಗಿಗೆ ಹೇಗೋ ಮದುವೆಯಾಗುತ್ತದೆ”

ಯಾರೂ ಮಾತನಾಡಲಿಲ್ಲ.

ಸ್ವಲ್ಪ ಹೊತ್ತು ಬಿಟ್ಟಿಕೊಂಡು ಗುಂಡೂರಾಯರು “ನಿನ್ನ ಅಂತಿಮ ನಿಧಾರವೇನು ?” ಎಂದು ಕೇಳಿದರು.

“ಆಗಲೇ ಹೇಳಿದೆನಲ್ಲವು. ರಾಜಣ್ಣಸೋಂದಿಗೆ ಮಾತನಾಡುವುದಾದರೆ ಅವನಿಗೆ ಈ ವರ್ಷ ಪರೀಕ್ಷೆಯಾಗುವವರಿವಿಗೆ ಕಾಯಬೇಕು. ಬೇರೇ ಸೋಡಿಕೆಂದರೂ ಸೋಡೋಣ. ಆದರೆ ಒಂದು ವಿಷಯವನ್ನು ಖಚಿತವಾಗಿ ತಿಳಿದುಕೊಂಡಿ. ಮಾರ್ಕಿಟ್ಟಿಗೆ ಹೊಗಿ ತರಕಾರಿ ತೆಗೆದುಕೊಂಡು ಬಂದ ಹಾಗೆ ವರಗಳನ್ನು ತಂದು ಬಿಡುವುದಕ್ಕಾಗುವುದಿಲ್ಲ. ಒಳ್ಳೇ ವರಗಳು ಸಿಕ್ಕಬೇಕು. ಅಂದರೆ ಬಹಳ ಕವ್ವ. ಯಾರ ಕೈಲೋ ಇಟ್ಟಿ ಆಮೇಲೆ ಪಡುವಾಟಿಲು ಪಡುವುದಕ್ಕಿಂತ ನಮ್ಮ ಮಗಳು ನಮ್ಮ ಮನೆಯಲ್ಲಿಯೇ ಇರುವುದು ಸರ್ವಕ್ಕೇವು”

“ಸರಿ, ಬಿಡವು. ಈ ವಿಷಯವನ್ನು ಕೇಳಿಂಣವೆಂದುಕೊಂಡೇ ನಿನ್ನನ್ನು ಬಾ—ಎಂದು ಉರೆದಿದ್ದು”

ಗುಂಡೂರಾಯರಿಗೆ ಪೂರ್ಣವಾಗಿ ಅಸಮಾಧಾನವಾಗಿಯೆಂದೂ, ಆತ ಆಡಿದ ಆ ಕಡೆಯ ಮಾತು ವಿರಸದ ಆರಂಭವೆಂದೂ, ವೆಂಕಟೀಶಯ್ಯ ಕಂಡುಕೊಂಡರು. ಆ ವಿರಸ ಎಷ್ಟಿದೆ ಎಂದು ಅಳೆಯಲು ಅವೇಕ್ಷಿಸಿ ಹೇಳಿದರು.

“ಉಂಟಾನಲ್ಲಿ ಸ್ವಲ್ಪ ಕೆಲಸವಿತ್ತು. ಎಲ್ಲವನ್ನೂ ಹಾಗೆ ಹಾಗೆಯೇ ಬಿಟ್ಟು ಬಂದಿದ್ದೇನೆ. ಹಂಗಾದರೆ ಸಾನು ಸಾಯಂಕಾಲ ಬಸ್ತಿಗೆ ಪ್ರಯಾಣ ಮಾಡಬಹುದಿಲ್ಲ”

ಅದಕ್ಕೆ ಗುಂಡೂರಾಯರು ಉಭ್ಯ-ಶುಭ ಎನ್ನೆ ಲಿಲ್ಲ.

ಆತ ಎದ್ದು ಒಳಗೆ ಹೋದೆನಂತರ ಸೆಂಕಟೀಶಯ್ಯನವರು ಜೀಲದಿಂದ ಶಾಲೂ ತೆಗೆದು ಹೊಡ್ಡಿಕೊಂಡು, ಕೃಚೀಲವನ್ನೇ ತಲೆಕೆಳಗಿಟ್ಟಿಕೊಂಡು ಚಾಪೆಯ ಮೇಲೆ ಮುಲಗಿಕೊಂಡುಬಿಟ್ಟಿರು.

ಮಾಮೂಲಾಗಿ ಮದ್ಯಾಹ್ನ ಕಾಫಿ ಬಂದಿತು. ಅದನ್ನು ಕುಡಿದು ಕೃಚೀಲದಿಂದ ಪರಟಿ ತೆಗೆದು ಹಾಕಿಕೊಂಡು, ಅದರ ಮೇಲೆ ಶಾಲುವನ್ನು ಹೊಡ್ಡಿ ಹೊರಡಲು ಅನುವಾದರು.

ಆ ಸಮಯದಲ್ಲಿ ಗುಂಡೂರಾಯರು ಹೊರಗಡಿ ಚಾಪೆಯ ಮೇಲೆಯೇ ಕುಳಿತ್ತಿದ್ದರು. ಆತನೊಂದಿಗೆ ಮಾತನಾಡದೇ ಸೆಂಕಟೀಶಯ್ಯ ಒಳಗೆ ಹೋದರು.

ವಿಶಾಲಾಕ್ಷಮ್ಯನವರನ್ನು ಕೈ ಸನ್ನೇಮಾಡಿ ಕರೆದು ಅವರಿಗೆ ಮಾತ್ರ ವೇ ಕೇಳಿಸುವಂತೆ ಮೆಲ್ಲನೆಯ ದಸಿಯಿಂದ “ವಿಶಾಲಾಕ್ಷಮ್ಯ.. ರಾಜಣ್ಣ ಸರ್ವವಿಧದಲ್ಲಿಯೂ ಭಾಗ್ಯಳಿಗೆ ತಕ್ಕ ವರ. ಅದನ್ನು ಮನಸ್ಸಿನಲ್ಲಿಟ್ಟಿರುತ್ತಾರೆ ಆವನನ್ನು ಇಲ್ಲಿ ಬಿಟ್ಟಿದ್ದೇನೆ. ಯಾವ ಮಾತನ್ನಾಡುವುದಕ್ಕಾಗ್ಯಾ ಇನ್ನೂ ಕಾಲ ಪಕ್ಕವಾಗಿಲ್ಲ. ಗುಂಡಣ್ಣ ಎಳ್ಳೇ ನೀಂಬೇಕಾಯಿಯಂತೆ ಆಡುತ್ತಿದ್ದಾನೆ. ನೀವು ರಾಜಣ್ಣನನ್ನು ಸರಿಯಾಗಿ ನೋಡಿಕೊಳ್ಳಬೇಕೆಂಬು. ಅಂತಹ ಹುಡುಗ ಕೈ ತಪ್ಪಿ ಹೋದರೆ ಕಷ್ಟ” ಎಂದು ಹೇಳಿ ಹೊರಗೆ ಬಂದರು.

ಹಜಾರದಲ್ಲಿ ಕುಳಿತ್ತಿದ್ದ ಗಳಿಯನೊಡನೆ “ಕೊಗಿ ಬರುತ್ತೇನಷ್ಟು” ಎಂದರು.

ಗುಂಡೂರಾಯರು ಸಮಾಧಾನದಿಂದ “ಸರಿಯಪ್ಪ - ಒಳ್ಳೆಯದು” ಎಂದು ಮಾತ್ರ ಹೇಳಿದರು.

ಕೈ ಚೀಲ ವೆಂಕಟೀಶಯ್ಯನವರ ಕೈಯಲ್ಲಿಯೇ ಇದಿತು. ಆತ ಹೊರಟು ಹೋದರು.

ರಾಜಣ್ಣನಿಗೆ ಒಂದಾದನಂತರ ಒಂದರಂತೆ ಆಶ್ಚರ್ಯ ಪರಂಪರೆಗಳು ಕಾದಿದ್ದವು.

ಸಂಜೆ ಮನೆಗೆ ಬಂದೊಡನೆಯೇ ವೆಂಕಟೀಶಯ್ಯನವರಿಗಾಗಿ ಅವನ ಕಣ್ಣಗಳು ಹುಡುಕಿದವು. ಆತ ಕಂಡುಬರಲಿಲ್ಲ. ಬೆಳ್ಗಾಗ ಅವರನ್ನು ಸಾವಧಾನವಾಗಿ ನೋಡಿ ಮಾತನಾಡಲು ಅವಕಾಶವಿರಲಿಲ್ಲ. ಸ್ವಾನ ಮುಗಿಸಿ, ಉಟಪೂಡಿ ಕಾಲೇಜಿಗೆ ಹೋಗಬೇಕಾಗತ್ತು. ಅವಸರವಾಗಿದ್ದ. ಬಂದವರು ಹಾಗೆಯೇ ಹೊರಟು ಹೇಗೆಗುತ್ತಾರೆಯೇ, ಸಂಜೆ ಮಾತನಾಡೊಣವೆಂದುಕೊಂಡಿದ್ದ.

ಗುಂಡೂರಾಯರು ಮನೆಯಲ್ಲಿಯೇ ಇದ್ದರು. ವೆಂಕಟೀಶಯ್ಯನವರು ಇಲ್ಲ. ಅವರ ಕೈ ಚೀಲವೂ ಇರಲಿಲ್ಲ. ಆಶ್ಚರ್ಯವಾಯಿತು.

ಕಾಫಿತೆಂಡೇ ಕೊಡುತ್ತಿದ್ದಾಗ ವೆಂಕಟೀಶಯ್ಯನವರು ಎಲ್ಲ ಎಂದು ವಿಶಾಲಾಕ್ಷಮ್ಯನವರನ್ನು ಕೇಳಿದ.

“ಅವರೆಗೇನೋ ಜರೂರು ಕೆಲಸವಿದ್ದಿತಂತೆ. ಮದ್ದತ್ತುದ ಬಸ್ಸಿಗೇ ಹೊರಟು ಹೋದರು”

ಹೊರಟು ಹೋದರೆ? ಎಂದೂ ಆತ ಹೀಗೆ ಮಾಡುತ್ತಿರಲಿಲ್ಲ. ತನ್ನನ್ನು ನೋಡಿ ಮಾತನಾಡದೇ ಹೊರಟು ಹೋಗಬೇಕಾದರೆ? ಒಂದು ವೇಳೆ ಅಂತಹ ಮುಖ್ಯವಾದ ಕೆಲಸವಿದ್ದಿದ್ದರೆ ಬೆಳ್ಗಾಗಲೇ ಒಂದು ನಿಮಿಷ ನೋಡಿ ತಾವು ಸಂಜೆ ಹೊರಟು ಹೋಗುವುದಾಗಿ ಹೇಳುತ್ತಿದ್ದರು.

ಅಂತೂ ಎಲ್ಲವೂ ವಿಚಿತ್ರವಾಗಿದೆ. ಅವಸರವಾಗಿ ಹೊರಟು ಹೋಗುವ ವಿಷಯವನ್ನು ಅವರು ಬೆಳ್ಗಾಗ ಹೇಳಲಿಲ್ಲವೆಂದರೆ ಸಾಯಂಕಾಲ ಹೊರಟು ಹೋಗುವುದು ತಗ ಸಿಕ್ಕಿಯವಾಗಿರಲಿಲ್ಲವೆಂದಧರ್ಮ. ಇನ್ನೂ ಒಂದೆರಡು ದಿನಗಳಾದರೂ ಅವರು ಇರುತ್ತೇವೇಂದುಕೊಂಡಿದ್ದರು—ಎಂದು ಅಧ್ಯಾತ್ಮಾ. ಇರುತ್ತೇನೇಂದುಕೊಂಡವರು ಹತಾತ್ಮನೆ ಹೊರಟು ಹೋಗುವಂತಹ ಕಾರಣ ವಾದರೂ ಏನು ಪ್ರಾಪ್ತವಾಯಿತು?

ಈ ವಿಷಯವನ್ನು ಯಾರೋಂದಿಗೆ ವಿಚಾರಿಸುವುದು. ಭಾಗ್ಯಳಿಗೆ ಗೊತ್ತಿದ್ದಿದ್ದರೆ ಹೇಳಿ ಬಿಡುತ್ತಿದ್ದಳು. ಆದರೆ ಅವಳಿಗೆ ಗೊತ್ತಿದ್ದಹಾಗಿಲ್ಲ. ತನ್ನೊಂದಿಗೇ ಅವಳು ಮನೆ ಬಿಟ್ಟಳು. ಪುನಃ ತನ್ನೊಂದಿಗೇ ಮನೆಗೆ ಬಂದಿದ್ದಳೇ.

ಇನ್ನು ಹೇಳಿದರೆ ಗುಂಡೂರಾಯರೋ ಅಧ್ಯಾತ್ಮಾ ವಿಶಾಲಾಕ್ಷಮ್ಯನವ

ರೋ ಹೇಳಬೇಕು. ಗುಂಡೂರಾಯರು ಮುಖ ಮುಂದೆ ಮಾಡಿಕೊಂಡು ಕುಳಿತಿದ್ದಾರೆ. ದುಗುಡವಾಗಿರುವಂತಿದೆ ಅವರ ಸ್ಥಿತಿ. ಏನೋ ಪರಿಸ್ಥಿತಿ ನೆಟ್ಟಿರುವಂತಿಲ್ಲ. ಅವರನ್ನು ಕೇಳಬಾರದು. ವಿಶಾಲಾಕ್ಷಮ್ಯ ಹೇಳುತ್ತಾ ರೀಯೋ ಏನೋ? ಅವರನ್ನು ಕೇಳುವುದು ಹೇಗೆ?

ಕುಡಿಯುತ್ತಿದ್ದ ಕಾಫಿಯ ಗಾಲ್ ಸು ಕೇಳಿದುತ್ತಾ “ಅಪ್ಪ ಅವಸರ ವಾಗಿ ಹೋಗಬೇಕಾದ ವಿಷಯವೇನಿದ್ದಿ ತೋ? ಬೆಳಗಾಗ ನೋಡಿದ್ದ ರಲ್ಲಿ ಅವರು ಹೊರಡಬೇಕೆಂದಿದ್ದ ಹಾಗೆ ಕಂಡುಬರಲಿಲ್ಲ” ಎಂದ.

“ಏನೋಪ್ಪ. ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಹೊರಟುಬಿಟ್ಟರು”

ಸರಿ. ಆಕೆಗೆ ವಿಷಯವನ್ನು ಹೇಳುವುದು ಇಷ್ಟವಿಲ್ಲವೆಂದುಕೊಂಡ.

ಮುಂದಿನ ಎರಡು ಮೂರು ದಿನಗಳಲ್ಲಿ ಬಹಳ ಬದಲಾವಣಿಯು ಕಂಡುಬಂದಿತು. ಗುಂಡೂರಾಯರು ಸಾಧಾರಣವಾಗಿ ಮನೆಯಲ್ಲಿ ಇರುತ್ತೇ ಇರಲಿಲ್ಲ. ಬೆಳಗಾಗ ಕಾಫಿ ಕುಡಿದವರು ಮನೆ ಬಿಟ್ಟು ಹೊರಟು ಹೋಗುತ್ತಿದ್ದರು. ಎಪ್ಪು ಹೊತ್ತಿಗೆ ಮನೆಗೆ ಬರುತ್ತಿದ್ದ ರೋ? ಸಾಯಂಕಾಲವೂ ಅಪ್ಪೆ. ಅವನು ವಾಪ್ಪು ಬರುವ ವೇಳೆಗೆ ಅವರಿರುತ್ತಿರಲಿಲ್ಲ.

ಶನಿವಾರ ಭಾನುವಾರಗಳು ಬಂದುವು.

ಆಗ ಗುಂಡೂರಾಯರ ಕಾರ್ಯಕ್ರಮ ರಾಜಣ್ಣನಿಗೆ ಗೊತ್ತಾಯಿತು.

ಆ ಎರಡು ದಿನಗಳೂ ಬೆಳಗಾಗ ಮನೆ ಬಿಟ್ಟುಹೋದ ಗುಂಡೂರಾಯರು ಉಟಕ್ಕೆ ಬಂದುದು ಬಂದೂವರೆ ಗಂಟಿಯ ಮೇಲೆ.

ವಿಶಾಲಾಕ್ಷಮ್ಯನವರು ಹನ್ನೊಂದು ಗಂಟಿ ಹೊಡಿಯುತ್ತೇ ಹುಡುಗರನ್ನು ಉಟಕ್ಕೆಳುವಂತೆ ಹೇಳಿದರು. “ಅವರು ಬರಲಿ” ಎಂದು ರಾಜಣ್ಣ ಹೇಳಿದ್ದ. ಅವರು ಬರುವುದು ಬಂದೂವರೆ ಗಂಟಿಯಾಯಿತು. ಎಲ್ಲರೂ ಒಟ್ಟಿಗೇ ಕುಳಿತು ಉಟ ಮಾಡಿದರು. ಆಗ ಬಂದು ಮಾತ್ರಾ ಆಡಲಿಲ್ಲ ತಲೆ ಎತ್ತಿ ರಾಜಣ್ಣನ ಕಡೆಗೆ ನೋಡಲೂ ಇಲ್ಲ. ಉಟವಾದ ಮೇಲೆ ಸ್ಪರ್ಶಿಹೊತ್ತು ವಿಶ್ವಮಿಸಿಕೊಳ್ಳುತ್ತಿದ್ದ. ಮೂರು ಗಂಟಿಯಾಗುವುದಕ್ಕಿಲ್ಲ, ಹೊರಟು ಬಿಟ್ಟರು.

ಭಾನುವಾರವೂ ಇದೇ ರೀತಿಯಾಯಿತು. ಆದರೆ ಆ ದಿನ ಮದ್ಯಾಹ್ನ ಅವರು ಹೊರಗೆ ಹೋಗಲಿಲ್ಲ.

ಅಪ್ಪೇ ಅಲ್ಲ. ರಾಜಣ್ಣನ ವಿವಯದಲ್ಲಿ ಅವರ ವರ್ತನೆಗಳು ಬಹಳ ಬದಲಾವಣೆಯಾಗಿದ್ದವು.

ಎಪ್ಪೇ ಯೋಚನೆ ಮಾಡಿದರೂ ಅವನು ಇದಕ್ಕೆಲ್ಲಾ ಕಾರಣಗಳನ್ನು ಉಹಿ ಮಾಡಲಾರದವನಾಗಿದ್ದ.

ತಾನು ಮನೆಯಲ್ಲಿರುವುದು ಇವರಿಗೆ ಇಪ್ಪೆವಿಲ್ಲವೇನೋ ಎಂದು ಸಹ ಅವನ ಮನಸ್ಸಿಗೆ ತೋರಿತು. ಅದರೆ ಹಾಗೆಂದುಕೊಳ್ಳುವುದಕ್ಕೆ ಸಾಧ್ಯವಿರ ಲಿಲ್ಲ. ವಿಶಾಲಾಕ್ಷಮ್ಯನವರು ಮೊದಲಿನಪ್ಪೇ ಅದರದಿಂದ ನಡೆದುಕೊಳ್ಳುತ್ತಿದ್ದರು. ಭಾಗ್ಯಳ ವರ್ತನೆಯಲ್ಲಿಯೂ ಅವನಿಗೆ ಯಾವ ಬದಲಾವಣೆಯೂ ಕಂಡುಬರಲಿಲ್ಲ.

ಅಂತೂ ಆ ಮನೆಯಲ್ಲಿ ಏನೋ ಷ್ಟ್ಯಾಂಸನಾಗಿದೆ. ಏನು ಮಾಡಬೇಕೆಂಬುದೇ ತೋರಿದೇ ರಾಜಣ್ಣ ಕುರುತನಂತಾಗಿದ್ದ.

ವೆಂಕಟೀಶಯ್ಯನವರು ಹೊರಟು ಹೋದನಂತರ ಗುಂಡೂರಾಯರು ಸುಮುನ್ನೆ ಕುಳತುಕೊಳ್ಳಲಿಲ್ಲ. ಹೂರನೆಯ ದಿನ ಪ್ರಾತಃಕಾಲದಿಂದಲೇ ಗಂಡು ಹುಡುಕುವ ಪ್ರಯತ್ನವನ್ನು ಮೊದಲು ಮಾಡಿದರು. ತಮಗೆ ಪಡಚೆಯನ್ನಿಂದ ವರ ಬಳಯಲ್ಲಿಲ್ಲ ಹೊಗಿ ಎಲ್ಲಿಯಾದೂ ಗಂಡುಗಳವೆಯೇ ಎಂದು ವಿಚಾರಿಸಿದರು. ತಮಗೆ ಗುರುತಿದ್ದ ಮೂರು ನಾಲ್ಕು ಮಂದಿ ವಯಸ್ಸಾದ ಪೈದಿಕ ಬ್ರಾಹ್ಮಣರನ್ನು ವಿಚಾರಿಸಿದರು.

ಆ ಪ್ರಯತ್ನದಲ್ಲಿಯೇ ನಾಲ್ಕುರು ದಿನಗಳು ಕಳೆದುಹೋದವು.

ಆ ಸಮಯದಲ್ಲಿಯೇ ಐದಾರು ಮಂದಿ ವರಗಳನ್ನು ನೋಡಿದ್ದರು. ಯಾವುದೂ ಮನಸ್ಸಿಗೆ ಒಮ್ಮೆತವಾಗಲಿಲ್ಲ. ಕಡೆಗೆ ಕಷ್ಟಪಟ್ಟು ಒಬ್ಬ ವರ ಪರವಾಯಿಲ್ಲವೆನ್ನು ವ ಸ್ಥಿತಿಗೆ ಬಂದಿತು. ಆ ಸ್ಥಿತಿಗೆ ಬಂದುದು ಬುಧವಾರದ ದಿನ ಸಂಜೀ.

ಗುರುವಾರದ ದಿನ ಪ್ರಾತಃಕಾಲ ಉಟವೂಡಿ ಕಾಲೇಜಿಗೆ ಹೋಗಲು ಭಾಗ್ಯ ಸಿದ್ಧಿ ಜಾಗುತ್ತಿದ್ದ ಸಮಯದಲ್ಲಿ ಕರೆದು “ಈ ದಿನ ಸ್ವಲ್ಪ ಕೆಲಸವಿದೆ. ಕಾಲೇಜಿಗೆ ಹೋಗಬೇಡ” ಎಂದು ಹೇಳಿದರು.

ಆದೇ ವೇಳೆಯಲ್ಲಿ ರಾಜಣ್ಣನೂ ಕಾಲೇಜಿಗೆ ಹೊರಡಲು ಆನುವಾಗು

ತ್ತಿದ್ದ. ಪ್ರಸ್ತುತಿಗಳನ್ನೇ ತ್ತಿಕೊಂಡು ಹೊರಿದವರೆವಿಗೆ ಬಂದೆ. ಭಾಗ್ಯ ಹೊರಿಗೆ ಬರುತ್ತಾಳೆಂದು ಗಳಿಗೆಯ ಕಾಲ ಜಗುಲಿಯ ಮೇಲೆಯೇ ನಿಂತು ಸಿರೀಸ್ಟಿಸುತ್ತಿದ್ದ. ಗುಂಡೂರಾಯರು ಅವಳನ್ನು ಮಾತನಾಡಿಸುತ್ತಾ ನಿಲ್ಲಿಸಿ ಕೊಂಡರು. ಇನ್ನು ತಾನು ಅವಳಿಗಾಗಿ ಕಾಯುತ್ತಾ ನಿಂತಿರುವುದು ಸರಿ ಯಲ್ಲವೆಂದುಕೊಂಡವನು ಹೊರಟು ಹೊದ.

ಯಾಕೆ ಕಾಲೀಜಿಗೆ ಹೋಗಬಾರದೆಂದು ಭಾಗ್ಯ ತಂದೆಯನ್ನು ಪ್ರತ್ಯಿ ಸಿದಳು.

ಆದರೆ ರಾಜಣ್ಣ ಹೊರಟು ಹೋಗುವುದು ಕಣ್ಣಿಗೆ ಬೀಳುವವರೆವಿಗೆ ಗುಂಡೂರಾಯರು ಮಾತನಾಡಲಿಲ್ಲ. ಅನಂತರ ಹೇಳಿದರು.

“ಈ ದಿನ ಮಂದಾತ್ಮಕ್ಕು ಗಂಡು ಬರುತ್ತಾನೆ. ನಿನು ಮನೆಯಲ್ಲಿಯೇ, ಇರಬೇಕು”

“ಈ ಗಂಡುಗಳು ಬಂದು ನೋಡಿಕೊಂಡು ಹೋಗುವುದು ನನಗೆ ಬೇಜಾರಾಗಿದೆ ಎಂದು ನಾನು ಎಪ್ಪು ಬಾರಿ ಹೇಳಲಿಪ್ಪು”

“ಡಿನಾಗಿ ಹೇಳುತ್ತಿರು? ಗಂಡು ಒಂದು ನೋಡಿದ್ದರೆ ಹೇಗೆ? ನೋಡಿಯೇ ಮದುವೆಯಾಗುತ್ತದೆಯೇ?”

“ನೋಡುವುದೂ ಬೇಡ, ಮದುವೆಯಾಗುವುದೂ ಬೇಡ”

ಗುಂಡೂರಾಯರಿಗೆ ಕೋಪ ಬಂದಿತು.

ದುಸುಡದಿಂದ “ನಿನು ದಿನದಿನಕ್ಕೆ ಹೆಚ್ಚಿಕೊಂಡು ಹೋಗುತ್ತಿದ್ದೀರು? ಹೇಳಿದ ಮಾತು ಕೇಳಿ. ನಿನು ಈ ದಿನ ಕಾಲೀಜಿಗೆ ಹೋಗಕೂಡದು ಅಪ್ಪೇ?” ಎಂದರು.

ಕೈಲಿದ್ದ ಪ್ರಸ್ತುತಿಗಳನ್ನು ಕೆಳಗೆ ಹಾಕಿ ಭಾಗ್ಯ ಶು “ಕಾಲೀಜಿಗೆ ಹೋಗ ಬೇಡವೆಂದರೆ ಹೋಗುವುದಿಲ್ಲ. ಸೂಕ್ತಿಯರ ಮನೆಯಲ್ಲಿ ಹುಡುಗಿಯರನ್ನು ಕರಿಸಿ ನೋಡಿದಂತೆ ಈ ಗಂಡಸರು ನನ್ನನ್ನು ಬಂದು ನೋಡುವುದೂ ಬೇಡ. ಈ ಆಯೋಗ್ಯರ ಮನೆಗಳಲ್ಲಿ ನಾನು ಹೋಗಿ ತೊತ್ತಾಗಿ ದುಡಿಯವುದೂ ಇಲ್ಲ” ಎಂದಳು.

“ಅದೊಂದೂ ಆಗುವುದಿಲ್ಲ. ಹೇಳಿದಂತೆ ಕೇಳಿದಿದ್ದರೆ ನಾನು ಈ ಕಿವಿಚಿಕೊಂಡು ಪಾಣ ಬಿಡುತ್ತೇನೆ”

ತಂದೆ ಆ ಮಾತು ಹೇಳಿದನಂತರ ಭಾಗ್ಯ ಏನೂ ಮಾತನಾಡಲಿಲ್ಲ. ಮಾತಿನ ಬದಲು ಅವಳ ಕಣ್ಣಗಳಲ್ಲಿ ನೀರು ಬಂದಿತು. ನೇರವಾಗಿ ಕೋಟಿಗೆ ಹೊರಟು ಹೋದಳು. ಅಲ್ಲಿ ಕುಳತು ಬಿಕ್ಕಿಬಿಕ್ಕಿ ಅಳೆಲಾರಂಭಿಸಿದಳು.

ಆ ದಿನ ಮದ್ದಾಹ್ಯ ನಾಲ್ಕು ಗಂಟೆಗಲ್ಲಾ ಗುಂಡೂರಾಯರು ವರನ ಅಗಮನಕ್ಕಾಗಿ ಕಾಯತೋಡಿದರು. ನಾಲ್ಕು ಗಂಟೆಗೆ ಸರಿಯಾಗಿ ಬರುತ್ತೇವೆಂದು ಹೇಳಿದವರು ಅಧ್ಯ ಗಂಟೆ ಹೆಚ್ಚುದರೂ ಬರಲಿಲ್ಲ. ಬರುಬರುತ್ತಾ ಅವರ ತವಕವು ಹೆಚ್ಚುಯಿತು.

ಯಾರೋ ಜಗುಲಿಯ ಮೇಲೆ ಹತ್ತಿ ಬಂದಂತಾಯಿತು. ಹಜಾರದಲ್ಲಿ ಕುಳಿತಿದ್ದ ಅವರು ಆತುರದಿಂದ ಹೊರಗೆ ಹೋಗಿ ನೋಡಿದರು. ಅವರು ನಿರೀಕ್ಷಿಸಿದ್ದವರಲ್ಲ ಬಂದುದು, ಬಂದವನು ರಾಜಣ್ಣ. ನಿರಾಶರಾಗಿ ಇತ್ತಂತಹ ಹೊರಟು ಹೋದರು.

ಕಡೆಯದೆರಡು ಪೀರಿಯಡ್ ಇಲ್ಲದೇ ಇದ್ದುದರಿಂದ ರಾಜಣ್ಣ ಕಾಲೇಜಿ ನಿಂದ ಬೇಗ ಹೊರಟಿದ್ದು. ಸ್ವೇಧಿತರೋಡನೇ ಸ್ವಲ್ಪ ಹೊತ್ತು ಕಳೆದಿದ್ದುದರಿಂದ ಅವನು ಬಂದುದು ತಡವಾಯಿತೆಂದೇ ಹೇಳಬೇಕು.

ಸುವಾರು ಖದೂಕಾಲು ಗಂಟೆಯಾದನಂತರ ಜಟಿಕಾಗಾಡಿಯು ಬಂದಿತು. ಅದರಿಂದ ಆ ವರನೂ, ಅವನ ಪರಿವಾರದವರೂ ಬಂದಿಳಿದರು.

ಗುಂಡೂರಾಯರು ಹೊರಗೆ ಬಂದು ಗೌರವದಿಂದ ಅವರನ್ನು ಸ್ವಾಗತಿ ದರು. ಆ ಸಮಯದಲ್ಲಿ ವಿಶಾಲಾಕ್ಷಮ್ಯನವರೂ ಬಂದು ಜಗುಲಿಯ ಮೇಲೆ ನಿಂತುಕೊಂಡರು

ಜಟಿಕಾದಿಂದ ಇಳಿದವರಲ್ಲಿ ಮೂವರು ಗಂಡಸರು. ಒಬ್ಬಕೆ ಹೆಂಗಸು.

ಗಂಡಸರಲ್ಲಿ ಒಬ್ಬತನು ಗುಂಡೂರಾಯರಿಗೆ ಪರಿಚಿತನಾದವನೇ. ನಾರಣಪ್ಪನೇಂದು. ರಾಯರ ಸ್ವೇಧಿತರೋಬ್ಬರು ಆತನ ಪರಿಚಯ ಮಾಡಿಸಿದರು. ಆತನೇ ವರನನ್ನು ಗೊತ್ತು ಹೋಡಿದವನು. ಇನ್ನೊಬ್ಬತ ವರ. ಮತ್ತೊಬ್ಬ ಹೆಂಗಸೂ, ಗಂಡಸೂ ಯಾರೆಂಬುದು ಗುಂಡೂರಾಯರಿಗೂ ಗೊತ್ತಿರಲಿಲ್ಲ.

ಯಾರೋ ವರನ ಕಡೆಯವರೇ ಎಂದು ಒಳಗೆ ಕರೆದುಕೊಂಡು ಹೋಗಿ ಕೂರಿಸಿದರು.

ಒಳಗೆ ಹೋಗಿ ಕುಳತು ಕೊಂಡನಂತರ ವರನೀಂದಿಗೆ ಬಂದಿದ್ದ ಹಂಗಸು ಕೈಯ್ಲೆಲ್ಲಿದ್ದ ಕೈ ಚೇಲದಿಂದ ಹೊವು, ವೀಳಿಯದೆಳೆ, ಅಡಿಕೆ, ಕಿತ್ತಲೆ ಹಣ್ಣಾಗಳನ್ನು ತೆಗೆದು ಹೊರಗಿಟ್ಟಿಕು.

ಅನಂತರ ನಾರಣಪುನು “ನಿಮಗೆ ಇವರ ಪರಿಚಯ ಮಾಡಿಸುವ ಅವ ಶಾಶವಾಗಿರಲಿಲ್ಲ. ನಮ್ಮ ಆನಂದರಾಯಿರಿದ್ದಾರೆಯಲ್ಲಾ, ಅವರ ಭಾವನ ವರು. ವಸಂತಯ್ಯನವರೆಂದು. ಅಲ್ಲಿ ಕುಳತಿದ್ದಾರೆಯಲ್ಲಾ. ಅವರು ಗಿರಿಜಮ್ಮನವರೆಂದು. ಆನಂದರಾಯರ ತಂಗಿ” ಎಂದು ಹೇಳಿದ.

ಆನಂದರಾಯರಾಲೆಂದು ನಾರಣಪು ಬಾಯಿ ಬಿಟ್ಟು ಬೇಕೆಬೇಕಾಗಿರಲಿಲ್ಲ. ಆತನೇ ವರ.

ಅವರು ಹಾಗೆ ಹೇಳಿದ ಮೇಲೆ ಏನಾದರೆಂದು ಮಾತನಾಡಬೇಕೆಲ್ಲ— ಎಂದು ಗುಂಡೂರಾಯರು “ನಾನು ಮನೆಗೆ ಬಂದಿದ್ದಾಗ ಇವರುಗಳಿರಲಿಲ್ಲ” ಎಂದರು.

ನಾರಣಪುನೇ ಬಾಯಿ ಹಾಕಿ “ಅವರು ಆ ಮನೆಯಲ್ಲಿಲ್ಲ. ವಿಲ್ಕಣಿಗಾಡ್ಡನಲ್ಲಿ ನಾವು ನೋಡಿದೆವಲ್ಲಾ, ಆ ಮನೆಯ ಹತ್ತಿರದಲ್ಲಿಯೇ ಇಡ್ಡಾರೆ. ಹೆಚ್ಚುಕಡಿಮೆ ಆನಂದರಾಯರು ಇರುವುದೂ ಅಲ್ಲಿಯೇ. ಉಟಗಿಟವೆಲ್ಲ ಪೂ ಅಲ್ಲಿಯೇ. ಮನೆಯಲ್ಲಿ ದೀಪಹಚ್ಚುದೇ ಇರಬಾರದೆಂದು ಸಾವು ನೋಡಿದ ಮನೆಯಲ್ಲಿ ಕುಳತುಕೊಳ್ಳುವುದೂ, ಮಂಗಿಕೊಳ್ಳುವುದೂ ಮಾಡುತ್ತಾರೆ” ಎಂದ.

ಗುಂಡೂರಾಯರು ಮನೋ ಮಾತನಾಡಬೇಕು ಎಂದಿರುವಷ್ಟು ರಲ್ಲಿಯೇ ವಸಂತಯ್ಯನು “ಹೊರಗಡಿ ಬೀದಿ ಕೊಸ್ತೆಯಲ್ಲಿ ಯಾರೆಂದೇ ಕುಳತ್ತುಕೊಂಡಿದ್ದಾರೆಯಲ್ಲಾ, ಅವರಾರು?” ಎಂದ.

“ಆ ಕೊಣೆಯಲ್ಲಿ ಬಾಡಿಗೆಗಿರುವವರು” ಎಂದು ಹೇಳಬೇಕೆಂದು ತೋರಿತು. ದೇಳುವುದರೆಂಳಗಾಗಿ ಅವರ ಮನ್ನಿನಲ್ಲಿ ವಿಪಿಧವಾದ ತಲೋ ಚನೆಗಳು ತೋರಿದವು. ವರುಸ್ವಾದ ಹುದುಗಿಯನ್ನು ಮಂಡಿಯಲ್ಲಿಟ್ಟು ಕೊಂಡು ಬೀದಿರೂಮನ್ನು ಯಾರಿಗೋ ಬಾಡಿಗೆ ಕೊಟ್ಟಿದ್ದೇನೆಂದು ಹೇಳಲು ಅವರಿಗೆ ಸಂಕೋಚವಾಯಿತು.

ಕೂಡಲೇ ತಿದ್ದಿ ಕೊಂಡು “ಆವರು ನಮ್ಮ ಸಮಿಾಪದ ಬಂಧುಗಳು” ಎಂದರು,

ನಾರಣಪ್ಪನು ಸುಮೃತಿರದೇ “ಕರೆಯಿರಿ. ಅವರೂ ವರನನ್ನು ಸೈರೆಡಿರಲಿ” ಎಂದ.

ಗುಂಡೂರಾಯರು ವಿಧಿಯಿಲ್ಲದೇ “ರಾಜಣ್ಣ. ಬಾಪ್ಪ” ಎಂದು ಕರೆದರು.

ರಾಜಣ್ಣನೂ ಬಂದು ಕುಳಿತುಕೊಂಡು.

ನಾರಣಪ್ಪ ಪುನಃ ಬಂದಿದ್ದವರ ಪರಿಚಯವನ್ನೆಲ್ಲ ರಾಜಣ್ಣನಿಗೆ ಹೇಳಿದ.

ಗುಂಡೂರಾಯರು ಲೋಕಾಭರಾಮವಾಗಿ “ವಸಂತಯ್ಯನವರು ಏನು ಮಾತ್ರತ್ವದ್ದಾರೆಯೋ ?” ಎಂದರು.

“ಅವರು ಸಂಗೀತಗಾರರು”

ನಾರಣಪ್ಪ ಹೇಳಿದುದನ್ನು ವಿವರಿಸುತ್ತಾ ವಸಂತಯ್ಯ “ನಾರಣಪ್ಪನ ವರು ಒಹೆ ದೊಡ್ಡ ಮಾತೆ ಹೇಳುತ್ತಾರೆ. ನಾನು ಸಾಧಾರಣವಾದ ಸಂಗೀತದ ಹೇಣ್ಣುವುದು. ಅವರಿವರಿಗೆ ಪಾಠ ಹೇಳುತ್ತೇನೆ. ದೇವರು ಕೊಡುವುದರಲ್ಲಿ ಜೀವನ ಮಾಡುತ್ತದ್ದೇನೆ. ನಮ್ಮ ಭಾವವೆನ್ನೆಡುನನ ವಿಷಯವೆಲ್ಲವೂ ನಿಮಗೆ ತಿಳಿದೇ ಇರಬೇಕು. ನಾರಣಪ್ಪನವರು ಹೇಳಿಯೇ ಇರುತ್ತಾರೆ” ಎಂದ.

“ನಿಮ್ಮ ಬಾಯಿಯಲ್ಲಿಯೇ ಹೇಳಬಿಡಿ, ಸ್ವಾಮಿ. ನಾನು ಹೇಳಿದ್ದ ಮಾತ್ರಕ್ಕೆ ನಿವು ಹೇಳಿದಂತೆ ಆಗುತ್ತದೆಯೇ ? ಆದೂ ಅಲ್ಲದೇ ಮನೆಯಲ್ಲಿ ಮಿಕ್ಕವರಿಗೂ ತೇದಂತೆ ಆಗುತ್ತದೆ” ಎಂದ ನಾರಣಪ್ಪ.

ನಾರಣಪ್ಪನಿಂದಲೂ ಆನಂದರಾಯನಿಂದಲೂ ಕೂಲಂಕುಶವಾಗಿ ವಿವಯಗಳಿಲ್ಲವನ್ನೂ ಗುಂಡೂರಾಯರು ತಿಳಿದುಕೊಡಿದ್ದರು.

ಆದರೂ ತಾವು ತಿಳಿದುಕೊಂಡಿರುವುದಕ್ಕೂ ವಸಂತಯ್ಯ ಹೇಳುವುದಕ್ಕೂ ಏನಾದರೂ ವ್ಯತ್ಯಾಸ ಬರುತ್ತದೆಯೇ ಎಂದು ಸೋಡುವ ಕುತೂಹಲದಿಂದ ಸುಮೃತಿಸಿದ್ದರು.

ವಸಂತಯ್ಯನು “ನನ್ನ ಭಾವವೆನ್ನೆಡ ಕೊಳ್ಳಿಗಾಲದವರು. ನಮ್ಮ

ಪೂರ್ವನವರೂ ಅಲ್ಲಿಯವರೇ. ನರಸಿಂಗರಾಯರೆಂದು ಅವರ ಹೆಸರು. ವೊದಲಿನಿಂದಲೂ ಇವರುಗಳದು ಸೀರೆಗಳ ವ್ಯಾಪಾರ. ನರಸಿಂಗರಾಲುರು ಸ್ವತಃ ಆರೇಳು ಮಗ್ಗಿಗಳನ್ನು ಯಾಕಿಸಿದ್ದರು. ಅವರು ಕಾಲವಾಗಿ ನಾಲ್ಕು ವರ್ಷಗಳಾದುವು ನನ್ನ ಭಾವನೆಯನ್ನು ಏಕಾಕಿಯಾದಃದರಿಂದ ನೋಡಿ ಕೊಳ್ಳಲಾಗುವುದಿಲ್ಲದೆಂದು ಈಗ ಅವುಗಳನ್ನೇಲ್ಲ ಲೀಜಾಗೆ ಕೊಟ್ಟಬಿಟ್ಟು ದಾರೆ. ಕೊಳ್ಳೇಗಾಲದ ಸೀರೆಗಳನ್ನು ತರಿಸಿ ಹೊಲ್ಲಾಸೇಲ್ಲ ವ್ಯಾಪಾರ ವನ್ನು ಮಾಡುತ್ತಾರೆ. ವಿಲ್ಲುಗಾರ್ಡ್ ಎನ್ಲಿ ಮನೆಮಾಡಿದ್ದಾರೆ. ಅದನ್ನು ಸೀವು ನೋಡಿಯೇ ಇದ್ದೀರಿ' ಎಂದರು.

"ನೀವು ಯಾವುದೋ ಸರಕಾರೇ ಕೆಲಸದಲ್ಲಿದ್ದ ದಾಗಿ ಹೇಳಿದಿರಲ್ಪವೇ? ಅದಾವ ಕೆಲಸ?" ಎಂದು ಗುಂಡೂರಾಯರು ತನಂದರಾಯನನ್ನು ಕೇಳಿದರು.

ಆ ಮಾತು ದೃಢವಡಿಸಿಕೊಳ್ಳುವುದಕ್ಕಾಗಿ ಕೇಳಿದರು.

"ನಾನು ಕೋಆರೆಪರೀಟೀವ್ ಸೋಸೈಟಿಗಳ ಇಂಸ್ಟಿಟ್ಯೂಟ್ ಕೆಲಸದಲ್ಲಿದೆ. ನಮ್ಮ ತಂದೆಯವರು ಕಾಯಿಲೆ ಬಿದ್ದು ನಾನು ಅವರ ಶಿಶ್ರೂಶೆ ಮಾಡಿ ಬೇಕಾಗಿ ಬಂದಿತು. ಇದೂ ಇಲ್ಲವೇ ಈಗಿನ ಕಾಲದಲ್ಲಿ ಬಾಹ್ಯಾಣಿಗೆ ಸರಕಾರೀ ಕೆಲಸಗಳಲ್ಲಿ ಭರಕ್ತುತ್ತಿಲ್ಲ, ನೋಡಿ, ಅದರಿಂದ ಬಿಟ್ಟಬಿಟ್ಟು. ಆದರೆ ಹುಟ್ಟಿಸಿದ ದೇವರು ಹುಲ್ಲುಮೇರಿಯಿಸುವುದಿಲ್ಲ. ಏನೋ ಅಪ್ಪಿಂಪು ಸಂಪಾದನೆ ಈ ಸೀರೇ ವ್ಯಾಪಾರಲ್ಲಿಯೇ ಆಗುತ್ತದೆ"

"ಏನೇನೋ ಮಾತನಾಡಿಸುತ್ತಾ ಕುಳತುಕೊಂಡು ಬಿಟ್ಟು. ಒಂದಿಪ್ಪು ಕಾಫಿಯನ್ನು ದರೂ ಕೊಡುತ್ತಾದೆಯೇನೋ ನೋಡುತ್ತೇನೇ" ಎಂದು ಹೇಳುತ್ತಾ ಗುಂಡೂರಾಯರು ಮೇಲೆದ್ದಂತಹ.

ಹಿರಿಯರಾದ ಗುಂಡೂರಾಯರು ಕಾಫಿ ತೆಗೆದುಕೊಂಡು ಬಂದು ಎಲ್ಲರಿಗೂ ಕೊಡುವುದು ರಾಜಣ್ಣನಿಗೆ ವಾಚಿತವಾಗಿ ಕಂಡುಬರಲಿಲ್ಲ. ಅದರಿಂದ ತಾನೇ ಎದ್ದು ಹೋದ.

ಅಡಿಗೆ ಮನೆಯಲ್ಲಿ ಆರೇಳು ಗಳ್ಳಿಸುಗಳಿಗೆ ಕೊಳೆದಪ್ಪಲೇಯಿಂದ ಬಿಸಿ ಚಿಸಿಯಾದ ಕಾಫಿ ಹಾಕುತ್ತಿದ್ದರು. ರಾಜಣ್ಣ ಗೋಡೆಗೆ ಹೊಡಿದ್ದ ತಟ್ಟಿ ಸಾಪ್ಯಂಡಿನಿಂದ ಬಂದು ಸ್ವೀಕ್ರೇಸ್ ಸ್ವೀಲ್ ತಟ್ಟಿಯನ್ನು ತೆಗೆದುಕೊಂಡು ಅದರಲ್ಲಿದ್ದ ಲೋಟಿಗಳಿಲ್ಲವನ್ನು ಇಡತೇಡಿದ.

ಗುಂಡೂರಾಯರು ಅದನ್ನು ನೋಡುತ್ತಾ ನಿಂತಿದ್ದರು. ಆವರು ರಾಜಣ್ಣನಿಂದ ಯಾವ ಬಗೆಯಾದ ಸಹಕಾರವನ್ನೂ ತೆಗೆದುಕೊಳ್ಳಲು ತಯಾರಾಗಿರಲಿಲ್ಲ. ಆ ವಸಂತಯ್ಯಾ-ವರನ ಭಾವ-ಅಕ್ಷಸ್ಯಾತ್ ರಾಜಣ್ಣನನ್ನು ಒಳಗೆ ಕರೆದುಬಿಟ್ಟು. ಇಲ್ಲದಿದ್ದರೆ ಖಂಡಿತವಾಗಿ ಅವನು ಒಳಗೆ ಬರಲು ಗುಂಡೂರಾಯರು ಅವಕಾಶ ಕೊಡುತ್ತಿರಲಿಲ್ಲ. ಈಗಲೂ ಸಹ “ನೀನು ಕಾಫಿ ತೆಗೆದುಕೊಂಡು ಹೊಗುವುದು ಬೇಡ. ನಾನೇ ತೆಗೆದುಕೊಂಡು ಹೋಗುತ್ತೇನೇ” ಎಂದು ಹೇಳಬೇಕೆಂದು ಬಾಯಿಗೆ ಬಂದುಬಿಟ್ಟುತ್ತು. ಅವನು ಏನಾದರೂ ತಿಳಿದುಕೊಳ್ಳಬಂದು-ತಿಳಿದುಕೊಳ್ಳಲಿ. ಆವನು ಏನು ತಿಳಿದುಕೊಂಡರೆ ತಾನೇ ನಷ್ಟವೇನು? ಅದರ ಹೊರಗಡೆ ವರನೂ, ಆವನ ಕಡೆಯವರೂ ಕುಳಿತುಕೊಂಡಿದ್ದಾರೆ. ಆವರ ಎದುರಿಗೆಲ್ಲಾ ಈ ರೀತಿಯಾಗಿ ಮಾತನಾಡುಪ್ರಮೆ ಚಿನ್ನಾಗಿರುವುದಿಲ್ಲ, ಅದರಿಂದ ಸುಮೃಸಾದರು.

ಆವನು ತಟ್ಟಿಯಲ್ಲಿ ಗಾಲ್ ಸುಗಳನ್ನು ಇಡುತ್ತಿದ್ದಂತೆಯೇ ಹೊರಗೆ ಹೊರಟಿ ಹೋದರು.

ರಾಜಣ್ಣ ತಟ್ಟಿಯನ್ನು ತೆಗೆದುಕೊಂಡು ಹೋಗಿ ಹಜಾರದಲ್ಲಿರಿಸಿ ಎಲ್ಲ ರಿಗೂ ಬಂಡೂಂದು ಲೋಟೂ ಕಾಫಿಯನ್ನು ಕೊಟ್ಟು.

ಆವನು ತಂಬದ್ದು ಬು ಬರೇ ಲೋಟೂ. ಎಲ್ಲರ ಮುಂದೆಯೂ ಇಟ್ಟು ನಂತರ ತಟ್ಟಿಯಲ್ಲಿ ಲೋಟಗಳೇ ಉಳಿದಿರಲಿಲ್ಲ.

ಅತಿಧಿಗಳೆಲ್ಲರೂ ಕಾಫಿಯನ್ನು ಕುಡಿಯಲು ನೋಡಲು ಮಾಡಿದರು.

ಅಲ್ಲ ಕಾಫಿಯಲ್ಲಿದ್ದರೆ ಮನೆಯಲ್ಲಿ ಕಾಫಿಯಿಲ್ಲದೇ ಇರುತ್ತದೆಯೇ? ನಾರಣ್ಣಿಗೆ ಏನಾದರೂಂದು ಸಿಕ್ಕಿದರೆ ಅದನ್ನೇ ಕಾರಣವಾಗಿ ಏಂದಿಕೊಂಡು ಏಂತಿಸಿದ್ದರು ಅಭ್ಯಾಸ.

ಆತ ಕಂಪುಸ್ಯು ಕುಡಿಯುತ್ತಾ “ನಿಮಗೆ ಕಾಫಿ?” ಎಂದ.

ರಾಜಣ್ಣ ಸಗುತ್ತಾ “ಕಾಫಿಗೇನು? ಬೇಕಾದಷ್ಟಿದೆ. ತರುತ್ತೇನೇ” ಎಂದು ಹೇಳಿದವನೇ ಏತ್ತಾಂದು ಲೋಟೂ ತೆಗೆದುಕೊಂಡು ಬಂದು ಕುಳಿತು ಕುಡಿಯತೋಡಗಿದ.

ಕಾಫಿಯನ್ನು ಕುಡಿದನಂತರ ತನ್ನ ದೂ ಸೇರಿಸಿ ಎಲ್ಲ ಲೋಟಗಳನ್ನು ಒಳಗೆ ತೆಗೆದುಕೊಂಡು ಹೋಗಿಟ್ಟು ಪುನಃ ಬಂದು ಕುಳಿತ.

ಸೌಜನ್ಯಪೂರಿತವಾದ ಮಾತುತೆಗಳೂ, ಕಾಫಿ ತೆಗೆದುಕೊಂಡುದೂ

ಆದನಂತರ ವರ ನಾರಣಪ್ಪನ ಕಡೆ ನೋಡಿದ. ನಾರಣಪ್ಪ ಗುಂಡೂರಾಯರ ಕಡೆಗೆ ನೋಡಿದರು.

ಕನ್ನೆಯನ್ನು ಕರೆಸಬೇಕೆಂಬುದು ಆ ನೋಟಕ್ಕೆ ಅಥವೆವೆಂದುಕೊಂಡ ಗುಂಡೂರಾಯರು “ವಿಶಾಲಾ. ಭಾಗ್ಯಳನ್ನು ಕರೆದುಕೊಂಡು ಬಾ” ಎಂದರು.

ಭಾಗ್ಯಳಿಗೆ ಇಷ್ಟವಿಲ್ಲದಿದ್ದರೂ ಅವರಮ್ಮುಂತಾಯದಿಂದ ಅವಳನ್ನು ಸಿದ್ಧಗೊಳಿಸಿದ್ದರು. ಹಾದು ಬೆಟ್ಟಿಗಲ ಜರಿಯರುವ ರೇಷ್ಟೇ ಸಿರೆಯನ್ನೇ ಉಟ್ಟಿಕೊಳ್ಳಬೇಕೆಂದು ಬಲಾತ್ಮಕರ ಮಾಡಿದ್ದರು.

ವಿಶಾಲಾಕ್ಕೆವ್ಯಾನವರು ಒಳಗಿನ ಕೋಟಿಗೆ ಹೋಗಿ ಮಗಳನ್ನು ಎಬ್ಬಿಸಿ ಕರೆತೆಂದು “ಹೋಗಿ ಕುಳಿತುಕೊಏ” ಎಂದು ಹೇಳಿ, ಹೋಸಲಿನ ಬಳಿಯಲ್ಲಿ ಯೇ ನಿಂತುಕೊಂಡರು.

ಗಂಡಸರೊಡನೆ ಕುಳಿತುಕೊಂಡಿದ್ದರೂ ಗಿರಿಜಮ್ಮುಂ ಬಂದು ಹಕ್ಕುವಾಗಿ ಕುಳಿತುಕೊಂಡಿದ್ದಳು. ಭಾಗ್ಯ ಬಾಗಿಲಿನ ಬಳಿಗೆ ಬರುತ್ತಲೇ ಗಂಡಸರು ಮತ್ತು ಮೃತ್ಯು ಸರಿದು ಸ್ಥಳವನ್ನು ಬಿಟ್ಟಿರು. ಆ ಸ್ಥಳದಲ್ಲಿ ಗಿರಿಜಮ್ಮುಂ ಬಳಿಯಲ್ಲಿ ಭಾಗ್ಯ ಬಂದು ಕುಳಿತುಕೊಂಡಳು.

ಕುಳಿತುಕೊಂಡವಳೀ ಅಲ್ಲಿ ಕುಳಿತಿದ್ದವರನ್ನು ಲಾಲ್ ಬಂದು ಬಾರಿ ಅವ ಲೋಕಿಸಿದಳು. ಇಬ್ಬರು ಹೋಸಬರಾದ ಗಂಡಸರಲ್ಲಿ ವರನು ಯಾರೆಂದು ಕಂಡುಕೊಳ್ಳುವುದು ಅವಳಿಗೆ ಕಷ್ಟವಾಗಲಿಲ್ಲ.

ವರನು ಕೈಶಾಂಗನಾಗಿ ಉದ್ದವಾಗಿದ್ದ. ಶ್ಯಾಮಲವೆಂದು ಹೇಳಿ ಕೊಂಡರೂ ಮನುಷ್ಯ ಕಪ್ಪು. ದೇಹದಂತೆಯೇ ಮುಖವೂ ಉದ್ದ. ಸಿಗ ರೇಟು ಸೇದಿಸೇದಿ ತಂಟಿಗಳು ಕೆನ್ನೆಗಳ ಬಣ್ಣವಾಗಿಯೇ ಇದ್ದವು. ವಯಸ್ಸು ಮೂವತ್ತೀಂದರ ಹತ್ತಿರ ಹತ್ತಿರವಾಗಿತ್ತು.

ಭಾಗ್ಯಳಿಗೆ ಮುದುವೆಯೇ ಇಷ್ಟವಿರಲಿಲ್ಲ. ಅದರ ಮೇಲೆ ವರನೋ ಈ ರೀತಿಯಾಗಿದ್ದಾನೆ. ಇನ್ನು ಯಾವ ಅಸ್ತಿಯೂ ಉಳಿಯದೇ ಅವನ ತೆರಳಾಗಿ ಕುಳಿತುಕೊಂಡಳು.

ಹುಡುಗಿಯನ್ನು ನೋಡಿದ ಕೂಡಲೇ ಆನಂದರಾಯನಿಗೆ ಮುಖದಲ್ಲಿ ಮೂಡಿ ಬಂದ ಭಾವವನ್ನು ಗಮನಿಸಿದರೆ ಪೂರ್ಣವಾಗಿ ಅವನು ಹುಡುಗಿ ಒಸ್ಸಿಕೊಂಡಿದ್ದನೆಂಬುವಾಗಿ ಹೇಳಬಹುದಾಗಿತ್ತು.

ಒಂದು ನಿಮಿಷ ಕಾಲ ನಾರಣಪ್ಪನು ಅದು ಹೇಗೆ ಸುಮೃದ್ಧಿದ್ದ ನೋ ದೇವರಿಗೇ ಗೊತ್ತು. ಅನಂತರ ಬಡಬಡನೆ ಹೇಳಿದ.

“ಆನಂದರಾಯರೇ! ಕನ್ನೆಯು ಸತ್ಯಲ ಪ್ರಸಾತಳು. ಇಂಟಿರ್ ಮುಗಿಸಿ, ಕಾಲೇಜಿಗೆ ಹೋಗುತ್ತಿದ್ದಾಳೆ. ಸಂಗೀತವೂ ಬರುತ್ತದೆ. ಹುಡುಗಿಯ ಮುಖದಲ್ಲಿ ಲಕ್ಷ್ಯ ಕಳೆಯಿದೆ. ನನ್ನನ್ನ ಕೇಳಿದರೆ ಧಾರಾಳವಾಗಿ ಒಪ್ಪಿಕೊಳ್ಳಬಹುದೆಂದು ಹೇಳುತ್ತೇನೆ”

ತಾನು ಹೇಳುವುದಕ್ಕಿಂತ ಮೌದಲೇ ವರನು ಒಪ್ಪಿಕೊಂಡಿದ್ದಾನೆಂಬು ದು ಅವನಿಗೆ ಗೊತ್ತಾಗಲಿಲ್ಲವೋ ಎನ್ನೋ?

ಅನಂದರಾಯನು ತನ್ನ ಭಾವನನ್ನು ಉದ್ದೇಶಿಸಿ “ಸಂಗೀತ ಬರುತ್ತದೆಂದು ಹೇಳುತ್ತಾರೆಯಲ್ಲ. ಒಂದೆರಡು ಕೀರ್ತನೆಗಳನ್ನು ಹೇಳಬಾರದೇ?” ಎಂದ.

ವಸಂತಯ್ಯನು ಸಂಗೀತದ ಮೇಷ್ಟರು ತಾನೇ. ಹುಡುಗಿ ಹೇಗೆ ಹಾಡುತ್ತಾಳೆಯೋ ಕೇಳೊಣವೆಂದು ಅವನಿಗೂ ಇತ್ತು. ಅವನು ವರನ ಅಭಿಪ್ರಾಯವನ್ನೂ ಸೂಚಿಸಿದ.

ದೊಡ್ಡ ಮನಸ್ಸು ಮಾಡಿ ಮಗಡು ಇಲ್ಲಿಯವರೆವಿಗೆ ಬಂದು ಕುಳಿತಿರುವುದೇ ದೊಡ್ಡದು. ಇನ್ನು ಹಾಡು ಎಂದರೆ ಹಾಡುತ್ತಾಳೆಯೆ? ಆ ವಿವಯ ಗುಂಡೂರಾಯರಿಗೆ ಚೆನ್ನಾಗಿ ಗೊತ್ತಿತ್ತು.

ಅದರಿಂದವರು “ಹಾಡಬಹುದು. ಚೆನ್ನಾಗಿಯೇ ಹಾಡುತ್ತಾಳೆ. ಅದರೆ ಮೂರು ನಾಲ್ಕು ದಿನಗಳಿಂದ ನೇಗಡಿಯಾಗಿ ಕೊರಡು ಹಿಡಿದುಕೊಂಡಿವೆ. ಈಗ ಕ್ಷಮಿಸಬೇಕು. ಇನ್ನೊಂದು ಬಾರಿ ಹಾಡುತ್ತಾಳೆ” ಎಂದು ಸಮಾಧಾನವನ್ನು ಹೇಳಿದರು.

ವರನ ಕಡೆಯವರು ಹಾಡಲೇಬೇಕೆಂದು ಬಲಾತ್ಮಾರ ನರಾಡಲಿಲ್ಲವುನಿಂದ ನಾರಣಪ್ಪನು “ನಿಮ್ಮ ಅಭಿಪ್ರಾಯವು ಏನು?” ಎಂದು ವರನ ಕಡೆ ನೋಡಿದ.

ವಸಂತಯ್ಯನಿಗೇನೂ ಹೆಚ್ಚು ವಯಸ್ಸು ಆಗಿರಲಿಲ್ಲ. ಹೆಚ್ಚು ಕಡಿಮೆ ಅವೂಗೆ ಅನಂದರಾಯನಷ್ಟೇ ವಯಸ್ಸು. ಅದರೂ ಮುದುಕನಂತೆ ಅವನು ಹೇಳಿದ.

“ಈಗಿನ ಕಾಲವೇನು ನಮ್ಮ ಕಾಲದಂತೆ ಅಂದುಕೊಂಡಿರಾ? ವಧೂ

ವರರು ತನ್ನ ಒಪ್ಪಿಗೆಯನ್ನು ಅಪ್ಪುಬೇಗ ಹೇಳಬಿಡುತ್ತಾರೆಯೇ ? ನನ್ನ ಮದುವೆಯಲ್ಲಿಯೂ ನನಗೆ ಹುಡುಗಿಯನ್ನು ತೋರಿಸಿದರು. ಆದರೆ ಮದುವೆ ಮಾಡಿಕೊಳ್ಳುತ್ತೀರೂ ಇಲ್ಲವೇ ಎಂಬುದಾಗಿ ನನ್ನ ಅಭಿಪ್ರಾಯವನ್ನು ಯಾರೂ ಕೇಳಲಿಲ್ಲ. ಮದುವೆ ಮಾಡಿಯೇ ಬಿಟ್ಟಿರು. ಹಿಂದೆಲ್ಲಾ ಹಿರಿಯರ ಅಭಿಪ್ರಾಯಗಳಂತೆಯೇ ಸಡೆದುಕೊಂಡು ಹೋಗುತ್ತಿದ್ದಿತು. ಈಗ ಅವೆಲ್ಲಾ ಎಲ್ಲಿ” ಎಂದು ಹೇಳಿ ನಗುತ್ತಾ ತನ್ನ ಹೆಂಡತಿಯ ಕಡೆ ನೋಡಿದ.

ಗಂಡನ ನಗುವಿಗೆ ಪ್ರತ್ಯುತ್ತರವೋ ಎಂಬಂತೆ ಅವಳೂ ನಕ್ಕಳು.

ವರನು ವಿಷಯವನ್ನು ಅಪ್ಪುತ್ತೇ ಬಿಡದೇ “ಅವೆಲ್ಲಾ ಇರಲಿ, ಮದುವೆ ಮಾಡುವುದಾದರೆ ಯಾವಾಗ ಮಾಡಬೇಕೆಂದಿದ್ದೀರಿ ?” ಎಂದು ಗುಂಡೂರಾಯರನ್ನು ಕೇಳಿದ.

“ಆದಮ್ಮು ಬೇಗ ಮಾಡಬಿಡಬೇಕೆಂದಿದ್ದೀನೆ. ಆದರೆ ಮದುವೆಯ ಏಪಾರಿಟಿಗಳನ್ನು ಮಾಡಲು ಎಪ್ಪು ದಿನ ಬೇಕಾಗುತ್ತದೆ ಮುಂತಾದು ವನ್ನೆಲ್ಲಾ ನಿರ್ಧರ ಮಾಡಿಕೊಂಡು ಅದನ್ನು ಗೊತ್ತು ಮಾಡಬೇಕಾಗುತ್ತದೆ”

ನಾರಣಪ್ಪನು “ಆ ವಿಷಯದಲ್ಲಿ ಸೀವು ಯೋಚನೆಯನ್ನೇ ಮಾಡಬೇಕಾಗಿಲ್ಲ, ಆನಂದರಾಯರೇ ! ಗುಂಡೂರಾಯರು ಬಹಳ ಆಶುರವಾಗಿ ದಾಂಡಿರೆ. ಆದರೆ ಅವರು ಹೇಳಿದಂತೆ ಮದುವೆಯ ಏಪಾರಿಟಿಗಳಿಗೆ ಎಪ್ಪು ದಿನವಾಗುತ್ತದೆಯೋ ನೋಡಿಕೊಳ್ಳಬೇಕು. ಆದಕ್ಕೆಂತ ಮುಖ್ಯವಾಗಿ ಯಾವ ದಿನ ಚಕ್ರ ಸಿಗುತ್ತದೆಯೋ ನೋಡಿಕೊಳ್ಳಬೇಕಲ್ಲ” ಎಂದ.

ಆನಂದರಾಯ ಭಾವನ ಕಡೆಗೆ ತಿರುಗಿ “ಆ ವಿಷಯವನ್ನೂ ತಿಳಿಸಿ ಬಿಟ್ಟಿರೆ ಉತ್ತಮವಲ್ಲವೇ ?” ಎಂದ.

ಎಲ್ಲರೂ ಆಸಕ್ತಿಯಿಂದ ನೋಡಿದರು.

ವಸರತಯ್ಯಾ “ಮದುವೆಯು ತಿರುಪತಿಯಲ್ಲಿ ದೇವಸನ್ಮಾಧಿಯಲ್ಲಿ ನಡೆಯಬೇಕೆಂಬುದು ನನ್ನ ಭಾವವ್ಯೇದುನನ್ನ ಅಭಿಲಾಷೆ” ಎಂದ.

ಆದಕ್ಕೆ ಯಾರೂ ಏನೂ ಹೇಳಲಿಲ್ಲ.

ತಾನೇಕೆ ಹಾಗೆ ಅಪೇಕ್ಷಿಸುತ್ತಿದ್ದೇನೆಂಬುದನ್ನು ವಿವರಿಸುತ್ತಾ “ತಿರುಪತಿಯ ವೆಂಕಟರಮಣ ಸ್ವಾಮಿಯಲ್ಲಿ ನೊದಲಿನಿಂದಲೂ ನನಗೆ ಬಹಳ ಭಕ್ತಿ. ಆ ಸ್ವಾಮಿಯ ಸಮುಖವದಲ್ಲಿಯೇ ಈ ಶೃಂಖಲಾಯಂ ಸೆರವೇರಬೇಕೆಂಬುದು ನನ್ನ ಅಭಿಲಾಷೆ” ಎಂದು ವರನು ಹೇಳಿದ.

ಅದಕ್ಕೆ ಗುಂಡೂರಾಯರು “ನಿಜ. ದೇವತಾಸಾನ್ಯಿ ಧ್ಯಾದಲ್ಲಿ ಮದುವೆಯಾಗಲೀ ಎಂದು ಹೇಳುವುದಕ್ಕೆ ಯಾರೇ ಆಗಲೀ ಅಡ್ಡಿ ಹೇಳುವುದು ಸರಿಯಲ್ಲ. ಅದರೆ ನನಗೆ ಬೇಕಾದ ಆಸ್ತೇಷ್ಟ್ರರುಗಳೂ ಬಂಧು ಬಳಗಗಳವರೂ ಎಲ್ಲರೂ ತಿರುಪತಿಗೆ ಬರುವುದೆಂದರೆ ತೊಂದರೆಯಾಗುತ್ತದೆ. ಅದರಿಂದ ಅವರುಗಳಿಲ್ಲರೂ ಏನು ಮಾಡುತ್ತಾರೆಯೋ ಎಂಬುದೊಂದೇ ಯೋಚನೆ” ಎಂದರು.

ವರನು “ಅದಕ್ಕೆ ನಂತರ ಮದುವೆಯನ್ನು ತಿರುಪತಿಯಲ್ಲಿ ನೆರವೇರಿಸಿ ಬಿಡೊಣ. ಅನಂತರ ಆರತ್ಸ್ವತೆಯನ್ನು ಇಲ್ಲಿಯೇ ಇಟ್ಟುಕೊಳ್ಳೋಣ. ನನಗೂ ಬಹಳ ಮಂದಿ ಸ್ನೇಹಿತರಿದ್ದಾರೆ. ಆರತ್ಸ್ವತೆಯು ದಿನವೇ ಇಲ್ಲಾಂದು ಒಳ್ಳೆಯ ಉಟ್ಟಿನವನ್ನು ಕೊಟ್ಟಿರಾಯಿತು” ಎಂದ.

ಗುಂಡೂರಾಯರು “ಲಗ್ನ ಪತ್ರಿಕೆಯಾಗಲಿ, ಅನಂತರ ಆ ವಿಷಯ ವನ್ನು ನಿರ್ಧರ ಮಾಡೋಣ? ಒಟ್ಟಿನಲ್ಲಿ ಉಭಯರೂ ಕೂಡಿ ಅನುಕೂಲ ವಾಗುವಂತೆ ಮಾಡಿಕೊಂಡರಾಯಿತು” ಎಂದರು.

“ಯಾವಃದಿನ ಲಗ್ನ ಪತ್ರಿಕೆಯನ್ನು ಇಟ್ಟುಕೊಳ್ಳೋಣ?”

ತನ್ನ ಭಾವನೆಯುದುನನಾಡಿದ ಮಾತನ್ನು ಸಮರ್ಥಿಸುತ್ತಾ ವಸಂತಯ್ಯ ಹೇಳಿದ.

“ಹೌದು. ಅದು ಮುಖ್ಯವಾದ ವಿಚಾರ. ಯಾಕೆಂದರೆ ನನ್ನ ಭಾವ ಮೈದುನ ವ್ಯಾಪಾರಕ್ಕಾಗಿ ದಕ್ಷಿಣ ದೇಶದ ಕಡೆ ಹೋಗಬೇಕೆಂದಿದ್ದಾನೆ. ಲಗ್ನ ಪತ್ರಿಕೆಯ ದಿನ ಅವಸಿರಬೇಕು. ಯಾವತ್ತು ಅದನಿಟ್ಟುಕೊಳ್ಳುವುದೆಂದು ಗೊತ್ತಾದರೆ ಅವನು ತನ್ನ ಪ್ರಯಾಣವನ್ನು ಗೊತ್ತು ಮಾಡಿಕೊಳ್ಳಬಹುದು.

ಮದುವೆಯ ಏಷಾಟಿಗಳ ವಿಷಯವನ್ನು ಸಾಲ್ಪು ಮಂಡಿಯೋಡ ನೆ ಮಾತನಾಡದೇ ಇದ್ದಕ್ಕಿಂದಂತೆಯೇ ಇಂತಹ ದಿನ ಲಗ್ನ ಪತ್ರಿಕೆಯನ್ನು ಇಟ್ಟುಕೊಳ್ಳೋಣವೆಂದು ಹೇಳಲು ಗುಂಡೂರಾಯರಿಗೆ ಕಷ್ಟವಾಯಿತು. ಆದರೂ ಸಹ ಹಂಡಗಿಯನ್ನು ಒಸ್ಪಿಕೊಂಡಿರುವವರ ಎದುರಿಗೆ ಆ ಮಾತು ಪುನಃ ಹೇಳಲು ಸಂಕೋಚನಾಯಿತು.

ಅದರಿಂದ ನಾರಣಪ್ಪನನ್ನು ಬಾ ಎಂದು ಸಂಜ್ಞೆ ಮಾಡಿ ಒಳಗೆ ಕರೆದುಕೊಂಡು ಹೋದರು.

ಒಳಗೆ ನಡುವನೀಗೆ ಹೋಗಿ ಅವನಿಗೆ ಮಾತ್ರ, ಕೇಳುವಂತೆ “ನಾರಣ ಪ್ರಸವರೇ! ಇದ್ದಕ್ಕದ್ದಂತೆಯೇ ಲಗ್ಗಿ ಪತ್ರಿಕೆ ಯಾವತ್ತು ಇಟ್ಟಿಕೊಳ್ಳುವುದೆಂದು ಹೇಳುವುದು ಕಷ್ಟ. ಆ ವಿಷಯದಲ್ಲಿವರು ಒತ್ತಾಯ ಮಾಡುತ್ತಿದ್ದಾರೆ. ನೀವವರಿಗೆ ಆಸಮಾಧಾನವಾಗದಂತೆ ವಿಷಯವನ್ನು ವಿವರಿಸಬೇಕು” ಎಂದರು.

ನಾರಣಪ್ಪ “ಆ ವಿಷಯ ನನಗೆ ಬಿಡಿ, ಸಾಫ್ತಿಮಿ. ನಾನು ಸೋಡಿ ಕೊಳ್ಳುತ್ತೇನೇ” ಎಂದ.

ಅನಂತರ ಹೋರಡುವುದರಲ್ಲಿದ್ದ ಗುಂಡೂರಾಯರನ್ನು ನಿಲ್ಲಿಸಿಕೊಂಡು “ಇನ್ನೊಂದು ಮುಖ್ಯವಾದ ಮಾತಿದೆ. ಈವರುಗಳ ವಿಷಯಕವಾದ ವಿವರಗಳನ್ನು ಸರಿಯಾಗಿ ವಿಚಾರಿಸಿ ತಿಳಿದುಕೊಳ್ಳಬೇಕು” ಎಂದ.

“ಇದೇನು, ವರನನ್ನು ತೋರಿಸಿದ ನೀವೇ ಹೀಗೆ ಹೇಳುತ್ತಿರಿ?”

“ಅಂತಹದೇನೂ ಇಲ್ಲ, ಈ ವರನಿದ್ದಾನೆಂದು ನನಗೆ ಗೊತ್ತಾಯಿತು. ಅವನ್ನು ಹೋತ್ತಿಗೆ ನೀವೂ ಬಂದಿರಿ. ನಾನು ಕರೆದುಕೊಂಡು ಹೋಗಿ ತೋರಿಸಿದೆ. ಆದರೆ ಮಗಳನ್ನು ಕೊಟ್ಟು ಮದುವೆ ಮಾಡುವ ಹೊದಲು ವರನ ಪೂರ್ವೋತ್ತರಗಳನ್ನು ತಿಳಿದುಕೊಳ್ಳಬೇಕಷ್ಟೇ”

“ಅದು ಸೂ. ಆದರೂ ನಾವು ವಿಲ್ಲುಗಾಡೆನ್ನಾನಲ್ಲಿ ಸೋಡಿದ ಮನೀಯ ಅವನದಲ್ಲವೇ? ಅವನಿಗೆ ಸೀರೆಗಳ ವ್ಯಾಸಾರವಿಲ್ಲವೇ? ಕೊಳ್ಳಿಗಾಲದಲ್ಲಿ ಮಗ್ಗಗಳಿಲ್ಲವೇ?”

“ಇವೆ, ಆದರೂ ಆ ವಿಷಯ ಸ್ವಲ್ಪ ವಿಚಾರಿಸಬೇಕಿಲ್ಲ”

“ವಿಚಾರಿಸೋಣ! ಏನೂ ವಿಚಾರಿಸದೇ ಮಗಳನ್ನು ಕೊಟ್ಟುಬಿಡುತ್ತೇನೇಯೇ. ಲಗ್ಗಿ ಪತ್ರಿಕೆಯನ್ನು ಯಾವತ್ತು ಇಟ್ಟಿಕೊಳ್ಳುವುದೆಂಬುದನ್ನು ವರಡುಮಾರು ದಿನಗಳಲ್ಲಿ ತಿಳಿಸುವುದಾಗಿ ಪೇಣ ಅವರನ್ನು ಒಸ್ಸಿಸಿರಿ. ಅವನ್ನು ಹೋತ್ತಿಗೆ ಎಲ್ಲವನ್ನೂ ವಿಚಾರಿಸಿ ತಿಳಿದುಕೊಳ್ಳಬೇಣಿ”

“ನಾನು ಹೇಳುವುದೂ ಅಷ್ಟೇ”

ಅನಂತರ ಗುಂಡೂರಾಯರೂ ನಾರಣಪ್ಪನೂ ಹೊರಗಡಿ ಬಂದರು.

ವರನೂ ಅವನ ಭಾವನೂ ನಾರಣಪ್ಪನ ಮಾಂಬಿವನ್ನು ಸೋಡಿದರು.

೯೩]

ನಾರಣಪ್ಪನು “ಒಟ್ಟೀಯ ಲಗ್ನು ಯಾವತ್ತೆ ಇದೆ ಎಂಬುದನ್ನು ನೋಡಿಕೊಂಡು, ಆ ಲಗ್ನು ಕ್ಷೇತ್ರದಲ್ಲಿ ಮಧುವೆಯಾಗುತ್ತದೆಯೆ ಎಂಬುದನ್ನು ನಿರ್ಧರಿಸಿಕೊಂಡು, ಲಗ್ನು ಪತ್ರಿಕೆ ಯಾವಕ್ಕೆಂಬುದನ್ನು ತೀವ್ರಾರ್ಥನ ಮಾಡಬೇಕಾಗಿದೆ. ಅವನ್ನು ಈಗಲೇ ಹೇಳುವುದಕ್ಕೆ ಕಷ್ಟ. ಇನ್ನು ಏರಡು ಮೂರು ದಿನಗಳಲ್ಲಿ ಲಗ್ನು ಪತ್ರಿಕೆ ಯಾವಕ್ಕು ಇಟ್ಟಿ, ಕೊಟ್ಟುನುವೆಂದು ಹೇಳುವುದಾಗಿ ಗುಂಡೂರಾಯರು ತಿಳಿಸುತ್ತೇನೇನ್ನು ತಾತ್ತ್ವ” ಎಂದ.

ಆದೇ ಅವರ ಅಂತಿಮ ತೀವ್ರಾರ್ಥನವೆಂದುಕೊಂಡ ವರನೂ. ಅವನ ಕಡೆಯವರೂ ಅದಕ್ಕೆ ಒಪ್ಪಿಕೊಂಡರು.

ಇನ್ನು ಈ ಕ್ಷೇತ್ರವೇ ಮುಂದಾಡುವ ಮಾತ್ರಾಗಳೇನೂ ಇರಲಿಲ್ಲ.

ಅದರಿಂದ ವರಂತಯ್ಯ “ಸರಿ. ಎಲ್ಲಿವೂ ಆಯಿತಲ್ಲ. ನಾನಿನ್ನ ಹೋಗಿಬರಬಹುದೋ?” ಎಂದ.

ಗುಂಡೂರಾಯರು ಒಪ್ಪಿಕೊಂಡರು.

ವಿಶಾಲಾಕ್ಷಮ್ಯನವರು ಗ್ರಾಜಮ್ಯನಿಗೆ ಕುಂಕುಮ, ತಾಂಬೂಲಗಳನ್ನು ಕೊಟ್ಟಿರು. ಗಂಡಿನ ಕಡೆಯವರು ಬೀಳೊಳ್ಳಿದರು.

ನಾರಣಪ್ಪನವರು ಗುಂಡೂರಾಯರೊಡನೆ ಗುಸುಗಳಿಷ್ಟುತ್ತಿದ್ದರು ವಿಶಾಲಾಕ್ಷಮ್ಯನವರಿಗೆ ಅಧ್ಯಾಂಬಧ್ಯವಾಗಿ ಕೇಳಿಸಿತ್ತು. ಆ ವಿಷಯದಲ್ಲಿ ಗಂಡನನ್ನು ಕೇಳಿಸಿಕೆಂದು ಆಶೋಚನೆ ಮಾಡಿದರು. ಆದರೆ ಕೂಡಲೇ ಕೇಳಿದರೆ ಆತ್ಮಸೀಲಿ ಕೋನ ಬರುತ್ತದೋ ಎಂದು ಸುಮ್ಮಾನಾಗಿದ್ದರು

ರಾತ್ರಿ ಉಬ್ಬಗಳಿಂದಂತರ ಗುಂಡೂರಾಯರು ಹಜಾರದ ಚಾಪೆಯ ನೇರೆ ತಾಂಬೂಲಿಂಜವಾಣ ನಾಡುತ್ತಾ ಕುಂಕುಮಾಗಿನ್ನರು.

ಆಗ ವಿಶಾಲಾಕ್ಷಮ್ಯನವರು ಬಂದು “ಆ ನಾಡಣಪ್ಪನವರು ಸಿಮ್ಮಲ್ಲಿ ಏನೋ ಮಾತನಾಡುತ್ತಿದ್ದರ್ಲು” ಎಂದರು.

ಗುಂಡೂರಾಯರು ಶಾಸಕ್ತಿಯಿಂದ “ವರನ ವಿಷಯವಾಗಿ ಪ್ರಾಲಿಫಿಚಾರಿಸಬೇಕು--ಎಂದು ಹೇಳಿನ್ನರು” ಎಂದರು.

“ವಿಚಾರಿಸಬೇದರೆ?..”

“ಉಬ್ಬಿನನ್ನು ಪೂರಿಸಿ ನನಗೆ ಬುದ್ದಿ ಹೇಳಲು ಬಂದುಬಿಟ್ಟೇಯೇ, ಇಲ್ಲಿಸ್ತೋಂ? ನನ್ನನನ್ನ ಪೂರ್ವಾಳಿಸೆಂದುಕೊಂಡಿದ್ದೀಯಾ? ವರನ ಪೂ

‘‘ಏಕೆತ್ತರಗಳನ್ನು ತಿಳಿಯಿದೇ ಅವನಿಗೆ ಮಗಳನ್ನು ಕೊಟ್ಟುಬಡುತ್ತೇನೀಂದು ಕೊಂಡಿದ್ದೀರು? ’’ ಎಂದ ಗುಂಪುರಾಯರು ತಾವು ಪರನನ್ನು ಹುಡುಕು ವುದರಲ್ಲಿ ಯಾವ ಅವನೇಕನನ್ನು ಮಾಡಿಲ್ಲವೆನ್ನು ವಂತೆ ಸಮರ್ಥಸುತ್ತಾ ಹೇಳಿದರು. “‘ನಿಲ್ಲುಗಾಡೆನ್ನಾಲ್ಲಿ ಇರುವ ಮನೆಯನ್ನು ನಾನು ನೋಡಿದ್ದೇನೆ. ಅದನ್ನು ಕಳ್ಳಿಸಿ ಕೊಟ್ಟಿರೂ ಮಾನವತ್ತು ಮಾನತ್ತೈದು ಸಾವಿರ ರೂಪಾಯಿಗಳನ್ನು ಕೊಡುತ್ತಾರೆ. ಆ ಭೂಮಿಯು ಅವನಿದೇ. ಅದರ ಸಂಬಂಧವಾದ ಕಾಗದ ಪತ್ರಗಳನ್ನು ತೋರಿಸಿದ. ಕಂಟ್ರಾಕ್ಟ್‌ರಿಂದ ಮನೆಯನ್ನು ಕಟ್ಟಿಸಿನಾದ್ದನೆ. ಆ ಬಗ್ಗೆಯೂ ಕಾಗದ ಪತ್ರಗಳನ್ನು ತೋರಿಸಿದ. ಇನ್ನೂ ಆ ಸಂಬಂಧದಲ್ಲಿ ಒಂದು ಒಂದೂವರೆ ಸಾವಿರ ರೂಪಾಯಿಗಳನ್ನು ಕೊಡಬೇಕಷ್ಟೇ. ಅಂತೂ ಒಳ್ಳಿಯ ಕುಳಿ’’

ಗಂಡನಾಡಿದ ನೂತ್ತುರಾಧರ ಸನೂಧಾನದಿಂದ ಮಾತನಾಡಿದಂತಿತ್ತು.

“ಹುಡುಗ ವರುಸ್ವಾದನಸಂತೆ ಕಂಡಬರುತ್ತಾನೆ”

“ಹುಂ ಅವನಿಗೆ ಮಾನವತ್ತು ನಾಲ್ಕು ವರ್ಷ. ನಮ್ಮ ಹುಡುಗಿಗೂ ಅವನಿಗೂ ಜನ್ಮಿಸಿದು ವರ್ದಗಳ ಚೆಚ್ಚು ಕಡಿಮೆಯಾಗುತ್ತದೆ. ಅದರೇನಂತೆ. ಈಗ ನನಗೂ ನಿನಗೂ ಹತ್ತು ವರ್ದಗಳ ಬೇಧಸಿಲ್ಲವೇ? ಅದೇನೂ ಪರವಾಯಿಲ್ಲ”

“ಹುಡುಗ ಅವನು ಲಕ್ಷಣವಾಗಿಲ್ಲ, ಅಲ್ಲವೇ?

“ನಿನಗೆ ವರುಸ್ವಾದದೂ ತಿಳಿವಳಕೆ ಬರಲಿಲ್ಲ, ಪೀರಂಬಾ. ಗಂಡಸಿಗೆ ರೂಪವೆಂದರೇನು? ಚೆನ್ನಾಗಿ ಸಂಪಾದನೆ ಮಾಡುವ ಯೋಗ್ಯತೆಯಿವ ಬೇಕು. ಅದಿದ್ದು ರಾಯಿತು.”

“ಹಾಗಾದರೆ ಇವನಿಗೆ ಒಳ್ಳಿಸು ಸಂಪಾದನೆಯಿದೆ ಎನ್ನುತ್ತೀರಾ?

“ಹುಂ. ಇಲ್ಲವೇ ಒನ್ನು? ಅವರವು ನರಸಿಂಗರಾಯರಿಗೆ ಹೆಚ್ಚಾಗಿ ಏನೂ ಅಸ್ತಿತ್ವಾಸ್ತಿತ್ವಗಳಿಂದಿಲ್ಲ. ಕೊಳ್ಳಿಗಾಲದಲ್ಲಿ ಹಕ್ಕಿಯದೊಂದು ಮನೆಯಿತ್ತು. ಒಂದಿವ್ವು ಮಗ್ಗಗಳಿಂದಿಲ್ಲ. ಅವುಗಳನ್ನೇನು ಹಾಳುಮಾಡಿಲ್ಲ. ಇಟ್ಟುಕೊಂಡೇ ಇಡ್ಡಾನೆ. ಈಚ್ಚಿಗ ಬೆಂಗಳೂರಿನಲ್ಲಿ ಮಾನವತ್ತು ಸಾವಿರ ರೂಪಾಯಿಗೆ ಒಂದು ವನ್ನೆ ಕಟ್ಟಿದ್ದಾನೆ. ಅದೇನು ಸಾಧಾರಣವೇ? ಮೂ

ವಶ್ತು ವರ್ಷ ಸರ್ಕಾರಿ ಚಾರ್ಕರೀ ಮಾಡಿಕೊಂಡಿದ್ದರೂ ನನಗೊಂದು ಮನೇ ಕಟ್ಟುವುದಕ್ಕಾಗಲಿಲ್ಲ. ಇನ್ನೂ ಬಾಡಿಗೆಯ ಮನೆಯಲ್ಲಿಯೇ ಇದ್ದೇನೇ. ಹಾಗಿರುವಾಗ ಆ ಹಂಡುಗ ಆ ಮನೆಯನ್ನು ಕಟ್ಟಿದ್ದಾನೆಂದರೆ ಸಂಪಾದನೆ ನಾಡತ್ತಿದ್ದಾನೆಂದೇ ಅಫ್ರ.

“ಅದೇನೋ ಸರ್ಕಾರಿ ಕೆಲಸವಿತ್ತು. ಬಿಟ್ಟುಬಿಟ್ಟಿದ್ದೇನೇ ಎನ್ನು ತ್ವಾನೆಯಲ್ಲಾ, ಯಾರಿಗಾದರೂ ಸರ್ಕಾರಿ ಕೆಲಸವಿದ್ದರೆ ಬಿಟ್ಟುಬಿಡು ತ್ವಾರೆಯೇ?”

“ಅದೊಂದೋ ಈ ವರನಲ್ಲಿರುವ ಕುಂದು. ಅವನು ಕೆಲಸಕ್ಕೆ ತಾನೇ ರಾಜೀನಾಮೆ ಕೊಟ್ಟುದಾಗಿ ಹೇಳುತ್ತಾನೆ. ಅದೊಂದು ವಿವರ ಸುಳಿರಬಹುದು. ಸರ್ಕಾರದವರು ಯಾವುದೋ ಕಾರಣದಿಂದ ಡಿಸ್‌ಮಿಸ್ ಮಾಡಿರಬಹುದು. ಅವನು ನಾಡುತ್ತಿದ್ದುದಾಗಿ ಹೇಳುವ ಕೆಲಸದಲ್ಲಿ ಹಣ ಒಡಿಯಾಡುತ್ತದೆ. ಈನು ಕಾಲದಲ್ಲಿ ಬ್ರಾಹ್ಮಣರ ಹೇಳಿ ಬರುವ ಆರ್ಜೀವೆಗೆ ಹೀಗೆಯೇ ಇರ್ತುವೆ ಎಂದು ಹೇಳುವುದಕ್ಕಾಗುತ್ತದೆಯೇ? ಅವನು ದುಡ್ಡ ತಿಂದಸೆಂದು ಸುಳ್ಳ ಅವಿವನೆ ತಂದು ಡಿಸ್‌ಮಿಸ್ ಮಾಡಿರಬಹುದು. ಅದನ್ನು ವಿಚಾರಿಸುತ್ತೇನೆ. ಆದರೆ ಒಟ್ಟುನಲ್ಲಿ ನನಗೆ ಕಂಡುಬರುವಂತೆ ಇವನು ಯೋಗ್ಯ ಸಾವ ವರನೇ—ಎಂದು:ಹೇಳಬಹುದು”

ಗಂಡ ಹೇಳಿದ ಮಾತು ವಿಶಾಲಾಕ್ಷಮ್ಯನವರಿಗೆ ಸವಾಧಾನವನ್ನು ಉಂಟಾಡಿರಿಲ್ಲ, ಆದರೆ ವಿರೋಧವಾಗಿ ಮಾತನಾಡಿ ಫಲವಿಲ್ಲ. ಹಾಗೆ ಅವರು ಸೋಂಮಕೊಳ್ಳತ್ತಾ ಒಳಗೆ ಹೊರಟುಹೋದರು,

ಗುಂಡಾರಾಯರ ಮನೆಯಲ್ಲಿ ದೇವರನ್ನಿಟ್ಟುದುದು ಅಡಿಗೇ ಮನೆಯ ಮೂಲೆಯಲ್ಲಿಯೇ, ಆ ಏವರನ್ನು ಪ್ರಾಜೆ ಮಾಡುತ್ತಿದ್ದೂದೂ ವಿಶಾಲಾಕ್ಷಮ್ಯನವರೇ, ದೇವರನ್ನಿಟ್ಟು ಕಾಲುಮನಣಿಯ ಹಿಂದುಗಡೆಯಾಗಿ ತಿರುಪತಿ ವೆಕಟರಮಣಣವ್ಯಾಮಿಯ ಪಟವನ್ನು ಇಟ್ಟಿದ್ದರು.

ಸೋಂಮಕೊಂಡು ಅಡಿಗೆಯ ಮನ್ನೆಗೆ ಹೋದ ಕೂಡಲೇ ಮೊದಲು ಕಣ್ಣಿಗೆ ಬಿದ್ದುದು ವೆಂಕಟರಮಣಸಾಘವಿ.

“ಆಕೆ...ಅರುವಕೆ ತಿನ್ನಪ್ಪು. ನಾನು ಸಿನ್ನನ್ನು ಎಂದಾದರೂ ಭಕ್ತಿಯಿಂದ ಪೂರ್ವಿಸ್ತೇ ನಿಜವಾದರೆ ಈ ಹಾಜು ಸಂಬಂಧವನ್ನು ತಪ್ಪಿಸಿಬಿಡು” ಎಂದು ಕೇಳಿಕೊಂಡರು,

೨೭

ತಾನು ಭಾಗ್ಯಳನ್ನು ಸ್ತ್ರೀತಿಸುತ್ತಿದ್ದೇನೇಂದೂ ಅವಳಿಡಿದ್ದರೆ ತನ್ನ ಜೀವನವು ಬರದಾಗುತ್ತದೆಂದೂ ರಾಜಣ್ಣನಿಗೆ ಅಫ್ರವಾದದ್ದು ಭಾಗ್ಯಳನ್ನು ಅನಂದರಾಯನಿಗೆ ಕೊಡುತ್ತಾರೆಂಬುದು ನಿಂಬಾಯಾವಾದ ಹೇಳಿಯೇ.

ಒಂದಲ್ಲಿ ಹತ್ತು ಬಾರಿ ತೋರಿತು. ಭಾಗ್ಯಕನ್ನು ಮಂದುವೆ ಮಾಡಿ ಕೊಳ್ಳುತ್ತೇವೆಂದು ತಾನು ಮೊದಲೇ ಯೋಜ್ಞರೆ ಜೆನಾಷ್ಟಿತ್ತೇಂದು. ಆದರೆ ಅವಳನ್ನು ಮಂದುವೆ ಮಾಡಿ ಕೊಳ್ಳುತ್ತೀರೂ-ಎಂಬಿದಾಗಿ ಅವನನ್ನು ಯಾರು ಕೇಳಿದ್ದರು?

ಯಾರು ಕೇಳಿರಲ್ಲಿ. ಆದರೂ ಭಾಗ್ಯಳನ್ನು ಉಪಗೆ ರೂಡಬೇಕೆಂದೇ ವಿಶಾಲಾಕ್ಷಮ್ಯವರೂ ಗುಂಡೂರಾಯರೂ ತೀವ್ರಾನಿಸಿಕೊಂಡಿದ್ದರೆಂದು ಅವನ ಮನಸ್ಸಿನ ಬಳದನಿಯು ಹೇಳುತ್ತಿದ್ದಿತು.

ಹೌದು. ಆದೇ ಕಾರಣವಿರಬೇಕು. ಇಲ್ಲಿಡಿದ್ದರೆ ಅವರು ತನ್ನರ್ಮೇಚೆ ಅಷ್ಟೋಂದು ವಿಶ್ವಾಸ ಮಾಡುತ್ತಿದ್ದರು? ತನ್ನನ್ನೇ ಕೆ ಇಷ್ಟೋಂದು ಆದರ ದಿಂದ ನೋಡಿಕೊಳ್ಳುತ್ತಿದ್ದರು. ಸಂದೇಹವೇ ಇಲ್ಲ.

ಅದೂ ಅಲ್ಲದೇ ಮತ್ತೊಂದು ವಿಷಯವಿತ್ತು. ಆದು ಭಾಗ್ಯಳ ಸಿಹಿಯ. ತಾನು ಈ ಮನಸೆಗೆ ಬಂದಾಗಿನಿಂದ ತನ್ನ ಬಗ್ಗೆ ಭಾಗ್ಯಳು ಸಡೆದುಕೊಳ್ಳುತ್ತಿದ್ದ ರೀತಿಗಳನ್ನೆಲ್ಲಾ ನೆನೆಸಿಕೊಂಡ. ಆದು ಸ್ತ್ರೀತಿಯ ಸಂಕೇತವೇ ಎಂದು ಚೋಧಿಯಾಗುತ್ತಿತ್ತು.

ಇಷ್ಟಾಗಿಯೂ ಯಾವುದೋ ಒಂದು ಕುಂಟುನೇವದಿಂದ ಅವನು ಹಿಂಜರಿದಿದ್ದ.

ತನ್ನ ಮಂಕುತನದಿಂದ ಎಷ್ಟು ಅನ್ಯಾಯವಾಗಿ ಹೋಯಿತು, ಇಂಥಿಯಂತಹ ಹುಡುಗಿಯು ಮಾಜಾಲ ಮುಂಡೇಮಗನ ಕೈಗೆ ಸಿಕ್ಕಿಕೊಳ್ಳುವುದಕ್ಕೆ ತಾನೇ ಕಾರಣವಾದಂತೆ ಅಯಿತ್ತಲ್ಲ.

ಗುಂಡೂರಾಯರಂತೂ ತನ್ನ ವಿಷಯದಲ್ಲಿ ನಿರಾಸೆಗೊಂಡು ತಾಫರಿ

ಹಾಮವಾಗಿ ಅಸಮಾಧಾನಗೊಂಡಿರುವುದು ಒಡೆದು ಕಾಣುತ್ತಿದೆ. ವಿಶಾಲಾಕ್ಷಮ್ಯನವರೇನೋ ಮೊದಲಿನ ಅದರ ವಿಶ್ವಾಸಗಳನ್ನೇ ಮುಂದುವರಿಸಿ ಕೊಂಡು ಬರುತ್ತಿದ್ದರೆ. ಅದು ಅವರ ಒಕ್ಕೆಯತನ್. ಅದರೆ ಆಕೆಯ ಮನ ಸ್ವಿಗೆ ಎವೆಷ್ಟುಂದು ದುಃಖವಾಗಿರಬೇಕು. ಭಾಗ್ಯಳು ತನ್ನ ನ್ನು ಎಪ್ಪು ಶಪಿಸಿ ಕೊಳ್ಳುತ್ತಿರಬಹುದು.

ಅದೆಲ್ಲ ಇರಬಹುದು. ಅದರೆ ಯಾರೇ ಆಗಲೀ ಭಾಗ್ಯಳನ್ನು ಮದುವೆ ಮಾಡಿಕೊಳ್ಳಬೇಕೆಂದು ಬಾಯಿಬಿಟ್ಟು ಹೇಳಲಿಲ್ಲ. ಮನಸ್ಸಿನಲ್ಲಿಯೇ ಆ ಭಾವನೆಯನ್ನು ಇಟ್ಟುಕೊಂಡಿದ್ದರೆ ತನಗೆ ಗೊತ್ತಾಗುವುದು ಹೇಗೆ? ಒಂದುವೇಳೆ ಗೊತ್ತಾಗಿದ್ದರೂ ತಾನೇ ಸಂಕೊಚವಿಲ್ಲದೇ ಹೇಳುತ್ತೇನೆಂದು ಅವರು ಸಿರಿಕ್ಕೇ ಮಾಡಿದುದಾದರೂ ಹೇಗೆ?

ಅವರೇನು ಮಾಡಿದರೋ? ಅವರ ಕತೆಯನ್ನು ಅವರು ಕಳೆದು ಕೊಂಡರು. ಈಗ ತನ್ನ ಕತೆ ಹೇಗೆ?

ತನಗೇಕೆ ಮಂಕು ಮುಚ್ಚಿಕೊಂಡಿತು, ಮನಸ್ಸಿನಲ್ಲಿದ್ದ ಅಭಿಪ್ರಾಯ ವನ್ನು ತಾನೇ ಹೇಳಬಾರದಾಗಿತ್ತೇ?

ತಾನೇ ಹೇಳುವುದು ಹೇಗೆ ಸಾಧ್ಯವಾಗುತ್ತತ್ತು—ಎಂಬುದಾಗಿ ತೋರಿದರೂ ಮರುಕ್ಕಳಾವೇ ಅನ್ನಿಸಿತು. ಸೂಕ್ಷ್ಮವಾಗಿ ವಿಶಾಲಾಕ್ಷಮ್ಯನವರೇಂದಿಗೆ ಹೇಳಬಹುದಾಗಿತ್ತು. ನೆಂಕಟೇಶಯ್ಯನವರೊಡನೆ ಹೇಳಬಹುದಾಗಿತ್ತು.

ಅದಾವುದೂ ಇಲ್ಲಿದಿದ್ದರೆ ಭಾಗ್ಯಳೊಡನೆ ಹೇಳಬಹುದಾಗಿತ್ತು. ಆದಿನ ಕಾಲೇಜ್ ಬಳಿಯಂದ ನಡೆದುಕೊಂಡು ಬರುತ್ತಾ ತಾವಿಬ್ಬರೂ ಎವೆಷ್ಟೇ ಮಾತನಾಡಿದ್ದರು. ಬಗೆಬಗೆಯಾದ ಮಾತುಗಳು ಬಂದಿದ್ದವು. ಆಗ ಮಾತಿಗೆ ಮಾತು ತೆಗೆದು “ಭಾಗ್ಯ ನೀನೇನೀಮೋ ಉದ್ದೇಶಿಗಳಿಲ್ಲಿಯಾಗಬೇ ಕೆಂದು ಅಪೇಕ್ಷೆಪಡುತ್ತಿದ್ದೀರೆ. ನೀನು ಹಾಗೆ ಮಾಡಿದರೆ ಇತರರ ಮನ ಸ್ವಿಗೆ ಎಂತಹ ಪೆಟ್ಟು ಬೀಳುತ್ತದೆಬುದನ್ನು ಒಂದುಬಾರಿಯಾದರೂ ಯೋಂಜನೆ ಮಾಡಿದ್ದೀರೂ?” ಎಂದು ಕೇಳಬಹುದಾಗಿತ್ತು. ಆಗವಳು “ನಾನು ಕೆಲಸ ಮಾಡುವುದರಿಂದ ಯಾರಿಗೇಕೆ ಪೆಟ್ಟು ಬೀಳುತ್ತದೆ?” ಎಂದು ಕೇಳುತ್ತಿದ್ದಳು. ಆಗ “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ” ಎಂದು ಹೇಳಬಹುದಾಗಿದ್ದಿತು.

ಹಿಂದೆ ನಡೆದುದನ್ನೇಲ್ಲ ಸೆನೆಸಿಕೊಳ್ಳತ್ತಿದ್ದೀಂತೆಯೇ ಮುಂದೇನು ವೂಡಬೆಕೆಂಬ ಆಲೋಚನೆಯೂ ಅವನಿಗೆ ಬಂದಿತು.

ವೆಂಕಟೀಶಯ್ಯನವರಿಗೆ ಇರುವ ವಿಷಯವನ್ನೇಲ್ಲ ಕಾಗದ ಬರೆಯು ವುದೇ? ಹೋಗಿ ಅವರನ್ನು ಸೋಡಿ ಮಾನಸಿನಲ್ಲಿರುವುದನ್ನೇಲ್ಲ ತೋರಿಸಿ ಕೊಳ್ಳುವುದೇ? ವಿಶಾಲಾಕ್ಷಮ್ಯನವರೊಡನೆ ಆಧವಾ ಭಾಗ್ಯಕೊಡನೆ ಮಾತ್ರಾದುವುದೇ?

ಆದಾವುದರಿಂದಲೂ ಏನೂ ಆಗುವುದಿಲ್ಲವೆಂದು ರಾಜಣ್ಣನಿಗೆ ತೋರಿತು. ವೆಂಕಟೀಶಯ್ಯನವರೂ ಗುಂಡೂರಾಯರೂ ಶರವಾಪ್ತರು. ಆವರಿಬ್ಬಿರನ್ನೂ ಸೋಡಿ ಕೆಲವೇ ದಿನಗಳಾಗಿದ್ದರೂ ಸಹ ಆವರುಗಳ ವಿಷಯವನ್ನು ಒಹಳ್ಳಿ ವಾಗಿ ಕೇಳಿದ್ದು. ಒಹಳ್ಳಿ ಹತ್ತಿರದಿಂದ ಆವರುಗಳನ್ನು ಸೋಡಿದ್ದು. ಅವನಿಗೆ ತಿಳಿದಿದ್ದೀಂತೆ ಗುಂಡೂರಾಯರು ಏಳಬೀಕಾದರೂ ಕುಳಿತುಕೊಳ್ಳಬೀಕಾದರೂ ವೆಂಕಟೀಶಯ್ಯನವರನ್ನು ಕೇಳಿಯೇ ಮಾಡುತ್ತಿದ್ದರು. ಆದರೆ ಮಾದಾವೆಯಂತಹ ಪ್ರಾಮುಖ್ಯವಾದ ಕೆಲಸದಲ್ಲಿ ಆವರು ವೆಂಕಟೀಶಯ್ಯನವರನ್ನು ಕರೆಸಿ ಆವರ ಸಲಹೆಯನ್ನು ತೆಗೆದುಕೊಳ್ಳಲಿಲ್ಲವೆಂದರೆ ಆವರವರಿಗೆ ಏನೋ ಅಸಮಾಧಾನವಾಗಿರುವಂತಿದೆ. ಇರಬೇಕು, ಇಲ್ಲಿದಿದ್ದರೆ ಹತ್ತು ಹನ್ನೆರಡು ದಿನಗಳ ಮೊದಲು ಬಂದಿದ್ದ ವೆಂಕಟೀಶಯ್ಯನವರು ಆಪ್ಯಾಯಂದು ಬೇಗ ಜೂರಿ ಹೊಗುತ್ತಿದ್ದರೆ?

ಹಾಗೆ ವೇಕಟೀಶಯ್ಯನವರೊಡನೆ ಮಾತನಾಡಿ ಫಲವಿಲ್ಲ.

ವರ ಮನೆಗೆ ಬಂದು ಹೋಗಿ ಮಾರು ನಾಲ್ಕು ದಿನಗಳಾಗಿದ್ದವು. ಅಂದಿನಿಂದ ಮಾರೆಯ ಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾನೆ. ಗುಂಡೂರಾಯರು ಸಮಾಧಾನದಿಂದ ಇರುವಂತೆ ಕಂಡರೂ ವಿಶಾಲಾಕ್ಷಮ್ಯನವರಾಗಲೀ, ಭಾಗ್ಯಾಗಲೀ ಸಮಾಧಾನದಿಂದ ಇರುವಂತೆ ಇಲ್ಲ. ವಿಶಾಲಾಕ್ಷಮ್ಯನವರು ದುಃಖಿಯಾಗಿರುವಂತೆ ಕಂಡುಬರುತ್ತಿದ್ದಾರೆ. ಭಾಗ್ಯಾಗು ಸತ್ತುವಕ್ಕಿಂತಿ ಆಗಿಸೇಗಿದ್ದಾರೆ. ಆಗನಾ ಕಾರೇಜಿಗೆ ಸಹ ಹೋಗುತ್ತಿಲ್ಲ.

ಒಂದು ವಿಧವಾಗ ಸೋಡಿದರೆ ಈ ಮದುವೆಯು ಆ ತಾರ್ಯಾ ಮಗಳಿಗೆ ಇಷ್ಟವಿದ್ದೀಂತೆ ಇಲ್ಲ. ಆದರೂ ಆವರು ವಿವಾಹಕ್ಕೆ ಒಟ್ಟಿಕೊಂಡಿದ್ದಾರೆ. ಹಾಗಿರುವಾಗ ತಾನು ಆವರೊಂದಿಗೆ ಮಾತನಾಡಿದರೆ ಫಲವೇನು?

ಕಡೆಯ ಯೋಚನೆಯು ಸಹ ರಾಜಣ್ಣನ ಮನಸ್ಸಿಗೆ ಬರದೇ ಹೋಗಲಿಲ್ಲ.

ಭಾಗ್ಯಳನ್ನು ಆ ಮಾರ್ಜಾಲ ಮುಂಡೆಮಗನ ಕ್ಕಿಗೆ ಸಿಕ್ಕಿಸುವುದು ಸರ್ವಧ್ಯಾ ನಾಯವಲ್ಲ. ಅವಳನ್ನು ಒಪ್ಪಿಸಿ ಕರೆದುಕೊಂಡು ಎಲ್ಲಿಯಾದರೂ ದೇಶಾಂತರ ಹೊರಟು ಹೋಗುವುದು. ಅವಳಿಗೂ ಮೆಜಾರಿಟ್ ಬಂದಿದೆ. ಗುಂಡೂರಾಯರು ತಮ್ಮನ್ನು ಏನು ಮಾಡುವುದಕ್ಕೂ ಆಗುವುದಿಲ್ಲ. ಅನಂತರ ಕೆಲವು ದಿನ ಬಿಟ್ಟುಕೊಂಡು ಬಂದರೆ ಅನಂತರ ಎಲ್ಲರೂ ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಆಮೇಲೆ ಬೇಕಾದರೆ ಮದುವೆ ಶಾಸ್ತ್ರವಾಗಲಿ. ಇಲ್ಲದಿದ್ದರೆ ಬೇಡ.

ಈ ಆಲೋಚನೆಯೇನೋ ಸರಿಯಾಗಿಯೇ ಇದೆ. ಅದರೆ ಭಾಗ್ಯಿದಕ್ಕೆ ಒಪ್ಪಿಕೊಳ್ಳುತ್ತಾಲೇಯೇ? ಒಪ್ಪಿಕೊಳ್ಳಬೇ ಏನು? ಅವಳು ಆತ್ಮಧೃನಿಕ ಭಾವನೆಗಳನ್ನು ಒಳಗೊಂಡ ಸುಧಾರಿತ ತರುಣಿ.

ಯಾವುದಕ್ಕೂ ಅವಕೊಡನೆ ಬಂದು ಬಾರಿ ಮಾತನಾಡಬೇಕು. ಅದರೆ ಈಗ ಮಾತನಾಡುವುದಕ್ಕೇ ಅವಕಾಶವು ಸಿಕ್ಕಿಲಿಲ್ಲ. ಅವಳು ಈಗ ಕಾಲೇ ಜಿಗಿ ಬರುತ್ತಿಲ್ಲ. ಸದಾ ಮನೆಯಲ್ಲಿಯೇ ಕುಲತುಕೊಂಡಿರುತ್ತಾಳೆ. ಅದೂ ಕೋಟಿಯಲ್ಲಿ ಗೋಷಾ ಹೇಗೆಸರಂತೆ ಕುಲತಿರುತ್ತಾಳೆ. ಕಣ್ಣಿಗೆ ಬೀಳುವುದು ಸಹ ಅಪರೂಪ. ಆಕಸ್ಯಾತ್ ಬಂದೊಂದು ಬಾರಿ ಓದಿಯಾಡುವಾಗ ಅವಳು ಕಂಡುಬರುತ್ತಿದ್ದುದುಂಟು. ಆಗವಳನ್ನು ನೋಡಿದರೆ ದುಃಖಿತಿಯಾಗಿ ಕಾಣುತ್ತಾಳೆ.

ಭಾಗ್ಯಳನ್ನು ಪ್ರತ್ಯೇಕವಾಗಿ ಸಂಧಿಸಿ ಮಾತನಾಡಲು ರಾಜಣ್ಣ ಸಮಯವನ್ನು ಕಾಯುತ್ತಿದ್ದ.

ಇಂತಹ ಸಂದರ್ಭದಲ್ಲಿ ಬಂದಾನೊಂದು ಫಟನೆಯು ನಡೆಯಿತು.

ಬೀಳಿಗಾಗ ಒಂಬತ್ತು ಗಂಟೆಯ ಸಮಯವಿಬಹುದು. ಬೀದಿಕೋಟಿಯಲ್ಲಿ ಕುಳಿತು ರಾಜಣ್ಣ ಒದಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಅವನ ಸ್ನೇಹಿತ ಶಂಕರ ಬಂದ. ಶಂಕರ ಕೇವಲ ಸ್ನೇಹಿತನೇ ಆಲ್ಲ, ಪರಮಾಪ್ತ ಸ್ನೇಹಿತ, ರಾಜಣ್ಣನ ಜೊತೆಯಲ್ಲಿಯೇ ಲಾ ಕಾಲೇಜಿನಲ್ಲಿ ಓದುತ್ತಿದ್ದ.

ಕರೆದು ಕೂರಿಸಿ ರಾಜಣ್ಣನು “ಇವರು ಇನ್ನರೊಡ್ಡಾಗಿ ಬಂದಿರು” ಎಂದು ಕೇಳಿದ.

“ಎನ್ನೂ ಇಲ್ಲ. ನಿಮ್ಮನ್ನು ಸೇರಿಸಿಕೊಡುತ್ತಾನೆ ಹೀಗೇರೋಣಿ—ಈ ಬಂದೆ, ಇಷ್ಟೇ”

ಹಿಂದಿನ ಸಾರ್ಥಂಕಾಲ ಕಾಲೀಜು ವೀರ್ಯಾಗ ಕರ್ತವ್ಯದ ಕೆಂಪಿತ ರು. ಈಗ ಸೋಡುವಂತಹ ಪ್ರಮೇರುವಾದರೂ ನಿನಿಂದಿ?

ಯಾವುದು ಹೇಗಾದರೂ ಇರಲಿ, ಅವರೂಪವಾಗಿ ಬಂದಿದ್ದಾನೆ. ಒಂದು ಕಪ್ಪು ಕಾಫಿಯಾದರೂ ಕೊಡಿಸೇರುತ್ತಿರು, ಇತ್ತೀರ್ಥೀ ಕೊಡಿಸುವುದಕ್ಕೆ ಇದೆನ್ನ ತನ್ನ ಮನೆಯೇ. ಮನೆಯಲ್ಲಿ ಕೊಡುತ್ತಿರುತ್ತೇ ಇನ್ನಾಲ್ಲಿ ವಿಲ್ಲವೆಂದುಕೊಳ್ಳಬೇಕೇ ಜೀವರತು ಕಾಫಿಗೇನು ಕೂಡಬೇ. ಎನ್ನೀರ್ಥೀ ಇತ್ತೀರು ಮನೆಗಳಿವೆಯಲ್ಲ.

ಚಿಲ್ಲರೆ ತಿಗೆದು ಜೀಬಿನಲ್ಲಿ ಯಾಕಿಕೊಂಡು “ಬನ್ನಿ, ಹೀಗೇ ಹೀಗೇ ಬರೋಣ” ಎಂದ.

ಶೆಕರನಿಗೂ ಹೊರಗೆದ್ದು ಹೊಗುವುದೇ ಬೇಕಾಗಿದ್ದೀರೆಂದು ಕಾಣುತ್ತದೆ. ಸ್ನೇಹಿತ ಹೇಳಿದ ಕಾಡಲ್ಲಿ ಎದ್ದುನಿತ.

ಕೊಣೀಗೆ ರಾಜಣ್ಣ ಬೀಗ ಹಾಕಿಸನ್ನತರ ಇಬ್ಬರೂ ನೊರಗೆ ಬಂದರು.

ಬೀದಿಯಲ್ಲಿ ಹೊರಟಿನಂತರ ರೂಕರನು “ಭಾನೋಽದಿಗೆ ಬಾ” ಇರ್ಲೂ ರಾದ ವಿನಯಸ್ತೋದನನ್ನು ವಾತನಾದಜೀರ್ಣತ್ವ” ಎಂದ

“ಎನ್ನು ವಿಜ್ಞಾಯ ಹೇಳಿರಿ”

“ಈಗ ನಿನ್ನ ಕೊನೆಯಿಂದ ಎದ್ದು ಬಂದಿರಲ್ಲಾ. ಇದೇನು ಕೂಡ ಓಸ್ತೇ ಹೊಡಲು ಇಂದಿರಿ”

“ನಿವ್ಯ ಅವರೂಪವಾಗಿ ಬಂದಿರಲ್ಲಾ. ಇದು ಕಾರ್ಣಿ ರೂಪ ಯೋಣವೆಂದು ಬಂತ್ತೆ”

“ಸರಿ. ಸಡೆಯಿರಿ. ಹೊಡಲು ಕಾಣ್ಣ ಶುದ್ಧದಿಂಡಿಗೆ? ಈನಂತರ ನಾನು ಬಂದ ವಿನಯವನ್ನು ವಾತನಾದ್ವಾರಾ ಇವಾರು ಪಡ್ಡಿ ಹೊಟ್ಟಿಸಲ್ಪಿ ವಾತನಾದವುದು ನೆರಗೆ ಇಂದ್ರಾಸ್ತಿ”

ಅಂತಹ ಪ್ರಮುಖ ವಿಷಯವೇನೇದು ತಿಳಿದುಕೊಳ್ಳಲು ರಾಜಣ್ಣಾ ನಿಗೆ ಒಹಳ ಆಸಕ್ತಿಯಂಟಾಯಿತು.

“ಪರವಾಯಿಲ್ಲ, ಹೇಳಿ. ನಮ್ಮ ಮಾತು ಯಾರು ಕೇಳುವುದಕ್ಕೆ ಬರುತ್ತಾರೆ? ನಮ್ಮವುದಕ್ಕೆ ನಾವು ಮಾತನಾಡೋಣ”

“ಆದಾಗುವುದಿಲ್ಲ. ಕಾಫಿ ಮುಗಿದು ಹೋಗಲಿ”

ಇಬ್ಬರೂ ಹೋಟಲಿಗೆ ಹೋದರು. ಕೇವಲ ಕಾಫಿಯಲ್ಲಿಯೇ ಮುಗಿಯಲಿಲ್ಲ. ತಿಂಡಿಯನ್ನೂ ತೆಗೆದುಕೊಂಡರು.

ಹೋರಗೆ ಬಂದ ಆಮೇಲೆ “ಇನ್ನು ಮಾತನಾಡಬಹುದಲ್ಲ, ಹೇಳಿ” ಎಂದು ರಾಜಣ್ಣ ಕೇಳಿ.

“ಹೇಳುತ್ತೇನೆ. ಅದಕ್ಕಾಗಿಯೇ ಬಂದಿದ್ದೇನೆ. ನನಗೆ ಈ ದಿನ ಸ್ವಲ್ಪ ಕೆಲಸನಿಡಿ. ನೀವು ಕಾಲೇಜಿಗೆ ಹೋಗುವುದಕ್ಕೆ ಆಗುವುದಿಲ್ಲ”

ಗಳಿಗೆಯ ಕಾಲ ಯೋಚಿಸಿ ರಾಜಣ್ಣ ಖತ್ತರ ಹೇಳಿ.

“ಚೀಡ ಬಿಡಿ. ಒಂದು ದಿನ ಕಾಲೇಜಿಗೆ ಹೋಗಿದ್ದರೆ ಮುಳುಗಿ ಹೋಗುವುದು ತಾನೇ ಏನು?”

ಗಾಂಧಿಬಜಾರಿನಲ್ಲಿ ಎರಡು ಕಡೆಯ ಸ್ಟರ್ ಪಾತುಗಳ ಮೇಲೆಯಾ ಸಾಲುವರಗಳಿವೆ. ಯಾರೂ ನಿಂತಿಲ್ಲದೇ ಇದ್ದ ಮರದ ಕೆಳಗೆ ಹೋಗಿ ನಿಂತುಕೊಂಡನಂತರ ಶಂಕರ ಹೇಳಿ.

“ನನ್ನ ತಂಗಿಯೊಬ್ಬಳಿದ್ದಾಳೆ. ಆವಳಿಗೆ ಮದುನೆಯ ಪರುಸ್ನ—”

ಆವಳನ್ನು ಮದುವೆ ಪಾಡಿಕೊಳೆ ಎಂದು ಕೇಳುವುದಕ್ಕೆ ಬಂದಿದ್ದೀ ಸೇಯೇ ಇವನು. ರಾಜಣ್ಣ ಯೋಚಿಸುತ್ತಿದ್ದೇಂಬೇ ಶಂಕರ ಮಾತು ಮುಂದುವರಿಸಿದ.

“ಆವಳಿಗೆ ಅಲ್ಲಲ್ಲಿ ಪರಗಳನ್ನು ನೋಡುತ್ತಿದ್ದೀವೆ. ಈಗ ನಾಳ್ಕೆಲ್ಲದು ದಿನಗಳ ಹಿಂದೆ ಒಬ್ಬನೊಬ್ಬಿ ವರ ಬಂದು ಆವಳನ್ನು ನೋಡಿದ ಆವನು ಹುಡುಗಿಯನ್ನು ನೋಡಿದ. ಹುಡುಗಿಯನ್ನೂ ಒಪ್ಪಿಕೊಂಡ. ನಮ್ಮ ಮನೆಯವರೂ ಬಂದು ವಿಧವಾಗಿ ಒಪ್ಪಿಕೊಂಡಿದ್ದರು. ಆದರೆ ವರ ನಿಗೆ ಸ್ವಲ್ಪ ಪರುಸ್ನಿಗದೆಯಲ್ಲಾ ಎಂದು ಹಿಂದಿಮುಂದ ನೋಡುತ್ತಿದ್ದರು ಆ ವರ ಬಂದು “ನಾವೆಲ್ಲಾ ಒಪ್ಪಿಕೊಂಡಾಗಿದೆಯಲ್ಲಾ. ಹುಡುಗಿಯನ್ನು

ನನ್ನೊಡನೆ ಕಳಿಸಿಕೊದಿರಿ. ಸಿನಿಮಾಗೆ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿದ. ನಮ್ಮ ತಂತ್ರ ಅಡಾವಿಸಿರುಗಿ “ಮದುನೆನ್ನಾಗುವವರೆ ವಿಗೆ ನಾನು ನವ್ಯಹಂಪುಗಿಯನ್ನು ಹಾಗೆಲ್ಲಾ ಕಳಿಸಿಕೊಂಡುಪುದಿಲ್ಲ” ಎಂದು ಹೇಳಿಬಿಟ್ಟಿರು.

ಆವಸು ಮುಂದೆನೇರ್ ಹೇಳುವಷ್ಟರಲ್ಲಿ ರಾಜ್ಯಾಳ್ಯಾ “ಸರಿಯಾಗಿದೆ. ಈ ವಿಷಯ ಹೇಳುವುದಕ್ಕೆ ನನ್ನನ್ನು ಕರಿದೂರಾ ?” ಎಂದ.

“ಅಷ್ಟೇ ಆಗಿದ್ದರೆ ನಾನೇಕೆ ಈಗ ಬುಬೇಕಾಗಿತ್ತು. ಆತುರಸಂಚಯ್ಯೆ. ಮುಂದಿನ ವಿಷಯವನ್ನು ಕೇಳು. ನನ್ನ ತಂಗೀ ಪಾಟ್ ರಹಿತ್ಯೆಂದ್ರ, ಟ್ರೈಟಿಂಗ್ ಕಲಿಯತ್ತಿದ್ದಾಳೆ. ಆ ವಿಷಯವನ್ನು ಪರನೇಂದಿಗೆ ಹೇಳಿಸ್ತುವು. ಆವನು ನಿನ್ನೆ ಬೆಳ್ಗಾಗ ಟ್ರೈಟಿಂಗ್ ಇಂಸ್ಟಿಟ್ಯೂಟ್‌ಗೆ ಹೋಗಿ ನನ್ನ ತಂಗಿಯನ್ನು ನೋಡಬೇಕೆಂದು ಹೇಳಿ ಕಳಿಸಿದ್ದಾನೆ. ಯಾರೋ ಮನ್ಯ ವರು ಬಂದಿರಬೇಕೆಂದು ಆವರು ಕರಿದರು. ನನ್ನ ತಂಗಿ ಹೊರಗೆ ಬಂದು ನೋಡಿದಳು. “ನಿನ್ನ ಜೊತೆಯಲ್ಲಿ ಮಾತನಾಡಬೇಕಾಗಿದೆ. ಸ್ವಲ್ಪ ಬರುತ್ತೀಯಾ ?” ಎಂದು ಕರೆದ. ಆವು ಮಾತನಾಡದೇ ಹೆದರಿಕೊಂಡು ಒಳಗೆ ಹೋಗಬಿಟ್ಟಿರು. ಅನುತರ ತನ್ನೊಡನೆ ಟ್ರೈಟಿಂಗ್ ಕಲಿಯತ್ತಿದ್ದ ಗಳತಿಯೊಬ್ಬು ಹೊಡನೆ ಮನೆಗೆ ಬಂದಕು. ನಿನ್ನೆ ಯಿಂದ ಒಂದೇ ಸಮನ್ ಅಕ್ಷತ್ತಾ ಕುಳಿತು ಬಿಟ್ಟಿದ್ದಾಳೆ”

“ಬಹು ಸ್ವಾರಸ್ಯವಾಗಿದೆ. ಆ ಮುಂದೇಮಾಗ ದಾಗೇಕೆ ಮಾಡಿದ ?”

“ಅದನ್ನೇ ಕೇಳಿ ಆವಸಗೆ ಜೀಮಾರಿ ಹಾಕಬೇಕಾಗಿದೆ”

ಆದಕ್ಕೆ ರಾಜ್ಯಾಳ್ಯಾ ಏನೂ ಹೇಳಲಿಲ್ಲ.

“ನಾನೊಬ್ಬನೇ ಹೋಗಬಹುದು. ಆದರೆ ಜೊತೆಯಲ್ಲಿ ಯಾರಾಡಬೂ ಬಿಬ್ಬರಿದ್ದರೆ ಒಳ್ಳೆಯಾದು. ಆದಕ್ಕಾಗಿ ನಿಮ್ಮನ್ನೂ ಕರಿಯತ್ತಿದ್ದೇನೆ. ಏನು ಹೇಳುತ್ತೀರಿ ?”

“ಅಗಶ್ಯವಾಗಿ ಆಗಬಹುದು”

“ಸರಿ. ನಡೆಯಿರಿ”

“ರೂಂವರೆವಿಗೆ ಹೋಗಿ ಕೋಟು ಹಾಕಿಕೊಂಡು ಬಂದುಬಿಡುತ್ತೇನೆ”

“ಕೋಟಿಕೆ ಬಣ್ಣಿರಿ. ನಾವೇನು ಹೆಣ್ಣಾ ನೋಡಲು ಹೋಗುತ್ತಿಲ್ಲವಲ್ಲ”

ಬೆಳೆಗಾಗ ಏಕುತ್ತಿದ್ದ ಹಾಗೆಯೇ ಒಳ್ಳೀ ಕೆಲಸ ಗಂಟು ಬಿಡ್ಡಿತ್ತಲ್ಲ— ಎಂದು ತೊರೆತು ರಾಜಣ್ಣನಿಗೆ.

“ಅಂದಹಾಗೆ, ಮುಖ್ಯವಾದ ವಿಷಯವನ್ನೇ ಕೇಳಲಿಲ್ಲವಲ್ಲ. ಆ ಪರನ ಮನೆಯಲ್ಲಿದೆ ಎಂಬುದು ಗೊತ್ತೇನು ?”

“ಗೊತ್ತು. ವಿಶ್ವಾಗಾರ್ಥ ಎಕ್ಷಾರ್ಟೀಷನಲ್ಲಿ”

“ಪರನ ಹೆಸರು”

“ಆನಂದರಾಯನೆಂದು”

ಇದ್ದಕ್ಕಿದ್ದಂತೆಯೇ ರಾಜಣ್ಣನ ಆಸಕ್ತಿಯು ಹೆಚ್ಚಾಯಿತು.

ಆದರದನ್ನು ತೊರೆತ್ತಿಕೊಳ್ಳಿದೇ “ನಡಿಯರಿ, ಹೋಗೋಣ್ಣ” ಎಂದ.

ಆಟೂರಿಕ್ಕೂ ನೂಡಿಕೊಂಡು ಇಬ್ಬರೂ ವಿಶ್ವಾಗಾರ್ಥನ್ನಿಗೆ ಹೋದ ದರು. ಶಂಕರ ಆನುಧಾಯನ ಮನೆಯನ್ನು ಮೊದಲೇ ಸೋಡಿದ್ದ. ಅದ ರಿಂದ ಅದನ್ನು ಗುತ್ತಿಸುವುದು ಅವನಿಗೆ ಕಷ್ಟವಾಗಲಿಲ್ಲ.

ಒಂದು ಹೊಂದು ಮನೆ. ಆದೇ ಆನಂದರಾಯನಾದು. ಅದರ ಮುಂಬಾಗಿಲಿಗೆ ಬೀಗ್ಗಾಡಿಕ್ಕು

ಆದನ್ನು ಸೋಡಿ ಶಂಕರನು “ಶಾಂತಿಯೇ ಸಮಾಪದಲ್ಲಿ ಅವನ ಭಾವನ ಮನೆಡಿದೆ. ಬಿನ್ನ. ಹೋಗೋಣ್ಣ” ಎಂದ.

ಸರ. ಅದೇ ಪ್ರಕ್ರಿಯೆ. ಭಾಗ್ಯಕನ್ನು ವರಿಸಲು ಬಂದಿದ್ದ ಮಾಡಾಲ ಮುಂದೆಹುಗನೇ—ಎಂದುಕೊಂಡ ರಾಜಣ್ಣ. ಹೆಸರು ಮತ್ತು ವಾಸವಾಗಿ ರುಪ ಸ್ಥರಾಕಣ್ಣ ಈಡಿದಾಗಲೇ ಅವನಾರೆಂಬುದು ಮನಸ್ಸಿಗೆ ಬಂದಿತ್ತು. ತದರೆ ಆವಸ ಭಾವನೆಂಬುನು ಸಮಾಪದಲ್ಲಿದ್ದಾಗ್ಗೆ ಸಂದು ಹೆಚುತ್ತಲೇ ಅದು ಮತ್ತು ಹುಟ್ಟಿ ಬಿಡುತ್ತವಾಯಿತು.

ಪಕ್ಕಾದ ಜೀರ್ಣಯಲ್ಲಿ ಆ ಭಾವನ ಮನೆ. ಅದೂ ಶಂಕರನಿಗೆ ಗೊತ್ತಿತ್ತು. ಅಲ್ಲಿಗೆ ಹೊದರು.

ಗೃಹಕ್ಕುಮಿಯು ಆಗ ತಾನೇ ಮನೆಗೆ ಬಂದಿದ್ದನೆಂದು ಕಾಣುತ್ತದೆ. ಮೈಮೇಲಿದ್ದ ಶಲ್ಯವನ್ನು ತೆಗೆದು ಗೋಡಿಗೆ ಹೊಡಿದ್ದ ಗೂಟಕ್ಕೆ ಸೇತು ಹಾಕುತ್ತಿದ್ದ.

ದ್ವಾರೋ ಬಂದಿದ್ದಾಗ್ಗೆ ರೆಂಬುದನ್ನು ಕಾಲುಸಪ್ಪಳದಿಂದ ಗುತ್ತಿಸಿ ಶರ್ಪಿಗೆ ಸೋಡಿದ ಅವನು ವಸಂತಯ್ಯ.

ಶಂಕರ, ರಾಜಣ್ಣ ಇಬ್ಬರೂ ಸೇರಿ ಬಂದುದನ್ನು ನೋಡಿ ಅವನಿಗೆ ಗಾಬರಿಯಾಯಿತು.

ಅದನ್ನು ತೊರಿಸಿಕೊಳ್ಳಬೇಕೆಂದು, ಇಲ್ಲದ ನಗುವನ್ನು ತಂದುಕೊಂಡು “ಬನಿಸು, ಕುಳಿತುಕೊಳ್ಳಿ” ಎಂದ,

ಇಬ್ಬರೂ ಹೆಚ್ಚಾರದಲ್ಲಿ ಹಾಸಿದ್ದ ಚಾಸೆಯ ಮೇಲೆ ಕುಳಿತುಕೊಂಡರು.

ವಸಂತಯ್ಯ ಏನು ವಿಷಯವೆಂದು ವಿಚಾರಿಸಿದ.

ಶಂಕರನು “ನಿಮ್ಮ ಭಾವನೆಯನ್ನು ಆನಂದರಾಯರನ್ನು ನೋಡಲು ಬಂದಿದ್ದೇವೆ” ಎಂದ.

ಇಬ್ಬರೂ ಬಂದಿದ್ದುದರಿಂದ ಏನೋ ಇರ್ಲೇ ಕೆಂಬ ವಾಸನೆಯನ್ನು ಗೃಹಿಸಿ ವಸಂತಯ್ಯ “ಅವರು ಇನ್ನೂ ಇಲ್ಲಿಗೆ ಬಂದಿಲ್ಲ. ಅವರ ಮನೆಯಲ್ಲಿ ನೋಡಿದಿರಾ ?” ಎಂದ.

“ನೋಡಿದೆವು. ಆ ಮನೆಗೆ ಬೀಗ ಹಾಕಿದೆ. ಅದರಿಂದಲೇ ಇಲ್ಲಿಗೆ ಬಂದಿವೆ”

“ಏನು ಮಾಡುವುದು ? ಅವರು ಇಲ್ಲಿಗೆ ಬಂದಿಲ್ಲ”

ಏನು ಮಾಡುವುದೆಂದು ರಾಜಣ್ಣ ಯೋಚಿಸತ್ತೊಡಗಿದ. ಆದರೆ ಶಂಕರನ ಬಳಿ ಉತ್ತರ ಸಿದ್ಧವಾಗಿತ್ತು.

“ಅವರು ಬರುವವರಿನಿಗೆ ಕಾಯುತ್ತಾ ಕುಳಿತಿರುತ್ತೇವೆ”

ಪ್ರಾಣಸಂಕಟಕ್ಕಿಟ್ಟುಕೊಂಡಿತು ವಸಂತಯ್ಯನಿಗೆ.

“ಬರುವುದು ಎನ್ನು ಹೊತ್ತಾಗುತ್ತದೆಯೋ ?”

“ಎಷ್ಟು ಹೊತ್ತಾದರೂ ಪರವಾಯಿಲ್ಲ. ನೋಡಿಕೊಂಡೇ ಹೋಗಬೇಕೆಂದು ಬಂದಿದ್ದೇವೆ. ಬರುವವರಿನಿಗೆ ಕಾಯುತ್ತೇವೆ”

ವಸಂತಯ್ಯನಿಗೆ ಇನ್ನೇನು ಮಾಡುವುದಕ್ಕೂ ಸಾಧ್ಯವಿರಲಿಲ್ಲ. ಎರಡು ಮೂರು ಬಾರಿ ಒಳಗೆ ಹೋದ. ಪುನಃ ಹೋರಗೆ ಬಂದ ಬೆಂಕಿಯಲ್ಲಿ ಬಿದ್ದ ಹುಳವಿನಂತೆ ಪತರಗುಟ್ಟಿತೊಡಗಿದ.

ಆಧ್ಯಾ ಗಂಟೆಯಾಯಿತು. ಒಂದು ಗಂಟೆಯಾಯಿತು. ಒಂದೊ ವರೆ ಗಂಟೆಯಾಯಿತು. ಒಂದು ಕುಳಿತುಕೊಂಡವರು ಹೋರಗೆ ಹೋರಡಲೇ ಇಲ್ಲ.

ವಸಂತಯ್ಯ ಪುನಃ ಒಳಗೆ ಹೋಗಿ ಬಂದ.

ಅದೊಂದು ೧೧ತಿ ನಗುತ್ತಾ “ನಿಷ್ಠೆ ಬಂದಾಗಲೇ ನಾನು ಮನೀಗೆ ಬಂದುದು. ಅಪ್ಪ ಹೋತ್ತಿನಲ್ಲಿ ಆನಂದರಾಯರು ಮನೀಯಲ್ಲಿರುವ ಪದ್ಧತಿಯಲ್ಲ. ಮದ್ದಾಜ್ಞೆ, ರಾತ್ರಿ ಉಬಟಕ್ಕೆ ಮಾತ್ರ ಇಲ್ಲಿ ಬರುತ್ತಾರೆ. ನನಗೆ ಗೊತ್ತಿರಲಿಲ್ಲ. ಇಲ್ಲಿಲ್ಲವೆಂದು ಹೇಳಬಿಟ್ಟೆ. ಏನೋ ಈ ದಿನ ಅಕ್ಷಸ್ವಾತ್ರಾ ಬೆಳಗಾಗ ಮನೀಗೆ ಬಂದರೆಂದು ನನ್ನ ಹೆಂಡತಿ ಈಗ ತಾನೇ ಹೇಳಿದಳು. ಅವರು ತೆನೋವೆಂದು ಮಲಗಿದ್ದಾರಂತೆ” ಎಂದ ವಸಂತ.

ಆ ಮನೀಯಿಂದ ಹೋರಗೆ ಹೋಗಲು ಇದ್ದುದು ಮುಂಬಾಗಿಲೊಂದೇ ಎಂದು ತೋರುತ್ತದೆ. ಮುಂಬಾಗಿಲಿನಲ್ಲಿಯೇ ಇವರುಗಳು ಬಂದು ಕುಳಿತು ಕೊಂಡುಬಿಟ್ಟಿದ್ದಾರೆ. ವಸಂತಯ್ಯ ವಿಧಿಯಲ್ಲದೇ ಸಿಜವನ್ನು ಹೇಳಬೇಕಾಗಿ ಬಂದಿತು,

“ತೆನೋವು ಬಿಟ್ಟೆ ಹೇಳಿ ಅವರು ಎದ್ದು ಬರಲಿ, ಮಾತನಾಡಿ ಕೊಂಡು ಹೋಗತ್ತೇನೆ. ನಮಗೆನೂ ಕೆಲಸವಿಲ್ಲ. ಪುರುಷತ್ತಾಗಿದ್ದೇವೆ”

ವಸಂತಯ್ಯ ಓದಿಕೊಳ್ಳುತ್ತಾ “ಹಾಗೆನೂ ಇಲ್ಲ. ಆತ ಮನೀಯಲ್ಲಿ ದ್ವಾನೆಂಬ ವಿವಯ ಗೊತ್ತುಗುತ್ತಲೇ ಇಬ್ಬಿಸಿ ನಿಷ್ಠೆ ಬಂದಿರುವದನ್ನು ಹೇಳಿದೆ. ಇನ್ನೇನು ಬರುತ್ತಾರೆ” ಎಂದ.

ಶಂಕರನು ‘ಬರಲಿ’ ಎಂದು ಅತ್ಯಂತ ಸಮಾಧಾನವನ್ನು ಪ್ರದರ್ಶಿಸುತ್ತಾ ಹೇಳಿದ.

ಸುಮಾರು ಎರಡು ನಿಮಿಷಗಳಲ್ಲಿ ಆನಂದರಾಯರು ಜೋರಗೆ ಬಂದ. ಅವನನ್ನು ನೋಡಿದರೆ ತಲೆಯ ನೋವಿನಿಂದ ಮಲಗಿದ್ದವನಂತೆ ಕಂಡುಬರಲಿಲ್ಲ. ಹೋರಗೆ ಹೋಗಲು ಸಿದ್ಧವಾಗಿದ್ದವನಂತೆ ಮಡಿಯ ಹಂಚಿ ಮತ್ತು ಷರಟುಗಳನ್ನು ಧರಿಸಿದ್ದ. ಅದರ ಮಡಿಕೆಗಳು ಸಹ ಮಾಸಿರಲಿಲ್ಲ.

ಇವರಿಬ್ಬರೂ ಒಟ್ಟಾಗಿ ಬಂದಿರುವುದೂ, ನೋಡಿಕೊಂಡೇ ಹೋಗುತ್ತೇವೆಂದು ಹಟ್ಟ ಹಿಡಿದು ಕುಳಿತ ಕೊಂಡಿರುವುದೂ ಇವುಗಳನ್ನೂ ನೋಡಿದರೆ ಏನೋ ವಿಶೇಷವಿರಚನೆಯೂ ಯಾವುದೂ ತನಗೆ ಅನುಕೂಲವಾದು ದಳ್ಳಲೆಂದೂ ಆನಂದರಾಯನಿಗೆ ಅರ್ಥವಾಯಿತು.

ಆದರೂ ಸಹ ಭಂಡತನದಿಂದ ‘‘ಏನು ಸಮಾಶಾರ. ಏನು ಒಂದಿರಿ?’’ ಎಂದು ಲೋಕಾಭಿರಾಮವಾಗಿ ಕೇಳಿದ ಅನಂದರಾಯ,

ತನ್ನ ಗಳಿಯನು ಅಡಕ್ಕೆ ನು ಹೇಳುತ್ತಾರೆಯೋ - ಎಂದು ಶಂಕರ ಯೋಚಿಸತ್ತೊಡಗಿದೆ.

ಇವ್ಯಾ ಹೊತ್ತೂ ಸಮಾಧಾನವನ್ನು ನಟಿಸುತ್ತಿದ್ದ ಶಂಕರ ಉದ್ದೇಶ ವಾಗಿ “ನಿನ್ನೆಯ ದಿನ ಬೆಳಗಾಗ ಟ್ಯೂರ್ಲೈಟಿಂಗ್ ಇಂಸ್ಟಿಟ್ಯೂಟ್‌ನ ಬಳ ಹೋಗಿ ನನ್ನ ತಂಗಿಗೆ ಕರೆಕಳಿಸಿದರಂತೆ. ಅದೇಕೆ ಎಂದು ಕೇಳಬೊಂದು ಹೋಗುವುದಕ್ಕೆ ಬಂದೆ” ಎಂದೆ.

ಆ ಪ್ರಸಂಗವು ರಾಜಣ್ಣನ ಎದುರಿಗೆ ನಡೆಯುವುದು ಆನಂದರಾಯ ನಿಗೆ ಇವ್ಯಾವಿರಲಿಲ್ಲ. ಅದರಿಗೆ ಗತ್ಯಂತರವಿಲ್ಲ, ಪ್ರಾಪ್ತವಾಗಿಬಿಟ್ಟಿದೆ.

ಎನೂ ಆಗದಿದ್ದರೆ ಹೋಗೋ ಹಾಗೆ ಸಮಾಧಾನದಿಂದ “ನಾನು ಇತರ ಕಡೆಯೂ ಹೇಣ್ಣಿಗಳನ್ನು ನೋಡುತ್ತಿದ್ದೇನೆ. ನಿಮ್ಮ ತಂಗಿ ನನ್ನನ್ನು ಮದು ನೆಯಾಗುತ್ತಾ ಲೇಯೋ ಇಲ್ಲವೋ ಸ್ವಷ್ಟವಾಗಿ ಕೇಳಿ ತಿಳಿದುಕೊಳ್ಳಬೇಕೆನ್ನಿ ಸಿತು. ಅದರಿಂದ ಹೋಗಿದ್ದೆ” ಎಂದೆ,

ಆನಂದರಾಯ ಶಂಕರನಿಗೆ ನಿದಾನದೊರ್ಹಿಯಂತೆ ಕಂಡುಬಂದ.

ಶಂಕರ ಒಳ್ಳಿಯ ದೃಢಕಾರ್ಯ. ಗರಡಿಯಲ್ಲಿ ಸಾಮು ಮಾಡಿ ಗಟ್ಟಿ ಯಾಗಿದೆ.

ಆನಂದರಾಯ ಮಾತನಾಡುವ ತರಹ ನೋಡಿ, ಕೋಪ ಉಕ್ಕಿಬಂದು. ಅವನ ಷರಟು ಹಿಡಿದುಕೊಂಡು “ಲವಡಿ ಮಗನೇ. ನಾಟಕದಲ್ಲಿ ಮಾತನಾಡುವಂತೆ ಆಡುತ್ತೀರೂ? ನಿವರೆನು ಜ್ಞಾನವಿದೆಯೋ ಇಲ್ಲವೋ? ಯಾರೆಂದಿಗೆ ಮಾತನಾಡುತ್ತಿದ್ದೀ ಎಂದು ತಿಳಿದುಕೊಂಡಿದ್ದಿಯೆ. ಕ್ಯಾಕಾಲು ಮುರಿದುಬಿಟ್ಟೀನು? ಹುಡುಗಿ ಒಸ್ಸಿದಾಢಿ ಲೇಯೋ ಇಲ್ಲವೋ ತಿಳಿದು ಕೊಳ್ಳಬೇಕಾಗಿದ್ದರೆ ನಮ್ಮ ಮನೆಯಲ್ಲಿ ಬಂದು ಕೇಳಬೇಕಾಗಿತ್ತು. ಅದು ಬಿಟ್ಟು ಟ್ಯೂರ್ಲೈಟಿಂಗ್ ಇಂಸ್ಟಿಟ್ಯೂಟ್‌ಗೆ ಹೋಗಿ, ಹುಡುಗಿಯನ್ನು ಕರೆದು ಮಾತನಾಡಿಸಲು ನಿನಗೆ ಎವ್ಯಾ ಧೈಯಾ?” ಎಂದು ಕೂಗು ಹಾಕಿದೆ.

ನಿಷಯ ಪ್ರಕೋಪಕ್ಕೆ ಬರುತ್ತಲಾ ವಸಂತಯ್ಯ ಭಾವಪ್ಪೆದುನನ್ನು ಬಿಡಿಸಿಕೊಳ್ಳುವುದಕ್ಕೆ ಮುಂದೆ ಬಂದ.

ಬಲಗೈಯ್ಯಾಲ್ಲಿ ಅನಂದರಾಯನ ಬಟ್ಟಿಯನ್ನು ಹಿಡಿದುಕೊಂಡಿದ್ದ ಶಂಕರ ಎಡ ಮೊಳಕ್ಕೆಯಿಂದ ತಳ್ಳಲು ವಸಂತಯ್ಯ ಅವ್ಯಾ ದೂರ ಹೋಗಿ ಬಿಡ್ಡ.

ಅಯ್ಯೋ ಎಂದು ಅರಚಿಕೊಳ್ಳುತ್ತಾ ಗಿರಿಜಮೃನೂ, ಅವಳ ಇಬ್ಬರು ಮಕ್ಕಳೂ ಹೊರಗೆ ಬಂದರು.

ವಂತಹ ಯ್ಯಾನಿಗೆ ದಿಗಲಾಯಿತು. ಇನ್ನು ಬೀದಿಯಲ್ಲಿ ಹೋಗುವ ಜನ ಸಹ ಬಂದು ನೀರೆದುಬಿಡುತ್ತಾ ರೆಂದು ಹೆಡರಿದವನು ಕೂಡಲೇ ಮುಂದೆ ಬಂದು ಶಂಕರನ್ ಎರಡು ಕಾಲುಗಳನ್ನೂ ಹಿಡಿದುಕೊಂಡು “ನನಗೆ ಒಂದೂ ಗೊತ್ತಿಲ್ಲ. ಏನು ವಿವಯ ವಿಚಾರಿಸೋಣ. ದಯವಿಟ್ಟು ಅವನನ್ನು ಬಿಟ್ಟು ಬಿಡಿ” ಎಂದ.

ಕಾಲು ಕಟ್ಟಿಕೊಂಡ ಮೇಲೆ ಇನ್ನೇನು ಮಾಡುವುದು.

ಆದರೂ ಶಂಕರನಿಗೆ ಕೋಪವು ಇಳಿಯದೇ ನರಟು ಬಿಟ್ಟು ಅದೇ ಕೈಯಿಂದಲೇ ರಪ್ಪನೆ ಆನಂದರಾಯನ ಮುಖದ ಮೇಲೆ ಹೊಡಿದು “ನಿಮ್ಮ ಭಾವ ಕಾಲು ಕಟ್ಟಿಕೊಂಡುದರಿಂದ ಈ ದಿನ ಬಿಟ್ಟಿದ್ದೇ ನೇ, ಇನ್ನೊಂದು ದಿನ ನಮ್ಮ ಮನೆಯ ಬೀದಿಯಲ್ಲಿಯೋ, ಇಸ್ಸಿಟ್ಟಿಂದೂ ಬೀದಿಯಲ್ಲಿಯೋ ನೀನು ಬಂದರೆ ಕಾಲು ಮುರಿದು ಕೈಗೆ ಕೊಡುತ್ತೇನೆ” ಎಂದು ಹೇಳಿದ.

ತಾನು ಹೆಚ್ಚುಕಡಿಮೆ ಮಾಡಿದರೆ ತನಗೆ ಹೊಡಿತಗಳು ಬೀಳುತ್ತ ವೆಂದು ಆನಂದರಾಯ ಹೆಚ್ಚುವೋರೆ ಹಾಕಿ ಕುಳಿತುಕೊಂಡ,

ಶಂಕರನು ಅಲ್ಲಿಗೂ ಬಿಡದೇ ವಸಂತಯ್ಯನನ್ನು ಉದ್ದೇಶಿಸಿ “ಆವ ನಂತೂ ಗುಂಡುಗೋವಿ ಮುಂಡೇವಗ. ನೀನು ಸಂಗೀತದ ಮೇಪ್ಪು ಎನ್ನುತ್ತೀಯಿ? ನಿನಗೆ ಹೆಂಡತಿ ಮಕ್ಕಳು ಬೇರೇ ಇರುವಂತಿದೆ. ಇಂತಹ ಅಯೋಗ್ಯನನ್ನು ಮನಗೆ ಯಾಕೆ ಸೇರಿಸುತ್ತೀಯೆ?” ಎಂದ.

ಆನಂದರಾಯನಿಗೆ ತಗುಲಿಕೊಂಡಿದ್ದವನು ! ತನಗೇ ತಗುಲಿಕೊಂಡ ನೆಲ್ಲಾ ಎಂಬ ಭಯದಿಂದ ವಸಂತಯ್ಯ ತನ್ನ ಭಾವವ್ಯೇದುನನ ಕಡಿಗೆ ನೋಡಿ “ಆದೇಕೆ, ಆ ಹುಡುಗಿಯನ್ನು ಮಾತನಾಡಿಸುವುದಕ್ಕೆ ಹೋದೆ, ಆನಂದ. ಒಟ್ಟಿನಲ್ಲಿ ನಿನಗೆ ಬುದ್ಧಿಯಲ್ಲ” ಎಂದ.

ಅದಕ್ಕೂ ಆನಂದರಾಯ ಏನೂ ಹೇಳಲಿಲ್ಲ.

ಶಂಕರನು ಪ್ರಣಃ “ಆವನಿಗೆ ಬುದ್ಧಿಯಲ್ಲದ್ದಿದ್ದರೆ ನಾನು ಕಲಿಸುತ್ತೇನೆ. ಆದರೆ ನೀನು ಹುಷಾರಾಗಿರು. ಇನ್ನೊಂದು ದಿನ ಈ ಮುಂಡೇ ಮಗನನ್ನು ಕಟ್ಟಿಕೊಂಡು ಎಲ್ಲಿಯಾದರೂ ಹೆಣ್ಣ ಕೇಳುವುದಕ್ಕೆ ಹೋದಿಯೋ ಮನಿ

ಯಿಂದ ಎಳೆದುಕೊಂಡುಹೋಗಿ ನಿನ್ನನ್ನು ಹೊಡಿಯುತ್ತೇನೆ. ಅಷ್ಟೇ ಶಲ್ಲಿ. ಸಂಗಿತ ಪಾಠಗಳಿಗೆ ಹೋಗುವ ಮನೆಗಳಿಗೆಲ್ಲಾ ಬಂದು ಅವರಿಗೆಲ್ಲಾ ಇನ್ನು ಯೋಗ್ಯತೆಯನ್ನು ಹೇಳಿ, ಅವರುಗಳ ಎದುರಿಗೇ ಹೊಡಿದು ಜೀವ ತಿಗೆಯು ತ್ತೇನೆ, ಹುಷಾರ್” ಎಂದ.

ವಸಂತಯ್ಯನು ದೈಸ್ಯದಿಂದ “ಈ ಸಲಕ್ಕೆ ಕೈಮಿಸಿಬಿಡಿ, ಸಾಮಾನ್ಯ. ಇನ್ನು ಮುಂದೆ ಸ್ವಲ್ಪನ್ನು ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಅಂಗಲಾಚಿ ಕೇಳಿಕೊಂಡ.

ಅಷ್ಟೇತಲ್ಲದೇ ರಾಜಣ್ಣನ ಕಡೆಗೂ ದೈಸ್ಯತೆಯಿಂದ ನೋಡಿದ.

ರಾಜಣ್ಣ ಗೆಳೆಯನನ್ನು ಎಬ್ಬಿಸಿ ಹೋರಗೆ ಕರೆದುಕೊಂಡು ಬಂದ.

ದಾರಿಯಲ್ಲಿ ಹೋಗುತ್ತಾ, “ಶಂಕರ, ಈ ಆನಂದರಾಯ ಫಾಟೀ ಆಸಾಮಿ ಇರುವಂತಿದ್ದಾನಷ್ಟ. ನಾಲ್ಕೆಪ್ಪುದು ದಿನಗಳ ಹಿಂದೆ ನಾನು ಬಾಡಿ ಗೆಗೆ ಇರುವವರ ಮನೆಗೆ ಬಂದು ಅವರ ಹುಡುಗಿಯನ್ನು ನೋಡಿ ಮದುವೆ ವಾಡಿಕೊಳ್ಳಲು ಒಸ್ಪಿಕೊಂಡು ಬಂದಿದ್ದಾನೆ” ಎಂದ.

ಶಂಕರನು ಪುನಃ ಹಿಂದೆ ತಿರುಗಿಕೊಂಡು “ಆಗಲೇ ಯಾಕೆ ಹೇಳಲಿಲ್ಲ. ಅವನಿಗೆ ಗ್ರಹಚಾರ ಬಿಡಿಸಿ ಬರುತ್ತಿದ್ದೆ. ಈಗೇನು ಮುಳುಗಿಹೋದು, ವಿಚಾರಿಸಿಕೊಂಡು ಬರೋಣ” ಎಂದು ಹೇಳಿದ.

ಶಂಕರನನ್ನು ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಹೋಗಬೇಕಾದರೆ ರಾಜಣ್ಣನಿಗೆ ಸಾಕುಸಾಕಾಗಿ ಹೋಯಿತು.

೮೩

ಈ ಫೆಟನೆಯು ನಡೆದ ಮೇಲೆ ಬಂದು ಕೈಣ ಕೂಡಾ ತಡ ಮಾಡುವುದು ರಾಜಣ್ಣನಿಗೆ ಸಾಧ್ಯವಾಗಲಿಲ್ಲ. ಅವನು ಮನೆಗೆ ಬರುವ ಮೇಳಿಗೆ ಎಲ್ಲಿರುಗೂ ಉಟ್ಟಿಗಳಾಗಿದ್ದವು.

ಅವನು ಬಂದುದನ್ನು ನೋಡಿದ ವಿಶಾಳಾಕ್ಷಮ್ಮನವರು ಕಡೆದು ಬಡಿ ಶುತ್ತಾ ಕೇಳಿದರು.

“ರಾಜಣ್ಣ. ಈ ದಿನ ಕಾಲೇಜು ಇಲ್ಲವೇನು ?”

“ಇದೆಯನ್ನು ತಲೀನೋಯುತ್ತೆ. ಅದಕ್ಕೂಗಿ ಹೋಗಲಿಲ್ಲ”

“ಇನ್ನು ಹೊತ್ತು ಎಲ್ಲಿ ಹೋಗಿದ್ದೆ”

“ಯಾರೋ ಸ್ನೇಹಿತ ಬಂದಿದ್ದು. ಅವನೊಂದಿಗೆ ವಾತನಾಡಿಕೊಂಡು ಹೊರಟುಹೋದೆ”

ಆಕೆ ಒಂದು ಪ್ರಶ್ನೆಗೂ ಮತ್ತೊಂದು ಪ್ರಶ್ನೆಗೂ ಸಂಬಂಧವಿಲ್ಲದಂತೆ ಕೇಳಿದ್ದರು. ಅವನೂ ಅದೇ ರೀತಿಯಾಗಿ ಉತ್ತರ ಕೊಟ್ಟಿದ್ದ. ಅನಂತರ ಏರಿದು ಪ್ರಶ್ನೆಗಳನ್ನೂ ಗಂಟುಕಾಕಿ ಕೇಳಿದರು.

“ತಲೀನೋವಾಗಿದ್ದರೆ ಹಾಯಾಗಿ ಮಲಗಿಕೊಂಡಿರದೇ ಅನ್ನ್ಯಯವಾಗಿ ಬಿಸಿಲು ಹೋಗತ್ತದೆಯಲ್ಲ ಎಂದು ಆಲೆಯುವುದಕ್ಕೆ ಹೋಗಿದ್ದೆಯಾ ??”

ಈಗ ತಾನು ಕೊಟ್ಟು ಉತ್ತರಗಳಿನ್ನು ಪರಸ್ಪರ ಎಷ್ಟು ಅಸಂಬಧದ್ದ ವೆಂದು ರಾಜಣ್ಣನಿಗೆ ಅರಿವಾಯಿತು. ಎನ್ನೊಂದು ಉತ್ತರವನ್ನೂ ಕೊಡದೇ ಸುಮ್ಮನಾದ.

ತಮ್ಮ ಪ್ರಶ್ನೆಗೆ ಉತ್ತರ ಕೊಡಲು ; ಅವನಿಗೇನೋ ಸಂಕೋಚವೆಂದು ಕೊಂಡು ಏಹಾಲಾಕ್ಷಮ್ಯನವರು ಸುಮ್ಮನಾದರು.

ಉಂಟ ಮುಗಿಸಿಕೊಂಡ ರಾಜಣ್ಣ ಕೋಣೆಯಲ್ಲಿ ಬಂದು ಕುಳಿತು ಕೊಂಡ. ಬೆಳಗಾಗ ನಡೆದ ಫಟಿನೆಯೇ ಮನಸ್ಸಿನಲ್ಲಿ ಕುದಿಯುತ್ತಿತ್ತು. ಇಂತಹ ಫಾತುಕನಿಂದ ಭಾಗ್ಯಳನ್ನು ಉಳಿಸುವುದು ಹೇಗೆಂಬುದೇ ವರು ಕಳಿಸಿ ಅವನಿಗೆ ಬರುತ್ತಿದ್ದ ಯೋಚನೆ.

ಯೋಚನೆಯಾವ ರೀತಿಯಾಗಿಯೂ ಬಗೆಹರಿಯುವಂತಿರಲಿಲ್ಲ.

ಭಾಗ್ಯಳನ್ನು ನೋಡಿ, ಎಲ್ಲಾ ವಿಷಯಗಳನ್ನು ಅವಳಿಗೆ ತಿಳಿಸಿ, ಅವಕ್ಕೇನು ಹೇಳುತ್ತಾಳೆಯೋ ಕೇಳೊಣವೆಂದು ತೋರಿತು.

ಆದರೆ ಗುಂಡೂರಾಯರು ಜಜಾರದಲ್ಲಿಯೇ ಕುಳಿತುಕೊಂಡಿದ್ದಾರೆ.

ಎನ್ನು ಹೊತ್ತಿಗೆ ಸಂಜೀಯಾಗುತ್ತದೆ, ಯಾವಾಗ ಅವರು ಹೊರಗೆ ಹೋಗುತ್ತಾರೆ ಎಂದೇ ಕಾಯುತ್ತಿದ್ದು.

ಎನ್ನು ಕಾದರೂ ಸಂಜೀಯಾಗುವಂತೆ ಕಂಡುಬರಲಿಲ್ಲ.

ಓದುವ ಪುಸ್ತಕವನ್ನು ತೆಗೆದುಕೊಂಡ. ಓದಲಾಗಲಿಲ್ಲ. ನಿಡ್ದೇ ನೂಡಿಕೊಣವೆಂದು ಮಲಗಿಕೊಂಡ. ನಿಡ್ದೆ ಬರಲಿಲ್ಲ. ಎದ್ದು ಕುಳಿತು

ಕೊಂಡ. ಪರದಾಡುತ್ತಿದ್ದ ಮನಸ್ಸು ಸಾವಧಾನೆವಾಗಿ ಕುಳಿತುಕೊಳ್ಳಲು ಅವಕಾಶಕೊಡಲಿಲ್ಲ.

ಏನು ಮಾಡುವುದಕ್ಕೂ ಆಗದೇ, ಏನು ಮಾಡದೇ ಇರುವುದಕ್ಕೂ ಆಗದೇ, ಅವನು ಒದ್ದಾಡುತ್ತಿದ್ದ ಹಾಗೆಯೇ ವಿಶಾಲಾಕ್ಷಮ್ಯಾನವರು ಒಳಗಡೆ ಯಿಂದ “ರಾಜಣ್ಣ” ಎಂದು ಕೂಗಿದರು.

ಆ ಧ್ವನಿಯು ಕಾಫಿಯ ಕರೆಯೆಂಬುದು ಅವನಿಗೆ ಗೊತ್ತಾಯಿತು. ರಜಾ ದಿನಗಳಲ್ಲಿ ಮಂದಾಖ್ಯಾದ ಹೊತ್ತು ಅವನು ಮನೆಯಲ್ಲಿಯೇ ಇರುತ್ತಿದ್ದ ನಷ್ಟೇ. ಆಗೆಲ್ಲಾ ಹಾಗೆ ಕರೆದಾಗ ಆಕೆ ಕಾಫಿಯನ್ನು ಕೊಡುತ್ತಿದ್ದರು.

ರಾಜಣ್ಣ ಒಳಗೆದ್ದು ಹೋದ.

ಅವನು ಉಪಿಸಿದ್ದ ಸರಿ. ಕಾಫಿಯನ್ನು ಕೊಟ್ಟಿರು. ಅವನು ಆ ಮನೆಯಲ್ಲಿ ಬಂದಿರಲಾರಂಭಿಸಿದ ಮೊದಲಲ್ಲಿ ಹಜಾರದಲ್ಲಿ ಚಾಪೆಯ ಮೇಲೆ ಕುಳಿತ ಗುಂಡೂರಾಯರೊಂದಿಗೇ ಅವನಿಗೆ ಕಾಫಿಯಾಗುತ್ತತ್ತು. ಈಗ ಅವರಿಗೆ ಅಸಮಾಧಾನವಾದ ಮೇಲೆ ಬೆಳಗಾಗಿನ ಹೊತ್ತು, ಮನೆಯಲ್ಲಿದ್ದ ದಿನಗಳಲ್ಲಿ ಮಂದಾಖ್ಯಾದ ಹೊತ್ತು ನಡುಮನೆಯಲ್ಲಿಯೇ ಕುಳಿತು ಕಾಫೇ ಕುಡಿಯುತ್ತಿದ್ದು.

ಡಿಕಾಷ್ಟ ಶೋಧಿಸಿ, ಹಾಲು ಬೆರಸಿದ ಕೂಡಲೇ ವಿಶಾಲಾಕ್ಷಮ್ಯ ಗಂಡ ಸಿಗೆ ಕಾಫಿಯನ್ನು ಕೊಟ್ಟು ಹಜಾರದಿಂದ ಹಿಂತಿರುಗುತ್ತಾ ಅವನನ್ನು ಕರೆದಿದ್ದರು. ರಾಜಣ್ಣ ಒಳಗೆ ಹೋದೊಡನೆಯೇ ಕಾಫಿಯನ್ನು ಕೊಟ್ಟಿರು. ಅದನ್ನು ಕುಡಿದು ಕೋಣಿಗೆ ಹೋರಟಿ.

ಬರುತ್ತಾ ಇರುವಾಗ ಗುಂಡೂರಾಯರು ಕೋಟಿ ರಾಕಿಕೊಂಡು ಪೇಟೊ ಧರಿಸುತ್ತಿರುವುದನ್ನು ನೋಡಿದ. ಅವನಿಗೆ ಅವಿಶಾನಂದವಾಯಿತು. ಅವರು ಎಲ್ಲಿಗೋ ಹೋರಟಿ ಹೋಗುತ್ತಿದ್ದಾರೆ. ಇನ್ನು ಭಾಗ್ಯಕೊಂದಿಗೆ ಮಾತನಾಡಲು ಸಾರುಂಕಾಲದವರೆಪಿಗೆ ಕಾಯಬೇಕಾಗಿಲ್ಲ. ಸಂಚೇ ಅವರು ವಾಕಿಂಗಾಗಿ ಹೋಗುವುದನ್ನು ನಿರ್ದಿಷ್ಟಸಚೇಕಾಗಿಲ್ಲ. ಏನು ಕೆಲಸವಿದೆಯೋ ಆತ ಈಗಲೇ ಹೋರಟಿ ಹೋಗುತ್ತಿದ್ದಾರೆ.

ಮನಸ್ಸಿಗಾದ ಆನಂದವನ್ನು ಒಳಗೇ ಮುಚ್ಚಿಟ್ಟು ಕೊಂಡು ಕೋಣಿಗೆ ಹೋಗಿ ನಿರ್ದಿಷ್ಟಸಿದ.

ಎರಡುಮೂರು ನಿಮಿಷಗಳೊಳಗಾಗಿ ಗುಂಡೂರಾಯರು “ಬೀದಿಯು ಬಾಗಿಲು ಹಾಕಿಕೊಣಿ” ಎಂದು ಹೆಂಡತಿಯನ್ನು ಕೂಗಿ ಹೊರಟು ಹೊಡರು.

ಅವರು ಹೊರಗೆ ಹೊಡನಂತರ ಕೆಲವು ನಿಮಿಷಗಳನ್ನು ರಾಜಣ್ಣ ಅದು ಹೇಗೆ ಕೆಳಿದನೋ ದೇವರಿಗೇ ಗೊತ್ತು. ಬೆಳಗಿನಿಂದ ಅಪ್ಪು ಹೊತ್ತು ಕಾಡಿದ್ದ ಆ ಕೆಲವು ನಿಮಿಷಗಳನ್ನು ಕಾದಪ್ಪು ತೊಂದರೆಯಾಗಲಿಲ್ಲ.

ಗುಂಡೂರಾಯರು ಕೂಗು ಹಾಕಿ ಹೊಡನಂತರ ವಿಶಾಲಾಕ್ಷಮ್ಯನವ ರೋ ಭಾಗ್ಯಾಳೋ ಬಂದು ಬೀದಿಯ ಬಾಗಿಲು ಹಾಕಿಕೊಂಡಿದ್ದರು. ಆಗಲೇ ಸೋಡಬೇಕೆನ್ನು ಸಿತು. ಸೋಡವುದು ಚಿನ್ನಾಗಿರುವುದಿಲ್ಲವೆಂದು ಸುಮ್ಮು ನಾಗಿದ್ದ.

ಈಗ ಗುಂಡೂರಾಯರು ಹೊರಗೆ ಹೊಡ ಸ್ವಲ್ಪ ಹೊತ್ತಿನವರೆನಿಗೆ ಕಷ್ಟದಿಂದ ತಡೆದುಕೊಂಡಿದ್ದ ಬೀದಿಯ ಕೊಣೆಯಿಂದ ಹಜಾರಕ್ಕೆ ಹೋ ಗುವ ಬಾಗಿಲು ತೆಗೆದುಕೊಂಡು ಒಳಗೆ ಬಂದ. ಹಜಾರದಲ್ಲಿ ಸುತ್ತಲೂ ನೋಡಿದ. ಯಾರೂ ಇರಲಿಲ್ಲ. ಹಾಗೆಯೇ ನಡುವುನೆಗೆ ಪ್ರವೇಶಮಾಡಿ ವಿಶಾಲಾಕ್ಷಮ್ಯನವರು ಏನು ಮಾಡುತ್ತಿದ್ದಾರೆಂದು ನೋಡಿದ. ಆಕೆ ಆಡಿಗೆ ಮನೆಯಲ್ಲಿ ಕುಳಿತು ಏನೋ ಹುರಿಯುತ್ತಿದ್ದರು. ಸಂಚೆ ತಿಂಡಿಗಾಗಿ ಆಡಿಗೆ ಮಾಡುತ್ತಿದ್ದರೆಂದು ಕಂಡುಬರುತ್ತದೆ.

ಭಾಗ್ಯಾಳಾಡನೆ ಮಾತನಾಡಲು ಪರಿಸ್ಥಿತಿಯು ಸರಿಯಾಗಿದೆಯೆಂದು ಕೊಂಡವನ್ನು ಪುನಃ ಹಜಾರಕ್ಕೆ ಬಂದು ಬಲಗಡೆಯಿದ್ದ ಒಳಕೊಣೆಗೆ ಪ್ರವೇಶಮಾಡಿದ.

ಚರಪೆಯ ಮೇಲೆ ದಿಂಬು ಹಾಕಿಕೊಂಡು ಭಾಗ್ಯ ಮಲಗಿದ್ದಳು. ಎಷ್ಟು ರವಾಗಿಯೇ ಇದ್ದಳು. ಯಾವ ಹೊತ್ತೂ ರಾಜಣ್ಣ ಆ ಕೊಣೆಯೊಳಗೆ ಪ್ರವೇಶಿಸಿಯೇ ಇರಲಿಲ್ಲ. ಅಂತಹವನು ಬಂದುದರಿಂದ ಗಾಬರಿಗೊಂಡು ದಾತ್ತನೆ ಎದ್ದು ಕುಳಿತುಕೊಂಡಳು.

“ಇಲ್ಲಿ ಈ ಬಂದಿರಿ ?” ಎಂಬುದಾಗಿ ಕೇಳಬೇಕೆಂದು ಆವಳ ಮನಸ್ಸಿಗೆ ಬಂದಿತ್ತು. ಗಾಬರಿಗೊಂಡಿದ್ದ ಆವಳಿಂದ ಮಾತನಾಡುವುದಕ್ಕೆ ಆಗಲಿಲ್ಲ.

ಆದರೆ ಆವಳ ಮುಖಭಾವದಲ್ಲಿಯೂ, ಸೋಡುತ್ತಿದ್ದ ತರಹದಲ್ಲಿಯೂ ಆ ಪ್ರಶ್ನೆಯು ಸ್ವಷ್ಟವಾಗಿ ಎದ್ದು ಕಾಣುತ್ತು.

“ನಿಮೊಂದಿಗೆ ಸ್ವಲ್ಪ ಮಾತನಾಡಬೇಕಾಗಿದೆ”

ಭಾಗ್ಯ ಅವನನ್ನು ಕುಳಿತುಕೊಳ್ಳುವಂತೆ ಹೇಳಲಿಲ್ಲ. ಸೌಜನ್ಯ ಕಾಗಿ ಹೇಳಬೇಕಾದ ಆ ಮಾತು ತೋರಲಿಲ್ಲ.

“ಏನು ಹೇಳಿ”

“ದಯವಿಟ್ಟು ಹೊರಗಡೆ ಬನ್ನಿ”

ಗಳಿಗೆಯ ಕಾಲ ಯೋಚಿಸಿದಳು. ಈ ಕೋಣೆಯಲ್ಲಿ ಅವನೊಂದಿಗೆ ಮಾತನಾಡುವುದಾದರೆ ಅದಕ್ಕೆ ಸಂಕೋಚಿಸಬೇಕಾಗಿದೆ. ಹೊರಗಡೆ ಹೋಗಿ ಮಾತಾಡುವುದಕ್ಕೆ ಯೋಚಿಸಬೇಕಾದ್ದು ತಾನೇ ಏನಿದೆ?

ನೇರವಾಗಿ ಎದ್ದು ಹೊರಗಡೆ ಹೋದಳು. ರಾಜಣ್ಣ ಬೀದಿಯ ಕೋಣೆಗೆ ಹೋದ. ಅಲ್ಲಿಗೂ ಅನುಸರಿಸಿ ಹೋದಳು.

ಭಾಗ್ಯಳನ್ನು ಕುಳಿತುಕೊಳ್ಳುವಂತೆ ಹೇಳಿ, ತಾನೂ ಕುಳಿತುಕೊಂಡು ಬೆಳ್ಗಾಗ ನಡೆದ ಪ್ರಸಂಗವೆಲ್ಲವನ್ನೂ ವಿವರವಾಗಿ ಅವಳೊಂದಿಗೆ ಹೇಳಿದ. ಕೇಳಿದ ಭಾಗ್ಯಳಿಗೆ ಸಹೇದ ಆಶ್ಚರ್ಯಗಳಂಟಾದವು.

ಕಡೆಯಾಗಿ “ನಿಲ್ಲಿಲ್ಲವೆಂದರೂ ನಾನು ನಿಮ್ಮ ಮನೆಯಲ್ಲಿ ನಾಲ್ಕು ಹೊತ್ತು ಉಟ್ಟ ಮಾಡಿದ್ದೇನೇ ಅವನ ವಿಷಯ ಗೊತ್ತಾದ ಮೇಲೆಯೂ ಅದನ್ನು ಹೇಳಿದೇ ಇರುವುದು ಅನ್ಯಾಯವೆಂದುಕೊಂಡವನು ನಿಮಗೆಲ್ಲಾ ಹೇಳಿದ್ದೇನೇ” ಎಂದ.

ಅವನು ಹೇಳಿದ್ದೆಲ್ಲವನ್ನೂ ಕೇಳಿದ್ದಳು. ಅದರೆ ಅದಕ್ಕೆ ಏನು ಹೇಳಬೇಕೆಂಬುದು ಅವಳಿಗೆ ತೋರಲಿಲ್ಲ. ಸುಮ್ಮನಿದ್ದಳು.

“ಆ ದಿನ ಬಂದವನು ಒಪ್ಪಿಕೊಂಡು ಹೋದ. ಲಗ್ನ ಪತ್ರಿಕೆ ಯಾವತ್ತು ಮಾಡುವುದೆಂದು ಸಹ ಕೇಳಿದ. ಅಂತಹವನು ಅವರ ಮನೆಗೆ ಹೋಗಿ ಹೆಣ್ಣೀಕೆ ನೋಡಬೇಕು? ಆದಾಯಿತಲ್ಲ, ಇನ್ನೂ ಮಾತನಾಡಿ ಗೊತ್ತಾಗುವುದಕ್ಕೇ ಇಲ್ಲ. ಅಂತಹದರಲ್ಲಿ ಅವಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುವುದಾಗಿಯೂ, ಕಳಸಬೇಕೆಂದೂ ಕೇಳಿದ. ಅದು ಅಲ್ಲಿಗೂ ನಿಲ್ಲಲಿಲ್ಲ. ಆ ಹುಡುಗಿ ಟೈಪಾರ್ಕೆಟಿಂಗ್ ಇಂಷ್ಟಿಟ್ಯೂಟ್ ನಲ್ಲಿದ್ದರೆ ಅಲ್ಲಿಗೆ ಹೋಗಿ ಕರೆದು ಅವಳೊಡನೆ ಮಾತನಾಡಿದ್ದಾನೆ. ಇನೆಲ್ಲವನ್ನೂ ನೋಡಿದರೆ ಅವನ ನಡತೆ ಸರಿಯಾಗಿಲ್ಲವೆಂದು ಕಂಡುಬರುತ್ತದೆ. ಹೀಗಿರುವಾಗ ರಾತ್ರಿ ಕಂಡ ಭಾವಿ

ಯಲ್ಲಿ ಹಂಗಲು ಬಿದ್ದುಹಾಗೆ— — — — ”

ಅಲ್ಲಿಗೂ ಏನು ಹೇಳಬೇಕೆಂದು ಭಾಗ್ಯಭಾಗೆ ತೋರಲಿಲ್ಲ. ಅವು ಕ್ಷಮೆ ಅವಳಿನು ತಾನೇ ಹೇಳಬಲ್ಲಿಂತ್ರ? ಮಂದುವೆ ಮಾಡಿಕೊಳ್ಳುವುದು, ಅದರಲ್ಲಿ ಯೂ ಆ ಅನಂದರಾಯನನ್ನು ಮಂದುವೆ ಮಾಡಿಕೊಳ್ಳುವುದು ಅವಳಿಗೆ ಸರ್ವಭಾ ಇಷ್ಟವಿರಲಿಲ್ಲ. ಅದರೆ ಅವಳ ತಂದೆ ಅವನನ್ನು ಮಂದುವೆಯಾಗಲೇ ಬೇಕೆಂದು ಹಟ್ಟಿ ಪುಡಿದು ಕುಳಿತಿದ್ದರು. ಮಂದುವೆ ಮಾಡಿಕೊಳ್ಳುವಿದ್ದರೆ ಕೊರಳು ಹಿಸುಕಿಕೊಂಡು ಪ್ರಾಣಶ್ಯಾಗ ಮಾಡುವುದಾಗಿ ಹೇದರಿಸಿದ್ದರು. ಆ ತಂದೆಯ ಹೊಟ್ಟೀಯಲ್ಲಿ ಹುಟ್ಟಿದ್ದ ಕ್ಷಮೆ ಆತನ ಇಷ್ಟಕ್ಕಾಗಿ ಬಲಿದಾನವಾಗಿ ಹೋಗುವುದೆಂದು ಮಾತ್ರ ಭಾಗ್ಯ ನಿರ್ಧರ ಮಾಡಿಕೊಂಡಿದ್ದಳು.

ಅಂತಹದರಲ್ಲಿ ಅವಳಿನು ಹೇಳಬಲ್ಲಿಂತ್ರ?

ಅದರೆ ಇದ್ದ ಕ್ಷಮೆ ಹಾಗೆಯೇ ವಿಶಾಲಾಕ್ಷಮ್ಯನವರು ಒಳಗೆ ಪ್ರವೇಷಿಸಿದರು.

ಒಲೆಯ ಮುಂದೆ ಕುಳಿತು ಚೂರಿಯುತ್ತಿದ್ದರೂ ಯಾರೋ ಬಂದು ಇಣಿಕೆ ನೋಡಿದ್ದನ್ನು ಆಕೆ ಗಮನಿಸಿದ್ದರು. ಕೂಡಲೇ ಆಕೆ ತರುಗಿ ನೋಡಿದ್ದರು. ಅದರೆ ಆ ವೇಳೆಗೆ ರಾಜಣ್ಣನೂ ಹಿಂತಿರುಗಿದ್ದ ರಿಂದ ಆಕೆ ನೋಡಿದನ್ನು ಅವನು ಗಮನಿಸಲಿಲ್ಲ. ಬಾಣಲೀಯನ್ನು ಕೇಳಿಗೊಂಡಿ, ಕೆಲಸವನ್ನು ಅಧರದಲ್ಲಿಯೇ ಸ್ಥಿರಿಸಿ, ಆಕೆ ನಡು ಮನೆಗೆ ಬಂದು ಹಂತುಕೊಂಡರು. ರಾಜಣ್ಣ ಒಳಕೊಂಡಿಗೆ ಹೋದುದನ್ನೂ, ಅನಂತರ ಭಾಗ್ಯಭಾ ರಾಜಣ್ಣನೂ ಚಿದಿಯ ರೂಪಿಗೆ ಹೋದುದನ್ನೂ ನೋಡಿದರು.

ವಿಶಾಲಾಕ್ಷಮ್ಯನವರಿಗೆ ಕೋಪ ಬಂದಿತು. ಅವರ ಬಂಧುಯೇ ಬೀದಿಯ ಕೋಣೆಯ ಬಾಗಿಲನವರೆವಿಗೂ ಬಂದರು.

ಮುಗಳೂ ರಾಜಣ್ಣನೂ ಒಳಗೆ ಹೋದನಂತರ ಕೋಣೆಯ ಬಾಗಿಲನ್ನು ಹಾಕಿಕೊಳ್ಳಿದೇ ಇದ್ದುದನ್ನು ನೋಡಿ ಅವರ ನಿರೀಕ್ಷೆ ತಲೆಕೆಳಗಾಯಿತು. ಹೀಗೆ ರಹಸ್ಯವಾಗಿ ಒಳಗೆ ಹೋದವರು ಯಾಕೆ ಬಾಗಿಲು ಹಾಕಿಕೊಳ್ಳಲಿಲ್ಲ ನೆಂದು ಅಚ್ಚಿರಿಯೂ ಆಯಿತು.

ಮುಂದೇನಾಗುತ್ತದೆಯೋ ನೋಡೋಣವೆಂದು ಕುತ್ತಾಹಲದಿಂದ ಅಳ್ಳಿಯೇ ನೀತಿಕೊಂಡರು.

ಆಗ ರಾಜಣ್ಣ ಮಾತನಾಡತೊಡಗದ್ದ. ಆದಿನ ಬೆಳಗಾಗ ತನ್ನ ಗೆಳೆಯ ಶಂಕರ ಬಂದದ್ದರಿಂದ ವೋದಲುಗೊಂಡು ತಾನು ಮನೆಗೆ ಬರುವ ವರೆನಿಗೆ ನಡೆವ ಫುಟಿನೆಗಳೆಲ್ಲವನ್ನೂ ಹೇಳಿದ್ದ. ತೆರೆದಿದ್ದ ಬಾಗಿಲಿನಿಂದ ಪ್ರತಿಯೊಂದು ಮಾತೂ ಕೇಳಿಬರುತ್ತಿತ್ತು. ಆಕೆ ನಿಂತು ಎಲ್ಲವನ್ನೂ ಕೇಳಿಸಿ ಕೊಂಡರು.

ಆ ಪ್ರಸಂಗವೆಲ್ಲವನ್ನೂ ಹೇಳಿ, ಅಪ್ಪೇಲೆ ಎರಡು ಮಾತುಗಳನ್ನೂ ರಾಜಣ್ಣ ಹೇಳಿದುದನ್ನೂ ಕೇಳಿಸಿಕೊಂಡರು.

ಅನಂತರ ಆಕೆ ಆ ಕೋರ್ಟಿಯನ್ನೂ ಪ್ರವೇಶಿಸಿದ್ದರು.

ಇದ್ದಕ್ಕಿದ್ದಂತೆಯೇ ಆಕೆ ಒಳಗೆ ಬಂದುದು ರಾಜಣ್ಣನಿಗೂ ಭಾಗ್ಯ ಇಗೂ ಆಶ್ಚರ್ಯವನ್ನು ಒಟ್ಟುಮಾಡಿತು.

ವಿಶಾಲಾಕ್ಷಮ್ಯನವರು “ಆ ಮುಂದೀಮಾನ ಮೂತಿಯನ್ನು ನೋಡುತ್ತೇ ಆವನು ಘಾತಕನೇಂದು ಗೊತ್ತಾಯಿತು. ಈಗ ನೀನು ಹೇಳಿದುದೆಲ್ಲ ವ್ಯಾಪ್ತಿ ಕೇಳಿದನಂತರ ನನ್ನ ಮನಸ್ಸಿನಲ್ಲಿದ್ದುದು ಸ್ಥಿರವಾಯಿತು. ದೇವರೀ ನಮಗೇಗೆ ಈ ಎಚ್ಚರಿಕೆಯನ್ನು ಕೊಟ್ಟಿದ್ದಾನೆ. ರಾಜಣ್ಣ, ನೀನು ಹೊರಗಿನ ವಸ್ತಾದರೂ ನನ್ನ ತಮ್ಮನಿದ್ದಂತೆ. ಈಗೇನು ಮಾಡೋಣ ಹೇಳು” ಎಂದು ಕೇಳಿದರು.

ಆಕೆ ಬಂದುದರಿಂದ ಉಂಟಾಗಿದ್ದ ಗಾಬರಿಯು ಆಕೆಯಾಡಿದ ಮಾತಿ ನಿಂದ ಪರಿಹಾರವಾಗಿತ್ತು. ಆವನು ಹೇಳಿದ.

“ಆವನ ತರಹವನ್ನು ನೋಡಿದರೆ ಘೋಕಾ ಆಸಾನಿ ಇದ್ದಂತೆ ತೋರುತ್ತದೆ. ಅಂತಹ ಭಂಡನಿಗೆ ಇವರನ್ನು ಕೊಟ್ಟು ಮದುವೆ ಮಾಡುವುದು ಸವಾಫಾ ನನಗೆ ಯೋಗ್ಯವಾಗಿ ಕಂಡುಬರುವುದಿಲ್ಲ”

“ಆದು ಸರಿ. ಆವರು ನಿನ್ನೀಯ ದಿನ ಕೃಷ್ಣಜೋಯಿಸರ ಬಳಿಲಗ್ಗು ಕಟ್ಟಿಸಲು ಹೋಗಿದ್ದರು. ಈ ದಿನ ಹೇಳುವುದಾಗಿ ಹೇಳಿದ್ದರಂತೆ. ಅದರಿಂದ ಈಗ ಉರಿಯುವ ಬಿಸಿಲಿನಲ್ಲಿ ಹೋಗಿವಾಡಾರೆ. ನನಗೆ ಇದೇ ಯೋಚನೆಯಾಗಿದೆ”

“ನಿಃಕೃಂದಿಗೆಲ್ಲಾ ವಿಷಯವನ್ನೂ ಹೇಳಿ ಯೋಚನೆ ಮಾಡಬೇಕೆಂದು ಕೊಂಡಿದ್ದೆ. ಸಿಎ ಒಪ್ಪಿಕೊಂಡರೆ ನಾನು ಈ ನಿಷಯವನ್ನು ಗುಂಡೂರಾ ಯರೊಡನೆ ಮಾತನಾಡುತ್ತೀನೆ”

ರಾಜಣ್ಣ ಹೇಳದ ಆಲೋಚನೆಯು ಆಕೆಗೆ ತೃಪ್ತಿ ಕರವಾಗಿ ತೋರಲಿಲ್ಲ ವೆಂಬುದು ಅವರ ಮುಖಭಾವದಿಂದಲೇ ಗೊತ್ತಾಯಿತು.

“ಯಾಕೆ, ನಾನು ಆವರೀಂದಿಗೆ ಎಲ್ಲವನ್ನೂ ಹೇಳಬಾರದೇನು ?”

“ಹೇಳಬಾರದೆಂದೇನೂ ಇಲ್ಲ. ಇಂದಲ್ಲ, ನಾಳಿಯಾದರೂ ಅವರಿಗೆ ಹೇಳಬೇಕಾದುದೇ., ಆದರೆ———”

“ಅವರಿಗೆ ಹೇಳಿದರೆ ಪ್ರಯೋಚನವಾಗುವುದಿಲ್ಲ—ಎನ್ನು ತ್ತೀರೀನು ?”

“ಅದೇ ನನಗೆ ಇರುವ ಸಂದೇಹ. ರಾಜಣ್ಣ, ನಾನು ಹೊದಲೇ ಹೇಳಿದಂತೆ ನೀನು ನನ್ನ ತಮ್ಮನಂತೆ. ನೀನೂ ನನ್ನೊಂದಿಗೆ ಹಾಗೇ ನಡೆದು ಕೊಳ್ಳುತ್ತಿದ್ದೀರೆ. ನಿನ್ನಲ್ಲಿ ಹೇಳುವುದಕ್ಕೆ ಸಂಕೋಚನೆನು ಬಂದಿತು, ಎಲ್ಲವನ್ನೂ ಹೇಳುತ್ತೇನೆ, ಕೇಳು. ಈ ವರ ಸುತರಾಂ ನನಗೆ ಇಷ್ಟವಿಲ್ಲ. ಭಾಗ್ಯಾಲಗೂ ಅವನನ್ನು ಮದುವೆಯಾಗುವುದು ಇಷ್ಟವಿಲ್ಲ. ಅದನ್ನು ಅವರೂ ಬಲ್ಲರು. ಆದರೆ ಅವರಿಗೆ ಯಾವು ಹಟ್ಟಿ. ತಾವು ಹಿಡಿದ ನೊಲಕ್ಕೆ ಮೂರೇ ಕಾಲೆಂದು ಹಟ್ಟಿ ಹಿಡಿಯುವ ಸ್ವಭಾವ ಅವರದು. ನಾವೆಲ್ಲಾ ಸೇರಿಕೊಂಡು ಅವನ ಹೇಳಿ ಇಲ್ಲದ ಆಲೋಚನೆನ್ನು ಮಾಡುತ್ತದ್ದೀವೆಂದೂ, ಈ ಮದು ವೆಯನ್ನು ತಪ್ಪಿಸಲು ಸುಳ್ಳು ಕತೆಯನ್ನು ಕಟ್ಟಿ ಹೇಳುತ್ತದ್ದೀವೆಂದೂ ಅವರು ಭಾವಿಸಿದರೆ ಏನು ಗತಿಯೆಂದು ಯೋಚನೆ ಮಾಡುತ್ತದ್ದೀನೆ”

ಇದಕ್ಕೇನು ಮಾಡಬೇಕೆಂದು ರಾಜಣ್ಣನೂ, ವಿಶಾಲಾಕ್ಷಮ್ಯನವರೂ ಯೋಚನೆ ಮಾಡತೋಡಿದರು. ಅವರ ಆಲೋಚನೆಗಳೆಲ್ಲದರಲ್ಲಿಯೂ ತನಗೆ ಒಟ್ಟಿಗೆ ಇರುವಂತೆ ಭಾಗ್ಯ ಕೇಳುತ್ತಾ ಕುಳಿತುಕೊಂಡಿದ್ದಳು.

ಕಡೆಯಲ್ಲಿ ರಾಜಣ್ಣ “ವೆಂಕಟೀಶಯ್ಯನವರನ್ನು ಕರೆಯಿಸಿ ಅವರಿಗೆಲ್ಲ ವನ್ನೂ ಹೇಳುವುದು. ಅವರು ಹೇಗೆ ಹೇಳುತ್ತಾರೆಯೋ ಹಾಗೆ ನಡೆದು ಕೊಳ್ಳುವುದೇ ಸೂಕ್ತವೆಂದು ನನಗೆ ಕಂಡುಬರುತ್ತದೆ”

ಬೇರಾವ ಮಾರ್ಗವೂ ಕಂಡು ಬರದೇ ಇದ್ದದರಿಂದ ವಿಶಾಲಾಕ್ಷಮ ನವರು ಅದಕ್ಕೆ ಒಟ್ಟು ಕೊಂಡರು.

“ನಿನ್ನ ಈ ಆಲೋಚನೆಯೇ ಸರಿಯೆಂದು ತೋರುತ್ತದೆ. ಆದರೆ ಅವರನ್ನು ಈಗ ಬರಮಾಡಿಕೊಳ್ಳುವುದು ಹೇಗೆ ? ನೀನೇ ಬಸ್ತಿಗೆ ಹೋಗಿ ಅವರನ್ನು ಕರೆದುಕೊಂಡು ಬರುತ್ತೀಯಾ ?”

“ಬೇಡ. ನಾನು ಹೋಗಿ ಕರೆದುಕೊಂಡು ಬಂದರೆ ಗುಂಡೂರಾಯ ರಿಗೆ ಸಂದೇಹವು ಬರಬಹುದು. ಈಗಲೇ ಹೋಗಿ ಅವರಿಗೆ ಎಕ್ಕಾಪ್ರೇಸ್ ಟಿಲಿಗ್ರಾಂ ಕೊಟ್ಟು ಅವರು ನಾಳೇ ಬೆಳಗಾಗಿನ ಬಸ್ಸಿಗೆ ಬರುವಂತೆ ಮಾಡುತ್ತೀನೇ”

“ಹಾಗೆ ಮಾಡಪ್ಪಾ, ಅವರು ಬಂದರೆ ಏನಾದರೂ ಮಾಡುತ್ತಾರೆ” ಕೂಡಲೇ ಎಕ್ಕಾಪ್ರೇಸ್ ಟಿಲಿಗ್ರಾಂ ಕೊಡುವುದಕ್ಕಾಗಿ ರಾಜಣ್ಣ ಹೋರಟು ಹೋದ,

೮೪

ಮಾರನೆಯ ದಿನ ಬೆಳಗಾಗ ಎಂಟು ಗಂಟೆಯ ವೇಳೆಗೆಲ್ಲಾ ರಾಜಣ್ಣ ಮನೆ ಬಿಟ್ಟು ಹೋರಟು ಹೋದ. ನೇರವಾಗಿ ಬಸ್ ಸ್ಟ್ರಾಂಡಿಗೆ ಹೋಗಿ ಮಾಗಡಿಯ ಬಸ್ಸಿಗಾಗಿ ಕಾಯತೊಡಗಿದ. ಆದು ಸಮಯಕ್ಕೆ ಸರಿಯಾಗಿ ಬಂದಿತು. ಅವನ ನಿರೀಕ್ಷೆಗೆ ತಕ್ಕಂತೆ ವೆಂಕಟೀಶಯ್ಯನವರೂ ಬಸ್ ನಲ್ಲಿದ್ದರು.

ಬಸ್ ಇಲ್ಲಯುತ್ತದ್ದವರೇ “ಏಕೆ, ರಾಜಣ್ಣ. ಏನು ಸಮಾಚಾರ ಕೂಡಲೇ ಬರಬೇಕೆಂದು ತಂತಿಯನ್ನು ಕೊಡುವಂತಹ ಪ್ರಮೇಯವೇನು ಬಂದಿತು ?” ಎಂದರು.

“ಬ್ರಿಂಗ್, ಎಲ್ಲವನ್ನೂ ಹೇಳುತ್ತೀನೇ” ಎಂದು ಅವರನ್ನು ಕರೆದುಕೊಂಡು ಹೋರಟು.

ಅವರು ಕೃಷ್ಣರಾಜೀಂದ್ರ ರಸ್ತೆಯಲ್ಲಿ ನಡೆದುಕೊಂಡೇ ಜೋರಟಿರು. ಹೋಗುತ್ತಾ ರಾಜಣ್ಣ ಅವರಿಗೆ ಹಿಂದಿನ ದಿನ ನಡೆದ ಫೋನೆಸಿಗಳನ್ನು ಹೇಳಿದ. ತಾನು ಆದನ್ನು ಭಾಗ್ಯಳಗೂ ಮತ್ತು ವಿಶಾಲಾಕ್ಷಮ್ಯನವರಿಗೂ ತಿಳಿಸಿದೆ ಸಂಗತಿಯನ್ನೂ ಹೇಳಿದ.

ಆಮೇಲೆ “ನೀವು ಬಂದರೆ ಆ ಮದುವೆಯನ್ನು ತಪ್ಪಿಸ ಬಲ್ಲಿರೆಂದು ವಿಶಾಲಾಕ್ಷಮ್ಯನವರು ಸಹ ಅಭಿಪ್ರಾಯ ಪಟ್ಟಿರು. ಅದರಿಂದಲೇ ನಿಮಗೆ ಟಿಲಿಗ್ರಾಂ ಕೊಟ್ಟು ಕರೆಸಿದ್ದಾಯಿತು. ಈಗ ನಿಮಗೆ ಹೇಗೆ ಸೂಕ್ತಪೋ ಅಂ]

ಹಾಗೆ ಮಾಡಿರಿ. ಅನಂದರಾಯ ಮಾಡಿದುದು ತಪ್ಪಿಂದೂ, ಅವನ ನಡತೆಯು ಸರಿಯಲ್ಲವೆಂದೂ ನಮ್ಮೀಗಳ ಅಭಿಪ್ರಾಯ. ಒಂದು ವೇಳೆ ಆದು ಸರಿಯೆಂದೇ ನಿಮಗೆ ಭಾಸವಾಗುವುದಾದರೂ ಸಹ ಮದುವೆಯಾಗಬೇಕಾದಹುಡುಗಿಗೂ, ಅವರಮ್ಮನೀಗೂ ಈ ಪರಸು ಇಟ್ಟವಿಲ್ಲ. ಆ ಕಾರಣದಿಂದ ಲಾದರೂ ಈ ಮದುವೆಯನ್ನು ತಪ್ಪಿಸಿರಿ” ಎಂದು ಉದ್ದೇಶಿಸಿದೆ ಹೇಳಿದ.

ಅನ್ನು ಹೊತ್ತಿಗೆ ಅವರುಗಳು ಗುಂಡೂರಾಯರ ಮನಿಗೆ ತಿರುಗುವವರೆವಿಗೆ ಬಂದುಬಿಟ್ಟಿದ್ದರು.

ವೆಂಕಟೀಶಯ್ಯನವರು ನಗುತ್ತಾ “ನೀನು ಒಳ್ಳೆಯ ಗೆಣಿಯನಯಾಗ್ಯ. ನೂರು ಸುಳ್ಳು ಹೇಳಿ ಬಂದು ಮದುವೆ ಮಾಡಿಸಬೇಕೆಂದು ಶಾಸ್ತ್ರ. ಹಾಗಿರುವಾಗ ವಿನಾಹಕ್ಕೆ ವಿಫ್ಫಾತವನ್ನು ಏರ್ವಡಿಸು ಎಂದು ಹೇಳುತ್ತಿದ್ದೀ. ಆಗಲಿ, ನಮಗೆ ಬೇಕಾದವರಿಗಾಗಿ ನಾವು ಎಷ್ಟೋ ನಾಡಬೇಕಾಗುತ್ತದೆ. ಬಾ, ಏನಾಗುತ್ತದೆಯೋ ನೋಡೋಣ” ಎಂದರು.

“ನಾನು ನಿಮ್ಮ ಜೊತೆಯಲ್ಲಿಯೇ ಬಂದರೆ ಗುಂಡೂರಾಯರಿಗೆ ಸಂದೇಹವು ಬರುತ್ತದೆ. ಆದರಿಂದ ಹಾಗೆ ಬೇಡ. ನೀವು ಹೊಗಿ. ಅನಂತರ ಬರುತ್ತಿನೇ ನಾನು ಟಿಲಿಗಾರ್ಂ ಕೊಟ್ಟಿದರಿಂದ ‘ನೀವು ಬಂದಿರೆಂಬುದು ಗುಂಡೂರಾಯರಿಗೆ ತಿಳಿಯುವುದು ಬೇಡ. ನೀವಾಗಿಯೇ ಬಂದಂತೆ ಇದ್ದರೆ ಬಳ್ಳಿಯದು’

“ಹಾಗೆಯೇ ಆಗಲಿ” ಎಂದು ವೆಂಕಟೀಶಯ್ಯನವರು ಹೊರಟಿರು.

ವೆಂಕಟೀಶಯ್ಯನವರು ಈ ಸಮಯದಲ್ಲಿ ಬರುತ್ತಾರೆಂದು ಗುಂಡೂರಾಯರು ಸಿರಿಕ್ಕೇ ಮಾಡಿರಲಿಲ್ಲ. ಆತನನ್ನು ನೋಡಿ ಆಳ್ಳಿಯಾವಾಯಿತು. ಹಾಗೆಯೇ ಗುಂಡೂರಾಯರಿಗೆ ಸ್ವಲ್ಪ ನಿಲಾಸಿಯೂ ಆಯಿತು. ಲಗ್ನಪತ್ರಿಕೆ ಮಾಡಿಸಿ, ಆದನ್ನು ಪ್ರಿಂಟ್ ಮಾಡಿಸಿ, ಮೊದಲನೆಯ ಪತ್ರಿಕೆಯನ್ನು ವೆಂಕಟೀಶಯ್ಯನವರಿಗೆ ಕಚುಹಿಸಿ ಆತ ಚಕ್ಕಿತನಾಗುವಂತೆ ಮಾಡಬೇಕು—ಎಂದಿದ್ದರು. “ನೀನು ಸಹಾಯ ಮಾಡಿದ್ದರೂ ನಾನು ನನ್ನ ಮಗಳಿಗೆ ವರನನ್ನು ಹುಡುಕಿಕೊಂಡೆ” ಎಂಬುದಾಗಿ ಅವರ ಮುಖದ ಮೇಲೆ ಹೊಡಿದಂತೆ ಲಗ್ನಪತ್ರಿಕೆಯನ್ನು ಕಟಸಬೇಕು—ಎಂದಿತ್ತು.

ಅದರ ಮೊದಲೇ ವೆಂಕಟೀಶಯ್ಯನವರು ಬಂದುದರಿಂದ ಗುಂಡೂರಾ ಯರಿಗೆ ಸ್ಪೃಹ ನಿರಾಸೆಯಾಯಿತು.

ಆದರೇನು ? ಗೆಳೆಯ ಬಂದು ಬಿಟ್ಟುದ್ದ್ವಾನೆ.

“ಬಾರಯ್ಯ, ಬಾ. ನಾನೇ ನಿನಗೆ ಕಾಗದ ಬರೆದು ಕರೆಸಿಕೊಳ್ಳೋಣ ಎಂದುಕೊಂಡಿದ್ದೆ”

ಕುಳಿತುಕೊಳ್ಳುತ್ತಾ “ಏನು ಸಮಾಚಾರ ?” ಎಂದು ಕೇಳಿದರು ವೆಂಕಟೀಶಯ್ಯ.

“ಇದ್ದುಕ್ಕಿಂದ ಹಾಗೆಯೇ ನೀನು ಇಳಿದ ಸಮಾಚಾರವೇನು, ಮೊದಲು ಹೇಳು. ಆಮೇಲೆ ನಾನು ಕಾಗದ ಬರೆಯಬೇಕೆಂದಿದ್ದ ವಿಷಯವನ್ನು ಹೇಳುತ್ತೇನೆ”

‘ಯಾವಾಗಲಾದರೂ ಆಡಲೇಬೇಕಾದ ಮಾತ್ರವೇ ಎಂದುಕೊಂಡು ವೆಂಕಟೀಶಯ್ಯನವರಿಂದರು.

“ನಿನ್ನ ಮಗಳ ಮದುವೆ ಗೊತ್ತಾಯಿತೆಂದು ಕೇಳಿದೆ. ವರನು ಯಾರೋ, ಏನು ಕತೆಯೋ ವಿಚಾರಿಸಿಕೊಂಡು ಹೋಗೋಣವೆಂದು ಬಂದೆ”

ಗುಂಡೂರಾಯರು ಹೇಮ್ಮೆಯಂದ “ಹುಂ. ದೇವರ ದಯಾದಿಂದ ಗೊತ್ತಾಯಿತವು. ಇನ್ನು ಹತ್ತು ದಿನಗಳಿಗೆ ಮದುವೆ. ಇಸ್ತಿರವುದು ಅದೊಂದೇ ಲಗ್ನ ಪಂತಿ. ಸಿನ್ನು ತಾನೇ ಕೃಷ್ಣಜೋಯಿಸರು ಲಗ್ನ ಇಟ್ಟು ಕೊಟ್ಟಿರು. ನಾಕೇ ಲಗ್ನ ಪತ್ರಿಕೆ. ನೀನು ಬಂದುದು ಬಹಳ ಸಂತೋಷ. ಅದಿರಲಿ, ಭಾಗ್ಯಳಿಗೆ ಮದುವೆ ಗೊತ್ತಾದ ವಿಷಯ ನಿನಗೆ ಹೇಗೆ ತಿಳಿಯಿತು” ಎಂದರು.

“ನೀನು ವಿಷಯ ಗುಟ್ಟುಮಾಡಿದರೆ ನನಗೆ ಗೊತ್ತಾಗುವುದಿಲ್ಲವೇನಯ್ಯ, ಹೇಗೋ ಗೊತ್ತಾಯಿತು. ವರನಾರು, ಏನು ವಿಷಯ ?”

ಗುಂಡೂರಾಯರು ವಿಷಯವೆಲ್ಲವನ್ನೂ ವಿವರಿಸಿದರು.

ವೆಂಕಟೀಶಯ್ಯನವರು “ಗುಂಡಣ್ಣ. ನಿನಗೆ ವಯಸ್ಸಾಯಿತೆ ವಿನಾ ಬುದ್ದಿ ಬರಲಿಲ್ಲ. ನೀನು ಆ ವರನನ್ನು ಗೊತ್ತುಮಾಡಿದ್ದೀ ಎಂದೂ ಅವನ ನಡತೆ ಸರಿಯಾಗಿಲ್ಲವೆಂದೂ ನನ್ನ ಕಿವಿಗೆ ಬಿಡ್ಡಿತು. ಅದರಿಂದಲೇ ಓಡಿ ಬಂದೆ” ಎಂದರು.

“ಯಾರು ಹೇಳಿದರು ? ಅವನ ನಡತೆಯೇನು ಸರಿಯಿಲ್ಲವಂತೆ ?”

“ಶಲ್ಲಿಯೇ ಬಸವನಗುಡಿಯಲ್ಲಿ ಚನ್ನ ಕೇಶವರ್ಯ ಎಂಬೊಬ್ಬಿದ್ದಾರೆ. ಆವರಿಗೆ ಜಾನಕಿ ಎಂಬೊಬ್ಬಿ ಮಗಳಿದ್ದಾರೆ. ನಿಮ್ಮ ಆನಂದರಾಯ ಅವರ ಮನೆಗೆ ಹೋಗಿ ಹೆಣ್ಣು ನೋಡಿದ. ಅದು ನಿಮ್ಮ ಮನೆಯಲ್ಲಿ ಹೆಣ್ಣಿಪ್ಪಿ ಕೊಂಡು ಹೋದ ಮೇಲೆ”

“ಆದಕ್ಕೇನು? ಹೆಣ್ಣು ಸೋಡುವವರು ಒಂದೇ ಹೆಣ್ಣು ಸೋಡುತ್ತಾರೆಯೇ? ಗಂಡು ಸೋಡುವವರು ಒಂದೇ ಗಂಡು ಸೋಡುತ್ತಾರೆಯೇ? ಎಹ್ಲೈ ಕಡೆ ಸೋಡುತ್ತಾರೆ. ಆದರೆ ಒಬ್ಬರು ಮದುವೆಯಾಗುವುದು ಒಬ್ಬರನ್ನೇ”

“ಅದು ನನಗೂ ಗೊತ್ತಿದೆ. ಮಹಾ ಬುದ್ಧಿವಂತನಂತೆ ವಾತನಾಡ ಬೀಡಯ್ಯ. ಆವಳನ್ನು ತನ್ನಿಂದಿನೆ ಸಿನಿಮಾಕ್ಕೆ ಕಳಿಸಬೇಕೆಂದು ಕೇಳಿದ ನಂತೆ. ಯೋಗ್ಯನಾದವನನು ಹಾಗೆ ಕೇಳಬಹುದೇನಯಾ? ಯಾವಳನ್ನೀ ಮದುವೆಯಾಗಲು ಸಿದ್ಧವಾಗಿ, ಆವಳನ್ನು ಸಿನಿಮಾಗೆ ಸಹ ಕರೆದುಕೊಂಡು ಹೋಗಲು ತಯಾರಾಗಿರುವವನಿಗೆ ನೀನು ತಾನೇ ಹೇಗೆ ಮಗಳನ್ನು ಕೊಡುತ್ತೀಯಯಾ?”

“ನಿನಗೆ ಯಾರೋ ಇಲ್ಲದ ಮಾತನ್ನು ಹೇಳಿದ್ದಾರೆ”

“ಇಲ್ಲದ ಮಾತುಗಳು ಹುಟ್ಟಿವುದೇ ಇಲ್ಲ. ಅಪ್ಪೇ ಅಲ್ಲ. ಆ ರವರೂ ಯಾವುದೋ ಇಂಸ್ಟಿಟ್ಯೂಟ್ ನಲ್ಲಿ ಪ್ರೆಸ್‌ಗ್ರಾಫಿಕ್ ಕಲಿಯತ್ತಿದ್ದಾರೆಂತೆ. ಇಲ್ಲಿಗೆ ಹೋಗಿ ಆವಳಿಂದನೆ ವಾತನಾಡಲು ಪ್ರಯತ್ನ ಮಾಡಿದನಂತೆ. ಇವೇಳೂ ಯೋಗ್ಯನ ಲಕ್ಷಣಗಳ್ಲ. ನನ್ನ ಮಾತು ಕೇಳು. ಅಂತಹ ಗುಣಗಳಿನ ವಸಿಗೆ ಕಣ್ಣುಮಂಜ್ಜುಕೊಂಡು ಮಗಳನ್ನು ಕೊಡುವುದು ಶುದ್ಧ ಅವಿವೇಕ”

ಗಳಿಗೆಯ ಕಾಲ ಯೋಚನೆ ಮಾಡಿ “ನಾನೋಂದು ಮಾತು ಹೇಳುತ್ತೀನೇ, ಕೇಳು. ನಿನಗೆ ಯಾವುದೋ ಕಾರಣದಿಂದ ಈ ಮದುವೆ ಇಷ್ಟವಿಲ್ಲ. ಅಥವಾ ನಿನ್ನ ಸಹಾಯವನನ್ನು ಪಡೆಯದೇ ನಾನೇ ಎಲ್ಲವನ್ನೂ ಮಾಡಿಕೊಂಡೆನಲ್ಲಾ-ಎಂಬ ಉದ್ದೇಶದಿಂದ ಹೇಳುತ್ತಿದ್ದರೆಯೇ? ಎಂದು ಹೇಳಿದರು.

“ಆದೆಲ್ಲಾ ಇಲ್ಲ, ಗುಂಡಣ್ಣ. ಆ ವರನ ಮೇಲೆ ಇಂತಹ ಅವವಾದ ಗಳು ಬಂದಿರಾವಾಗ ಅವನಿಗೆ ಮಗಳನ್ನು ಕೊಡುವುದು ತಪ್ಪು”

“ಆ ಅವವಾದಗಳೇ ಸುಳ್ಳಿ ಎಂದು ನಾನು ಹೇಳುತ್ತಿರುವಾಗ”

“ಅವು ನಿಜವಾದರೆ ಭಾಗ್ಯಳನ್ನು ಅವನಿಗೆ ಕೊಡುವುದಿಲ್ಲವೇಂದು ಒಪ್ಪಿ ಕೊಳ್ಳುತ್ತಿರೋ?”

ಗುಂಡೂರಾಯರು ಆ ಮಾತಿಗೆ ಒಪ್ಪಿಕೊಂಡರು.

“ಹಾಗಾದರೆ ನಡೆ. ಚನ್ನ ಕೇಶವಯ್ಯನವರ ಮನಿಗೆ ಹೋಗೋಣ. ಅಷ್ಟೇ ಅಲ್ಲ, ಮೊನ್ನೆಯ ದಿನ ಅವರ ಮಗ ಶಂಕರ ನೀನು ನೋಡಿರುವ ವರನಿಗೆ ಮಯಾರ್ದಿ ಮಾಡಿ ಬಂದನಂತೆ. ಅವನ ಬಾಯಿಂದಲೇ ಹೇಳಿಸುತ್ತೇನೆ”

“ನಡಿ ಹೋಗೋಣ” ಎಂಬುದಾಗಿ ಗುಂಡೂರಾಯರು ‘ಮೇಲೆದ್ದು ರು.

ಮನೀಯಿಂದ ಹೊರಗಡೆ ಹೋಗುವಾಗ ಗುಂಡೂರಾಯರಿಗೆ ಬಂದು ಆಲೋಚನೆಯು ತೋರಿತು.

“ಅವರಿವರ ಹತ್ತಿರ ಯಾಕಯ್ಯ ಹೋಗಬೇಕು. ನೇರವಾಗಿ ಹೋಗಿ ಆನಂದರಾಯನನ್ನೇ ಕೆಳೋಣ”

“ಅದೂ ಆಗಲಿ” ಎಂದುಕೊಂಡು ವೆಂಕಟೀಶಯ್ಯ ಹೊರಟಿರು.

ಅಷ್ಟೇನ್ನುವಶಾತ್ ಈನಂದರಾಯ ತನ್ನ ಮನೀಯಲ್ಲಿಯೇ : ಇದ್ದು.

ಒಳಗೆ ಬಂದವರನ್ನು ಆದರದಿಂದ ಸ್ವಾಗತಿಸಿ ಕುಳ್ಳಿಸಿದ. ಏರಡು ದಿನದ ಹಿಂದೆ ಗಲಾಟೀರ್ಥ ದಾಗ ರಾಜಣ್ಣನೂ ಇದ್ದನಷ್ಟೇ. ಇದ್ದೇದ ಆ ನೇಳಿಗಾಗಲೇ ಆನಂದರಾಯ ಭಾಗ್ಯಳ ಆಸೆಯನ್ನು ಪೂರ್ಣವಾಗಿ ಬಿಟ್ಟು ಬಿಟ್ಟಿದ್ದ. ಈಗ ಇದ್ದ ಕ್ಷೇತ್ರದಲ್ಲಿಯೇ ಗುಂಡೂರಾಯರು ಬಂದುದು ಅವನಿಗೆ ಅಶ್ವಯಾರ್ಥವನ್ನು ಉಟ್ಟಿಮಾಡಿತು. ಅಷ್ಟೇ ಅಲ್ಲ. ಅದು ಅವನ ಆಸೆಯನ್ನು ವುನಃ ಚಿಗುರಿಸಿತು.

ವೆಂಕಟೀಶಯ್ಯನವರನ್ನು ತಮ್ಮ ಪರಮಾಪ್ತರೇಂದು ಪರಿಚಯ ಮಾಡಿ ಸಿದನಂತರ ಗುಂಡೂರಾಯರು ಹೇಳಿದರು.

“ನಿಮ್ಮೊಂದಿಗೆ ಸ್ವಲ್ಪ ಮಾತನಾಡಬೇಕಾಗಿದ್ದಿತು. ಆದರಿಂದ ಬಂದೆವು”

“ಆದಕ್ಕೇನು ಹೇಳಿ”

“ಬಿಸವನಗುಡಿಯಲ್ಲಿ ಚನ್ನ ಕೇಶವಯ್ಯನವರು ಇಂತ ಒಬ್ಬೇಡ್ಡಾರೆಯಲ್ಲಾ. ಅವರ ಮಗಳು ಜಾನಕಿಯನ್ನು ನೋಡುವುದಕ್ಕೆ ಹೋಗಿದ್ದಿರಾ?”

“ಹೌದು. ಮದುವೆಯಾಗಬೇಕಾದ ವರ ಎಷ್ಟೇ ಕಡೆ ಹೆಣ್ಣಗಳನ್ನು

ನೋಡುತ್ತಾನೆ. ಹಾಗೇಯೇ ಹೆಚ್ಚಿನವರೂ ಅನೇಕ ಕಡೆ ವರಗಳನ್ನು ನೋಡುತ್ತಾರೆ. ಅದರಲ್ಲಿ ಏನು ತಪ್ಪಿದೆಯೋ ನನಗೆ ಅರ್ಥವಾಗುವುದಿಲ್ಲ”

“ತಪ್ಪು ಎಂದು ನಾವು ಹೇಳಲಿಲ್ಲ. ನಮ್ಮ ಹುಡುಗಿಯನ್ನು ಒಪ್ಪಿಕೊಂಡಸಂತರ ನೀವು ಅವರ ಮನೆಗೆ ಹೋಗಿ ನೋಡಿದ್ದಿರಾ—ಎಂದು ಕೇಳಿದೆ”

“ಅದೇ ನೀವು ಹೇಳುವುದು. ನಿಜ. ಆದೊಂದು ಕೆಲಸವಾಯಿತು. ನಿಮ್ಮ ಮನೆರಿ ಬರುವ ಮೊದಲೇ ಅವರ ಕಡೆಯಿಂದಲೂ ಕರೆ ಬಂದಿದ್ದಿತು. ಅವರುಗಳು ಹೇಳಿಕೊಸಿದರು. ಹೋಗಿ ನೋಡಿಕೊಂಡು ಬಂದೆ. ಲಗ್ನ ಪತ್ರಿಕೆಯಾಗಿ ಮದುವೆಯು ಖಚಿತವಾಗುವವರೆವಿಗೂ ಬೇರೇ ಹೆಣ್ಣಿಗಳನ್ನು ನೋಡುವುದರಲ್ಲಿ ತಪ್ಪಿಲ್ಲವೆಂದುಕೊಂಡೆ. ನಾನು ಈ ರೀತಿಯಾಗಿ ಹೇಳಿದೆ ನೆಂದು ನೀವು ಅನ್ಯಥಾ ಭಾವಿಸಬಾರದು”

ಗುಂಡೂರಾಯರು ಇನ್ನೇನನ್ನೂ ಹೇಳುವುದಕ್ಕಾಗಿದೇ ಸುಮ್ಮನಾಗಿ ಬಿಟ್ಟುರು.

ವೆಂಕಟೇಶಯ್ಯನವರು “ಅದು ಸರಿ. ನೀವು ಆ ಹುಡುಗಿಯನ್ನು ಸಿನಿಮಾಗಳಿಗೂ, ಕ್ಲಾಬ್‌ಗಳಿಗೂ ಬರುವಂತಿರಬೇಕು—ಎಂದು ಹೇಳಿದೆ. ನಾನು ಸಾಧಾರಣವಾಗಿ ಪ್ರಯಾಣ ಮಾಡುತ್ತೇನೇ ಇರುತ್ತೇನೇ. ಆದ್ದರಿಂದ ಅವಕ್ಕಿರುತ್ತಿರುತ್ತಾನೆ ಅವರಿಗೆ ಹೆಣ್ಣಿಕೊಡುವುದಕ್ಕೂ ತಮಾನಾಗಿರಬೇಕೆಂದು ಹೇಳಿದೆ, ಅಷ್ಟೇ. ಅವರಿಗೆ ಹೆಣ್ಣಿಕೊಡುವುದು ಇಷ್ಟವಿಲ್ಲದಿದ್ದರೆ ಬೇಡ ಅದರೆ ಇಲ್ಲದ ವಿಷಯಗಳನ್ನೇ ಲಾಲ್ಯ ಯಾಕೆ ಹೇಳಿಕೊಂಡು ಉರುತ್ತಾರೆಯೋ ಈ ಜನ, ನನಗೆ ಅರ್ಥವಾಗುವುದಿಲ್ಲ”

ಇವನು ಕೇವಲ ಅಯೋಗ್ಯ ಮಾತ್ರವೇ ಅಲ್ಲ, ರಕ್ಷಣೆಯೂ ಆಗಿದ್ದಾನೆಂದು ವೆಂಕಟೇಶಯ್ಯನವರಿಗೆ ಕೋವ ಬಂದಿತು,

“ನೀವು ಟ್ಯೂಪ್‌ರೈಟಿಂಗ್ ಇಂಷ್ಟಿಟ್ಯೂಟ್‌ಗೆ ಹೋಗಿ ಜಾನಕಿಯನ್ನು ಮಾತನಾಡಿಸಲು ಪ್ರಯತ್ನ ಪಟ್ಟವಾಗಿಯೂ, ಅದರಿಂದ ಅವಳ ಆಣ್ಣಿ ನಿನ್ನೆ ಇಲ್ಲಿಗೆ ಬಂದು ಆಷ್ಟೇವಣೆ ಮಾಡಿದನೆಂದೂ ಕೇಳಿದ್ದೆ. ಆ ವಿಷಯ ಹೇಳಿ”

ಅನಂದರಾಯನು ಸಾವಧಾನವಾಗಿ “ಓಹೋ! ಆ ವಿಷಯವನ್ನು ಕೇಳುತ್ತೀರಾ? ನಾನು ಚನ್ನ ಕೇಶವಯ್ಯನವರ ಮನೆಯಿಂದ ಹುಡುಗಿಯನ್ನು ನೋಡಿಕೊಂಡು ಹೊರಗೆ ಬಂದೆ. ನನ್ನ ಜೊತೆಯಲ್ಲಿ ಹುಡುಗಿಯ ಅಣ್ಣನೂ ಬಂದರು. ಅವರ ಹೇಸರೇನೋ ನನಗೆ ತಿಳಿಯದು. ‘‘ಹುಡುಗಿ ನನ್ನ ನನ್ನ ಒಪ್ಪಿದ್ದಾಳೆಯೇ?’’ ಎಂದು ಕೇಳಿದೆ. ಅದಕ್ಕೆ ಅವರು ಸರಿಯಾಗಿ ಉತ್ತರ ಕೊಡದೇ ತಡವಡಿಸಿದರು. ಇದರಿಂದ ನಾನು “ನಿಮಗೆ ಸಂಕೋಚವಾದರೆ ನಾನೇ ಅವರನ್ನು ಕೇಳುತ್ತೀನೇ” ಎಂದೆ. “ನೀವು ನಮ್ಮ ಹುಡುಗಿಯನ್ನು ಕೇಳುವುದೆಂದರೇನು” ಮುಂತಾಗಿ ಮಾತನಾಡಿದರು. ಅನಂತರ ಅದೇನು ಕಾರಣವೋ ತಿಳಿಯದು. ಅವರೂ ನಿಮ್ಮ ಮನೆಯಲ್ಲಿ ರಾಜಣ್ಣ ಎಂದಿದ್ದಾರೆಯಲ್ಲಾ—ಅವರೂ ಬಂದು ಇಲ್ಲದ ಕಿಟಕಿ ವ್ಯಾಜ್ಯವನ್ನು ತೆಗೆದರು. ನನಗೆ ಗೊತ್ತಿರುವುದು ಇಷ್ಟೇ” ಎಂದು ಹೇಳಿದ.

ಅವನು ತಕಾಯಿಸುತ್ತಿದ್ದನೆಂದು ವೆಂಕಟೀಶಯ್ಯನವರಿಗೆ ಚಿನ್ನಾಗಿ ಗೊತ್ತಾಯಿತು. ಆದರೆ ಅವರೇನು ಮಾಡುವುದು? ಅವನ ಮಾತಿಗೆ ಸಂಯಾಗಿ ಜವಾಬು ಕೊಡುವವರು ಜೊತೆಯಲ್ಲಿಲ್ಲ.

ಆದರೂ ವೆಂಕಟೀಶಯ್ಯನವರು “ವಾರು ದಿನಗಳ ಹಿಂದೆ ಸೀವು ಟೈಪ್‌ರೈಟಿಂಗ್ ಇಂಸಿಟ್ಯೂಟ್ ಹೋಗಿ ಜಾನಕಿಯನ್ನು ಹೊರಗೆ ಕರೆಯಿಸ ಲಿಲ್ಲವೇ?” ಎಂದರು.

ಅನಂದರಾಯ ಅಲ್ಲಿ ವೆಂಕಟೀಶಯ್ಯ ಕುಳಿತ್ತಿದ್ದಾರೆಂದೂ, ಆಗತಾನೇ ಅವರೊಂದು ಪ್ರತ್ಯೇಯನ್ನು ಕೇಳಿದರೆಂದು ಗಮನಿಸದೇ ಇದ್ದ ವನಂತಿ ಗುಂಡು ರಾಯರನ್ನು ಖಾದ್ದಿತಿಸಿ “ಸ್ವಾಮಿ. ತಾವೇ ನನ್ನ ಮನಗೆ ಬಂದು ನಿಮ್ಮ ಮಗಳನ್ನು ಬಂದು ನೋಡಬೇಕೆಂದೂ, ಮದುವೆ ಮಾಡಿಕೊಳ್ಳಬೇಕೆಂದೂ ಪ್ರಾರ್ಥನೆ ಮಾಡಿರಿ ಆದರಂತೆ ನಾನು ಬಂದೆ. ಆದರೆ ಸೀವು ನನ್ನ ಮೇಲೆ ಇಂತಹ ಇಲ್ಲಸಲ್ಲಿದ ಆರೋಪಣೆಗಳನ್ನು ಹೊರಿಸುತ್ತಿರೆಂದುಕೊಂಡಿರಲಿಲ್ಲ. ಇದಕ್ಕೆಲ್ಲಾ ಕಾರಣ ನಿಮ್ಮ ಮನೆಯಲ್ಲಿರುವ ರಾಜಣ್ಣ ವರದಿಂದು ಕಾಣುತ್ತದೆ. ಅವರು ಯಾವ ದುರುದ್ದೀಶವನ್ನಿಷ್ಟುಕೊಂಡು ಈ ರೀತಿಯಾಗಿ ಮಾಡುತ್ತಿದ್ದಾರೆಯೋ ನನಗೆ ಗೊತ್ತಿಲ್ಲ. ಕಡೆಯಾಗಿ ನಾನು ಹೇಳುವ ದಿಷ್ಟೇ. ಇಷ್ಟವಿದ್ದರೆ ನಿಮ್ಮ ಮಗಳನ್ನು ಕೊಡಿರಿ, ಇಲ್ಲದಿದ್ದರೆ ಬೇಡ. ಇದಿಲ್ಲದೇ ಹೀಗೆಲ್ಲಾ ನನ್ನನ್ನು ಅವಮಾನಗೊಳಿಸಬೇಡಿರಿ” ಎಂದ.

ಅವನು ಹೇಳಿದ ಧ್ವನಿಯು ನೊಂದುಕೊಂಡು ಹೇಳುವಂತಿತ್ತು. ಅದನ್ನು ಕೇಳಿದರೆ ಯಾರಿಗಾದರೂ ಮರುಕವು ಬರುವಂತೆ ಇದ್ದಿತು.

ಆಗ ಗುಂಡರಾಯರೂ “ನೀವು ತನ್ನ ತಿಳಿದುಕೊಳ್ಳಬೇಡಿ. ನಮ್ಮ ಕಿವಿಯಲ್ಲಿ ವಿಷಯ ಬಿಡ್ಡಿತು. ಹಾಗೆ ಬಿಡ್ಡ ನಂತರ ಅದನ್ನು ಸ್ವಷ್ಟವಾಗಿ ಕೇಳಿ ತಿಳಿದುಕೊಳ್ಳದೇ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುವುದು ನನಗೆ ಇವ್ವ ವಿಲ್ಲ. ನಾನು ಯಾವುದನ್ನು ಖಡಾಖಾಡಿಯಾಗಿ ಮಾತನಾಡುವ ಮನುಷ್ಯ. ಅದರಿಂದಲೇ ನಿಮ್ಮಲ್ಲಿಗೆ ನೇರವಾಗಿ ಬಂದು ಕೇಳಿದೆ. ಈಗ ಎಲ್ಲ ವಿಷಯ ಗಳೂ ಕೂಲಂಕಣವಾಗಿ ಗೊತ್ತಾಯಿತಲ್ಲ. ನಾಳೆ ಲಗ್ನ ಪತ್ರಿಕೆ ಮಾಡುವುದೆಂದು ಗೊತ್ತು ಮಾಡಿದ್ದೇನೆ. ನಾಳೆಯ ದಿನ ಮಧ್ಯಾಹ್ನ ನಾಲ್ಕು ಗಂಟೆಗೆ ಸರಿಯಾಗಿ ಬಂದುಬಿಡಿ. ಬರುತ್ತಾ ಸಿಮ್ಮ ಭಾವನವಣಿನ್ನು ತಂಗಿಯು ರನ್ನೂ ಕರೆದುಕೊಂಡು ಬನ್ನಿರಿ” ಎಂದರು,

ಒಂದೆರಡು ಲೋಕಾಭಿರಾಮದ ಮಾತುಗಳನ್ನು ಡಿದನಂತರ ಗುಂಡೂ ರಾಯರು ಅಲ್ಲಿಂದ ಹೊರಬಿರು.

ದಾರಿಯಲ್ಲಿ ಬರುತ್ತಾ ವೇಕಟೀಶಯ್ಯನವರು “ಅವನ ವಿಷಯವನ್ನು ಪೂರ್ಣವಾಗಿ ವಿಚಾರಿಸದೇ ನಾಳೆಯ ದಿನ ಲಗ್ನ ಪತ್ರಿಕೆಯೆಂದು ಯಾಕೆ ಹೇಳಿದೆಯಯಾ” ಎಂದರು.

“ಇನ್ನು ವಿಚಾರಿಸುವುದೇನಿದೆ? ಅವನು ಹೇಳಿದುದನ್ನು ಕೇಳಿದೆಯೋ ಇಲ್ಲವೋ?”

ಅಸಮಾಧಾನಸಾಗಿದ್ದರೂ ವೆಕಟೀಶಯ್ಯನವರು ಸಮಾಧಾನವನ್ನು ತಂದುಕೊಂಡು ‘ಗುಂಡಣ್ಣಾ. ನಿನು ಒಂದು ಕಡೆಯವ ಹೇಳಿದ ಮಾತು ಗಳನ್ನು ಕೇಳಿಕೊಂಡಿದ್ದೀರೆ, ಇನ್ನೊಂದು ಪಕ್ಕದವರು ಏನು ಹೇಳುತ್ತಾ ರೆಂಬುದನ್ನು ಕೇಳಿಲ್ಲ. ನಿನ್ನೆಯ ದಿನ ಇವನಿಗೆ ಚೀಮಾರಿ ಹಾಕಿದ ಶಂಕರ ಸೊಂದಿಗೆ ರಾಜಣ್ಣನೂ ಬಂದಿದ್ದು. ಅವನೇನು ಹೇಳುತ್ತಾನೆಯೋ ಕೇಳಬೇಡವೇ?” ಎಂದರು.

‘ರಾಜಣ್ಣ. ರಾಜಣ್ಣ. ಅವನಿಂದಲೇ ಈ ಕಷ್ಟಗಳೆಲ್ಲಾನನಗೆ ಬಂದಿದ್ದು. ಚಿಕ್ಕಪ್ಪ ತಾನೂ ಇಕ್ಕೆ, ಭಿಕ್ಕವೂ ಬೇಡಲೀಸ,-ಎಂಬಂತೆ ಅವನೂ ಮದುವೆ ಮಾಡಿಕೊಳ್ಳುವುದಿಲ್ಲ. ಮದುವೆಯಾಗುವವರಿಗೂ ಅಡ್ಡ ಬರುತ್ತಾನೆ. ಈ

ದಿನವೇ ಅವನನ್ನು ಕರೆದು ಬೇರೀ ರೂಪ ನೋಡಿಕೊಂಡು ಹೇಳುತ್ತೇನೆ. ಇನ್ನು ಮೇಲೆ ಅವನ ಮಾತನ್ನೇ ನನ್ನ ಮುಂದೆ ಎತ್ತಬೇಡ”

೧೫೫

ಅದೇ ಸಾಯಂಕಾಲ ವೆಂಕಟೀಶಯ್ಯನವರೂ ರಾಜಣ್ಣನೂ ವಿಲ್ಲಿನ್‌ಗಾಡ್‌ನಾ ಕಡೆಗೆ ಹೋಗುತ್ತಿದ್ದ ಹಾಗೆಯೇ ಎದುರಿಗೆ ವಸಂತಯ್ಯ ಸಿಕ್ಕಿದ.

ದೂರದಿಂದ ಬರುತ್ತಿದ್ದ ವನನ್ನು ನೋಡಿ “ಅವನೇ ವಸಂತಯ್ಯ” ಎಂದು ಹೇಳಿದ ರಾಜಣ್ಣ,

ಆದರೂ ವಿಷಯವನ್ನು ಖಚಿತ ಮಾಡಿಕೊಳ್ಳಲು “ಸರಿಯಾಗಿ ನೋಡಿ ಹೇಳಯ್ಯ, ಪ್ರಮಾದವಾದಿತು. ಅವನೇ ವಸಂತಯ್ಯನೋ. ಆ ಅನಂದ ರಾಯನ ಭಾವನೋ” ಎಂದರು.

“ಇದೇನು ಹೀಗೆ ಕೇಳುತ್ತೀರಿ, ವೆಂಕಟೀಶಯ್ಯನವರೇ ?”

“ಒಂದುಬಾರಿ ಕೇಳಿವುವನ್ನು ನಾಲ್ಕು ಬಾರಿ ಕೇಳಿ ತಿಳಿದುಕೊಂಡರೆ ತಪ್ಪೇನು ?”

ರಾಜಣ್ಣ ಏನೋ ಹೇಳಬೇಕೆಂದಿರುವಷ್ಟು ವಸಂತಯ್ಯ ಸಮಾಪ್ತನಾದ.

ಪರಿಚಯವಿಲ್ಲದಿದ್ದ ರೂಪ ವೆಂಕಟೀಶಯ್ಯನವರೇ ಅವನನ್ನು ಉದ್ದೇಶಿಸಿ “ಸ್ವಲ್ಪ ನಿಂತುಕೊಳ್ಳಿರಿ. ಸಿಹೋಽದಿಗೆ ನಾನು ಸ್ವಲ್ಪ ಮಾತನಾಡಬೇಕಾಗಿದೆ” ಎಂದರು.

ರಾಜಣ್ಣನೋಡನೇ ಮತ್ತೊಂಬ್ಬ ಮುದುಕ ಬಂದು ಏನೋ ಮಾತನಾಡಬೇಕಾಗಿದೆ—ಎಂದು ಹೇಳುತ್ತಿದ್ದಾನೆ. ಆ ಮಾತು ಕೇಳಿ ವಸಂತಯ್ಯ ತರತರನೇ ನಡಿಗತೆಡಗಿದ.

“ನಾನು ಮಾತನಾಡಬೇಕೆಂದಿದ್ದ ವಿಷಯವೇನೇಂದರೆ— —”

ವಸಂತಯ್ಯ ಹಿಂದೆ ಮುಂದೆ ತಿರುಗಿ ನೋಡಿದ. ಬೀದಿಯಲ್ಲಿ ಓಡಿ ಯಾಡಃ ವಜನರಲ್ಲಿದೇ ಬೇರೀ ಯಾರೂ ಇರಲಿಲ್ಲ.

ಪಸಂತಯ್ಯನು “ಇಲ್ಲಿ ಬೇಡ. ಲಾರ್ ಬಾಗಿನಲ್ಲಿ ಕುಳಿತುಕೊಂಡು ಹಾತನಾಡೋಣ, ನಡೆಯಿರಿ” ಎಂದ,

ಮೂರು ಮಂದಿಯೂ ಹೊರಟಿರು.

ನಾಲ್ಕು ಹೆಚ್ಚು ರಾಕುವುದರೀಂದ್ಗಾಗಿ “ತಪ್ಪ ತೀಳದುಕೊಳ್ಳಬೇಡಿ. ನಾನೆಲ್ಲರೂ ಒಟ್ಟಿಗೆ ಹೋಗುವುದು ಬೇಡ. ನಾನು ಮುಂದೆ ಹೋಗುತ್ತೇನೆ. ನೀವು ಹಿಂದೆ ಹಿಂದೆ ಬನ್ನಿರಿ” ಎಂದು ಅವರ ಉತ್ತರವನ್ನು ಸಹ ನೀಡೇ ಮಾಡದೇ ವಸಂತಯ್ಯ ಮುಂದೆ ಮುಂದೆ ಹೊರಟಿಬ್ಬಿಟ್ಟಿರು.

ವೆಂಕಟೀಶಯ್ಯನವರೊ ರಾಜಳ್ಳಿನೂ ಅವನನ್ನು ಅನುಸರಿಸಿ ಹೇಳಿರ ಟಿರು.

ರಾಜಳ್ಳಿ ಮೆಲ್ಲನೇಯ ದಸಿಯಿಂದ “ವೆಂಕಟೀಶಯ್ಯನವರೇ! ನಿವಾಗಿಗೊತ್ತಿಲ್ಲ. ಈ ಭಾವ-ಮೈಯನ್ನು ಇಬ್ಬರೂ ಶುನ್ನ ಹಷಟಿಸಿದ್ದರು ಇಂಡೀ ಚಳ್ಳಿರಿದ್ದ ಹಾಗೆ. ಅವನು ನಮ್ಮ ಕರ್ಮ ತಪ್ಪಿಸಿ ಹೋಗಲು ಪ್ರಯತ್ನವಾಗಿ ಮತ್ತು ರುವಂತಿದೆ” ಎಂದ.

ಅವರು ನಗುತ್ತು “ನನ್ನ ಕಳ್ಳು ತಪ್ಪಿಗಿಕೊಂಡು ಇದುವರೆಸಿಗೆ ಯಾರೂ ಹೋಗಿಲ್ಲ, ರಾಜಳ್ಳಿ. ಅವನು ಹೋಗಲಿ ನೋಡೋಣ. ಈಗ ಹೊರಟಿಹೋದರಿ ನಾಳೆಯ ದಿನ ಲಗ್ಗು ಪತ್ತಿಕೆಯ ವೇಳಿಗಾದದ್ದು ಬರುತ್ತಾ ನೇಯೋ ಇಲ್ಲವೋ? ಗುಂಡಳ್ಳಾ ಏನೋ ಅಂದುಕೊಂಡಿದ್ದಾನೆ ಈ ವಿವರ ಇತ್ಯಾರ್ಥವಾಗುವವರೆವಿಗೆ ನಾನು ಲಗ್ಗು ಪತ್ತಿ ಕೆಂಬಾಗಲು ಇತ್ತುತ್ತೇ ನೀಂದುಕೊಂಡಿದ್ದೀರೂ? ಇನ್ನು ಕೇಳಿ-ವರ್ಣಿಸಬಹುದು ಸಹಗೆ ವರಿಜಯವಿಖಿ ದಿರಬಹುದು. ಆದರೂ ಅವರ ಮಾರ್ಗ ಇಂದಿರಿಯನ್ನು ನನ್ನೋಂದಿಗೆ ಕರೆಯುತ್ತಿರಬಲ್ಲೇ. ಆನಂದರಾಯನ ಜೀವಕೀಯವ್ಯಾಳಿ ಕೌಶಿಷಂತರ್ ಹೇಳಿದ್ದು ಹೇಳಿದೆ ಅವರು ನನ್ನೋಂದಿಗೆ ಕೆಳುಬಿಕುವುದಿಲ್ಲಕ್ಕೆದೂ ಹೇಳಿಸುತ್ತಾರೆ. ಈ ಹುಡುಗಿಯನ್ನು ಎದುರಿಗೆ ಕಾಳಿ ರಿಸಿಕೊಂಡು ಅನಂದರಾಯನ ಕಾಂತಿದ ನೀರು ಇಳಿಸುತ್ತೇನೆ. ನೀನು ನೋಡಿತ್ತಿರು. ಅನಂದರಾಯ ಶ್ರೀ ರೈತಿಂಗ್ ಇಂಷ್ಟಿಟ್ಯೂಟ್‌ಗೆ ಹೋಗಿ ಆ ಹುಡುಗಿಯನ್ನು ಹೇಳಿಗೆ ಕರೆಸಿದ್ದು ನಿಜ ತಾನೇ”

“ದೇವರಾಗೇಗೂ ನಿಜ. ಶಂಕರ ಬೆಂಬಾರಿ ದಾಕುತ್ತಿದ್ದರೆ ಈ ಭಾವ-ಮೈಯನ್ನು ಇಬ್ಬರೂ ಸುವ್ಯಾಸಿ ಕುಳಿತುಕೊಂಡಿದ್ದರು.

ವನುತ ಸ್ವಾ ಬಾಳಾ ವರಲಿನಿಗೆ ಹೋಗದೇ ತಬ್ಬಿಲ್ಲ ರೋಡಿನೆ
ಎದುರಿಗೆ ಶ್ರಮದ್ದಕ್ಷಿಪ್ತ ಮೀಠೆ ಬಾಗಿಲನ್ ಕಡೆ ತೆರುಗದ.

“ಆದರೆ, ಇರು ಇನ್ನೊಂದು ಮುಖ್ಯವಾದ ವಿಷಯವಿದೆ,
ರಾಜ್ಯ. ಈ ತ್ವರಣಾಭಿವೃದ್ಧಿ ಮಾಡಬೇಕೆಂದು ಗುಂಡು
ಹಬ್ಬ ತಾಣಿಷ್ಟುಬೆಳ್ಳಿದ್ದಾನೆ. ಇಂದ್ರಿಯದು ಒಂದೇ ಲಗ್ನ. ಇನ್ನು ಈತ್ತು
ದಿನಗಳಿವೆ. ಈ ವರವನ್ನು ತಪ್ಪಿಗೆ ಸಮ್ಮಾನಿಸಬ್ಬಾರಿ ತೀರಲಿಲ್ಲ. ಭಾಗ್ಯ
ಒಗೆ ಸರಿಯಾದ ಇನ್ನೊಬ್ಬಿ ವರದನ್ನು ಇಡುಕಬೇಕು”

ರಾಜ್ಯ ಏನೂ ದೇಹದೇ ಸಂಪನ್ಮೂಲನ್ನೇ.

“ತಪ್ಪಿ ತೆರ್ಮಾರಾಗಿ ಇನ್ನೊಬ್ಬಿ ವರದನ್ನು ಜುಡುಕಬ್ಬೆದು ಕಷ್ಟ.
ಸಿನಗೇನಾದರೂ ತಾರುಜಿನಿ ತಿಳಿರುಸ್ತಾವಾದಿ ಹೇಗೆ?”

ಕಡೆಗಳ ರೂಪ ಇಲ್ಲಿಸಿದ ಇವಕಾರವು ಸರಿಯಾಗತವಾಗಿ ಬಂದಿರು
ವಂತೆ ರಾಜ್ಯಗೆ ಕೂಡಿರು. ಅಂತ ಇಂದಬಂದ ಸುಮೃತಿದ್ದರೆ ಆವಕಾರ
ತಪ್ಪಿಹೋಗುತ್ತದೆ ನಾನು ಮಾಡುವುದು? ಮನ್ಮಿನಲ್ಲಿರುವುದನ್ನು ಹೇಳಿಯೇ
ಬಿಂದಬೇಕೆಂದು ತೀವ್ರಿನೆ ವರಾಡಿನ.

“ನಿಷ್ಟ ಇವು ತೀವ್ರಿಯಾಗ್ನಿಯಿಲ್ಲ ತೆ ಒಂದು ಮಾತ್ರ ಹೇಳುತ್ತೀನೆ”

“ನನ್ನೊಂದುಗೆ ಇಂತಾದ್ದಂತು ನಿಂದಿ ಸುರಕ್ಷಿತವಿರುತ್ತಾಗಿಲ್ಲ.
ಎಂತಹ ಪಿಷ್ಟುಪಟ್ಟಿರು ನಾನು ತಪ್ಪಿ ತಿಂದುಕೊಳ್ಳುವುದಿಲ್ಲ”

“ಗಂಡೂದಾಯಾದು ಒಷ್ಟಿಕೊಳ್ಳುವುದಾಗಿದ್ದರೆ ನಾನು ಭಾಗ್ಯಾನ್ನು
ಮಂದುವೇ ವರಾಡಿಕೊಳ್ಳುತ್ತಿರು ಸದ್ಗುರಾಗಿದ್ದೇನೆ”

ಬಲು ದಿನಗಳಿಂದ ವೆಂಕಟೇರಯ್ಯನವರು ಸಿರಿಕ್ಕುಸುತ್ತಿದ್ದ ಸಮಯವು
ಬಂದಿತು,

“ವೋದಲ್ಲಿ ಯಾಕೆ ಈ ಇನ್ನೊಂದು ಹೇಳಿಲಿಲ್ಲ, ರಾಜ್ಯ. ಹೇಳಿದ್ದರೆ
ಇನ್ನೊಂದು ತಾವಕ್ಕೆಯಾಗಳೇ ಇಲ್ಲಿತ್ತಿರಲ್ಪಟ್ಟವಲ್ಲಿಲ್ಲ”

“ಹೇಳಿಬೇಕೆಂದುಕೊಂಡೇ ಇದ್ದೆ. ಆದರೆ ಈ ಪರೀಕ್ಷೆಯಲ್ಲಿ ಪಾಸಾ
ಗುವಾರಿನಿಗೆ ಮಂದುವೇ ವರಾಡಿಕೊಳ್ಳುವುದಿಲ್ಲವೆಂದು ಹೇಳುತ್ತಿದ್ದೆನಲ್ಲಿ
ಎಂದು— — —”

“ಹುಜ್ಞ, ಹುಜ್ಞ. ಪರಿಣಿಗೇನು ಕೊಳ್ಳು ಹೋಗುತ್ತದೆ. ಹೇಳು, ಈ

ವರ್ಷವಿಲ್ಲದಿದ್ದರೆ ಮುಂದಿನ ವರ್ಷ. ಮುಂದಿನ ವರ್ಷವೂ ಇಲ್ಲದಿದ್ದರೆ ನಾಲ್ಕು ವರ್ಷ ಬಿಟ್ಟುಕೊಂಡು. ಅದರೆ ಸಮಯದಲ್ಲಿ ಬಿಟ್ಟುಬಿಟ್ಟು ರೆಂಗಾರಂತಹ ಹುಡುಗಿ ಸಿಕ್ಕುತ್ತದೆಯೇನೋ? ಅದಕ್ಕೇ ಹುಡುಗರಿಗೆ ಬುದ್ಧಿಯಿಲ್ಲವೆಂದು ಹೇಳುವುದು”

ಡಬ್ಬಲ್ ರೋಡಿನ ಎದುರಿಗೆ ನೇರವಾಗಿ ಹೋದರೆ ದೊಡ್ಡದೊಂದು ಕಾಂಪೋಡ್ ನಿರ್ವಿಫಸುತ್ತಿದ್ದಾಗೆ ರೆ ಅದನ್ನು ದಾಟಿ ಹೋದರೆ ಗುಡ್ಡದಂತೆ ಬೆಳೆದಿರುವುದೊಂದು ಒಂದೇ ಕಲ್ಲು ಕಂಡುಬರುತ್ತದೆ. ಕೆಂಪೇಗೌಡ ಕಟ್ಟಿದ ಪೂರ್ವದಿರೆಯ ಮಂಟಪವು ಇರುವುದು ಅಲ್ಲಿಯೇ.

ಆ ಒಂದೆಯ ಬಳಿ ಹೋಗಿ ನಿಂತುಕೊಂಡಿದ್ದ ವಸಂತಯ್ಯ.

ವೆಂಕಟೇಶಯ್ಯನವರೂ ರಾಜಣ್ಣನೂ ಹೋಗಿ ಅವನನ್ನು ಕೂಡಿ ಕೊಂಡರು.

ಮೂವರೂ ಹೋಗಿ ಮರೆಯಾದ ಒಂದು ಜಾಗದಲ್ಲಿ ಕುಳಿತುಕೊಂಡರು.

ವೆಂಕಟೇಶಯ್ಯನವರು ಮಾತ್ರ ಹೊಡಲು ಹಾಡಿ “ಇನ್ನು ಭಾವ ವ್ಯೇದುನ ಆನಂದರಾಯ ಮೊನ್ನೆಯ ದಿನ ಇಂತ್ಯಾಟ್ಯಾಟ್ ಬಳಿ ಹೋಗಿ ಜಾನಕಿಯನ್ನು ಹೊರಗೆ ಕರೆಸಿ ಮಾತನಾಡುವುದಕ್ಕೆ ಪ್ರಯತ್ನ ವಾಡಿದ ಸಂತೆ, ಅದು ಯೋಗ್ಯ ವರನ ಲಕ್ಷಣವಲ್ಲವೆಂದು ಸಣ್ಣ ಅಭಿಪ್ರಾಯ. ಅವನಿಗೆ ಗುಂಡೂರಾಯರು ತಮ್ಮ ಮಗಳನ್ನು ಕೊಡಬೇಕೆಂದಿದ್ದಾರೆ. ಅವರು ನನ್ನ ಪರಮಾಪ್ತ ಗೆಳೆಂಬರು. ಆವರ ಮಾರ್ಗ ಯೋಗ್ಯನಾಡವನ್ನೇ ಮುದುವೆಯಾಗಬೇಕೆಂಬುದು ಸಣ್ಣ ಅಭಿಮಾತ. ಬೇಗಾಗ ನಾನೂ ಗುಂಡೂರಾಯರೂ ಹೋಗಿ ಅವನನ್ನು ಕಂಡಿದ್ದೇವು. ತಕಾಯಾಸಿ ಮಾತನಾಡಿಬೆಟ್ಟು. ನಿನ್ನೀಯ ದಿನ ಈ ಹುಡುಗನೂ, ಜಾನಕಿಯ ಅಣ್ಣನೂ ನಿಮ್ಮ ಮನೆಗೆ ಬಂದಿದ್ದರು. ನಿಮಗೆ ನಿಜವು ತಿಳಿದಿದೆ. ನೀವು ಸಂಪನ್ಮೂರೆಂದೂ, ಇರುವ ವಿಷಯ ವನ್ನು ಹೇಳುತ್ತಿರೆಂದು ನಿನ್ನು ಬಳಗೆ ಬಂದೆ” ಎಂದರು.

ವಸಂತಯ್ಯನು “ಓಹೋ! ಆ ವಿಷಯವನ್ನು ಕೇಳಲು : ಇಗಾಗ ಗುಂಡೂರಾಯರು ಬಂದಿದ್ದರೋ? ಅದೊಂದನ್ನೂ ಅವನು ನನ್ನೊಂದಿಗೆ

ಹೇಳಲಿಲ್ಲ. ನಾಳೇ ಲಗ್ನ ಪತ್ರಿಯಿದೆ ಎಂದೂ, ಅದಕ್ಕಾಗಿ ಕರೆಯುವುದಕ್ಕೆ ಬಂದಿದ್ದರೆಂದೂ ಹೇಳಿದ್ದೆ” ಎಂದ.

“ನೋಡಿದಿರಾ, ಇದರಲ್ಲಿಯೇ ಎನ್ನ ರಕಾವಕೆ ಇದೆ. ಈಗಲಾದರೂ ಹೇಳಿ. ಅವನು ಜಾನಕಿಯನ್ನು ಕರೆದು ಮಾತನಾಡಿಸಿದ್ದು ನಿಜ ತಾನೇ ?”

ವಸಂತಯ್ಯ ಏನೂ ಮಾತನಾಡಿದೇ ಗಳಿಗೆಯ ಕಾಲ ಸುಮೃನೆ ಕುಳಿತುಕೊಂಡ,

“ಯಾಕ ವಸಂತಯ್ಯನವರೇ ! ನಿವೇನೂ ಮಾತೇ ಆಡುವುದಿಲ್ಲ”

ಸುಮೃನಾಗಿ ಹೋಗಿದ್ದ ವಸಂತಯ್ಯ ಬಡಬಡನೆ ಮಾತನಾಡ ತೋಡಿದ.

“ಏನು ಮಾತನಾಡಲಿ, ಸ್ವಾಮಿ. ನನ್ನ ಗೋಳಿನ್ನು ಏನೆಂದು ಹೇಳಿಕೊಳ್ಳಲಿ. ಈ ಆಸೆಂದರಾಯ ಇದ್ದಾನೆಲ್ಲಾ ಮಾರೀಚನಿದ್ದ ಹಾಗೆ. ನನ್ನ ಹೆಂಡತಿ ಇದ್ದಾಳೆಯಲ್ಲ. ಅವಕು ತಾಟಿಕಿಯಿದ್ದ ಹಾಗೆ. ಈ ಇಬ್ಬರ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ನಾನು ಪಡುತ್ತಿರುವ ವಾದು ಆಷಿಪ್ಪಲ್ಲಿ”

ದಡಬಡನೆ ಹರಿಯ ತೋಡಿದ ಮಳೆಯ ನೀರು ಇದ್ದಕ್ಕಿದ ಹಾಗೆಯೇ ನಿಂತುಹೋಗುವಂತೆ ಅವನು ಬಡಬಡನೆ ಆರಂಭಮಾಡಿದ ಮಾತ ಹತಾತ್ತನೆ ನಿಂತುಹೋಯಿತು.

ವೆಂಟಟೀಶಯ್ಯನವರು ಸಾವಧಾನದಿಂದ “ಹೇಳಿ, ವಸಂತಯ್ಯನವರೇ. ಎಂತಹ ವಿಷಯವನ್ನಾದರೂ ಒಬ್ಬರು ಮತ್ತೊಬ್ಬರೊಡನೆ ಹೇಳಿಕೊಳ್ಳಬೇಕು. ಅದರಿಂದ ಮನಸ್ಸಿಗೂ ಸಮಾಧಾನವಾಗುವುದಲ್ಲದೇ ಎಷ್ಟೋ ಪ್ರಯೋಜನವೂ ಆಗುತ್ತದೆ, ಹೇಳಿ. ನಿಮಗೇನು ತೊಂದರೆಯಾಗುತ್ತದೆ ? ನಿವೇನು ಪಡುವಾಟಲು ಪಡುತ್ತಿದ್ದೀರಿ ?” ಎಂದು ಕೇಳಿದರು.

“ನಿಮಗೆ ನಮ್ಮನಮ್ಮೆ ಸಂಬಂಧವು ಸರಿಯಾಗಿ ತಿಳಿದಿದೆಯೋ ಇಲ್ಲ ಹೋ ! ಕಾಣಿ. ಈ ದಿನ ಬೆಳಗ್ಗೆ ನಿವು ಆಸಂದರಾಯನೆಂಬುವನನ್ನು ಹೋಗಿನೋಡಿರೋ ಇಲ್ಲವೋ ? ನಿಮ್ಮ ಸ್ನೇಹಿತರು ಗುಂಡೊರಾಯರ ಮಗಳನ್ನು ಮದುವೆ ಮಾಡಿಕೊಳ್ಳಲು ಒಡಿಯಾಡುತ್ತಿರುವವನು. ಅವನು ನನ್ನ ಭಾವ ಮೈಡುನ. ಅಂದರೆ ಅವನ ತಂಗಿಯನ್ನೇ ನಾನು ಮದುವೆ ಮಾಡಿಕೊಂಡಿರುವುದು. ನನಗೆ ಮದುವೆಯಾಗಿ ಹನ್ನೆರಡು ಹದಿಮೂರು ವರ್ಷಗಳಾಗುತ್ತ

ಒಂದುವು. ಒಂದೆರಡು ವರ್ಷ ಸುಖವಾಗಿ ಸಂಸಾರ ಮಾಡಿದೆ. ಆಗ ಈ ಅನಂತರಾಯ, ಶಿವಮೋಗ್ಗ ಜಿಲ್ಲೆಯಲ್ಲಿ ಎಲ್ಲಿಯೋ ಕೊಇತಪರೇಟ್‌ಪೋ ಸೊಸ್ಕೆ ಟಿಗಳ ಇಂಸ್ಪೆಕ್ಟರ್ ಕೆಲಸ ಮಾಡುತ್ತಿದ್ದು.

“ನನಗೆ ಮದುವೆಯ ವಯಸ್ಸಿನ ಒಬ್ಬ ತಂಗಿಯಿದ್ದೆಂಬು. ನನಗೆ ಈ ಪ್ರಪಂಚದಲ್ಲಿರುವ ಒಂಧುಭಾಂಧವರೂ, ಸರ್ವರೂ ಆವಳೊಬ್ಬಳೇ. ಒಬ್ಬ ಗುಣವಂತೆ. ಹೆಸರಿಗೆ ತಕ್ಷಾಗಿಯೇ ಸುತ್ತಿಲೇ. ಎಲ್ಲರೂ ಒಂದೇ ಕಡೆ ಇರ್ಲೋಣ ಎಂಬ ಆಶಯದಿಂದ ಸುಶೀಲೆಯನ್ನು ಕೊಟ್ಟು ಆನಂದರಾಯಸ್ಸಿಗೆ ಮದುವೆ ಮಾಡಿದೆ,

“ಅಂದಿನಿಂದ ನನ್ನ ಹೆಗಲ ಮೇಲೆ ಏಕರಾಟ ಶಿಖಿಯು ಹತ್ತಿಕೊಂಡ ಹಾಗಿಯೇ ಆಯಿತು. ಆಷ್ಟೇಕೆ, ಇವರಪ್ಯ ನರಸಿಂಗರಾಯರು ಎನ್ನು ತಾತ್ತರ್ಯಾಯಲ್ಲಾ—ಆ ಮುಂಡೆಮಗನಿಗೆ ನರಸಿಂಗರಾಯ ಎಂದು ಹೆಸರಿರುಪ್ಪಿದಕ್ಕೆಂತಲೂ ಕಳಿಂಗರಾಯ ಎಂದಿದ್ದರೆ ಎಹ್ಮೆ ಚೆನ್ನಾಗಿತ್ತು. ಈ ಕೌಂಗರಾಯನ ಮಗಳನ್ನು ಮದುವೆಯಾದಂದಿನಿಂದಲೂ ನನಗೆ ಶನಿಯೇ ಬೆನ್ನು ಹತ್ತಿದ್ದಾಣಿಸೆಂದುಕೊಳ್ಳಿರಿ. ಅಂದಿನಿಂದ ನನ್ನ ಜೀವನದಲ್ಲಿ ಸುಖವೆಂಬುದೇ ಉಪ್ಪವಾಗಿ ಹೋಯಿತು.

“ವಿಷಯ ಎಲ್ಲೆಲ್ಲಿಗೋ ಹೋಯಿತು. ಈ ಆನಂದರಾಯನಿಗೆ ನನ್ನ ತಂಗಿ ಸುಶೀಲೆಯನ್ನು ಕೊಟ್ಟು ಮದುವೆ ಮಾಡಿದನಷ್ಟೇ. ಆದಾದ ಕೆಲವು ದಿನಗಳಲ್ಲಿಯೇ ಯಾವುದೋ ಸೊಸ್ಕೆಟಿಯ ದುಡ್ಡ ತಿಂದು ಡಿಸ್‌ಮಿಸ್ ಆಯಿತು. ತಾನು ಬ್ರಾಹ್ಮಣನಾದುದರಿಂದ ಇಲ್ಲದ ಆವಾದನೆ ತಂದು ಡಿಸ್‌ಮಿಸ್ ಮಾಡಿದರು ಎನ್ನು ತಾನೆ. ಸರಕಾರಕ್ಕೇನು ಕಣ್ಣೆಲ್ಲವೇ? ಎಹ್ಮೆ ಮಂದಿ ಬ್ರಾಹ್ಮಣರು ಕೆಲಸಮಾಡಿ ಸಂಬಳ ತೆಗದುಕೊಳ್ಳುತ್ತಾ ಇಲ್ಲವೇ? ಅವೆಲ್ಲವೂ ಸುಜ್ಞ, ಎನ್ನಿ. ದುಡ್ಡ ತಿಂದು ಸಿಕ್ಕಿಹಾಕಿಕೊಂಡ. ಇವನಿಗೆ ಡಿಸ್‌ಮಿಸ್ ಆಯಿತು.

“ಅದಕ್ಕೆ ನನ್ನ ತಂಗಿ ಏನು ಮಾಡುತ್ತಾಳೆ. ನೀವೇ ಹೇಳಿ, ಸ್ವಾಮಿ. ಆವಳ ದೊಭಾರ್ಗ್ಯದಿಂದ ತನ್ನ ಕೆಲಸ ಹೋಯಿತು ಎನ್ನು ತಾತ್ತನೆ. ಆವ ಶೇನು ಇವನನ್ನು ದುಡ್ಡ ತಿನ್ನು ಎಂದಕೇ? ಅಂದಿನಿಂದಲೂ ಒಂದಲ್ಲಿ ಅನೇಕ ಬಗಿಯಾಗಿ ನನ್ನ ತಂಗಿಯನ್ನು ಚಿತ್ರಹಿಂಸೆ ಮಾಡತೊಡಗಿದ. ಅದಕ್ಕೆ ತಾಟಿ ನನ್ನ ಹೆಂಡಕಿಯಿದ್ದಾಳೆಯಲ್ಲ ಆವಳು ಸಾವಿಾಲು”

“ಹಾಗಾದರೆ ಈ ಆನಂದರಾಯನಿಗೆ ಒಬ್ಬ ಹೆಂಡತಿಯೂ ಇದ್ದಾಗೇ ಯೇಸು ?”

“ಹೊಂ. ಹೆಂಡತಿಯೋಬ್ಬಳೇ ಏನು ? ಮೂರು ಮುಂದಿ ಮಕ್ಕಳೂ ಇದ್ದಾರೆ. ನಾನು ಬನ್ನೀ ಏರಾಗಪ್ಪಿದವನು. ಅಲ್ಲಿ ನಮ್ಮೆ ಪೂರ್ವೀಕರೆ ದೊಂದು ಮನಸೆಯಿದೆ. ಅದರಲ್ಲಿ ಸ್ವಲ್ಪ ಭಾಗವನ್ನು ಬಾಡಿಗೆಗೆ ಕೊಟ್ಟು ಅದರಲ್ಲಿ ಬರುವುದರಲ್ಲಿಯೇ ಜೀವನ ವಾಡಿಕೊಂಡಿರುವಂತೆ ನನ್ನ ತಂಗಿಗೆ ಹೇಳಿದ್ದೇನೆ. ಅವಳು ಅಲ್ಲಿಯೇ ಇದ್ದಾಗೇ.

“ಸುತ್ತಿಲೆಯನ್ನೂ, ಮೂರು ಮಕ್ಕಳನ್ನೂ ನಡುವಿರಿನಲ್ಲಿ ಕ್ಷೇಚಿಟ್ಟಿ ಕಾಗೆ ಬಿಟ್ಟು ಇವನು ಜೀರೋಂದು ಮದುವೆಯನ್ನು ವಾಡಿಕೊಳ್ಳುವುದಕ್ಕೆ ಪ್ರಯುತ್ತು ಪಡುತ್ತಿದ್ದಾನೆ. ಅದಕ್ಕೆ ನನ್ನ ಹೆಂಡತಿಯದು ಸಹಾಯ !”

“ನಿಮ್ಮ ತಂಗಿಯನ್ನೀ ಅವನು ಬಿಟ್ಟು ಬಿಟ್ಟಿರುವಾಗ ನೀವೇಕೆ ಅವನ ಮದುವೆಗೆ ಓಡಾಡುತ್ತಿದ್ದೀರಿ ?”

“ವಾಸ್ತವವಾಗಿ ಓಡಿಯಾಡುತ್ತಿಲ್ಲ, ಸ್ವಾಮಿ. ಅದರೆ ಈ ಮುಂಡೆ ಮಗ ಎಲ್ಲದರೂ ಒಂದು ಕಣ್ಣೆಯನ್ನು ಹುಡುಕಿಕೊಂಡು ಬರುತ್ತಾನೆ. ಅಣ್ಣ ತಂಗಿಯರು ನೋಡಿ ವಾತನಾಡಿಕೊಂಡು ಬರಲು ಸಿದ್ದವಾಗುತ್ತಾರೆ. ನಾನು ಜೊತೆಯಲ್ಲಿ ಹೊರಡಿದ್ದರೆ ನನ್ನ ಹೆಂಡತಿ ಕೊರಜು ಹಿಸುಕುತ್ತಾಗೇ. ನಿಧಿಯಿಲ್ಲದೇ ಅವರೊಂದಿಗೆ ಹೇಗೇಗಬೇಕಾಗಿ ಬಂದಿದೆ ?”

“ಈ ಆನಂದರಾಯನಿಗೆ ಏನಾದರೂ ಆಸ್ತಿಯಿದೆಯೇನು ?”

“ಏನು ಆಸ್ತಿಯೋ ಬಿಡಿ, ಸ್ವಾಮಿ. ಇವರವು ನರಸಿಂಗರಾಯನಿಗೆ ಕೊಳ್ಳೇಗಾಲದಲ್ಲಿ ಒಂದಿಪ್ಪು ಮಗ ಗಂಡುದು ನಿಜ. ಅಲ್ಲಿ ಒಂದು ಮನೆಯೂ ಇತ್ತು. ಕೆಲವ ಹೊದೆ ಮೇಲೆ ಆವೇಶಿಸಿದ್ದಾನ್ನು ವಾರಿ ಈ ಉರಿಗೆ ಬಂದ. ಒಂದು ಮನೆ ಕಟ್ಟಬೇಕೆಂದು ಪ್ರಯುತ್ತು ವಾಡಿದ. ಅವನ ಬಳಿದ್ದುದೇ ಹತ್ತು ಸಾವಿರ ರೂಪಾಯಿ. ನನ್ನ ಹತ್ತಿರ ಸ್ವಲ್ಪ ದುಡ್ಡಿತ್ತು. ಅದನ್ನು ಕೊಟ್ಟಿರಬೇಕೆಂದು ಅಣ್ಣ ತಂಗಿಯರು ನನ್ನ ಬೆನ್ನು ಹತ್ತಿದರು. ಇವನು ಅದನ್ನು ತೀರಿಸುತ್ತಾನೆಂದು ನನಗೆ ಭರವಸೆಯಿಲಿಲ್ಲ. ಆದರೂ ನನ್ನ ತಂಗಿಗೂ ತಂಗಿಯ ಮಕ್ಕಳಿಗೂ ಆಗುತ್ತದೆಂದುಕೇಂದು ನಾನು ಹದಿನ್ಯೇದು ಸಾವಿರ ರೂಪಾಯಿ ಕೊಟ್ಟಿ. ಮನೇ ಕಟ್ಟಿ ಆದನಂತರ ಈನಿ

ಮುಂಡೆಮಗ ಹೆಂಡತಿಮಕ್ಕಳನ್ನು ಬಿಟ್ಟುಬಿಟ್ಟು ಬೇರೆ ಮದುವೆ ಮಾಡಿ ಕೊಳ್ಳಲು ಓಡಿಯಾಡುತ್ತಿದ್ದಾನೆ. ನಾನು ಮಾಡಿದ್ದ ಸುಶೀಲೆಗೂ ಪ್ರಯೋಜನವಾಗಲಿಲ್ಲ. ಕೈಯ್ಯಲ್ಲಿದ್ದ ದುಡ್ಡು ಹೋಯಿತು, ಹೀಗಾಗಿದೆ ನನ್ನ ಗತಿ”

ಈ ವೃತ್ತಾಂತವೆಲ್ಲವನ್ನೂ ಕೇಳಿದ ವೆಂಕಟೀಶಯ್ಯನವರು “ನಮ್ಮದು ಚಿಡಿ, ನಿಮ್ಮದು ಹೃದಯವಿದ್ರಾವಕವಾದ ಕತೆ” ಎಂದು ಹೇಳಿದರು.

“ಆದನ್ನು ಸಾವಿರ ಸಲ ಹೇಳಿ. ನನ್ನ ತಂಗಿ ಗೋಳಿಗರಿಯುತ್ತಿದ್ದು ಈ ಮುಂಡೆಮಗ ಬೇರೆಯ ಮದುವೆಗೆ ಓಡಿಯಾಡುತ್ತಿದ್ದರೆ, ನಾನು ಇನೆಲ್ಲವನ್ನೂ ಸಹಿಸಿಕೊಂಡು ಹೇಗಿರಲಿ. ಎರಡುಮಾರು ಕಡೆ ಕನ್ನೆಗಳು ಗೊತ್ತಾಗಿದ್ದವು. ಹೋದ ಬಾರಿ ಮದುವೆಯ ಕಾಲದಲ್ಲಿಯೇ ಆ ಮದುವೆ ಗೊಳಿಗಲು ಗೊತ್ತಾಗಿದ್ದವು. ಹೆಣ್ಣು ಕೊಡಬೇಕೆಂದು ಗೊತ್ತಾಗಿದ್ದ ಕಡೆಗೆ ಈ ಸಮಾಜಾರ ತಿಳಿಯುವಂತೆ ಮಾಡಿದೆ. ಇಳಿದಿದ್ದರೆ ಅವನಿಗೇ ವೇಳಿಗೆ ಮದುವೆಯಾಗಿ ಹೋಗುತ್ತೆನ್ನು”

“ಹಾಗಾದರೆ ನೀವು ಈ ವಿಷಯಗಳನ್ನೇ ಲ್ಲಾ ಗುಂಡೂರಾಯರಿಗೇಕೆ ತಿಳಿಸಲಿಲ್ಲ ?”

“ನೇರವಾಗಿ ಹೋಗಿ ನಾನು ಹೇಳಿದರೆ ಇವರು ಸುಮ್ಮನೆ ಬಿಡುತ್ತಾರೆಯೆ? ಆದಕ್ಕಾಗಿ ಸಮಯ ಕಾಯುತ್ತಿದ್ದೆ. ಆ ಮನೆಯವರು ಯಾರೋ ಸಿಕ್ಕಲಿಲ್ಲ. ಆದರೂ ಮದುವೆಯಾಗುವುದರೊಳಗಾಗಿ ಹೇಗಾದರೂ ಗುಂಡೂರಾಯರಿಗೆ ಈ ವಿಷಯವನ್ನು ತಿಳಿಸಿ ಮದುವೆ ಮುರಿದು ಬಿಡುತ್ತಿದ್ದೆ”

ಮಾತ್ರ ಮುಗಿಸುತ್ತಾ ವೆಂಕಟೀಶಯ್ಯನವರು “ನಿಮ್ಮಿಂದ ಬಹಳ ಉಪಕಾರವಾಯಿತು, ವಂಸಂತಯ್ಯನವರೇ! ನಿಮಗೆ ನಾನು ಎನ್ನು ಧನ್ಯವಾದಗಳನ್ನು ಸಮರ್ಪಿಸಿದರೂ ಸಾಲದು” ಎಂದರು.

“ಇದರಲ್ಲಿ ಉಪಕಾರವೇನು ಬಂದಿತು? ನನ್ನ ತಂಗಿಗಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಅದರೆ ನನ್ನದೊಂದೇ ಒಂದು ಪ್ರಾರ್ಥನೆ. ನಾನು ಈ ವಿಷಯವನ್ನು ತಿಳಿಸಿದೆನೇಂದೂ ನೀವು ಯಾರೊಂದಿಗೂ ಹೇಳಬಾರದು. ಗುಂಡೂರಾಯರಿಗೆ ವಿಷಯವನ್ನೇ ಲ್ಲಾ ಹೇಳಿ, ಬೇಡವೆನ್ನು ಪುದಿಲ್ಲ. ಅದರೆ ನಾನು ಹೇಳಿದೆನೇಂದು ಆ ಅಣ್ಣ ತಂಗಿಯರಿಗೆ ಗೊತ್ತಾದರೆ ನನ್ನನ್ನು ಜೀವದೊರಸಿ ಬಿಡುವುದಿಲ್ಲ”

“ಅದನ್ನು ನನ್ನೇ ಬಿಡಿ, ನಾನು ಸೋಡಿಕೊಳ್ಳುತ್ತೀನೆ”

ಕಟ್ಟಕಡೆಯಲ್ಲಿ ರಾಜಣ್ಣನು “ನನ್ನದೊಂದು ಪ್ರಶ್ನೆಯಿದೆ. ಗುಂಡ್ರೆ ರಾಯರ ಮಗಳನ್ನು ಕೊಡುವುದಾಗಿ ಗೊತ್ತಾಗಿದ್ದರೂ ಈ ಅನಂದರಾಲೂ ಇನ್ನು ಕೇತಕಯ್ಯನವರ ಮಗಳನ್ನು ಸೋಡುವುದಕ್ಕೇರೆ ಹೋದೆ?” ಎಂದು.

“ತದೆಂತಹ ಪ್ರಶ್ನೆಯೋ. ಏನೋಡಿ ಹೋದೆ. ದಾಖಾಗಿ ಹೋಗಲಿ ಬಿಡು” ಎಂದರು ವೆಂಕಟೀಕರ್ಯನವರು.

ವಸಂತಯ್ಯನು “ಹಾಗಲ್ಲ, ಸ್ವಾನ್ಯಾ. ಅವರು ಕೇಳುವುದರಲ್ಲಿ ಒಂದು ಅಧ್ಯಾವಿದೆ. ಎರಡು ತಿಂಗಳ ಹಿಂದೆ ಮಹಿನೆಯ ಕಾಲದಲ್ಲಿ ಖಚಿತವಾಗಿ ಗೊತ್ತಾಗಿದ್ದ ಮಹಿನೆಗಳು ಒಡಿದು ಹೋದುವು. ಈ ಶ್ರವಣದಲ್ಲಿ ಲಷ್ಣ ಪಶ್ಚಿಮೆಯಾಗಿದ್ದ ಮಹಿನೆಯೂ ನಿಂತುಹೋಯಿತು. ಅವುಗಳಿಗೆಲ್ಲಾ ನಾನು ಕಾರಣನೆಂಬುದು ಅವಸ್ಥಿಗೆ ತಿಳಿಯಿದು. ಎಲ್ಲಾ ಗೊತ್ತಾಗಿದ್ದರೂ ಮಹಿನೆ ಷೂಗಾಡೇ ಹೋದುದರಿಂದ ಅವಸ್ಥಿಗೆ ಒಂದಿಗೆ ಮಾತ್ರಾನಲ್ಲಿ ಭರವಸೆಯೇ ಹೊರಟಿದೆ ಹೋಗಿದೆ. ಯಾರಾದರೀಂಬ್ಬರು ಮಗಳನ್ನು ಕೊಡುತ್ತೇವೆಂದರೂ ಅವನು ಅವರ ಮಾತ್ರಾನಲ್ಲಿ ಸಂಭಿಕೆಯಿಲ್ಲದೇ ಹೋಸ ಹೋಸ ಕಡೆ ಹೆಣ್ಣುಗ ಇನ್ನು ಸೋಡುತ್ತೇ ಇರುತ್ತಾನೆ” ಎಂದು ಹೇಳಿದ.

ಈ ವಿಸಯ ವಸಂತಯ್ಯ ಹೇಳಿದುದ್ದಾಗಿ ಯಾರೊಂದಿಗೂ ಹೇಳುತ್ತಿದ್ದ ವೆಂಕಟೀಕರ್ಯನವರು ಅವಸ್ಥಿಗೆ ಪುನಃ ವಾಗ್ದಾನಮಾಡಿ ಅವ ವಿಂದ ಬೀಳಿಕ್ಕಂಡು ಮನೆಗಿ ಬಂದರು.

ವೆಂಕಟೀಕರ್ಯನವರು ಹೇಳಿದ ಕತೆಯಿಲ್ಲವನ್ನು ಕೇಳಿ ಉಂಟು ಪ್ರತಿಧಿ ಗುಂಡೂರಾಯರು ತಮ್ಮ ಕೈ ಎಂಜಲಾಗಿದೆ ಎಂಬ ಪೋ ಸಹ ಇಲ್ಲದೇ ಮೂಗಿನ ಹೀಲೆ ಬೆಿರಳಟ್ಟುಕೊಂಡು ಹೇಳಿದರು.

“ಈ ಮುಂಡೆನುಗ ಇಂತಹ ಘಾತಕನೆಂಬುದು ಸಹಗೆ ಗೊತ್ತು ರಿಲ್ಲಯ್ಯ. ದೇವರು ನಿನಗೆ ಒಳ್ಳೆಯ ಬುದ್ಧಿಯನ್ನು ಕೊಟ್ಟು ಬರವಾಡಿದ್ದೆ ನಿಧ್ಯಾ ಬರದೇ ಇದ್ದಿದ್ದರೆ ಭಾಗ್ಯಾನ್ನು ಭಾವಿಗೆ ತಳ್ಳುತ್ತಿದ್ದು ದಳಿದೇ ನಾನು ಮುಕುಗಿ ಹೋಗುತ್ತಿದ್ದೆ”

ಈ]

“ಆದಕ್ಕೆನವ್ವು ಗುಂಡುಗೋವಿಗಳಿಗೆ ಹೇಣ್ಣು ಕೊಡಲು ಆತುರವಡ ಬಾರದು. ಮದುವೆ ಎಂದರೆ ಹತ್ತು ಕಡೆ ವಿಚಾರಿಸಬೇಕು. ಹತ್ತು ಜನ ಹೇಳುವ ಮಾತನ್ನು ಸಾವಧಾನದಿಂದ ಕೇಳಬೇಕು”

“ಇನ್ನು ಬುದ್ದಿ ಬಂದಿತಲ್ಪಟ್ಟು” ಎಂದು ಹೇಳಿ ಉಟ್ಟವನ್ನು ಮುಗಿಸಿದ ಗುಂಡೂರಾಯರು ಉತ್ತರಾಕ್ರೋಶನ ತೆಗೆದುಕೊಂಡು ಮೇಲೆದ್ದರು.

ಯಥಾಪ್ರಕಾರ ವ್ಯಾದಿ ರಿಬ್ಬರೂ ಹಜಾರದಲ್ಲಿ ತಾಂಬೂಲ ಚರ್ಮ ಮಾಡುತ್ತಾ ಕುಳಿತುಕೊಂಡರು.

ಆಗ ಗುಂಡೂರಾಯರು “ಈ ಶ್ರಾವಣದಲ್ಲಿ ಇರುವುದು ಇನ್ನೊಂದೇ ಲಗ್ನು. ಅದೂ ಇನ್ನೊಂದು ಹತ್ತು ದಿನಗಳನೇ. ಈಗೇನು ಮಾಡುವುದು ಹೇಳು” ಎಂದರು.

ಕೂಡಲೇ ಹೇಳುವುದೇ ಬೇಡವೇ ಎಂದು ವೆಂಕಟೇಶಯ್ಯನವರು ಯೋ ಜನೆ ಮಾಡಿ ಹೇಳುವುದೆಂದೇ ತೀವ್ರಾರ್ಥನ ಮಾಡಿದರು.

“ನೋಡು, ಗುಂಡಣ್ಣ. ನಾನು ಬಂದುದರಿಂದ ಲಗ್ನು ಕಾಯ್ಕೆ ಆದ ಚಕ್ಷಿಯಾಯಿತಲ್ಲ. ಈ ಮದುವೆಯನ್ನು ನಾನು ಒಡಿಸಿನೆಂದುಕೊಳ್ಳು ಬೇಡ. ಈ ಆನಂದರಾಯ ಪ್ರಯೋಜನವಿಲ್ಲವೆಂದು ತೀವ್ರಾರ್ಥಿಸಿದಾಗಲೇ ನಮ್ಮ ಭಾಗ್ಯಳಿಗೆ ಬೇರೊಬ್ಬ ವರನನ್ನು ಗೊತ್ತು ಮಾಡಿದ್ದೇನೆ— —”

ಹಸನ್ನುವಿರಾಗಿದ್ದ ವೆಂಕಟೇಶಯ್ಯನವರು ಏನು ಹೇಳುತ್ತಾ ಹೇಯೆ. ಎಂದು ಆತುರದಿಂದ ನೋಡಿದರು ಗುಂಡೂರಾಯರು.

“ನೀ ಹತ್ತು ನಿಸಕ್ಕೆ; ಲಗ್ನು ಮಾಡುವ ಏರ್ಮಾಟಿಗಳನ್ನು ಮಾಡು ಹೊಂದಿ; ಲಗ್ನು ಮಾಡಿ ಮುಗಿಸಿ ಬಿಡ್ಡೋಣ. ಭಾಗ್ಯ ನಿಗೆ ಕೆಂಟ್ಟಬಿಡು”

ರುವ ವಾತು ಸ್ವಪ್ನದಲ್ಲಿಯೋ ಜಾಗೃತಾವಸ್ಥೆಯಲ್ಲಿ ಶಾರ್ಕಾರ್ಯಾದ್ಯ ಯೋಚಿಸುತ್ತಿರುವಂತೆಯೇ ವೆಂಕಟೇಶಯ್ಯ ಅತನ್ನು ಮಾಡುತ್ತಿನ್ನು ಎಂದುವರಿಸಿದರು.

“ರಾಷ್ಟ್ರಾನ ತಾಯಿತಂದೆಗಳು ಮಗನಿಗೆ ಲಗ್ನು ಮಾಡಲು ಆತುರರಾಗಿದ್ದಾರೆ. ಅವನ ತಂದೆ ಪಟ್ಟಾಭೀರಾಮಯ್ಯನವರ ಆಭಿಪೂರ್ಯವನ್ನು ನಾನು ಚೆನ್ನಾಗಿ ಬಲ್ಲೆ. ಇನ್ನು ಹತ್ತು ದಿನಗಳಿಗೆ ಎನ್ನುವುದು ಹಾಗಿರಲಿ,

ನಾಳೇ ಬೆಳಗಾಗ ಲಗ್ನ ಎಂದರೂ ಅವರು ಒಪ್ಪಿಕೊಳ್ಳುತ್ತಾರೆ. ಲಗ್ನಕ್ಕೆ ಶಕರಾರು ಮಾಡುತ್ತಿದ್ದವನು ರಾಜಣ್ಣ. ಕನ್ನಪಟ್ಟಿ ಇವನನ್ನು ಲಗ್ನಕ್ಕೆ ಒಪ್ಪಿಸಿದ್ದೇನೆ. ನೀನೇನು ಹೇಳುತ್ತಿಯೆ ?”

“ನಾನು ಹೇಳುವುದೇನು ? ದಮ್ಮಯ್ಯ ಎಂದು ಒಪ್ಪಿಕೊಳ್ಳುತ್ತೇನೆ. ನೀನು ನಿಂತು ಈ ಲಗ್ನಕ್ಕೇ ಭಾಗ್ಯಳ ಕೊರಟಗೆ ತಾಳೀ ಕಟ್ಟಿಸಿ ಬಿಡಯಾ”

“ನೀನೊಬ್ಬ ಹೇಳಿದರೆ ಆಯಿತೇನಯಾ. ಹೆಣ್ಣು ಹೆತ್ತವರು ಒಪ್ಪಿ ನಾಳ್ಕಿರೋ ಬೇಡವೋ? ಇಷ್ಟು ಹೊತ್ತೂ ಇಲ್ಲಿ ನಿಂತಿದ್ದಾ ಕೆಳಗೆ ಹೋಗಿ ಚ್ಯಾರ್ಗು” ಎಂದು ಹೇಳಿ ನಗುತ್ತಾ ವೆಂಕಟೇಶಯ್ಯನವರು “ವಿಶಾಲಾಕ್ಷಮ್ಮ” ಎಂದು ಕರೆದರು.

ಇಷ್ಟುಹೊತ್ತೂ ನಡುಮನೆಯ ಬಾಗಿಲಿನಲ್ಲಿಯೇ ನಿಂತು ಮಾತ್ರ ಇತ್ತಿದ್ದ ವಿಶಾಲಾಕ್ಷಮ್ಮ, ವೆಂಕಟೇಶಯ್ಯನವರು ಕರೆದ ಸಮಯದಲ್ಲಿ ತೀ ತಿಮ್ಮಪ್ಪನಿಗೆ ಕ್ಕೆ ಮುಗಿಯುತ್ತಿದ್ದರು.

